

ಕುವೆಂಪು ಭಾಷಣ ಭಾರತಿ ಪ್ರಾಧಿಕಾರದ ಪ್ರಕಟನೆ – ೨೦೧೮

ವಿಚಾರ ಸಾಹಿತ್ಯಮಾಲೆ – ೨೨೬

ಕಂಗಳಿಗೆ ನಿದ್ದೆ ಬಾರದು

ಅನುವಾದಿತ ಲೇಖನಗಳು – ೨೦೧೯

ಕಂಗಳಿಗೆ ನಿದ್ದೆ ಬಾರದು

(ಅನುವಾದಿತ ಲೇಖನಗಳು - ೨೦೧೫)

ಸಂಪಾದಕರು



ಕುವೆಂಪು ಭಾಷಾ ಭಾರತಿ ಪ್ರಾದೀಕಾರ

ಕಲಾಗ್ರಾಮ, ಜಾಣಭಾರತಿ
ಬೆಂಗಳೂರು ವಿಶ್ವವಿದ್ಯಾಲಯ ಅವರಣದ ಹಿಂಬಾಗ, ಮಲ್ಲತ್ತಹಳ್ಳಿ
ಬೆಂಗಳೂರು - ೫೬೦ ೧೫೬

KANGALIGE NIDDE BAARDU-2015 : An Anthology of Socio-Cultural Essays translated into Kannada Edited by : Abbas Melinamani and Published by Sri Eshwar K. Mirji, Registrar, Kuvenpu Bhasha Bharathi Pradhikara, Kalagrama, Jnanabharathi, Behind Bangalore University Campus, Mallattahalli, Bangalore-560 056, 2016, Pp-xxii + 178 Price: 75/-

© ಹಕ್ಕಾಗಳನ್ನು ಕಾದಿರಿಸಿದೆ

ಮುದ್ರಣ : ೨೦೧೬
 ಮಟಗಳು : xxii + ೧೯೮
 ಬೆಲೆ : ೨೮/-
 ಪ್ರತಿಗಳು : ೧೦೦೦

ಪ್ರಕಾಶಕರು
 ಕೃಷ್ಣರೂಪ ಕು. ಮಿಚೆ-
 ರಿಚೆಸ್‌ಲೌರ್
 ಹನ್ವೇದು ಭಾಷಾ ಭಾರತಿ ಪ್ರಾಧಿಕಾರ
 ಕಲಾಗ್ರಾಮ, ಜ್ಯಾನಭಾರತಿ
 ಬೆಂಗಳೂರು ವಿಶ್ವವಿದ್ಯಾಲಯ ಅವರಣದ ಹಿಂಭಾಗ
 ಮಲ್ಲಿಕ್‌ಹೆಚ್, ಬೆಂಗಳೂರು-೫೬೦೨೫೬
 ದೂರ: ೨೫೧೮೩೨೧೧, ೨೫೧೮೩೨೧೧೨೨೧

ପୁ.ଭୋବାପ୍ରାଚ୍ଯ ଅଧ୍ୟକ୍ଷ ଦୟ
 କେ.ବି. ନାରାୟଣ
 ପଦଶ୍ରୀ
 ପେତ୍ରୋ ବୁ. ଏଲ୍. ନାଗଭୂଷଣୀ ମ୍ହାମ୍ବି
 ଡା. ନଷ୍ଟିରାଜ୍ ମୁଖ୍ୟମାର୍
 ଶ୍ରୀ ଅବ୍ସାସ୍ ମେଲିନ୍ଦମନି
 ଡା. ଏଚ୍. ଏସ୍. ଅନୁପମା
 ପେତ୍ରୋ ଶିରାମ୍ବନ୍ୟୁ
 ଡା. ଏନ୍ଦ୍ରା ଒କ୍ତୁଂଦ
 ଡା. ଆର୍. ପୋର୍ଟିମା
 ଡା. ଏବ୍. ଶିରାଜ ଅଧ୍ୟମ୍ଦ
 ଡା. ଶ୍ରୀତି ଶ୍ରୀମଂଧର କୁମାର
 ଶ୍ରୀ କେ.ବି. ଦଯାନନ୍ଦ
 ଶ୍ରୀ କେ. ହୃଦର୍ମ ଅଲିହାନ୍
 ଶ୍ରୀ କେତ୍ରର୍ମ ପୁ. ମିଜିନ୍

ಮುಖ್ಯಮನ್ತ್ರಿ ವಿನ್ಯಾಸ : ಪ.ಸ. ಕುಮಾರ್ ಮುದ್ರಕರು :
ರಾಜಾ ಪ್ರಿಯಂತರ್
ನಂ. ೫೬, ಲಿನೇ ಅಡ್ಡರಸ್ಟ್,
ಲಾಲ್‌ಭಾಗ್ ರೋಡ್, ಕೆಸ್.ಗಾಡನ್,
ಬೆಂಗಳೂರು - ೫೬೦೦೨೧. ದೂರ : ೨೨೨೬೬೦೪೬

ಅಧ್ಯಕ್ಷರ ಮಾತು

ಹೀವೆಂಪು ಭಾವಾ ಭಾರತಿ ಪ್ರಾಧಿಕಾರವು ಪ್ರತಿವರ್ಷ ಪ್ರಶ್ನೇಗಳಲ್ಲಿ ಪ್ರಕಟವಾಗುವ ಅನುವಾದಿತ ಬರಹಗಳ ಸಂಕಲನಗಳನ್ನು ಹೊರತೆರುವ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ಅದರಂತೆ ೨೦೧೪ರಲ್ಲಿ ಪ್ರಕಟಗೊಂಡ ಅನುವಾದಿತ ಪ್ರಶ್ನಾ ಬರಹಗಳನ್ನು ಮೂರು ಸಂಕಲನಗಳಲ್ಲಿ ಪ್ರಕಟಿಸಲಾಗಿದೆ. ಪ್ರಾಧಿಕಾರದ ಸದಸ್ಯರಾದ ಡಾ. ಎಚ್.ಎಸ್.ಅನುಪಮಾ ಅವರು ಈ ಸಂಕಲನಗಳನ್ನು ಸಿದ್ಧಪಡಿಸಿದ್ದರು. ಕಾವ್ಯ, ಕಥೆ ಮತ್ತು ವ್ಯಾಖಾರಿಕ ಬರಹಗಳು ಈ ಸಂಕಲನಗಳಲ್ಲಿ ಅಡಕಗೊಂಡಿವೆ. ಇದೆ ದಿಸೆಯಲ್ಲಿ ೨೦೧೫ರಲ್ಲಿ ಪ್ರಶ್ನೇಗಳಲ್ಲಿ ಪ್ರಕಟಗೊಂಡ ಬರಹಗಳನ್ನು ಸಂಕಲಿಸುವ ಹೊಣಣೆಯನ್ನು ಪ್ರಾಧಿಕಾರದ ಇನ್ನೊಬ್ಬ ಸದಸ್ಯರಾದ ಶ್ರೀ ಅಬ್ಜಾಸ್ ಮೇಲಿನಮನಿಯವರು ವಹಿಸಿಕೊಂಡಿದ್ದಾರೆ. ಈಗ ಈ ಸಂಕಲನಗಳು ಸಿದ್ಧಗೊಂಡು ಸೂಕ್ತ ಪ್ರಸ್ತಾವನೆಯೊಂದಿಗೆ ಪ್ರಕಟಗೊಳ್ಳುತ್ತಿವೆ.

ತಾವು ಓದಿದ ಬರಹಗಳನ್ನು ಕನ್ನಡ ಬರಹಗಾರರು ಅನುವಾದ ಶ್ರೀಯೆಂಬಲ್ಲಿ ತೋಡಿಕೊಳ್ಳುತ್ತಾರೆ. ಅವರ ಅನುವಾದಗಳು ಪ್ರಶ್ನೇಗಳಲ್ಲಿ ಪ್ರಕಟಗೊಳ್ಳುತ್ತಾ ಹೋಗುತ್ತವೆ. ಓದು-ಅನುವಾದ-ಪ್ರಕಟಣೆಯ ಈ ಸರಣಿಯ ಹಿಂದಿನ ತುರ್ತಿನ ಹಿಂದೆ ಒತ್ತಾಸೆ, ಒತ್ತಡಗಳನ್ನು ನಾವು ಇನ್ನೂ ಸರಿಯಾಗಿ ಗುರುತಿಸಿಲ್ಲ. ಅದೇನೇ ಇದ್ದರೂ ಹೀಗೆ ಪ್ರಕಟಗೊಳ್ಳುವ ಎಷ್ಟೂ ಅನುವಾದಗಳು ಮತ್ತೆ ಓದುಗರ ಗಮನಕ್ಕೆ ಬಾರದೇ ಹೋಗುತ್ತವೆ. ಹಾಗಾಗದಂತೆ ಅವುಗಳಲ್ಲಿ ಆಯ್ದು ಕೆಲವನ್ನು ಇಂತಹ ಸಂಕಲನಗಳಲ್ಲಿ ಕಾಯ್ದಿರಿಸಿಕೊಳ್ಳುವ ಇರಾದೆ ಪ್ರಾಧಿಕಾರದ ಈ ಯೋಜನೆಯ ಹಿಂದಿದೆ.

ಅನುವಾದಗಳಿಗೆ ವೈಯಕ್ತಿಕ ನೆಲೆ ಇರುವಂತೆ ಸಾಂಘಿಕವಾದ ಆಯಾಮಗಳೂ ಇರುತ್ತವೆಯಷ್ಟೆ. ಅನುವಾದಕರು ತಾವು ಅನುವಾದಿಸಬೇಕಾದ ಬರಹವನ್ನು ತಮ್ಮ ಇಚ್ಛೆಯಂತೆ ಆಯುಕೊಂಡಿರುತ್ತಾರೆ; ಅನುವಾದಕ್ಕೆ ಬೇಕಾದ ನುಡಿಕಟ್ಟನ್ನೂ ಕೂಡ ತಮ್ಮ ಆಯ್ದುಯಂತೆಯೇ ನಿರ್ದರ್ಶಿಸಿಕೊಂಡಿರುತ್ತಾರೆ. ಆದರೂ ಈ ಆಯ್ದುಗಳ ಹಿಂದೆ ಸಮಕಾಲೀನವಾದ ಒತ್ತಡಗಳ ಪ್ರಭಾವ ಇದ್ದೇ ಇರುತ್ತದೆ. ಈ ಪ್ರಭಾವಗಳ

ಅರಿವು ಅನುವಾದಕರಿಗೆ ಇರಬಹುದು. ಇಲ್ಲವೇ ಅವರ ಅರಿವಿಗೆ ಬಾರದಂತೆ ಅವರನ್ನು ಪ್ರಭಾವಿಸುತ್ತಲೂ ಇರಬಹುದು. ಇಂತಹ ಸಂಕಲನಗಳು ಅನುವಾದಕರ ಕಾರ್ಯದ ಹಿಂದಿರುವ ಸಾಂಘಿಕ ನೆಲೆಗಳನ್ನು ಗುರುತಿಸಲು ನೇರವಾಗುತ್ತವೆ. ಹಾಗಾಗಿ ಈ ಸಂಕಲನಗಳಿಗೆ ಅಧ್ಯಯನದ ನಿಟ್ಟಿನ ಮಹತ್ವವಿದೆಯೆಂದು ತಿಳಿಯಬಹುದು.

ಈ ಸಂಕಲನಗಳನ್ನು ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ. ವರ್ಷವಿಡೀ ಪ್ರಶ್ನೇಗಳಲ್ಲಿ ಪ್ರಕಟಗೊಂಡ ಅನುವಾದ ಬರಹಗಳನ್ನು ಎಚ್ಚರಿದಿಂದ ಗಮನಿಸಬೇಕು; ಅವುಗಳನ್ನು ಕೂಡಿಟ್ಟು ಆಯ್ದು ಮಾಡಬೇಕು. ಅನುವಾದಕರನ್ನು ಸಂಪರ್ಕಿಸಬೇಕು. ಅವರ ಒಪ್ಪಿಗೆ ಪಡೆಯಬೇಕು. ಇವೆಲ್ಲ ಕೆಲಸಗಳನ್ನು ಸಂಕಲನಗಳ ಸಂಪಾದಕರು ನಿರ್ವಹಿಸಿದ್ದಾರೆ. ಅವರ ಕಣ್ಣಪ್ಪಿಸಿ ಕೆಲವು ಬರಹಗಳು ಉಳಿದಿರಬಹುದು; ಅವುಗಳಲ್ಲಿ ಕೆಲವು ಈ ಸಂಕಲನದಲ್ಲಿ ಸೇರ್ಪಡಿಯಾಗಬಹುದಿತ್ತು. ಗೊತ್ತಾದ ಅವಧಿಯಾಗಿ ಇಂತಹ ಸಂಕಲನಗಳು ಸಿದ್ಧಗೊಳ್ಳುವಾಗ ಈ ಬಗೆಯ ಕೊರತೆಗಳು ಇರುವುದು ಸಹಜ. ಶ್ರಮವಹಿಸಿ ಈ ಸಂಕಲನಗಳನ್ನು ಪ್ರಸ್ತಾವನೆಯೊಡನೆ ಸಿದ್ಧಪಡಿಸಿಕೊಟ್ಟ ಶ್ರೀ ಅಬ್ಜಾಸ್ ಮೇಲಿನಮನಿಯವರಿಗೆ ಮತ್ತು ಸಂಕಲನಗಳಲ್ಲಿ ಸೇರ್ಪಡಿ ಮಾಡಿಕೊಳ್ಳಲು ಅನುಮತಿ ನೀಡಿದ ಎಲ್ಲ ಅನುವಾದಕರಿಗೆ ವಂದನೆಗಳು.

ಡಾ. ಕೆ.ವಿ. ನಾರಾಯಣ

ಅಧ್ಯಕ್ಷರು

ವರ್ತಮಾನದ ನಿಟ್ಟಸುರಿನೋಂದಿಗೆ...

ಜೀವಪ್ರೀತಿಯ ಒಡಲುಗಳು ಒಳಗೇ ತಹತಹಿಸುತ್ತಿರಬಹುದೇ? ಮುಖವು ಮನಸ್ಸಿನ ಕನ್ನಡ ಎಂಬಂತೆ ವಿಷಾದ ಮತ್ತು ಚಡಪಡಿಕೆಯ ಸೂಕ್ತಗಳು ಕಂಗಳಿಗೆ ಸಹಜವಾಗಿ ಗೋಚರಿಸುತ್ತವೆ. ಜನವೆಂಬೋ ಜನ ತಮ್ಮ ಅಗಾಧ ಪ್ರತಿಭೆ, ಸಾಮರ್ಥ್ಯಗಳನ್ನು ಕ್ರಿಯಾಶೀಲವಾಗಿಸಿಕೊಂಡು, ಸಮಾಜಮುಖಿಯಾಗುವುದರ ಧಾರಂತ ಅನ್ವಯವೆಂಬಂತೆ ತೋರುತ್ತಿದೆಯಾದರೂ ಇದು ನಿತಾಂತ ಸುಖ ಸಮೃದ್ಧಿಯ ಮಳಕವಾಗಿ ಅಥವಾ ಜೀವನೋತ್ಸಾಹದ ಹೆಮ್ಮೆಯಾಗಿ ಕಾಣಿಸುತ್ತಿಲ್ಲ. ಒಮ್ಮೆ ಮರೀಚಿಕೆಯ ಹಿಂದಿನ ಓಟದಂತೆಯೂ ಮತ್ತೊಮ್ಮೆ ಹುಲಿಗೆ ಬೆದರಿದ ಹಲ್ಲೆಯಂತೆಯೂ ಸ್ಫುಟವಾಗುವ ಜಿತ್ತುವಳಿಗಳು ಕಣ್ಣೆದುರು ಸುಳಿದಾಡುತ್ತವೆ.

ವರ್ತಮಾನವು ಹತಾಶೆಯಿಂದ ನಿಟ್ಟಿಸಿರುತ್ತಿದೆ. ಈ ನಿಟ್ಟಸುರಿಗೆ ತಿದಿಯೂದುವಂತಹ ವಿದ್ಯಮಾನಗಳು ಜರುಗುತ್ತಲೇ ಇವೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಬಿಕ್ಕಟ್ಟುಗಳು ಉಲ್ಲೊಂದಾಗುತ್ತವೆ. ಪ್ರಭುತ್ವ ಎನ್ನುವುದು ಪ್ರಜಾಪೀಡಕವಾಗಿ, ಕೆನೆಪದರಿನಲ್ಲಿ ಪ್ರಗತಿ, ಅಭಿವೃದ್ಧಿಯ ಮಾತಾಡುತ್ತಲೇ ಜನಪರ ಕಾಳಜಿಯ ಬಣ್ಣ ಬಣ್ಣಿದ ಕನಸುಗಳ ಬಲೂನುಗಳನ್ನು ತೂರಿ ಬಿಡುತ್ತಿದೆ. ನೆಲಕಟ್ಟಿಕೊಂಡ ಬಡವರ ಗುಡಿಸಲುಗಳಿಂದೇ ಸಿರಿವಂತರ ಮಹಲುಗಳು ಗಗನ ಚುಂಬಿಸುತ್ತಿವೆ. ಸ್ವಾರ್ಥಗೋಳ್ಳತ್ತಿರುವ ನಗರಗಳಲ್ಲಿ ಕುರೂಪಿ ಸ್ಲಂಗಳು ವಿಲಿವಿಲಿಸುತ್ತಿವೆ. ಕಾಡು-ಮೇಡು ಬರಿದಾಗಿ, ಗುಡ್ಡ-ಬೆಟ್ಟಗಳು ಮಟ್ಟಸವಾಗಿ ರಣಗುಡುತ್ತಿವೆ. ಹಸಿವಿನಿಂದ ಕಂಗೆಟ್ಟ ಒಡಲುಗಳು, ಪೌಟಿಕ ಆಹಾರದ ಶೊರತೆಯಿಂದ ರೋಗರಸ್ತವಾಗಿ ಅಸುನೀಗುತ್ತಿರುವ ಎಳೆಯ ಜೀವಗಳು, ವ್ಯೇದ್ಯೋಪಚಾರವಿಲ್ಲದ ಹಸಿ ಬಾಣಂತಿಯರು, ಗ್ರಾಮ-ನಗರವೆನ್ನದೆ ತುಂಬಿಕೊಳ್ಳತ್ತಿರುವ ಪ್ರಳಯದ ಕೆಸ, ಕಾರ್ಬಿನ್‌ನೇಗಳ ಕೊಳೆ, ಬತ್ತತ್ತಿರುವ ಅಂತರ್ಜಲ, ಮಳೆ ಇಲ್ಲದೆ ಬಣಗುತ್ತಿರುವ ಭೂಮಿ, ಕಳಪೆ ಬೀಜ, ಮಣ್ಣಿನ ಸತ್ಯವನ್ನು ನಾಶಗೊಳಿಸುವ ರಾಸಾಯನಿಕ ಗೊಬ್ಬರ, ಸಾಲದ ಬಾಧೆಯಿಂದ ನಿರಂತರವಾಗಿರುವ ರ್ಯಾತರ ಆತ್ಮಹತೆ, ಬವರಿಗೆ ಬೆಲೆ ಇಲ್ಲದಾಗಿ ವರ್ಧಿಸುತ್ತಿರುವ ಕೂಲಿ-ಕಾರ್ಬಿನ್‌ಕರ ನೋವು, ತಳಮಳ, ದುಡಿಯುವ ಕೈಗಳನ್ನು ಕಟ್ಟಿ ಹಾಕಿರುವ ತಂತ್ರಾಂಶಗಳ ಆಕ್ರಮಣ, ಕಾರ್ಮೋರೇಚ್ ವಲಯದ

ಅಮೋಷಣದ ದೃಶ್ಯತನ, ಶ್ರಮ ಸಂಸ್ಕೃತಿಯನ್ನು ಹಾಜರಿಸುವುತ್ತಿರುವ ನಿರುದ್ಯೋಗ ಸಮಸ್ಯೆ, ಬದುಕಿಗೆ ಆಧಾರವಾಗಿರದ ತಿಕ್ಕಣ, ಕಬಂಧ ಬಾಹುಗಳನ್ನು ಚಾಚಿಕೊಂಡಿರುವ ಅಧಿಕಾರಿಶಾಹಿಯ ಥ್ರಾಷ್ಟಾರ, ಹಗಲು ಇರುಳಂಗಳನ್ನು ಲೇಕ್ಕಿಸುವೇ ಕಾಮಾಂಧರಿಂದ ನಡೆಯುತ್ತಿರುವ ಹಲ್ಲೆ, ಅತ್ಯಾಚಾರ, ಪ್ರೇಮ-ಮದುವೆ ನೆವದಲ್ಲಿ ಅಸಿದ್ದು, ಬೆಂಕಿಗೆ ಬಲಿಯಾಗುತ್ತಿರುವ ಅಮಾಯಕ ಹೆಣ್ಣು ಜೀವಗಳ ಕನಲಿಕೆ, ಸಂವಿಧಾನದ ಆಶಯಗಳನ್ನು, ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಸ್ವಾರ್ಥ, ಸ್ವಜನ ಪಕ್ಷಪಾತವನ್ನು ಅನಾವರಣಗೊಳಿಸುತ್ತಿರುವ ರಾಜಕಾರಣ, ಆಶಾವಾದಕ್ಕಿಂತ ಅವಕಾಶವಾದವೇ ಸಮೃತವೆಂದು ತಮ್ಮ ಚಿಂತನೆ ಮತ್ತು ಬುದ್ಧಿವಂತಿಕೆಗಳನ್ನು ಬೂಸಾವಾಗಿಸಿಕೊಳ್ಳುವಲ್ಲಿ ಸ್ವರ್ಥಗಳಿಗೆ ದಿರುವ ಭಂಡತನ, ರಾಜಕೀಯ, ಅಧಿಕಾರ, ಪುರೋಹಿತಶಾಹಿಗಳ ನೆರೆನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೂಂಡಾಗಿರ್ದ, ದೇವರು-ಧರ್ಮ-ಜ್ಞಾತಿ-ವರ್ಗ-ವರ್ಣಗಳ ಹೆಸರಲ್ಲಿ ಹೆಚ್ಚಿತ್ತಿರುವ ಮತ್ತೀಯವಾದ, ಹಿಂಸಾ ಕಾರ್ಯಾಚರಣೆ, ಭಯೋತ್ಪಾದನೆ, ಜರ್ಮಗಿರೆತೆಯ ದನಿ ಮೋಳಿಗಿಸುತ್ತಿರುವ ರಣಕಹಳೆ ಇತ್ತಾದಿ ದಿಗಿಲು ಹುಟ್ಟಿಸುತ್ತಿರುವ ಸಂಗತಿಗಳು ಬದುಕುವವರ ನಿದ್ದೆಗೆಡಿಸಿವೆ.

‘ಉಪಾಸವಿದ್ದರೂ ಉಪದ್ವಿರಬಾರದು’ ಎಂಬ ನಾಣ್ಯಾಡಿ ಜೀವದ ನೆಮ್ಮೆದಿ ಕುರಿತೇ ಹೇಳುತ್ತದೆ. ಮೈ ಬೆವರು ಬಸಿದು, ರೊಟ್ಟಿ-ಚಟ್ಟಿ ತಿಂದು ಕಣ್ಣುಂಬ ನಿದ್ದೆ ಮಾಡಿ ಮತ್ತೆ ಹೊಸ ಮನುಷ್ಯನಾಗಿ ಕುಟುಂಬ, ಸಮಾಜ, ನಾಡು, ದೇಶ, ವಿಶ್ವದ ಹಿತಕ್ಕಾಗಿ ವ್ಯಕ್ತಿ ಆಲೋಚಿಸುವ ಮತ್ತು ಅದರ ಶ್ರೇಯದಲ್ಲಿ ಜೀವಸಾರ್ಥಕ್ಯವನ್ನು ದರ್ಶಿಸಬೇಕು. ಆದರೆ ಅಂಥ ವಾತಾವರಣ ಅಥವಾ ವ್ಯವಸ್ಥೆ ಈಗಿಲ್ಲ. ಮನುಷ್ಯನೆಲಕ್ಕೂರಿಗಿದರೆ ಅವನ ಸುತ್ತ ಮುತ್ತಲಿನ ನೋಟಗಳು ಬೀಭತ್ಸವಾಗಿ ಮನಸ್ಸು ಆವರಿಸಿಕೊಂಡು ನಿಲ್ಲುತ್ತವೆ. ಮಗ್ಗಲು ಬದಲಿಸಿದರೂ ಸ್ತೋನನೇ ಕಾಣಿಸುತ್ತಾನೆ. ರೆಪ್ಪೆ ಮುಜ್ಜಿಕೊಂಡರೆ ನರಕದ ನೋವುಗಳು ಭಯವನ್ನುಂಟುಮಾಡುತ್ತವೆ. ಕಂಗಳಿಗೆ ನಿದ್ದೆ ಬಾರದ ಕ್ಷಣಗಳು ಎದೆಯನ್ನು ಕಂಪಿಸುತ್ತವೆ. ಹೀಗಾದರೆ ನಾಳಿನ ಪಾಡೇನು ಅದರ ಹಾಡೆನು? ಎಂದು ಚಿಂತಿಸುವುದರ ಕಡೆಗೆ ಗಮನ ಹರಿಸುವ ಇಲ್ಲಿನ ತೇವಿನಗಳು ನಮ್ಮೆ ಎಚ್ಚರಿಕೆಗೂ, ತನು ನೆಮ್ಮೆದಿಗೂ ಪರಿಹಾರ ಸೂಚಿಸಬಹುದೆಂಬ ಅಶಯ ನನ್ನದು.

ಎನ್. ಸುಂದರಮೂರ್ತಿ ಅವರು ಬರೆದ ಎ. ಜ್ಯೋತಿ ಅವರು ಅನುವಾದಿಸಿರುವ ‘ಏಂಎಫ್‌ನ ಅಧಿಕ ತಜ್ಜರು ಹೆಚ್ಚಿದಿರುವ ವಿನ್ಯಾಸಗಳು’ ತೇವಿನ ಆಳುವ ಸರಕಾರವು ತನ್ನ ಪ್ರಜೆಗಳಿಗೆ ನೀಡಿದ ಭರವಸೆಗಳು ಎಷ್ಟು ಭ್ರಮಾತ್ಮಕ ಅವುಗಳ ನೀಲಿನಕ್ಕೆ ಮತ್ತು ಒಳತೋಟಗಳ ಅನಿಯಂತ್ರಿತ ಬಂಡವಾಳಶಾಹಿಗಳ ಅಧಿಕ ಸುಧಾರಣೆಗಳ ಕಡೆಗೆ ಹೆಚ್ಚು ಒತ್ತು ನೀಡಿರುವುದರ

ಸೂಕ್ತವನ್ನು ಮತ್ತು ಇದು ಪ್ರಜೆಗಳ ಕಲ್ಯಾಣಕ್ಕೆ ಮಾರಕವಾಗಿರುವುದನ್ನು ಬಯಲಾಗಿಸುತ್ತದೆ.

ಚೌಧ್ರಿಕರೆ ಬದುಕಿನ ಜೀವಾಳವೇ? ಅದು ಹೊಟ್ಟೆಯ ಹಸಿವನ್ನು ತಣಿಸಲು ಸಾಧ್ಯವೇ? ಚೌಧ್ರಿಕ ಜ್ಞಾನದ ಮೋಹವಿರುವ ಕೆವಿ ಮತ್ತು ಅವನು ಪ್ರೀತಿಸಿ ಮದುವೆಯಾದ ಪಾಕಿಸ್ತಾನಿ ಹೆಣ್ಣೆಬ್ಬಳ ದಾಂಪತ್ಯ ಕುರಿತಾದ ದುರಂತದ ಬಗ್ಗೆ ಅಮೃತಾ ಪ್ರೀತಮ್ ಅವರು ಬರೆದ, ಎಂ. ಹೇಮಾ ಅವರು ಅನುವಾದಿಸಿರುವ ‘ಎದೆಹಾಲಿನಾಣೆಗೂ...’ ಲೇಖನವು ಕರುಳು ಮಡಿಸುತ್ತದೆ. ದಿನವೂ ತತ್ತ್ವಜ್ಞಾನವನ್ನು ಬೇಯಿಸಿ ಶಬ್ದಗಳನ್ನೇ ತಿಂದು ಬದುಕುವ ಗಂಡ, ಬಸಿರೆಯಾದ ಹೆಂಡತಿಯ ಸಂವೇದನೆಗಳಿಗೆ ಸ್ವಂದಿಸದ ಅಥವಾ ಅವಳ ನೋಪುಗಳಿಗೆ ತಳಮಳಿಸದ ಸಂಗತಿಗಳು ಅದೆಪ್ಪು ರಾಕ್ಷ? ಕವಯಿತ್ರಿಯಾಗಿದ್ದವರ್ಣನ್ನು ಹೃದಯವಿಲ್ಲದ ಚೌಧ್ರಿಕರೆಯ ಅತಿರೇಕವು ಸಹಜ ಬದುಕಿನಿಂದ ವಿಮುಖವಾಗಿಸಿ ಆತ್ಮಹತ್ಯೆಗೆ ಒತ್ತಾಸೆಯಾಗಿದ್ದು ವಿದ್ರುವಕ ಸಂಗತಿಯಾಗಿ ಕಾಡುತ್ತದೆ.

ಎಂ. ಜಿ. ದೇವಸಹಾಯಂ ಅವರ ‘ತಳವರ್ಗಗಳ ಬದುಕುವ ಹಕ್ಕು: ಸುಸ್ಥಿರ ಅಭಿವೃದ್ಧಿಯೂ’ ಲೇಖನವನ್ನು ಓ. ಎಲ್. ರೇಖಾಂಬ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಭಿವೃದ್ಧಿಯ ಮೇಲಿನ ಹಕ್ಕು ಬಡವರದು ಎಂದು ಹೇಳಲಾಗುತ್ತದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಮತ್ತು ಸಂಪನ್ಮೂಲಗಳ ಹಂಚಿಕೆ ಬಡವರಿಗೆ ದಕ್ಕಿದೆ ಶ್ರೀಮಂತರ ಪಾಲಾಗುತ್ತದೆ. ಪರಿಸರ ನಾಶವಾದರೂ ಚಿಂತೆಯಿಲ್ಲ, ತಮ್ಮ ಉದ್ದಾರವಾಗಬೇಕು ಎಂಬ ಶ್ರೀಮಂತರ ಧೋರಣೆ ಜೀವವಿರೋದ ಕ್ರಮವೇ ಆಗಿದೆ. ಈ ಸ್ವಾರ್ಥದಿಂದಾಗಿ ದಟ್ಟಾರಣೆಗಳು ಬಯಲು ಬಯಲಾಗುತ್ತಿವೆ. ಅರಣ್ಯ ನಂಬಿದ ಬುಡಕಟ್ಟು ದಲಿತರ ಬದುಕು ಪರಾಧಿನವಾಗುತ್ತದೆ. ನವ ಉದಾರವಾದಿಗಳು, ಬ್ರಹ್ಮರು ಸರಕಾರದ ಒಂದು ಭಾಗವಾಗಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ, ಭಾರತೀಯ ಗುತ್ತೇದಾರಿ ಕಂಪನಿಗಳಿಗೆ ಪರವಾನಿಗೆ ನೀಡಿ ದೋಷವ ಕಾರಣದಿಂದ, ಕೃಷಿ ಭೂಮಿಯ ಮೇಲಿನ ತಳಸಮುದ್ರಾಯಗಳ ಹಕ್ಕು ಶೂನ್ಯವಾಗುತ್ತದೆ. ಕೃಂಗಾರೀಕರಣದ ಮೂಲಕ ಜನರ ಕ್ಷೇಮ ಮತ್ತು ಉದ್ದಾರಕ್ಕಾಗಿ ಧ್ವಂಸಗೊಳ್ಳಲಿರುವ ಪರಿಸರ ಏನುಗಾರಿಕೆ ಹಕ್ಕು ಕಸಿದುಕೊಳ್ಳುವ ವಿದ್ಯುತ್ ಸ್ವಾವರದಿಂದಾಗಿ ಜನರ ಜೀವ ಮತ್ತು ಜೀವನ ಭದ್ರತೆ ಅಸ್ಥಿರವಾಗಿ ಪರಿಣಮಿಸಿದೆ. ಪರಿಸರ ಸಂರಕ್ಷಣೆ ಇಲ್ಲದ ಅರ್ಥಿಕ ಅಭಿವೃದ್ಧಿ ಒಂದು ಮೋಸದಾಟ. ಅದು ಅಡಿಪಾಯವಿಲ್ಲದ ಸೂರಿನಂತೆ ಅಪಾಯಕಾರಿ. ತಳವರ್ಗವು ಈ ದಿಸೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಡಪಡಿಸುತ್ತದೆ. ಅದರ ವಿರುದ್ಧ ದಿಕ್ಕಿನಲ್ಲಿ ಆಳವ ವರ್ಗವು ‘ಮೋಜಿನ ಸೂರ್ಯ’

ನಿಮಾಜಣಕ್ಕಾಗಿ ಅದನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲು ಹವಣಿಸುತ್ತದೆ. ಇದು ಸುಸ್ಥಿರ ಅಭಿವೃದ್ಧಿಗಾಗಿ ನಡೆಸುತ್ತಿರುವ ತಳವರ್ಗದ ಮೋರಾಟದ ಮೂಲ ಸತ್ಯವಾಗಿದೆ. ಈ ಹೋರಾಟ ಫಲ ಕಾಣುವುದೆ ಎಂಬ ಆತಂಕ ತಳವರ್ಗವನ್ನು ಕಾಡುತ್ತಿದೆ.

ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಜನಸಂಘ ಮತ್ತು ಹಿಂದೂ ಮಹಾಸಭಾಗಳ ದೀರ್ಘಾವಧಿ ಕಾರ್ಯಸೂಚಿಯ ಪರಿಕಲ್ಪನೆ, ಭಾರತದ ಮತಾತೀತ ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರೋಧಿಯಾಗಿದ್ದನ್ನು ಅಂಬೇಷ್ಟು ತಿಳಿದವರಾಗಿದ್ದರು. ಅವರ ಕನಸು ಜಾತಿ ವಿನಾಶವನ್ನು ಕೇಂದ್ರಿಕರಿಸಿಕೊಂಡಿತ್ತು. ಮಹಾನ್ ಮೌಲ್ಯಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗಾಗಿ ಶಿಕ್ಷಣ, ಸಂಖಟನೆ, ಮೋರಾಟದ ಉದ್ದೇಶ ಹೊಂದಿತ್ತು. ಮತಾತೀತ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದರ ಫಲವಂತಿಕೆಯ ಸ್ವಷ್ಟ ಕಲ್ಪನೆ ಹೊಂದಿದ್ದ ಅಂಬೇಷ್ಟು ಅವರು ಹಿಂದೂತ್ವದ ಅಜೆಂಡಾ ಇರುವ ರಾಜಕೀಯ ಪಕ್ಷಗಳೊಂದಿಗೆ ಮೃತ್ತಿ ಸಾಧ್ಯವಿಲ್ಲವಂದು ನಿರಾಕರಿಸಿದ್ದರು. ಆದರೆ ಇವತ್ತು ಅಂಬೇಷ್ಟು ಅವರನ್ನು ಆರಾಧಿಸುವ ಕೆಲವು ದಲಿತ ನಾಯಕರು ಅಲ್ಲಾವಧಿಯ ಅಧಿಕಾರದ ದುರಾಸೆಯಿಂದ, ಅವರ ತತ್ತ್ವ ಸಿದ್ಧಾಂತಗಳನ್ನು ಬಲಿಗೊಡುತ್ತಿರುವುದು ಆತ್ಮವಂಚನೆಯಾಗಿದೆ. ಅವರನ್ನು ನಂಬಿಕೊಂಡಿರುವ ಅನುಯಾಯಿಗಳು ದಿಕ್ಕು ತಪ್ಪಿದವರಾಗಿ ಪರಿತಹಿಸುವಂತಾದುದನ್ನು ಓ. ಎಲ್. ರೇಖಾಂಬ ಅನುವಾದಿಸಿರುವ, ರಾಂ ಮನಿಯಾನಿ ಅವರ ‘ದಾರಿ ತಪ್ಪಿರುವ ದಲಿತ ರಾಜಕಾರಣ’ ಲೇಖನ ಸಾಕ್ಷಿಕರಿಸುತ್ತದೆ.

ನೇಹಾ ದೀಕ್ಷಿತರ ‘ಮೋಖ್ಯಾನಾ’: ಬಲಿಷ್ಠ ಭಾರತಕ್ಕಾಗಿ ಬಡಜನರ ಬಲಿ’ ಲೇಖನವನ್ನು ಎಂ. ರಾಜು ಅವರು ಅನುವಾದಿಸಿದ್ದಾರೆ. ರಾಜಸ್ವಾನದ ಮೋಖ್ಯಾನಾನಲ್ಲಿ ನಡೆಸಲಾದ ಅಣುಸ್ವೇಚ್ಚ ನರಕ ಸೃಷ್ಟಿಸಿದ್ದರ ಕುರಿತು ಈ ಲೇಖನ ಹೇಳುತ್ತದೆ. ಭೂಮಿ ಕಳೆದುಕೊಂಡ ಅಲ್ಲಿನ ಜನ ಬದುಕು ಕಳೆದುಕೊಂಡಿದ್ದಾರೆ. ಮಾರಕ ರೋಗಗಳಿಗೆ ತುತ್ತಾಗಿದ್ದಾರೆ. ಭಾರತವೇನೋ ಅಣುಶತ್ಕಿ ಸಾಮರ್ಥ್ಯದ ರಾಷ್ಟ್ರವೇನೋ ಆಯಿತು. ಅದು ಬಡ ರೈತರ ಬಲಿಯಿಂದ ಬಲಿಷ್ಠವಾಗಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಇದು ನಮ್ಮ ಮುಂದಿಡುತ್ತದೆ.

‘ನಾಸ್ತಿಕನೊಬ್ಬನ ತಿಳಿವಿನಲ್ಲಿ ಗಾಂಧಿ’ ನಾಸ್ತಿಕ ಚಿಂತಕ, ಗಾಂಧಿಜಿಯವರ ಆಪ್ತರಲೆಂಬ್ಬರಾದ ಗೋರಾ ಅವರ ಮಗ ಲವಣಂ ಬರೆದ ಲೇಖನವನ್ನು ಎಂ. ರಾಜು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲವಣಂ ಪರಿಭಾಷಿಸಿಕೊಂಡಂತೆ ಗಾಂಧಿಯವರ ಹೆಚ್ಚು ಜಾತ್ಯೇತರೂ, ವೈಚಾರಿಕರೂ ಮತ್ತು ಸಹಿಷ್ನುವೂ ಆಗಿದ್ದರು. ರಾಮ-ರಹಿಮರು ಒಬ್ಬನೇ ದೇವರ ಪ್ರತಿನಿಧಿಗಳು ಎಂಬುದನ್ನು ಅವರು ಅರ್ಥ

ಮಾಡಿಕೊಂಡಿದ್ದರು. ಇದು ಎರಡು ಧರ್ಮಗಳ ಐಸ್‌ಮತಕ್ಕ ಸಹಕಾರಿಯಾಗಿತ್ತು ಎಂದು ಲವಣಂ ಹೇಳುತ್ತಾರೆ. ಆದರೆ ಗಾಂಧಿಜಿಯವರ ಅನುಯಾಯಿಗಳಿನಿಸಿ ಕೊಂಡವರು ಅವರ ಮರಣಾನಂತರ ಅವರ ಜಾತ್ಯೀತ ದೃಷ್ಟಿಕೋನಕ್ಕೆ ನ್ಯಾಯ ಒದಗಿಸಲಿಲ್ಲ ಎನ್ನುತ್ತಾರೆ. ಎರಡು ಸಮುದಾಯಗಳ ನಡುವೆ ಬಿಕ್ಕಟ್ಟು ಉಂಟಾಗಲು ಮತ್ತು ಇವತ್ತಿಗೂ ಅದು ಉಳಿದುಕೊಂಡು ಬಂದುದರ ಮೇಲೆ ಲೇಖನ ಬೆಳಕು ಜೆಲ್ಲತ್ತದೆ.

ವಿದ್ಯಾಭೂಪ್ರೋ ರಾವತ್ ಅವರು ಬರೆದಿರುವ, ಡಾ. ಟಿ. ಎಸ್. ವಿವೇಕಾನಂದರು ಅನುವಾದಿಸಿದ ‘ಆಹಾರ ವೈವಿಧ್ಯವನ್ನು ಸಂಭೂತಿಸಿ’ ಲೇಖನ ಪ್ರಸ್ತುತ ಬಹು ಚಚ್ಚಿತ ವಿಷಯ ಕುರಿತು ಜಿಂತಿಸಿದೆ. ಆಹಾರ ವೈವಿಧ್ಯವು ಮತ್ತಿಯವಾದ ದ್ವುಪೀಕರಣದ ತಂತ್ರವಾಗಿ ಬಳಕೆಯಾಗುತ್ತಿರುವುದು, ಎರಡು ಕೋಮುಗಳ ನಡುವಿನ ಆಶಕ್ತಿಕಾರಿ ಬೆಳವಣಿಗೆಯಿನಿಸಿದೆ. ಆಹಾರ ವೈವಿಧ್ಯವನ್ನು ತಮಗಿಷ್ಟುದಂತೆ ಸವಿಯುವುದು ಜನರ ಹಕ್ಕಾಗಿದೆ. ಆದರೆ ಅದನ್ನು ನಿಷೇಧಿಸುವ ಮತ್ತಿಯ ದುರಾಲೋಚನೆಗಳು, ಒತ್ತಡಗಳು ಜೀವವಿರೋಧ ಬಗೆಗಳಾಗಿ ಮನುಷ್ಯ ಬದುಕನ್ನು ಹೈರಾಣಕ್ಕೆ ತಳ್ಳುತ್ತಿರುವುದರ ಕುರಿತು ಸಮಂಜಸವಾಗಿ ಈ ಲೇಖನ ಚಚ್ಚಿಸುತ್ತದೆ.

ಹಸನ್ ಸುರೂರ್ ಅವರ ‘ಇಸ್ಲಾಂಗೊಂದು ಮನರುಜ್ಞಿವಾದ ಅಗತ್ಯವಿದೆ’ ಲೇಖನವನ್ನು ಡಾ. ಎಸ್. ರಿಂಗಾಜ್ ಅಹಮದ್ ಅನುವಾದಿಸಿದ್ದಾರೆ. ಶಾಂತಿಯನ್ನು ಪ್ರತಿಪಾದಿಸುವ ಇಸ್ಲಾಂ ಧರ್ಮ ಜನರ ನಡುವಿನ ಸ್ವೇಕ ಸಂಬಂಧಗಳ ಸೇತುವೆಯಾಗುವ ಬದಲು ಅಸಹನೆ, ಕ್ಷೋಧ, ಬಬರ ಹಿಂಸೆಯ ಪ್ರತೀಕವಾಗುತ್ತಿರುವುದರ, ದುರಂತಕ್ಕ ಸಾಕ್ಷಿಯಾಗುತ್ತಿರುವುದರ ಬಗ್ಗೆ ಇಸ್ಲಾಮೀ ಚಿಂತಕರು ಈಗ ವಸ್ತುನಿಷ್ಠವಾಗಿ ಆಲೋಚಿಸಲೊಡಗಿರುವುದನ್ನು ಈ ಲೇಖನ ಹೇಳುತ್ತದೆ. ದಾರಿ ತಪ್ಪಿದ ಅಥವಾ ತಲೆಕೆಟ್ಟ ಮತಾಂಥರು ಇಸ್ಲಾಂ ಹೆಸರಿನಲ್ಲಿ ನಡೆಸುತ್ತಿರುವ ಹತ್ಯೆಗಳನ್ನು, ಭಯೋತ್ಪಾದನೆಯ ಕೃತ್ಯಗಳನ್ನು ವಿಂಡಿಸುತ್ತಲೇ ಇಸ್ಲಾಂ ಧರ್ಮದ ಒಳತಿರುಳನ್ನು ಅಧ್ಯೋಸಿಕೊಳ್ಳಲು ಸಾಧ್ಯವಾಗಿಸುತ್ತದೆ.

ಭಾರತವನ್ನು ಉಗಿಬಂಡಿಯ ರೂಪಕವನ್ನಾಗಿ ಬಳಸಿಕೊಂಡು ಸತ್ಯ ಶಿವರಾಮನ್ ಅವರು ಬರದ ಲೇಖನವನ್ನು ಡಾ. ಟಿ. ಎಸ್. ವಿವೇಕಾನಂದರು ಕನ್ನಡಕ್ಕ ‘ಭಾರತ- ಉರಿಯುತ್ತಿರುವ ಉಗಿಬಂಡಿ’ ಹೆಸರಿನಿಂದ ಅನುವಾದಿಸಿದ್ದಾರೆ. ಸ್ವಾತಂತ್ಯಮೂರ್ಚಿದಲ್ಲಿ ನೀಡಿದ ಭರವಸೆಗಳು ಹುಸಿಯಾಗಿವೆ. ಕೆಲವೇ ಜನರ ಅಂದರೆ ನಮ್ಮನ್ನಾಳುವ ಪ್ರಭುಗಳ, ಅವರನ್ನು ಮೋಷಿಸುವ ಕಾರ್ಮಾರೇಣ ಕುಳಗಳ ಸುಖವು ಸಮೃದ್ಧವಾಗಿದೆ. ನಿಜವಾದ ಸ್ವಾತಂತ್ಯದ ಸವಿ ಅನುಭವಿಸುವ ಅಸಂಖ್ಯಾತರು ಗುಲಾಮರಾಗಿದ್ದಾರೆ. ಅವರ ಅಸಹಾಯ ಬದುಕು ಹತಾಶೆಯಿಂದ

ತಲ್ಲಿನೆಸುತ್ತದೆ. ಸ್ವಾತಂತ್ಯ, ಶಾಂತಿ, ಸಮುದ್ರ ಮತ್ತು ಪ್ರಜಾಸತ್ತಾತ್ಮಕ ಆಡಳಿತ ನೀಡಬೇಕಾದ ಸರಕಾರಗಳು ಉರಿಯುತ್ತಿರುವ ಉಗಿಬಂಡಿಯಾಗಿ ಓಡುವಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅಮಾಯಕರ ತಿನ್ನುವ, ಮಲಗುವ, ನಗುವ ಹಾಗೂ ಪ್ರೀತಿಸಿ ಉಸಿರಾಡಿಸುತ್ತಿರುವವರ, ಸಂವೇದನೆಗಳನ್ನು ಘಾಸಿಸಿ, ಅಪವಾನಿಸಿ, ನಾಶಗೊಳಿಸುವ ಪ್ರಭುತ್ವವು ದಲಿತರು, ಅತೀ ಹಿಂದುಳಿದವರು, ಮಸ್ಲಿಂ ಮತ್ತು ಎಲ್ಲಿಯೂ ಗುರುತಿಸಲ್ಪಡದ ಜನರನ್ನು ಕಂಗಡಿಸುತ್ತವೆ. ದೌಭಾಗ್ಯದತ್ತ ಮುನ್ಸುಗ್ಗಿರುವ ಉರಿಯುವ ಈ ಉಗಿಬಂಡಿಯನ್ನು ನಿಲ್ಲಿಸಿದ್ದರೆ ಸಂಭವಿಸುವ ದುರಂತ ಅನೂಹ್ಯ ಎಂಬ ಎಚ್ಚರಿಕೆಯ ದ್ವಾರಿ ಈ ಲೇಖನದ್ವಾಗಿದೆ.

ಜಗತ್ತಿನ ಸಹನೆಯ ಎಲ್ಲೆಗಳನ್ನು ದಾಟುತ್ತಿರುವ ಭಯೋತ್ಪಾದನೆ ಕೃತ್ಯವು ಅಮಾಯಕ ಮನುಷ್ಯರನ್ನು ಗುರಿಯಾಗಿಸಿಕೊಂಡಿರುವುದು ಅತ್ಯಂತ ನಿರ್ಕಷ್ಟ ಚಟುವಟಿಕೆಯಿನಿಸಿದೆ. ಮನುಷ್ಯನನ್ನು ಕೊಲ್ಲುವ ಹಲವು ವಿಧಾನಗಳಿಗೆ ಕೂರ್ತಾನೊನಲ್ಲಿ ಸಮರ್ಥನೆ ಇದೆಯಂದು ಹೇಳುತ್ತಿರುವುದನ್ನು ಸಮರ್ಥಿಸಿಕೊಳ್ಳುವ, ಪೇಷಾವರದಲ್ಲಿ ಸಾಮೂಹಿಕವಾಗಿ ಶಿಶುಹತ್ಯೆಗೈಯುವ, ಪ್ರಾರ್ಥಿಸಿನಲ್ಲಿ ಹೆಚ್ಚೋ ಕಳೆರಿಯಲ್ಲಿ ನಡೆಸಿದ ನರಹತ್ಯೆ, ಸಿಡ್ಡಿ ಕೆಫೆಯಲ್ಲಿ ಕೊನೆಗೊಂಡ ಒತ್ತೆಯಾಳುಗಳ ಸಾವಿನ ದುರಂತ, ಥಿಲಿಪ್ಸೋನ್ ಬಸೋನಲ್ಲಿ ನಡೆಸಿದ ಬಾಂಬ್ ಸ್ಫೋಟ, ನ್ಯೇಜೇರಿಯಾದ ಬಾಗ್ ಪಟ್ಟಿಂದಲ್ಲಿ ಎರಡು ಸಾವಿರ ಜನರ ಕೊಲೆ, ಯೆಮನ್ ಹಾಗೂ ಇರಾಕ್ ಗಳಲ್ಲಿ ನಡೆದಿರುವ ಸರಣಿ ಹತ್ಯೆಗಳು ಇಸ್ಲಾಮಿನ ತಾഴೀಕತೆಯ ಸ್ವರೂಪ ಮತ್ತು ಜೀವವಿರೋಧ ನಿಲುವನ್ನು ಚಿಂತಿಸುವಂತೆ ಮಾಡಿದೆ. ಒಂದು ಧರ್ಮವು ಜೀವಪ್ರೀತಿಯನ್ನು ಬದುಕಿಸುವ ಬದಲು ಕೊಲ್ಲುವುದರ ಧಾವಂತ ತೋರುತ್ತಿರುವುದು ಜಗತ್ತಿನ ನಿದ್ದೆಗಿಡಿಸಿದೆ. ಮಾನವ ಹತ್ಯೆ ಧರ್ಮ ವಿರೋಧಿಯಾದುದು. ಆದರೆ ಇದು ಸಾಹಸ ಎನ್ನುವ ರೂಕ್ಷತೆಯನ್ನು ಹುಟ್ಟಿ ಹಾಕುವ ವಿದ್ಯಮಾನಗಳು ಸಂಭವಿಸುತ್ತಿರುವ ಹೊತ್ತಿನಲ್ಲಿ ಹಸನ್ ನಯೀಂ ಸುರಕೊಂಡರು ಅನುವಾದಿಸಿದ ತಲ್ಲಿಜ್ಞ ಅವ್ಯಾರ್ಥ ಈ ಲೇಖನವು ನಮ್ಮನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿದೆ.

‘ನೀವೋಬ್ಬ ಗೇ-ಪತ್ತಿಯೆ?’ ಹಸನ್ ದೇಂದ್ರ ಅವರು ಅನುವಾದಿಸಿರುವ ದೇವದತ್ತ ಪಟ್ಟಾಯಕ್ಕಾರ ಈ ಲೇಖನ ಸಲಿಂಗ ಕಾಮಿಯೋಬ್ಬನ ತಳಮುಳವನ್ನು, ಅದೇ ಕ್ಷಣಕ್ಕೆ ಅವನ ಪತ್ತಿಯಾಗುವವರ ಕಷ್ಟವನ್ನು ಕುರಿತು ಹೇಳುತ್ತದೆ. ಮದುವೆ ಒತ್ತಡದಲ್ಲಿರುವ ಯುವಕ-ಯುವತೀಯರ ಬೇಗುದಿಯನ್ನು ಸಾಕ್ಷಿಪ್ರಜ್ಞಯಾಗಿಸಿ ಕೊಂಡಿರುವ ಮತ್ತು ಸದ್ಯದ ಸಮಸ್ಯೆಯೂ ಆಗಿರುವ ಸಂಗತಿಯನ್ನು ಗಮನಾರ್ಹವಾಗಿ ಚಚ್ಚಿಸುತ್ತದೆ.

ಕೇನ್ಯಾದಲ್ಲಿ ಒಂದು ಸಂಪ್ರದಾಯವಿದೆ. ಹನ್ಸೇರಡು ವಯಸ್ಸಿನ ಹುಡುಗಿಯರಿಗೆ

ಭಗಾಂಕುರ ಅಂದರೆ ಸ್ತೀ ಜನನಾಂಗವನ್ನು ಉನಗೊಳಿಸುವ ಅಥವಾ ‘ಸ್ತೀ ಸುನ್ನತಿ’ ಅನ್ನವ ಆಚರಣೆಯನ್ನು ಮಾಡಲಾಗುತ್ತಿದೆ. ಇದು ಮೂರುನಂಬಿಕೆಯಾಗಿದ್ದ ಆಷ್ಟಿಕಾ, ಇರಾಕ್, ಯೇಮನ್, ಕುದ್ರಸ್ತಾನಗಳಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಹೆಣ್ಣುಮಕ್ಕಳ ಪ್ರಾಣಕ್ಕೆ ಅಪಾಯ ತಂದೊಡ್ಡವ ಈ ಸಂಪ್ರದಾಯವನ್ನು ಭಗಾಂಕುರ ಭೇದನಗೊಳಿಸುವ ಮೂಲಕ ಆಕೆಯ ಲೈಂಗಿಕಾಸಕ್ತಿಯನ್ನು ನಿಯಂತ್ರಿಸುವ ಮತ್ತು ಆಕೆಯನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಹುನ್ನಾರು ಈ ಆಚರಣೆಯ ಹಿನ್ನೆಲೆಯಲ್ಲಿದೆ. ವೈಚ್ಯಾನಿಕವಾಗಿ ಇದರಿಂದ ಸೋಂಕು ಹೆಚ್ಚಿ ಹೆಚ್ಚಿನ ಪ್ರಾಣ ಹೋಗುವ ಸಾಧ್ಯತೆ ಹೆಚ್ಚು. ಈ ಸಂಪ್ರದಾಯ ಕಾನೂನುಬಾಹಿರವಾಗಿದ್ದ ಇದನ್ನು ತಡೆಗಟ್ಟಿವ ಹೋರಾಟಗಳು ನಡೆಯುತ್ತಲೇ ಇವೆ. ಕೇನ್ಯಾದ ಕಚೇನ್ಯ ಟೈಯ ಈ ಹೋರಾಟದ ಮುಂಚೂಣಿಯಲ್ಲಿರುವ ಸಂಗಿತಿಯನ್ನು ಎಂಬೇ. ಹೇಮಾ ಅವರು ಅನುವಾದಿಸಿದ ‘ಸ್ವಾಲು ಬೇಕೇ ಬೇಕು ಎಂದ ಹುಡುಗಿ’ ಎಂಬ ಲೇಖನವು ಆಪ್ತವಾಗಿ ಕಟ್ಟಿಕೊಡುತ್ತದೆ.

ಇಂಗ್ಲಿಷ್‌ನ ವಿವಿಧ ಮೂಲದಿಂದ ಆರ್. ವಿಜಯರಾಘವನ್ ಮತ್ತು ಡಾ. ಕೆ. ಶಿವಾರೆಡ್ಡಿ ಅವರು ಅನುವಾದಿಸಿರುವ ‘ಎಕಾಫೆಮಿನಿಸಂ’ ಲೇಖನವು ಮಹಿಳೆಯ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ನಡೆದಿರಬಹುದಾದ ಗಂಭೀರ ಚಂತನೆಗೆ ತೆರೆದುಕೊಳ್ಳುವಂತಹದ್ದು. ಈ ಭೂಮಿ ಜೀವಂತವಾಗಿದೆ. ಅದು ಎಲ್ಲ ಜೀವಿಗಳಿಗೂ ಬದುಕಿನ ಖಾತ್ರಿ ಕೊಡುತ್ತದೆ. ಜನರು ಭೂಮಿಯ ಪಾವಿತ್ರ್ಯವನ್ನು ಗೌರವಿಸುತ್ತಾರೆ ಮತ್ತು ಸಂಭೂಮಿಸುತ್ತಾರೆ. ಹಾಗೆಯೇ ಕೈಗಾರಿಕೆಗಳ ಹಸಿವೆಗೆ, ಸರಕೀಕರಣಕ್ಕೆ ಬೇಕಾದ ಮೃತ ಕಚ್ಚಾವಸ್ತುವನ್ನಾಗಿ ಮಾರ್ಕಡಿಸುವುದನ್ನು ವಿರೋಧಿಸುತ್ತಾರೆ. ಸಹಜ ಪರಿಸರವಾದದಲ್ಲಿ ವಿಶ್ವದ ಬಹುತೇಕ ಮಹಿಳೆಯರು ಉತ್ತಾದಿಸುವ ಪ್ರತಿದಿನದ ಬದುಕಿನ ಅಗತ್ಯಗಳಲ್ಲಿ ‘ಎಕಾಫೆಮಿನಿಸ್ಪ್’ ನೆಲೆಯಿದೆ. ಕೈಗಾರಿಕಾ ವ್ಯವಸ್ಥೆಯ ಫಲಶ್ರುತಿಯ ವಿನಾಶಕ್ಕೆ ಒಡಿಕೊಂಡಿರುವ ಅದು ತನ್ನ ಜಾಗೃತ ಪ್ರಜ್ಞೆಯಿಂದ ಅಸ್ತಿತ್ವ ಕಂಡುಕೊಳ್ಳಬೇಕಾದರ ಬಗ್ಗೆ ಲೇಖನ ಚಿಂತಿಸುತ್ತದೆ.

ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯಾಗಿ ಪ್ರಾರಂಭವಾದ ರಾಷ್ಟ್ರೀಯತೆಯ ಪರಿಕಲ್ಪನೆ ಕಾಲ ಫಟ್ಟಗಳಲ್ಲಿ ತನ್ನ ವ್ಯಾಪ್ತಾನದ ಸ್ವರೂಪ ಬದಲಿಸುತ್ತ, ಆರ್ಥಿಕ ಅಭಿವೃದ್ಧಿಯ ಸ್ತರದಲ್ಲಿ ಮೃದಾಖಲ್ತಿರುವುದರ ನೈಜತೆಯನ್ನು ಡಿ. ಎ. ವಿಜಯಭಾಸ್ಕರ್ ಅವರು ಅನುವಾದಿಸಿರುವ ಅಮಿತ್ ಬಾಧುರಿಯವರ ‘ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ’ ಲೇಖನ ಪ್ರಸ್ತುತಪಡಿಸುತ್ತದೆ. ಆರ್ಥಿಕ ಅಭಿವೃದ್ಧಿಯ ವಾಸ್ತವವಾಗಿ ಬಹುಸಂಖ್ಯಾತ ಪ್ರಜಾಪ್ರಭುತ್ವವಾಗಿ ರೂಪಗೊಂಡಿದ್ದರೂ ಇದು ಬಹುಸಂಖ್ಯಾತ ಪ್ರಜಾಪ್ರಭುತ್ವವೆಂದು ಗ್ರಹಿಸಲಾಗುತ್ತಿಲ್ಲ. ಬಹುಸಂಖ್ಯಾತವೆಂದರೆ ಬಹುಮತದ

ಅಧಾರದ ಕಾರ್ಯವಿಧಾನ ಅಥವಾ ಭಾಷೆ, ಧರ್ಮ ಇತ್ಯಾದಿಗಳ ಆಧಾರದ್ದು ಅಲ್ಲ, ರಾಷ್ಟ್ರೀಯತೆಯನ್ನು ಆರ್ಥಿಕ ಅಭಿವೃದ್ಧಿಯ ಮೂಲಕ ಸಾಧಿಸಬಹುದಾಗಿದೆ. ಅದು ಸಾಮಾಜಿಕ ಭಾಗವನ್ನು ಕೂಡ ನಿರ್ವಹಿಸಬೇಕು. ಜಾಗತೀಕರಣ ಸಂದರ್ಭದಲ್ಲಿ ನೀತಿಗಳು, ಅಭಿವೃದ್ಧಿ ಕಾರ್ಯಕ್ರಮ ಪ್ರೇರಕವೆಂದು, ಕಾರ್ಮೋಕರೀಕ್ರೊ ಸಂಸ್ಥೆಗಳನ್ನು ಬಲಗೊಳಿಸುವುದು ರಾಷ್ಟ್ರೀಯತೆಯ ಪ್ರತಿರೋಧವಾಗಿ ಕಾಣಿಸುವುದರ ಸೂಕ್ಷ್ಮತೆ ಇಲ್ಲಿ ಚರ್ಚಿತವಾಗಿದೆ.

‘ಭಾರತದಲ್ಲಿ ಅಭಿವೃದ್ಧಿ ಸ್ವಾತಂತ್ರ್ಯ ಎನ್ನುವುದು ಒಂದು ತಮಾಷೆಯಾಗಿದೆ’ ಎಂದು ಇತ್ತೀಚಿಗೆ ಖ್ಯಾತ ಬಾಲಿವ್‌ಡಾ ನಿದೇರ್ ಶಕ ಕರಣ್ ಜೋಹರ್ ಜ್ಯೇಮುರ್ ಸಾಹಿತ್ಯಾತ್ಮವದಲ್ಲಿ ಹೇಳಿದ್ದರ ನೆನಮು. ಅಭಿವೃದ್ಧಿ ಸ್ವಾತಂತ್ರ್ಯ ಇದೆಯೆಂದು ಏನು ಮಾತಾಡಿದರೂ, ಏನು ಮಾಡಿದರೂ ನಡೆದಿತು ಎನ್ನುವಂತಿಲ್ಲ. ಈ ಸ್ವಾತಂತ್ರ್ಯ ಹರಣ ಮಾಡುವ ಅಥವಾ ಕಟ್ಟಿ ಹಾಕುವ ಮನಸ್ಸುಗಳು ಕಲೋರವಾಗಿವೆ ಎಂಬ ದ್ವಾನಿ ಕರಣ್ ಜೋಹರ್ ಹೇಳಿಕೆಯಲ್ಲಿದೆ. ಡಾ. ಜಿ. ರಾಮಕೃಷ್ಣರು ಅನುವಾದಿಸಿದ ತನು ಮೆಹ್ತಾ ಅವರ ‘ಅಭಿವೃದ್ಧಿ ಸ್ವಾತಂತ್ರ್ಯ: ನಾಗರಿಕ ಸಮಾಜದ ಹೊಣೆ’ ಎಂಬ ಲೇಖನವು ಕರಣ್ ಜೋಹರ್ ದ್ವಾನಿಯನ್ನೇ ಪ್ರತಿಧ್ವನಿಸುತ್ತದೆ. ಮೂರು ನಂಬಿಕೆ, ಚೆಲನಚಿತ್ರ, ತತ್ವಶಾಸ್ತ್ರ, ಸಾಹಿತ್ಯ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮಾತು ಮತ್ತು ಕ್ರಿಯೆಗೆ ಕಡಿಮಾಣ ಹಾಕುವ ಪದ್ಧತಿ ಹಿಂದೆಂದಿಗಿಂತಲೂ ಜಾಸ್ತಿಯಾಗಿದೆ. ಅಳ್ಳಿ ಹೋರಣಿ ನೈತಿಕತೆಯನ್ನು ಸಂರಕ್ಷಣೆ ಮಾಡುವ ಹೊಣೆ ತಮ್ಮದೆಂದು ಹಿಂಸೆಯನ್ನು ಎಗ್ಗಿಲ್ಲದ ಪ್ರಯೋಗಿಸುವ ಬಣವು ಮಿತಿಮೀರಿ ವರ್ತಿಸುತ್ತಿದ್ದರೂ ಸರಕಾರವು ಏನೂ ನಡೆದಿಲ್ಲವೆನ್ನುವಂತೆ ಗಾಂಧಿಜೀಯ ಕಣ್ಣು ಮುಚ್ಚಿದ ಹೊತ್ತಿಯಂತೆ ನಡೆದುಕೊಳ್ಳುತ್ತದೆ. ಕೇಂದ್ರ ಸರಕಾರವು ಇಂತಹ ಹಿಂಸಾತ್ಮಕ ಕೃತ್ಯಗಳನ್ನು ತಡೆಯುವುದೂ ಇಲ್ಲ, ಇಂಡಿಸುವುದೂ ಇಲ್ಲ. ಮೂಲತಃ ಅಭಿವೃದ್ಧಿಯ ಪ್ರಶ್ನೆಯು ನಾಗರಿಕ ಸಮಾಜಕ್ಕೆ ಇಡಿಯಾಗಿ ಸಂಬಂಧಿಸಿದ್ದು. ಆದ್ದರಿಂದ ನಾಗರಿಕ ಪ್ರಜ್ಞೆ ಮತ್ತು ನಡತೆಯ ಮುಖಾಂತರ ಅದನ್ನು ಕಾಪಾಡಬೇಕು ಮತ್ತು ಅಗತ್ಯ ಬಿದ್ದಾಗ ನಿಯಂತ್ರಿಸಬೇಕು. ಪ್ರಭುತ್ವದ ಅವರಾದ ಸಂಹಿತೆಗಳಿಗೆ ಇನ್ನಷ್ಟು ಕಾನೂನುಗಳನ್ನು ಸೇರಿಸುವುದರಿಂದ ಈ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಿಲ್ಲ ಎಂಬುದನ್ನು ಲೇಖನವು ನಮ್ಮ ಗ್ರಹಿಕೆಗೆ ತರುತ್ತದೆ.

‘ಮರೋಗಾಮಿ ಚಳುವಳಿಯ ಒಂದು ಪ್ರಕ್ಷೇಪನೋಟ’ ರಾಜನ್ ಬಾವಡೇಕರ್ ಅವರು ಮರಾಠಿಯಲ್ಲಿ ಬರೆದ ಈ ಲೇಖನವನ್ನು ಡಾ. ಜಿ. ರಾಮಕೃಷ್ಣರು ಅನುವಾದಿಸಿದ್ದಾರೆ. ಮಹಾರಾಷ್ಟ್ರದ ಸಮಾಜಲೀನ ಮರೋಗಾಮಿ ಚಳುವಳಿಗಳಿಗೆ ಒಂದು ರೀತಿಯ ಪೂರಕ ಕೇಂದ್ರಪ್ರವೇಶಿಸಿರುವ ಮುಂಬೈನ ಶಬ್ದ ಪ್ರಕಾಶನ್ ಕುರಿತೆ

ಒಂದು ವಿಶೇಷಣೆಯನ್ನು ಈ ಲೇಖನ ಹೊಂದಿದೆ. ಇಂದಿನ ಸಂದರ್ಭಕ್ಕೂ ಇದು ಪ್ರಸ್ತುತವನಿಸಿದೆ. ಮರೋಗಾಮಿತ್ವ ಸಹಜವಾಗಿಯೇ ಪ್ರಗತಿಪರ ಆಲೋಚನೆಯ ಮನುಷ್ಯರನ್ನು ಆಕರ್ಷಿಸುತ್ತದೆ. ಶ್ರೀಮಾತೀಲಕೆ ತೆರೆದುಕೊಂಡಾಗ ಅದರ ನಿಜದ ಬಣ್ಣ ಅರಿವಿಗೆ ಬರುವಂಥದು. ಅದರ ಅಭಿವೃತ್ತಿ ಅನಾವರಣಕ್ಕೆ ಸಾಕಷ್ಟು ಶ್ರಮ ಬೇಕು. ಸಾಹಿತಿಗಳು, ಕವಿಗಳು ಮತ್ತು ಕಲಾವಿದರು, ಪ್ರಗತಿಪರ ಕಾರ್ಮಿಕ ಜೆಳುವಳಿಗಳಾರರು ಈ ದಿಸೆಯಲ್ಲಿ ಪ್ರಯತ್ನಿಸುತ್ತಿಲೇ ಇರುತ್ತಾರೆ. ಅದರೆ ಧರ್ಮ ನಿರಪೇಕ್ಷತೆಯ ತಿಳಿವಳಿಕೆಯ ವ್ಯಾಪ್ತಿ ವಿಶಾಲಗೊಳ್ಳಬೇಕು, ಜೆಳುವಳಿ ವಿಸ್ತಾರಗೊಳ್ಳಬೇಕು ಮರೋಗಾಮಿ ಘಲವಂತಿಕೆಯ ಅಗಾಧತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬ ನಿಪ್ಪರತೆಯನ್ನು, ಪ್ರಗತಿಪರರ ಆತ್ಮಾವಲೋಕನದ ಕ್ರಮವಾಗಿ ಇಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ.

ಕೆ. ಎಸ್. ಪಾಧ್ರಿ ಸಾರಥಿಯವರು ಕನ್ನಡೀಕರಿಸಿದ ಜಾವೇದ್ ಆಶ್ರು ಅವರ 'ಆಧ್ಯಾತ್ಮಿಕತೆ ಒಂದು ಪ್ರಭಾವಳಿಯೇ ಅಥವಾ ನಯವಂಚನೆಯೇ?' ಲೇಖನವು ಭಾರತಕ್ಕಷ್ಟೇ ಅಲ್ಲ ಇವತ್ತು ವಿಶ್ವಕ್ಕೂ ತೀರ ಅಗತ್ಯದ್ವಾರಾ ಮತ್ತು ತುರ್ತಿನದು ಅನ್ವಯಿಸುವುದಾದ ವಿಷಯ ಕುರಿತು ನಮ್ಮ ಗಮನ ಸೇಳಿಯತ್ತದೆ. ಸಕಲ ಜೀವಿಗಳಗೂ ಶಾಂತಿ, ಸಮಾಧಾನ ಒದಗಿಸುವುದಾದ ಆಧ್ಯಾತ್ಮಿಕತೆ ಇವತ್ತು ಭಾವಕತೆಯನ್ನು ಬಿತ್ತಿ ಬೆಳೆಯುವುದರ ಅನುಮಾನ ಕಾಡುತ್ತಿದೆ. ಹಣದ ಹಳ್ಳಿನ ಭೋಗಿಲಾಲಸೆಯಿಂದ ನೆಮ್ಮೆದ ಕಳೆದುಕೊಳ್ಳುವ ಜನ ಈ ಆಧ್ಯಾತ್ಮಿಕ ಸಂಗತಿಗಳಿಗೆ ತೀವ್ರವಾಗಿ ಪ್ರಭಾವಿತರಾಗುತ್ತಿದ್ದಾರೆ. ಇಂಥವರನ್ನು ತಮ್ಮ ಸಮೌಹನ ತಂತ್ರದಿಂದ ವಶವಾಡಿಕೊಂಡಿರುವ ದೇವಮಾನವರು, ಸಾಧು, ಸ್ವಾಮಿ, ಯೋಗಿಗಳು ಧನ್ಯರಾಗುತ್ತಿದ್ದಾರೆ. ದುರ್ಮಾಡುಕೊಳ್ಳಬಾಗಿ ಅಸ್ತಿರವಾಗುತ್ತಿರುವ ಜನಸಾಮಾನ್ಯರತ್ನ ಸ್ವಲ್ಪ ಹೊರಳಿ ನೋಡದ ಇವರು, ಸಿರಿವಂತರನ್ನೇ ಗಾಹಕರನ್ನಾಗಿ ಮಾಡಿಕೊಂಡು ತಮ್ಮ ಮಾರ್ಕೆಟ್‌ನ್ನು ವಿಸ್ತರಿಸುವಲ್ಲಿ ತಲ್ಲಿನರಾಗಿರುವುದರ ಒಳಿಸುಳಿಗಳು ಇಲ್ಲಿ ಪ್ರತ್ಯೇಕ ಕಂಡು ಪ್ರಮಾಣೀಸುವಂತಿವೆ.

'ಭಾಯವ್ಯಾ... ಭಾವವ್ಯಾ' ರೇವತಿ ಅವರು ತಮಿಳನಲ್ಲಿ ಬರೆದ ಲೇಖನವನ್ನು ಎನ್. ಆರನಕಟ್ಟೆ ರಂಗನಾಥರು ಅನುವಾದಿಸಿದ್ದಾರೆ. ಮನುಷ್ಯ ಸಮಾಜದ ಒಂದು ಭಾಗವಾಗಿರುವ ಮಂಗಳಮುಖಿಯರ ಬದುಕಿನ ಬವಣಿಗಳು ಹೃದಯ ವಿದ್ರುವಕ ವೆನಿಸಿವೆ. ಗಂಡಾಗಿ ಮಟ್ಟಿ, ಹೆಣ್ಣಿನ ಉಡುಮು ತೊಟ್ಟಿ, ಬಿಂಬಿ ಬೆಂದುತ್ತ ಬದುಕಿರುವ ಸ್ಥಿತಿ ಮರುಕ ಮಟ್ಟಿಸುವಂತಿದೆ. ಸಮಾಜದ ಅಪಮಾನ, ತಿರಸ್ಕಾರಗಳನ್ನು ಇಷ್ಟಪಡದ ಮಂಗಳಮುಖಿಯರು, ಸಮಾಜದ ಅನುಕಂಪವನ್ನು ಕೂಡ ಇಷ್ಟಪಡದವರು. ಅದರೆ ಅವರಿಗೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದರ ಹಾಗೂ ಇತರರಂತೆ

ತಾವು ಮನುಷ್ಯರೆಂದು ಗುರುತಿಸಿಕೊಳ್ಳುವುದರ ತುರ್ತಿದೆ. ಈ ದೇಶದ ಪ್ರಜಾರ್ಥಿಗಳಿಗೆ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಧಾವಂತವಿದೆ. ಅದಕ್ಕೂಗೆ ಹೋರಾಡ ಬೇಕೆನ್ನುವ ಟೆಲವಷ್ಟೇ ಅಲ್ಲ ಸಮುದಾಯದ ಬಗ್ಗೆ ಸಂಶೋಧನೆಯ ಮೂಲಕ ಬೆಳಕು ಕಂಡುಕೊಳ್ಳುವುದರ ಅದಮ್ಯ ತುದಿತವಿದೆ. ಲೇಖನದ ಆಶಯವೇ ಇದು.

ಅಣ್ಣಾ ಹಜಾರೆ ಅವರ 'ಅಂಧಶ್ರದ್ಧೆ' ಲೇಖನವನ್ನು ಗಿರೀಶ ಜಕಾಪುರೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅಂಧಶ್ರದ್ಧೆ ಅಜಾಣನದ ಫಲ. ಭಯವೂ ಕೂಡ ಇದನ್ನು ನಿರಂತರವಾಗಿ ಮೋಷಿಸಿಕೊಂಡು ಬರುತ್ತದೆ. ಹೀಗಾಗೆ ನೂರಾರು ದೇವರುಗಳು ಉದ್ಧರಗೊಂಡು ಅವಾಯಕ ಮನುಷ್ಯರನ್ನು ಆವರಿಸಿಕೊಂಡು ಮರೋಹಿತಾಹಿಗಳನ್ನು ಸಬಲವಾಗಿಸುತ್ತವೆ. ಇಂಥಲ್ಲಿ ದುಃಖ ದುಮ್ಮಾನ, ಕಷ್ಟಪರಂಪರೆಗಳ ತಲ್ಲಿಗಳು ಸಹಜ. ಅದರೆ ಮಹಾರಾಷ್ಟ್ರದ ರಾಳಿಗಳಿಂದಿಂದ ಇದಕ್ಕೆ ಹೊರತಾಗಿರುವುದು. ಅಣ್ಣಾ ಹಜಾರೆ ಅವರು ಇಲ್ಲಿನ ಜನರಿಗೆ ದೇವರನ್ನು ಅಧ್ಯಾತ್ಮಾದಿಸಿಕೊಟ್ಟಿದ್ದರ ಪರಿಣಾಮ ಮನುಷ್ಯ ಬದುಕು ಹಸಿರಾಗಿ ಕಂಗೊಳಿಸಲು ಕಾರಣವಾಗಿರುವುದನ್ನು ಲೇಖನವು ಆಪ್ತವಾಗಿ ವಿಶೇಷಿಸುತ್ತದೆ.

ದೇಶದ ಶಿಶ್ಯತ ಜಿಂತಕರಾದ ಡಾ. ಆನಂದ ತೇಲ ತುಂಬೆ ಅವರ ಮೂಲ ಲೇಖನವನ್ನು ತಳಿರುಫಟ್ಟಿ ಪ್ರಕಾಶ ಅವರು 'ವಿಷಮೂರಿತ ಪಿಂಡಾಲ' ದೇಶದ ದಲಿತರ ಮನಸ್ಸನ್ನು ಭಿದ್ಗೊಳಿಸುತ್ತದೆ.' ಎಂಬ ಶೀಫಿಕೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿಂಡಾಲ ಅಜ್ಞಿಯ ಪ್ರಮಾದವು ಒಳಮೀಸಲಾತಿಯನ್ನು ಹಂಟ್ಟಿ ಹಾಕಿದ ಪರಿಣಾಮದಿಂದ ದಲಿತರಲ್ಲಿ ಕಿತ್ತಾಟ ಮತ್ತು ಸಂಫಷ್ಟ ನಡೆಯುತ್ತಿದೆ. ಇದು ಸಾಮರಸ್ಯಕ್ಕೆ ಧಕ್ಕೆ ತರುವುದರ ಕುರಿತು ಲೇಖನವು ಗಂಭೀರವಾಗಿ ಆಲೋಚಿಸುತ್ತದೆ.

ಪಾವಣ್ಣನ್ ತಮೀಳನಲ್ಲಿ ಬರೆದ, ವಿಶಾಖ ಎನ್. ಅವರು ಕನ್ನಡಕ್ಕೆ ಅನುವಾದಿಸಿದ ಲೇಖನ 'ಜಾತಿ ಶಕ್ತಿಗಳು ಮುಗಿಸಿ ಹಾಕಿದ ಲೇವಿಕ' ನಮ್ಮನ್ನು ಗಾಢವಾಗಿ ಜಿಂತನೆಗೆ ತೊಡಗಿಸುತ್ತದೆ. ಬರಹಗಾರನ ಮೇಲೆ ಸಂಸ್ಕೃತಿ ರಕ್ಷಕರು ಮುಗಿ ಬೀಳುವುದು ಹಾಗೂ ಆ ದಾಳಿಯಿಂದ ಬರಹಗಾರ ಸ್ವೇಚ್ಚಿಕವಾಗಿ ಮತ್ತು ಪ್ರಾರ್ಥಣೆಗೊಳ್ಳುವ ಉದಾಹರಣೆಗಳನ್ನು ನಾವು ಇತಿಹಾಸದಲ್ಲಿ ಸಾಕಷ್ಟು ಕಾಣುತ್ತೇವೆ. ಅದರೆ, ಜಾತೀಯ ಶಕ್ತಿಗಳು ಅತ್ಯಂತ ಪ್ರಬುಂದಿ ವಾದಾಗಿ ಸಾಹಿತಿ ಮೌನವಾಗುವ ಅಥವಾ ಕಣ್ಣಿರೆಯಾಗುವ ಉದಾಹರಣೆಗಳಿಗೂ ಕೊರತೆಯಿಲ್ಲ. ಪ್ರಸಿದ್ಧ ತಮಿಳು ಲೇವಿಕ ಪೆರುಮಾಳ್ ಮುರುಗನ್ ಈ ಸಾಲಿಗೆ ಸೇಪರ್ಡೆಯಾಗಿ 'ಪೆರುಮಾಳ್ ಹೆಸರಿನ ಬರಹಗಾರ ತೀರಿ ಹೋದ' ಎಂದು ಪ್ರಕಟಿಸಿದ್ದ ತುಂಬ ಅಫಾತಕಾರಿಯಾದ ಸಂಗತಿ. ಇದು ಲೇವಿಕನೊಬ್ಬನ ಸಾವಷ್ಟೇ ಅಲ್ಲ. ಈ ಹೊತ್ತಿನ

ಸಾಂಸ್ಕೃತಿಕ ಹಾಗೂ ನೈತಿಕ ಸಂದರ್ಭದ ಅಥವಾ ಪತನದ ರೂಪಕವಾಗಿಯೂ
ನಮ್ಮೆನ್ನು ಕಾಡುವಂಥದ್ದು ಆಗಿದೆ.

ಕನ್ನಡದ ನಿಯತಕಾಲಿಕಗಳಲ್ಲಿ ಮತ್ತು ಅಂತರಾಳದಲ್ಲಿ ಪ್ರಕಟವಾಗಿರುವ
ಅನುವಾದಿತ ವ್ಯಾಖಾರಿಕ ಬರಹಗಳು ಈ ಸಂಕಲನದಲ್ಲಿವೆ. ಮನುಷ್ಯನ ನಿದ್ವೆಗೆಡಿಸುವ
ಸಂಗತಿಗಳನ್ನು ಇಲ್ಲಿನ ಲೇಖನಗಳು ಗಭೀರಕರಿಸಿಕೊಂಡಿವೆ. ಇಂಥ ಮಾದರಿಯ
ಇನ್ನೂ ಹಲವಾರು ಲೇಖನಗಳು ನನ್ನ ಗಮನಕ್ಕೆ ಬಾರದೇ ಅಥವಾ ಸಂವಹನದ
ಅಡಚಣೆಯಿಂದಾಗಿ ಉಳಿದುಕೊಂಡಿರಲು ಸಾಧ್ಯ. ಅದಕ್ಕಾಗಿ ವಿಷಾದವಿದೆ.

ಜೀವಪ್ರೀತಿಯ ಮಿಡಿತ ಹಾಗೂ ಸಾಮಾಜಿಕ ಕಾಳಜಿಯ ಪರ್ಯಾಯ ಮಾನದ
ಅಭಿಪ್ರೇತಿಯನ್ನು ಕೇಂದ್ರೀಕರಿಸಿಕೊಂಡಿರುವ ಈ ಲೇಖನಗಳು ಅನುವಾದದ ನಿಷ್ಠೆ
ಮತ್ತು ಜವಾಬ್ದಾರಿಯನ್ನು ನಿರ್ವಹಿಸಿವೆ ಎನ್ನುಬಿಮದು. ಅಭಿಪ್ರಾಯಗಳಿಗೆ ಬದ್ದರಾಗಿ,
ಈ ಲೇಖನಗಳನ್ನು ಇಲ್ಲಿ ಸಂಕಲಿಸಲು ತ್ರೈತಿ, ವಿಶ್ವಾಸದಿಂದ ಅನುಮತಿ ನೀಡಿದ
ಮೂಲ ಲೇಖಕರಿಗೆ, ಅನುವಾದಕರಿಗೆ, ಪತ್ರಿಕೆಗಳ ಸಂಪಾದಕರಿಗೆ ಕುವೆಂಪು
ಭಾಷಾ ಭಾರತಿ ಪ್ರಾಧಿಕಾರವು ಶುರೂಹಿತಿರುವುದು ಅಂದಿನಿಂದಿಲ್ಲ.

ಈ ಸಂಕಲನವನ್ನು ಸಜ್ಜಗೊಳಿಸುವಲ್ಲಿ ಉತ್ತೇಜಿಸಿದ ಪ್ರಾಧಿಕಾರದ ಅಧ್ಯಕ್ಷರು,
ಹೃದಯವಂತರೂ ಆದ ಡಾ. ಕೆ. ವಿ. ನಾರಾಯಣ ಹಾಗೂ ಮಾನವೀಯ
ಕಾಳಜಿಯ ಸಕಲ ಸದಸ್ಯರಿಗೂ, ಆಪ್ತವಾಗಿ ಸಹಕರಿಸಿದ ಆಶ್ರೀಯರಾದ ಡಿ.
ಎಸ್. ನಾಗಭೂತ್ಯಣ, ಡಾ. ಸಿದ್ಧನಗೌಡ ಪಾಟೀಲ, ಸಂದೀಪ ನಾಯಕ, ದಿಲಾವರ್,
ಡಾ. ಪ್ರದೀಪ ರಮಾವರ್ತ, ಡಾ. ವೆಂಕಟಗಿರಿ ದಳವಾಯಿ, ಡಾ. ಮೈನುದ್ದಿನ್
ರೇವಡಿಗಾರ, ಮಹಾದೇವ ಬಸರಕೋಡ ಅವರಿಗೂ, ಪ್ರಾಧಿಕಾರದ ರಿಜಿಸ್ಟ್ರಾರ್
ಮತ್ತು ಸಿಬ್ಬಂದಿ ವರ್ಗದವರಿಗೂ ಧನ್ಯವಾದ ಹೇಳುತ್ತೇನೆ

—ಅಭಾಷ್ಯ ಮೇಲಿನಮನಿ

ಪರಿವಿಡಿ

| | |
|--|-----|
| ಅಧ್ಯಕ್ಷರ ಮಾತ್ರ | v |
| ವರ್ತಮಾನದ ನಿಟ್ಟಿರಿಸುತ್ತಿರುವ ವಿನ್ಯಾಸಗಳು | vii |
| ೧. ಜಾರಿಗೆ ಅಧಿಕ ತಜ್ಞರು ಹೇಳಿರುವ ವಿನ್ಯಾಸಗಳು | ೧ |
| ಮೂಲ : ಎನ್. ಸುಂದರಮೂರ್ತಿ | |
| ಕನ್ನಡಕ್ಕೆ : ಜ್ಯೋತಿ ಎ. | |
| ೨. ಎದೆಹಾಲಿನಾಜೆಗೂ... | ೨ |
| ಮೂಲ : ಅಮೃತಾ ಪ್ರೀತಮ್ರಾ | |
| ಕನ್ನಡಕ್ಕೆ : ಹೇಮಾ ಎಸ್. | |
| ೩. ತಳವರ್ಗಗಳ ಬದುಕುವ ಹಕ್ಕು, ಸುಖಿರ ಅಭಿವೃದ್ಧಿಯೂ... | ೧೫ |
| ಮೂಲ : ಎಂ. ಜಿ. ದೇವಸಹಾಯಂ | |
| ಕನ್ನಡಕ್ಕೆ : ಟಿ. ಎಲ್. ರೇಖಾಂಬ | |
| ೪. ದಾರಿ ಕಸ್ತಿರುವ ದಲಿತ ರಾಜಕಾರಣ | ೨೨ |
| ಮೂಲ : ಡಾ. ರಾಮಪನಿಯಾನಿ | |
| ಕನ್ನಡಕ್ಕೆ : ಟಿ. ಎಲ್. ರೇಖಾಂಬ | |
| ೫. ಮೋಹಿತ್ರಾಂ : ಬಲಿಷ್ಠ ಭಾರತಕ್ಕಾಗಿ ಬಡಜನರ ಬಲಿ | ೨೮ |
| ಮೂಲ : ನೇಹಾ ದೀಪ್ತಿಶ್ | |
| ಕನ್ನಡಕ್ಕೆ : ಎಂ. ರಾಜು | |
| ೬. ನಾತ್ಕನೊಬ್ಬನ ತಿಳಿವನಲ್ಲಿ ಗಾಂಧಿ | ೩೮ |
| ಮೂಲ : ಜಿ. ಲವಣಮ್ರಾ | |
| ಕನ್ನಡಕ್ಕೆ : ಎಂ. ರಾಜು | |
| ೭. ಆಹಾರ ವೈವಿಧ್ಯವನ್ನು ಸಂಪೂರ್ಣವಿಗಿ | ೪೦ |
| ಮೂಲ : ವಿದ್ಯಾಭೂಷಣ್ಣ ರಾವತ್ | |
| ಕನ್ನಡಕ್ಕೆ : ಡಾ. ಟಿ. ಎಸ್. ವಿಶೇಷಾನಂದ | |
| ೮. ಇಸ್ಲಾಂಗೊಂದು 'ಪುನರುಚ್ಚಿವನ'ದ ಅಗತ್ಯವಿದೆ | ೪೫ |
| ಮೂಲ : ಹಸನ್ ಸುರೂರ್ | |
| ಕನ್ನಡಕ್ಕೆ : ಡಾ. ಎಸ್. ಸಿರಾಜ್ ಅಹಮ್ದ್ | |

| | |
|--|-----|
| ೯. ಭಾರತ-ಉರಿಯುತ್ತಿರುವ ಉಗಿಬಂಡಿ | ೫೨ |
| ಮೂಲ : ಸತ್ಯ ಶಿವರಾಮ್‌ನ್ | |
| ಕನ್ನಡಕ್ಕೆ : ಡಾ. ಟಿ. ಎಸ್. ವಿಶೇಷಾನಂದ | |
| ೧೦. ಸಾಹಸ ಮತ್ತು ಹುತಾತ್ಮನ ಪಟ್ಟ ಕೈ ಮಾಡಿ ಕರೆದಾಗ | ೫೮ |
| ಮೂಲ : ತಲ್ಲಿಜ್ಞ ಅಹ್ಮದ್ | |
| ಕನ್ನಡಕ್ಕೆ : ಹಸನ್ ನಯೀಂ ಸುರಹೇಳ | |
| ೧೧. ನೀವೊಬ್ಬ 'ಗೇ-ಪತ್ತಿ'ಯೇ? | ೬೪ |
| ಮೂಲ : ದೇವದತ್ತ ಪಟ್ಟಾಯಕ್ | |
| ಕನ್ನಡಕ್ಕೆ : ವಸುಧೇಂದ್ರ | |
| ೧೨. ಸೂಕ್ತಲು ಬೇಕೇ ಬೇಕು ಎಂದ ಹಡಗಿ | ೬೮ |
| ಮೂಲ : ಕಕೆನ್ನು ಟೈಯ | |
| ಕನ್ನಡಕ್ಕೆ : ಹೇಮಾ ಎಸ್. | |
| ೧೩. ಏಕಾರ್ಥಿನಿಸಂ | ೭೪ |
| ಮೂಲ : ವಿವಿಧ ಮೂಲಗಳಿಂದ | |
| ಕನ್ನಡಕ್ಕೆ : ಆರ್. ವಿಜಯರಾಘವನ್/ಆ.ಕೆ.ಶಿವಾರ್ಡ್ರಿ | |
| ೧೪. ಅಧಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ | ೮೫ |
| ಮೂಲ : ಅಮಿತ್ ಬಾಧುರಿ | |
| ಕನ್ನಡಕ್ಕೆ : ಡಿ. ಎ. ವಿಜಯಭಾಸ್ಕರ್ | |
| ೧೫. ಅಭಿವೃದ್ಧಿ ಸ್ವಾತಂತ್ರ್ಯ : ನಾಗರಿಕ ಸಮಾಜದ ಹೊಣೆ | ೯೮ |
| ಮೂಲ : ತನು ಮೆಹ್ತಾ | |
| ಕನ್ನಡಕ್ಕೆ : ಡಾ. ಜಿ. ರಾಮಕೃಷ್ಣ | |
| ೧೬. ಪುರೋಗಾಮಿ ಚಳುವಳಿಯ ಒಂದು ಪಕ್ಷಿನೋಟಿ | ೧೦೮ |
| ಮೂಲ : ರಾಜನ್ ಬಾವಡೆಕರ್ | |
| ಕನ್ನಡಕ್ಕೆ : ಡಾ. ಜಿ. ರಾಮಕೃಷ್ಣ | |
| ೧೭. ಬಾಹ್ಯಪ್ರಾ - ಭಾವಪ್ರಾ | ೧೧೮ |
| ಮೂಲ : ರೇವತಿ | |
| ಕನ್ನಡಕ್ಕೆ : ಆರನಕಟ್ಟಿ ರಂಗನಾಥ ಎನ್. | |
| ೧೮. ವಿಷಮಾರಿತ ಪಿಬಿವಲ್ : ದೇಶದ ದಲಿತರ ಮನಸ್ಸನ್ನು ಭಿದ್ರಗೊಳಿಸುತ್ತಿದೆ. | ೧೨೪ |
| ಮೂಲ : ಡಾ. ಆನಂದ ತೇಲ್ಲುಂಬ್ಬ | |
| ಕನ್ನಡಕ್ಕೆ : ತಳಿರುಫಟ್ಟಿ ಪ್ರಕಾಶ | |
| ೧೯. ಆಧ್ಯಾತ್ಮಿಕತೆ ಒಂದು ಪ್ರಾಬಲ್ಯಯೇ ಅಭಿವಾ ನಯವಂಚನಯೇ? | ೧೩೦ |
| ಮೂಲ : ಜಾವೇದ ಅವ್ತಿರ್ | |
| ಕನ್ನಡಕ್ಕೆ : ಕೆ. ಎಸ್. ಪಾಂಡ್ಯಸಾರಥಿ | |

| | |
|---|------------|
| ೨೦. ಅಂಧತ್ವದ್ವಾರಾ ಮುಗಿಷಿ ಹಾಕಿದ ಲೇಖ | ೧೪೧ |
| ಮೂಲ : ಅಣ್ಣಿ ಹಜಾರೆ ಕನ್ನಡಕ್ಕೆ : ಗಿರೀಶ ಜಕಾಪುರೆ | |
| ೨೧. ಜಾತಿಶಕ್ತಿಗಳು ಮುಗಿಷಿ ಹಾಕಿದ ಲೇಖ ಮೂಲ : ಪಾವಣ್ಣ್ಯೋ ಕನ್ನಡಕ್ಕೆ : ವಿಶಾವಿ ಎನ್. | ೧೪೨ |
| ಅನುಬಂಧ ಲೇಖಕರ ಪರಿಚಯ ಅನುವಾದಕರ ಪರಿಚಯ | ೧೫೫ ೧೫೨ |

ಇವಂತಹೊನ ಆರ್ಥಿಕ ತಜ್ಞರು ಹೆಚ್ಚೆದಿರುವ ವಿನ್ಯಾಸಗಳು

ಮೂಲ : ಎನ್. ಸುಂದರಮೂತ್ತಿ

ಮಾಡಿ ಪ್ರಥಾನಿ ಡಾ. ಮನೋಹನಸಿಂಗ್ ಮತ್ತು ಹಾಲೀ ಪ್ರಥಾನಮಂತ್ರಿ ನರೇಂದ್ರ ಮೋದಿಯವರ ನಡುವಿನ ಶೀಕ್ಷಣಾದ ಮತ್ತು ಕೆಲ್ಲಾಕೋರ್ಕೆಸುವಂತಹ ವ್ಯಾಖ್ಯಾಸಗೊಂಡಿದೆ. ಮೋದಿನವರು ಎಪ್ಪು ಅಪರೂಪವಾಗಿ ಬಾಯಿ ತೆರೆಯುತ್ತಿದ್ದರೋ. ಇಂದಿನವರು ಅಷ್ಟೇ ವಿರಳವಾಗಿ ಬಾಯಿ ಮುಖ್ಯವರು. ನರೇಂದ್ರ ಮೋದಿಯವರು ಅತೀ ಅವಸರದಲ್ಲಿರುವ ಮನುಷ್ಯರಂತೆ ಕಾಣುತ್ತಾರೆ. ದೇಶದಲ್ಲಿ ಬೃಹತ್ ಗಾತ್ರದ ವೆಚ್ಚೆದಿರುವ ಆರ್ಥಿಕ ಸುಧಾರಣೆಗಳನ್ನು (Big ticket economic reforms) ಶರೇಗದಲ್ಲಿ ತರಲು ಹೊರಿದ್ದಾರೆ. ತಮ್ಮ ಸರ್ಕಾರವು ಸುಧಾರಣೆ ಮತ್ತು ಬದಲಾವಣೆಗಾಗಿ ಜನಾರ್ಥ ವನ್ನು ಪಡೆದಿದೆ ಎಂದು ವೋದಿ ಅಧ್ಯೇತಿಕೆಯಾಗಿದ್ದಾರೆ. ಈ ರೀತಿಯ ತೆಳಿವಳಿಕೆ ತಮ್ಮ ಅನುಕೂಲಕ್ಕೆ ತಕ್ಕಣ ಉಹೆಯೇ ಆಗಿದ್ದು, ಇದೊಂದು ಚರ್ಚಾಸ್ವದ ವಿಷಯವಾಗಿದೆ. ಕಾಂಗ್ರೆಸ್ ನೇತ್ಯತ್ವದ ಯುಷಿದ ಸರ್ಕಾರ ದೇಶದಲ್ಲಿ ವರದು ಅವಧಿಗಳಿಗೆ, ಅಂದರೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿತು, ಸಾರ್ವಜನಿಕ ಪಡಿತರ ವಿಶರಣಾ ವ್ಯವಸ್ಥೆಯನ್ನು ವಾಸ್ತವದಲ್ಲಿ ಸರ್ವನಾಶ ಮಾಡಲಾಯಿತು, ಹಣದುಭೂರ ಹೆಚ್ಚಾಯಿತು, ಉದ್ಯೋಗಗಳ ಕೊರತೆ ಉಂಟಾಯಿತು, ಗುಟ್ಟಿಗೆ ಮತ್ತು ದಿನಗೂಲಿ ಕಾರ್ಮಿಕ ಪದ್ಧತಿಯೇ ಕ್ರಮಬದ್ಧವಾಯಿತು, ಮಹಿಳೆಯರ ಮೇಲಿನ ದಾಳಿಗಳು

ಅಧಿಕಗೊಂಡವು, ಹಗರಣಗಳು ಮತ್ತು ಭೂಪ್ರಾಜಾರಗಳು ಮಿತಿಮೀರಿ ಬೆಳೆದವು. ದುರಾಡಳಿತ ಮತ್ತು ನಿಷ್ಕ್ಯಾಯತೆ ಹೆಚ್ಚಾದವು. ದೇಶದ ಜನರು ಹತಾಶರಾಗಿ ಕೋಪಗೊಂಡರು; ಸಹಜವಾಗಿಯೇ ಆಡಳಿತಾರೂಢರನ್ನು ಬದಲಿಸಲು ಹಾತೊರೆದರು. ಹೀಗಾಗಿ ಭಾಜಪ ನೇತ್ಯತ್ವದ ಎನಾಡಿಲ ಹಿಂದೆಂದೂ ಕಾಣಿದಂತಹ ಭಾರೀ ಅಂತರದಿಂದ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು. ಅದೊಂದು ರೀತಿಯಲ್ಲಿ ಭಾಜಪಕ್ಕೆ ನಕರಾತ್ಮಕ ಜನಾರ್ಥವೆಂದೇ ಹೇಳಬೇಕು. ಆದ್ದರಿಂದ ಸುಧಾರಣೆಗಾಗಿ ಮತ್ತು ಬದಲಾವಣೆಗಾಗಿ ಮೋದಿ ಸರ್ಕಾರ ಜನಾರ್ಥ ಪಡೆದಿದೆ ಎಂದು ಹೇಳಿಕೊಳ್ಳುವುದು ವಂಚನೆಯಿಂದ ತುಂಬಿದ್ದು ಮತ್ತು ಬೋಗಳೆ ಕೊಚ್ಚಿಕೊಳ್ಳುವಂತಹದ್ದು.

ಮೋದಿ ಪ್ರಥಾನಿಯಾಗಿ ಅಧಿಕಾರ ವಹಿಸಿಕೊಂಡು ಸುಮಾರು ಆರು ತಿಂಗಳುಗಳು ಕಳೆದಿವೆ. ಭಾರತದಲ್ಲಿ ಗುಣಾತ್ಮಕ ಸಮಯವನ್ನು ಕಳೆದು ಕಾರ್ಯಸೂಚಿಯಲ್ಲಿ ಪ್ರಮುಖವಾಗಿರುವ ದೇಶದ ಜನತೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದರ ಬದಲಿಗೆ ಅವರು ತಮ್ಮ ವಾಕ್ಯಾತ್ಮೆಯವನ್ನು ಪ್ರದರ್ಶಿಸಲು ಮತ್ತು ಬಂಡವಾಳಶಾಹಿ ಆರ್ಥಿಕ ಸುಧಾರಣೆಗಳನ್ನು ಮುಂದುವರಿಸುವಲ್ಲಿ ತಮ್ಮ ಸರ್ಕಾರದ ಬದ್ಧತೆಯನ್ನು ಪಾಷಿಷ್ಮಾತ್ಯ ಶಕ್ತಿಗಳಿಗೆ ಹಾಗೂ ಜಾಗತಿಕ ಬಂಡವಳಿಗರಿಗೆ ಖಾತ್ರಿಪಡಿಸುವ ಸಲುವಾಗಿ ವಿಶ್ವಪರ್ಯಂಟನೆ ಮಾಡುತ್ತಿದ್ದಾರೆ. ಈಗಳೇ ವಿಮೆ, ಬ್ಯಾಂಕಿಂಗ್, ರಸ್ಕಣಾ ವಲಯ, ವಿಮಾನಯಾನ, ರೇಲ್ಸ್ ಮತ್ತಿತರೆ ಸಾಕಷ್ಟು ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳಕ್ಕೆ ದಾರಿ ಸುಗಮಗೊಳಿಸಲಾಗಿದ್ದು, ಸಂಸ್ತಿನ ಒಟ್ಟಿಗೆ ಕಾಯ್ದಿರಿಸಲಾಗಿದೆ. ಅಂದು ಜಪಾನ್ ದೇಶಕ್ಕೆ ಖೇಟಿಯಿತ್ತ ಮೋದಿ, ಭಾರತದಲ್ಲಿ ಅಗ್ನಿಯಾಗಿ ಕಾರ್ಮಿಕರು ದೂರೆಯುವರೆಂಬ ಆಮಿಷವ್ಯಾಧಿ ಜಪಾನಿ ಬಂಡವಳಿಗರಿಗೆ ನಮ್ಮ ದೇಶದಲ್ಲಿ ಬಂಡವಾಳ ಹೂಡಲು ಪ್ರಕ್ರಿಯೆಗಿಂದರು. ಭಾರತದ ಪ್ರಥಾನಮಂತ್ರಿಯವರಿಂದ ಇಂತಹ ಮಾತುಗಳು ಬರುವುದೆಂದರೆ ಅದು ಅತ್ಯಂತ ಅಸಹ್ಯಕರವಾದುದು! ಒಂದು ದೇಶದ ಪ್ರಥಾನಿ ತನ್ನ ದೇಶದೊಳಗಿನ ಅಗ್ನಿ ಶ್ರಮಶಕ್ತಿಯನ್ನು ಶೋಷಣೆಗ್ಗೆಯ್ಯಾತ್ರಾ ಅಧಿಕ ಲಾಭವನ್ನು ಗಳಿಸಲು ವಿದೇಶಿ ಬಂಡವಾಳವನ್ನು ಆಹ್ವಾನಿಸುವನು. ಇದನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತದೆ! ಇದು ‘ವಿಕಾಸವೋ’ ‘ಎನಾಶವೋ’ ಎಂಬ ಸಂಶಯವೂ ಮಾಡುತ್ತದೆ?! ಅಲ್ಲದೆ, ಭಾರತದಲ್ಲಿ ಶ್ರಮಿಕರ ಪೋಲ್ಯ ನಿರಂತರವಾಗಿ ಅಗ್ನಿಯಾಗಿ ಉಳಿಯುತ್ತಿದೆ ಮತ್ತು ಕಾರ್ಮಿಕರು ಸದಾಕಾಲ ಅಭದ್ರತೆಯ ಬದುಕು ಸಾಗಿಸಬೇಕೆಂದೂ ಪ್ರಥಾನಿ ಸೂಚಿಸುತ್ತಾರೆಯೇ? ಓಮೋ! ಇದೇಯಾ “ಮೇಕ್ ಇನ್ ಇಂಡಿಯಾ”!?

ಅಮೇರಿಕ ಮೂಲದ ಆರ್ಥಿಕತಜ್ಞ ಅರವಿಂದ್ ಸುಬ್ರಹ್ಮಣೀಯನ್ ಅವರನ್ನು ಪ್ರಧಾನ ಆರ್ಥಿಕ ಸಲಹೆಗಾರರನ್ನಾಗಿಯೋ (ಸಿಇಎ), ರಾಜೀವ್ ಮಹರಿಷಿಯವರನ್ನು ಆರ್ಥಿಕ ಕಾರ್ಯದರ್ಶಿಯನ್ನಾಗಿಯೂ ಮೋದಿ ನೇಮಿಸಿಕೊಂಡಿದ್ದಾರೆ. ಅರವಿಂದ್ ಸುಬ್ರಹ್ಮಣೀಯನ್ ಮತ್ತು ಆರ್ಥಿಕ ಮುಖ್ಯಸ್ಥ ರಘುರಾಮ್ ರಾಜನ್ ಇಬ್ಬರೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ (ಇಂಡಿಯಾ) ಕಾರ್ಯನಿರ್ವಹಿಸಿದ್ದು ಆರ್ಥಿಕ ವಿಷಯಗಳ ಕುರಿತು ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ರಾಜೀವ್ ಮಹರಿಷಿ ರಾಜಸ್ತಾನದಲ್ಲಿ ಕಾರ್ಮಿಕರನ್ನು ಮುಕ್ತ ಮಾರುಕಟ್ಟೆಯ ಸರಕನ್ನಾಗಿಸುವ ದಿಶೆಯಲ್ಲಿ ತೀವ್ರತರದ ಬದಲಾವಣೆಗಳನ್ನು ತರಲು ಪ್ರಮುಖ ಕಾರಣಕರ್ತನಾದವ ಎಂಬುದು ಗಮನಾರ್ಹ. ಕಾರ್ಮಿಕರನ್ನು ವುಕ್ತ ವಾರುಕಟ್ಟೆಯ ಸರಕನ್ನಾಗಿಸುವುದೆಂದರೆ ಏನಿದು? ಕಾರ್ಮಿಕರಿಗೆ ಅವರನ್ನು ರಕ್ಷಿಸುವಂತಹ ಕಾರ್ಮಿಕ ಕಾಲಿಯನ್ನು ನಿರಾಕರಿಸುವುದೆಂದೇ ಇದರ ಅರ್ಥ. ಬಂಡವಾಳಶಾಹಿ ಆರ್ಥಿಕ ಸುಧಾರಣೆಗಳ ಅಗತ್ಯಗಳಿಗನುಸಾರವಾಗಿ ಕಾರ್ಮಿಕ ಕಾನೂನಾಗಳನ್ನು ಬದಲಿಸಿಕೊಳ್ಳುವುದೆಂದೇ ಇದರ ಅರ್ಥ. ರಾಜಸ್ತಾನದ ಪ್ರಯೋಗವನ್ನು ರಾಷ್ಟ್ರೀಯಟ್ಟದಲ್ಲಿ ವಿಸ್ತೃತಿಸಬೇಕೆಂದು ಚಿಂತನೆ ನಡೆಸಲಾಗಿದೆ. ಆದ್ದರಿಂದಲೇ ಮೇಲ್ಮೈ ರದ್ದು ಅಧಿಕಾರಶಾಹಿಯನ್ನು ಹೊಸದಾಗಿ ನೇಮಕಗೊಳಿಸಿ ಮನ್ಯಾಚಿಸಲಾಗಿದೆ. ಎನ್ನೋಡಿ ಸರ್ಕಾರದ ಮೂರ್ಖಪ್ರಮಾಣದ ಜೊಜ್ಜಲ ಆಯವ್ಯಯದ ವಿಷಯದಲ್ಲಿ ಕೆಲಸ ಆರಂಭವಾಗಿದೆ. ಮೋದಿ ಸರ್ಕಾರದ ನಿಜವಾದ ಮುಖ್ಯ ಕಾಲ್ಕ್ರಮೇಣ ಗೋಚರವಾಗಲಿದೆ. ಜಪಾನ್ ಮತ್ತು ಅಮೇರಿಕಗಳಲ್ಲಿ ಮೋದಿ ಮಾಡಿದ ಭಾಷಣವು ಸಮಾಧಾನ ತರುವುದಿಲ್ಲ. ಹೂಡಿಕೆದಾರ—ಸೈಂಹಿ ಪರಿಸ್ಥಿತಿಯನ್ನು ಸೃಷ್ಟಿಸಬೇಕೆಂದು ಎನ್ನೋಡಿ ಸರ್ಕಾರ ಬಯಸಿದೆ. ಪ್ರಜಾತಾಂತ್ರಿಕ ಕಾರ್ಮಿಕ ಸಂಘದ ಹಕ್ಕುಗಳ ನಿರಾಕರಣೆಯಿಂದಲೇ ಆರ್ಥಿಕ ಸ್ಥಿರತೆ ಸಾಧಿಸಲು ಸಾಧ್ಯ ಎಂದು ತಿಳಿಯಲಾಗಿದೆ.

ಭಾರಿ ಲಾಭಗಳ ಖಾತ್ರಿ ಇಲ್ಲವೆಂದರೆ ಒಂದು ದೇಶ ಮತ್ತೊಂದು ದೇಶದಲ್ಲಿ ಯಾಕೆ ಹಣ ಹಾಡಬೇಕು (ಬಂಡವಾಳ ಹೂಡಿಕೆಯ ವರ್ಗಾವಣೆ ಎಂದೂ ಅದನ್ನು ಕರೆಯಬಹುದು)? ಅಧಿಕ ಲಾಭವೇ ಅವರ ಗುರಿಯಾಗಿದೆ. ಹೂಡಿಕೆದಾರ—ಸೈಂಹಿ ವಾತಾವರಣ ಎಂದರೆನು? ಸಬ್ಜಿ ದರಗಳಲ್ಲಿ ಮೂಲಭೂತ ಸೌಕರ್ಯಗಳು, ವಿದ್ಯುತ್, ನೀರು, ಇತ್ಯಾದಿಗಳು, ತೆರಿಗೆ-ರಜೆಗಳು ಮತ್ತು ತೆರಿಗೆ-ವಿನಾಯಿಗಳು, ಅವರಿಗೆ ಬೇಕಾದಂತಹ ಸಾಗಣೆ ಮತ್ತು ಮುಕ್ತ-ಮಾರುಕಟ್ಟೆ ಕಾರ್ಮಿಕ ನೀತಿಗಳು ಎಂದೇ ಇದರ ಇದರ ಅರ್ಥ. ಈಗಾಗಲೇ ಕೈಗಾರಿಕಾ ವಿವಾದಗಳ ಕಾಲಿದೆ, ಕಾರ್ಮಿಕ ಸಂಘಗಳ ಕಾಲಿದೆ, ಘಾಕೆರಿ ಕಾಲಿದೆ, ಗುತ್ತಿಗೆ ಕಾರ್ಮಿಕರ ಕಾಲಿದೆ, ಅಪ್ರೇಂಟಿಸ್ ಕಾಲಿದೆ, ಇತ್ಯಾದಿಗಳಂತಹ ಹಾಲಿ ಇರುವ ಕಾರ್ಮಿಕ ಕಾಲಿದೆಗಳು

ತಿದ್ದುಪಡಿಗಾಗಿ ಸರ್ಕಾರ ಚಾಲನೆ ನೀಡಿದೆ. ೪೦ಕ್ಕಿಂತ ಕಡಿಮೆ ಕೆಲಸಗಾರರನ್ನು ಹೊಂದಿರುವ ಕಾರ್ಮಿಕನೆಗಳು ಅಥವಾ ಫಟಕಗಳನ್ನು ಕಾರ್ಮಿಕ ಕಾಲಿದೆಯ ವಾಪ್ತಿಯಿಂದ ಹೊರಗಿದಲು ಹೊಂಚುಹಾಕಲಾಗಿದೆ. ಒಷ್ಟೆನಲ್ಲಿ, ವಿದೇಶಿ ಬಂಡವಾಳಕ್ಕೆ ಆಹ್ವಾನ ನೀಡುವುದೆಂದರೆ ನಮ್ಮ ದೇಶವನ್ನು ಮತ್ತೆದರ ಸಂಪನ್ಮೂಲಗಳನ್ನು ಶೋಷಣೆ ಮಾಡಲು ಮತ್ತು ಲೂಟಿ ಹೊಡೆಯಲು ಆಹ್ವಾನಿಸುವುದೆಂದೇ ಆಗಿದೆ. ನಿರುದ್ಯೋಗ, ಕಾರ್ಮಿಕ-ವೀರೋಧಿ ನೀತಿಗಳು, ಸಂಬಳ ಕಡಿತ, ಪಿಂಚಣಿ ಕಡಿತ, ಮತ್ತು ದುಡಿಯುವ ಜನತೆಯ ಸಾಮಾಜಿಕ ಹಕ್ಕುಗಳ ಮೇಲಿನ ಆಕ್ರಮಣಕ್ಕೆ ಬಂಡವಾಳದ ವರ್ಗಾವಣೆ ಕಾರಣವಾಗುತ್ತಿದೆ. ಉದ್ಯೋಗರಹಿತವಾದ ಅಭಿವೃದ್ಧಿಯನ್ನು ರೂಪಿಸಲಾಗಿದೆ. ಲಾಭದ ದುರಾಸೆಯೇ ಇದಕ್ಕೆ ಮೂಲ ಹಾಗೂ ಇದಕ್ಕೆ ಬಲಿಯಾಗಿರುವುದು ಜನರ ಹಿತ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಆಧರಿಸಿದ ಪ್ರಸ್ತುತ ಅಭಿವೃದ್ಧಿ ಮಾದರಿಯು ಆರ್ಥಿಕವಾಗಿ ಅಸಮರ್ಪಿತವೂ, ಸಾಮಾಜಿಕವಾಗಿ ಅಸ್ಥಿರವೂ, ಪರಿಸರ ದೃಷ್ಟಿಯಿಂದ ಹಾನಿಕಾರಕವೂ ಮತ್ತು ರಾಜಕೀಯವಾಗಿ ಅಭದ್ರತೆಯಿಂದ ಕೂಡಿದ್ದು ಆಗಿದೆ. ಬಿಂಬಿಸು ಪ್ರಧಾನ ಸರ್ಕಾರದ ವರ್ಗಾವಣೆ ಉಪಾಧ್ಯಾಯ ಹೀಗೆ ಹೇಳುತ್ತಾರೆ: “ಮೋದಿಯವರು ಜಪಾನ್, ಚೀನಾ, ಅಮೇರಿಕ ಸೇರಿದಂತೆ ಎಲ್ಲರನ್ನೂ ಭಾರತಕ್ಕೆ ಬಂದು ವ್ಯಾಪಾರ ಮಾಡುವಂತೆ ಆಹ್ವಾನಿಸುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸ ಈಗಿರುವ ನೀತಿಗಳ ದುರುಪತೆಯನ್ನು ತೆಗೆಯುವುದರ ಬದಲಿಗೆ ಸಮಾಜವನ್ನೇ ದುರುಪಿಸುತ್ತದೆ.”

ಕಮ್ಮಹಣದ ಬಗ್ಗೆ ಮೋದಿ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದು, ವಿದೇಶಿ ಬ್ಯಾಂಕುಗಳಲ್ಲಿ ಆಕ್ರಮವಾಗಿ ರಹಸ್ಯವಾಗಿ ಹಣವಿಟ್ಟಿರುವ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿತು. ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಮೋದಿ ಮತ್ತು ಅವರ ಪಕ್ಷವು ತಮ್ಮನ್ನು ಅಧಿಕಾರಕ್ಕೆ ತಂದದ್ದೇ ಆದರೆ, ಹೊರಡೇಶಗಳಲ್ಲಿ ರಹಸ್ಯವಾಗಿಟ್ಟಿರುವ ಕಮ್ಮಹಣವನ್ನು ವಾಪಸ್ ತರುವೆಂದು ಭರವೆ ನೀಡಿದ್ದರು. ವಿದೇಶಿ ಬ್ಯಾಂಕುಗಳಲ್ಲಿ ಜಮೆಯಾಗಿರುವ ಕಮ್ಮಹಣದ ಮೊತ್ತ ಸುಮಾರು ಒಂದು ಕೋಟಿಯೇರಿಂದು ಮುಕ್ತ ಹೊಂಚಿರುವ ಮಾತ್ರ. ಈ ಮೊತ್ತ ಇನ್ನೂ ಹೆಚ್ಚಿದ್ದರೂ ಸಾಕು. ಅಂದಾಜುಗಳಲ್ಲಿ ವ್ಯತ್ಯಾಸವಿರಬಹುದು. ಇದಲ್ಲದೆ ಭಾರತದೊಳಗೇ ಕಮ್ಮಹಣ ಚಲಾವಣೆಯಾಗುತ್ತಿದೆ. ಸರ್ಕಾರಕ್ಕೆ ಇದರ ಅರಿವು ಇಲ್ಲವೆಂದ್ಲೂ. ಭಾರತದೊಳಗೆ ಲಭ್ಯವಿರುವ ಮತ್ತು ವಿದೇಶಗಳಲ್ಲಿ ರಹಸ್ಯವಾಗಿಟ್ಟಿರುವ ಆಕ್ರಮ ಹಣದ ಒಟ್ಟು ಮೊತ್ತವೆಷ್ಟೆಂಬುದನ್ನು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗಳು ತಿಳಿದಿವೆ. ಚುನಾವಣೆಗಳ ಸಂದರ್ಭದಲ್ಲಿ, ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರಚಾರಕ್ಕಾಗಿ ವೆಚ್ಚಿಸುತ್ತಿರುತ್ತಾರೆ. ಈ ಹಣವು

ಎಲ್ಲಿಂದ ಬರುತ್ತದೆ? ಭಾರತದ ಇಲ್ಲಿ ರಪ್ಪು ಜನಸಂಖ್ಯೆಯು ಬಡತನದಿಂದಾಗಿ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಹಸಿದ ಹೊಟ್ಟೆಯಲ್ಲಿ ಮಲಗುತ್ತಿರುವ ಸ್ಥಿತಿ ಇಂದಿಗೂ ಇದೆ. ಯುಷಿಂ ಆಗಲೀ, ಎನ್‌ಡಿ‌ಎ ಆಗಲೀ ಎರಡೂ ಸರ್ಕಾರಗಳೂ ಈ ಪರಿಸ್ಥಿತಿಗೆ ಸಂವೇದನಾರಹಿತವಾಗಿ ವರ್ತಿಸಿವೆ. ಭಾಜಪ ನೇತ್ಯಕ್ಕಿಂತ ಸರ್ಕಾರ ಭಾರತದಲ್ಲಾಗಲೀ ಹೊರದೇಶಗಳಲ್ಲಾಗಲೀ ಕಮ್ಮುಹಣ ಹೊಂದಿರುವ ಅಪರಾಧಿಗಳನ್ನು ರಕ್ಷಿಸಲು ಯಿತ್ತಿಸುತ್ತಿರುವುದು ಸ್ವಷ್ಟವಾಗಿದೆ. ಇದೇ ಸಂದರ್ಭದಲ್ಲಿ, ಮೋದಿ ಸರ್ಕಾರಕ್ಕೆ ಕಾರ್ಮಿಕರ ಮೇಲೆ ದಾಳಿ ನಡೆಸುವಾಗ ಯಾವುದೇ ಬಗೆಯ ಸಾಕ್ಷಿಪಟ್ಟಿಗೆ ಕಾಡುವುದಿಲ್ಲ.

ಸರ್ವೋಚ್ಚ ನ್ಯಾಯಾಲಯವು ತನ್ನ ೨೦೧೧ರ ಆದೇಶದನ್ನಿಲ್ಲ ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ಬ್ಯಾಂಕ್ ಖಾತೆಗಳನ್ನು ಬಹಿರಂಗಗೊಳಿಸಲು ಸರ್ಕಾರವನ್ನು ನಿರ್ದೇಶಿಸಿತ್ತು. ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರ ಈ ೨೦೧೧ರ ಸರ್ವೋಚ್ಚ ನ್ಯಾಯಾಲಯದ ಆದೇಶದ ತಿದ್ದುಪಡಿಗಾಗಿ ಮೊರಹೊಯಿತು. ಸರ್ಕಾರವು ಹಿಂದೆ ಸರಿಯಲು ಯಿತ್ತಿಸಿದಾಗ ಕುಹಿತಗೊಂದ ಸರ್ವೋಚ್ಚ ನ್ಯಾಯಾಲಯವು ಹೀಗೆ ಪ್ರತಿಕ್ರಿಯಿಸಿತು: “ನೀವು ಯಾರನ್ನು ರಕ್ಷಿಸುವ ಅಗತ್ಯವಿಲ್ಲ. ಅಂತಹ ಜನರ (ವಿದೇಶಿ ಬ್ಯಾಂಕುಗಳಲ್ಲಿ ಹಣವನ್ನು ಕಳ್ಳಬ್ಬಿಸಿರುವ ಜನರ) ಮೇಲೆ ರಕ್ಷಾ ಕವಚವನ್ನೇಕೆ ಹೇಳಿಸುತ್ತಿರುವರಿ? ಘಾನ್, ಜಮ್‌ನ ಅಥವಾ ಇನ್‌ತರೆ ದೇಶಗಳಿಂದ ನಿಮಗೆ ದೊರಕಿರುವಂತಹ ಮಾಹಿತಿ ಮತ್ತು ಸಂಪೂರ್ಣ ಪಟ್ಟಿಯನ್ನು ನಮಗೆ ನೀಡಿ.” ಎಂದು. ಒಂದು ದಿನದೊಳಗಾಗಿ ಎಲ್ಲಾ ರೂಪ ಸ್ಯಾ ಖಾತೆ ದಾರರ ಹೇಸರುಗಳನ್ನೂ ಬಹಿರಂಗಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಕ್ಷಯ್ಯಬರ್ ಇಂ ರಂದು ಸರ್ಕಾರವು ೨೨೨ ಹೇಸರುಗಳುಳ್ಳ ಪಟ್ಟಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಇದು ಪಟ್ಟಿಯ ಅತಿ ಸ್ಣಾದೊಂದು ತುಳುಕೆಂದು ಕಾಣುತ್ತದೆ. ಮಾಧ್ಯಮಗಳ ವರದಿಯಂತೆ, ಸ್ವಿಫ್ಟ್‌ರ್ಲ್ಯಾಂಡ್ ದೇಶ ಒಂದರಲ್ಲೇ ೮೦೦೦ ಖಾತೆಗಳು ಇರಬಹುದು. ಕಮ್ಮುಹಣದ ಕುರಿತ ತನಿಖೆ ಅಂತಿಮಗೊಳಿಸಲು ಸರ್ವೋಚ್ಚ ನ್ಯಾಯಾಲಯ ನೀರಿಗಿ ಮಾಚ್‌ ಇಂ ರಂಗು ನೀಡಿದೆ.

ಗೋಪ್ಯತೆಯ ಪರತನ್ನು ಉಲ್ಲೇಖಿಸುತ್ತು, ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಮ್ಮುಹಣದ ವಿಚಾರದಲ್ಲಿ ಕೇಂದ್ರ ಸರ್ಕಾರವು ಕಂಪಿಸುತ್ತಿದೆ. ಇನ್ನು ಇವರು ದೇಶದೊಳಗೇ ಮುದುಗಿಸಿಟ್ಟಿರುವ ಕಮ್ಮುಹಣದ ಕುರಿತ ಹೇಗೆ ವ್ಯವಹರಿಸಿಯಾರು? ಯಾರೂ ಕೂಡ ಇಂತಹ ಪ್ರಶ್ನೆಯನ್ನು ಎತ್ತಿಲ್ಲ!

ಚುನಾವಣೆಗಳ ಸಂದರ್ಭದಲ್ಲಿ, ತಾನು ಅಧಿಕಾರಕ್ಕೆ ಬಂದರೆ ನೂರು ದಿನಗಳೊಳಗೆ ಕಮ್ಮುಹಣವನ್ನು ವಾಪಸ್ತು ತರುವುದಾಗಿ ಭಾಜಪ ಭರವಸೆ ನೀಡಿತ್ತು. ಸರ್ಕಾರ ತಿಂಗಳ ನಡೆಗುತ್ತಿದೆ. ಚುನಾವಣೆಗಳಲ್ಲಿ ಕಮ್ಮುಹಣ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ಯಾರೂ ಕೂಡ ನಿರಾಕರಿಸುವುದಿಲ್ಲ. ಕಮ್ಮುಹಣದ ವಿರುದ್ಧದ ಹೋರಾಟ ಯಾವ ರೂಪ ಪಡೆಯುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ. ಕಾನೂನು ವ್ಯವಸ್ಥೆಯಲ್ಲಿ ಬಹಳಪ್ಪು ಲೋಪದೋಷಗಳು ಇರುವಂತೆ ಕಾಣುತ್ತವೆ.

ಜನಸಾಮಾನ್ಯರ ಮೇಲೆ ಮತ್ತೊಂದು ದಾಳಿ ಕಾದಿದೆ. ಕೇಂದ್ರ ಸರ್ಕಾರವು ರಸ್ತೆ ಸಾರಿಗೆ ಮತ್ತು ಸುರಕ್ಷತೆ ಮಾನ್ಯಾದೆ, ೨೦೧೪ ಎಂಬ ಹೊಸ ಮನುಷ್ಯರಿಂದ ನಿರ್ದಿಷ್ಟ ಮಂಡಿಸಲು ಚಿಂತನೆ ನಡೆಸಿದೆ. ದೇಶದಾದ್ಯಂತ ಎಲ್ಲಾ ಬಂಗಾರಗಳನ್ನು ಸಂಪೂರ್ಣವಾಗಿ ಖಾಸಗಿಕರಣಕ್ಕೆ ಒಳಪಡಿಸುವುದೇ ಇದರ ಉದ್ದೇಶ. ಇದು ಸರ್ಕಾರ ಸ್ವಾಮ್ಯದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಿನ ದಾಳಿಯೂ ಹೋದು. ಜನತೆಗೆ ಸಾಕಷ್ಟು ಆಹಾರ, ವಸತಿ, ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ ಮತ್ತು ಸ್ವೇಚ್ಛಾ ಹಾಗೂ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಈಗಾಗಲೇ ಅರ್ಥಿಕ ಸುಧಾರಣೆಗಳ ಹೇಸರಿನಲ್ಲಿ ಸರ್ಕಾರವು ತನ್ನ ಜವಾಬ್ದಾರಿಯಿಂದ ಕಳಿಕೆಕೊಳ್ಳುತ್ತಿದೆ. ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯರಕ್ಷಣೆ ಕ್ಷೇತ್ರಗಳು ಇಂದು ಕಾರ್ಮಿಕರೇಷ್ಟೆ ವ್ಯಾಪಾರಗಳಾಗಿಬಿಟ್ಟಿವೆ. “ಹಣ ನೀಡು ಇಲ್ಲವೇ ನಾಶವಾಗು” ಎಂಬುದೇ ನಿಯಮವಾಗಿದೆ. ಇದೀಗ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲೆ ದಾಳಿ ಮಾಡಲಾಗುತ್ತಿದೆ. ದೇಶದಲ್ಲಿ ಸುಮಾರು ೫೫ ರಾಜ್ಯ ರಸ್ತೆ ಸಾರಿಗೆ ನಿಗಮಗಳಿದ್ದು, ಪ್ರಸ್ತಾವಿತ ತಿಥುಪಡಿ ಏನಾದರೂ ಸಂಸ್ಥಿನಲ್ಲಿ ಅಂಗೀಕೃತವಾದದ್ದೇ ಆದರೆ, ಆಯಾ ರಾಜ್ಯ ಸರ್ಕಾರಗಳು ತಮ್ಮತಮ್ಮೆ ಸಾರಿಗೆ ನಿಗಮಗಳ ಮೇಲಿನ ನಿಯಂತ್ರಣವನ್ನು ಕಳೆದುಹೊಳ್ಳುವುದು. ಅವುಗಳೆಲ್ಲವೂ “ಭಾರತೀಯ ಮೋಟಾರ್ ವಾಹನ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರ”ದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುವುದು. ಈ ಪ್ರಾಧಿಕಾರಕ್ಕೆ ಸಾಕಷ್ಟು ವಿಶೇಷ ಅಧಿಕಾರಗಳನ್ನು ನೀಡಲಾಗುವುದು. ಅಂತಿಮವಾಗಿ ಸಂಕಷ್ಟೇಕಾಗುವರು ಜನಸಾಮಾನ್ಯರು. ಪ್ರಯಾಣಿಕರನ್ನು ದೋಷಕಲು ಮತ್ತು ಭಾರಿ ಲಾಭ ಗಳಿಸಲು ಯಾವುದಕ್ಕೂ ಹೇಸದ ಲಾಭಕೋರ ಖಾಸಗಿ ಬಂಗಾರ ಮತ್ತು ಪ್ರಮೇಶ ನೀಡಲಾಗುವುದು.

ಎನ್‌ಡಿ‌ಎ ಸರ್ಕಾರದ ಸ್ವೇಚ್ಛ ಮುಖ ಸ್ವಷ್ಟವಾಗಿ ಮೊರಬರುತ್ತಿದೆ. ಈಗ ಅಧಿಕಾರದಲ್ಲಿರುವ ಪಕ್ಷವು ಚುನಾವಣಾ ಪ್ರಭಾರಗಳಲ್ಲಿ, ತನ್ನನ್ನು ಅಧಿಕಾರಕ್ಕೆ ತಂದದ್ದೇ ಆದರೆ ಒಂದು ನೂರು ದಿನಗಳಲ್ಲಿ ಆ ಕೆಲಸ ಮಾಡುತ್ತೇನೆ, ಈ ಕೆಲಸ ಮಾಡುತ್ತೇನೆ

ಎಂದೆಲ್ಲ ಹೇಳಿಕೊಂಡಿತ್ತು. ಸರಿಯಾಗಿ ಒಂದು ನೂರು ದಿನಗಳಲ್ಲಿ, ಸರ್ಕಾರವು ಏನು ಮಾಡಲಿದೆ ಮತ್ತು ಹೇಗೆ ಮಾಡಲಿದೆ ಎಂಬುದರ ಕುರಿತು ನೀಲಿನಕ್ಕೆ ಮತ್ತು ಮಾರ್ಗಸೂಚಿ ಹೊರಹೊಮ್ಮಿದೆ. ಯಾವುದೇ ಭೂಮೆಯೂ ಬೇಡ. ಸಾಂಪರ್ಕಿಸುವ ದಿನಗಳು ಮುಂದೆ ಬರಲಿವೆ. ಅವೆಂದರೆ ಐಂಟಿ ಆರ್ಥಿಕತಜ್ಞರು ವಿನ್ಯಾಸಗೊಳಿಸಿರುವ ಅಪ್ಪಟಿ, ಅನಿಯಂತ್ರಿತ ಬಂಡವಾಳಶಾಹಿ ಆರ್ಥಿಕ ಸುಧಾರಣೆಗಳೇ ಆಗಲಿವೆ.

(ಹೊಸತು)

ಅನುವಾದ : ಜ್ಯೋತಿ ಎ.



ಎದೆಹಾಲಿನಾಣಿಗೂ...

ಮೂಲ : ಅಮೃತಾ ಪ್ರೀತಂ

ಆಸ್ತ್ರೇಲಿಯಾದ ಆದಿವಾಸಿಗಳು ಒಂದು ಕತೆ ಹೇಳುತ್ತಾರೆ. “ಒಂದು ಕಾಲದಲ್ಲಿ ಬಾತುಕೋಳಿಗಳ ರೆಕ್ಕಿ ಬಿಳಿಯಾಗಿತ್ತಂತೆ. ಒಂದು ಸಾರಿ ದೊಡ್ಡ ಬಿರುಗಳಿಗೆ ಎದ್ದಿತಂತೆ. ಬಾತುಕೋಳಿಗಳು ಇದರಿಂದ ತಪ್ಪಿಸಿಕೊಳ್ಳಲು ಒಂದು ಗೂಡಿನೊಳಕ್ಕೆ ಹೊಕ್ಕಷಂತೆ. ಆ ಗೂಡು ಹದ್ದುಗಳಿಗಾಗಿತ್ತು. ದೊಡ್ಡ ಹದ್ದುಗಳು ತಮ್ಮ ಗೂಡಿಗೆ ಹಿಂತಿರುಗಿದಾಗ ಬಾತುಕೋಳಿಗಳನ್ನು ನೋಡಿ ಕೋಪದಿಂದ ಅವುಗಳನ್ನು ಕಚ್ಚಿ-ಕಚ್ಚಿ ಹಾಕಿತಂತೆ. ಎಷ್ಟೆಂದರೆ ಬಾತುಕೋಳಿಗಳ ಬಿಳಿ ರೆಕ್ಕಿಗಳನ್ನೇಲ್ಲ ತುಳಿದು ಕಚ್ಚಿ ಉದುರಿಸಿಬಿಟ್ಟಂತೆ. ಆಮೇಲೆ ಅರ್ಥಸತ್ತುಹೋಗಿದ್ದ ಬಾತುಕೋಳಿಗಳನ್ನು ತಮ್ಮ ದೊಡ್ಡ ಪಂಜುಗಳಲ್ಲಿ ಹಿಡಿದುಕೊಂಡು ಅಲ್ಲಿಂದ ದೂರವಿದ್ದ ಕಾಡಿನೊಳಕ್ಕೆ ಎಸೆದು ಬಂದವಂತೆ...

ಮೂರ್ಖ ಹೋಗಿದ್ದ ಬಾತುಕೋಳಿಗಳು ಎಚ್ಚರವಾದಾಗ ನೋಡಿದರೆ ಅವುಗಳ ರೆಕ್ಕಿಗಳೇ ಇಲ್ಲ. ಅವು ನೋವಿನಿಂದ ಅಲ್ಲೇ ನೆಲದ ಮೇಲೆ ಒದ್ದಾಡುತ್ತಿದ್ದವಂತೆ. ಆಗ ಕೆಲವು ಕಾಗೆಗಳು ಅಲ್ಲಿಗೆ ಬಂದವಂತೆ. ಅವು ಬಾತುಕೋಳಿಗಳ ಕತೆ ಕೇಳಿ ಅಂದುಕೊಂಡವಂತೆ ‘ಆ ದುಷ್ಪ ಹದ್ದುಗಳು ನಮಗೂ ವೈರಿಗಳು. ನಾವು ಅವುಗಳ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು. ಬಾತುಕೋಳಿಗಳು ಬದುಕಿವೆ ಅಂತ ನಾವೀಗ ಅವಕ್ಕೆ ತೋರಿಸೋಣ...’

ಬಾತುಕೋಳಿಗಳನ್ನು ಬದುಕಿಸಲೇಬೇಕು.. ಹೀಗೆ ಯೋಚಿಸಿ ಕಾಗೆಗಳು

ತಮ್ಮ ಕಪ್ಪಗರಿಗಳನ್ನು ಕಿಶ್ತು ಕಿಶ್ತು ಬಾತುಕೋಳಿಗಳಿಗೆ ಕೊಟ್ಟವಂತೆ...” ಅದಕ್ಕೆ
ಅಸ್ವೇಲಿಯಾದ ಬಾತುಕೋಳಿಗಳ ರಕ್ಷಿತರು ಈವ್ಯತಿಗೂ ಕಪ್ಪಗಿದೆಯಂತೆ.

ಸಾರಾ ಕಳಿಸಿದ್ದ ಕವಿತೆ ಓದುತ್ತಿರ್ಹಾಗ ಈ ಆದಿವಾಸಿಗಳ ಕಡೆಯಲ್ಲಿ ಕಾಗೆಗಳು
ಬಾತುಕೋಳಿಗಳಿಗೆ ರಕ್ಷೆ ಕೊಡುತ್ತಿದ್ದ ದೃಶ್ಯ ಮನಸ್ಸಿನ ಪರದೆಯ ಮೇಲೆ
ಮೂಡುತ್ತಿತ್ತು....

ನೀನು ಕವಿ...

ವೇಶ್ಯೆಯಾದರೂ ನನ್ನ ಗುಡಿಸಲೊಂದಕ್ಕೆ ಮದುವೆ ಮಾಡಿಕಳಿಸಿದರು
ನನ್ನ ಮಗು ಹೆಣವಾಗಿ ಹೊದಿಸಲು ಬಟ್ಟೆಯಿಲ್ಲದೆ ಸತ್ತಿತು.

ವೇಶ್ಯೆಯಾದರೂ ಏನನ್ನೂ ನಿನಗೆ ದುಡಿದು ಕೊಡಲಿಲ್ಲ¹
ತೂತು ಕಾಸುಗಳು ನನ್ನದೆಯಿಂದ ಹರಿದವು
ನೀನು ದಿಬ್ಬಣ ತರುವಾಗಲೇ ಸೋತೆ..

ನಾಲ್ಕು ವರ್ಷಗಳಲ್ಲಿ ನಾನು ಅಧ್ಯ ಮಂಚ ನೇಯ್ಯ
ನೀನು ನನ್ನ ಯೋನಿಗಭದಲ್ಲೇ ಮಲಗಿದೆ...

ನಾನು ಮಾರ್ವದೇಶದ ವೇಶ್ಯೆ
ಬದುಕಿರುವವರೆಗೂ ನಿನಗೆ ಕಮಿಷನ್ ಕೊಡುವೆ....

ನಿನ್ನದು ಕೇವಲ ಶೀಷ್ಯಸ್ವಲನದ ವಾಂಭೆ ಅದಕ್ಕೆ ನಾನು ತಾಯಾಗಲಿಲ್ಲ²
ನೀನು ಸಾವನ್ನು ಮರೆಯಲಾರೆ ನಾನು ದುಃಖನನ್ನು...

ನನ್ನ ಯೋನಿಗಭದಲ್ಲಿ ಅದೆಂತಹ ಕೋಟಾ ನಾಣ್ಯ ಚಲಾವಣೆಯಲ್ಲಿದೆ
ಎಲ್ಲಿ ಬೇಕಾದರೂ ನಿನ್ನ ವಿರೀದಿಸಬಲ್ಲೇ

ನಿನ್ನ ಸ್ವಾತಂತ್ರ್ಯ ಸಾವಿನಲ್ಲಿ
ನನ್ನ ದುರಾದ್ವಷ್ಟದ ಮುಟ್ಟು ಮನುಷ್ಯನಲ್ಲಿ...

ನಾ ಕುಣಿ ಕುಣಿದು ಗೆಜ್ಜೆ ಕಳಿದುಕೊಂಡೆ
ನೀನು ಸುಮ್ಮನಿದ್ದು...

ಎದೆಹಾಲಿನಾಣೆಗೂ...

ಬುದ್ಧಿಗೇಡಿ ಹೊಲಸುಮಂದಿ
ಹೆನ್ನು ಕೇವಲ ವೀರ್ಯಸ್ವಲನಕ್ಕೆ ದಕ್ಷಿಭಿಡುತ್ತಾಳೆಂದುಕೊಂಡರು

ಈವತ್ತು ತಿಳಿಯಿತು ನಾ ನಿನ್ನ ಕತೆಯಾಗಿದ್ದೆ
ನಿನ್ನ ಶಬ್ದಗಳೆಲ್ಲ ಬರೀ ಜೊಳ್ಳು...
ನಿನ್ನಿಂದ ಎಂದೂ ವಧುದಕ್ಷಿಣೆ ಕೇಳಲಿಲ್ಲ³
ನಾನೆಂತಹ ವೇಶ್ಯೆಯೆಂದರೆ
ವಧುದಕ್ಷಿಣೆಯನ್ನ ಇನ ಕೇಳದೆಯೇ ಕೊಡುವರು..

ನಿನ್ನ ಯೋಗ್ಯತೆ ಇಡೀ ಉರಿಗೆ ಗೊತ್ತು
ನಿನ್ನ ಕ್ಷೇತ್ರ ಪಾರಬ್ಲೇಟ್ ಆಗಿಬಿಟ್ಟಿದೆ

ನಾಲ್ಕು ಮಂದಿ ಹಿಜಡಾಗಳ ಒಟ್ಟಿಗೆಯ ಮೇರೆಗೆ
ನಾ ನಿನ್ನ ಮಯಾದೆಯಾದೆನಲ್ಲ
ಆಗ ನಿನ್ನ ಕತ್ತಿ ಆ ಶೂರತನ ಎಲ್ಲಿತ್ತು

ಸತ್ತ ಮಗು ಕೂಡ ಒಟ್ಟಿಕೊಳ್ಳಲಾಗದವನು ನೀನು
ಜೂರಾದ ನನ್ನ ಹೇಗೆ ತಾನೆ ಒಟ್ಟಿಕೊಳ್ಳಬಲ್ಲೇ

ಯಾರನ್ನು ನಾನು ಮದುವೆಯಾಗಿದ್ದೆನೋ
ಅವನು ಸತ್ತೆ.

ಈಗ ನನ್ನ ಬಳಿಗಳು ಸೂಜಿಗಳಾಗಿವೆ
ಅದರಿಂದಲೇ ನನ್ನ ಕತೆ ಬರೆಯುವೆ.....
ಸಾರಾ ಈ ಕತೆಯನ್ನ ಪತ್ರವೋಂದರಲ್ಲಿ ಬರೆದು ನನಗೆ ಕಳಿಸಿದಳು...

“ಅಮೃತಾ, ದಿನ ನಿಂಗೆ ತೊಂದರೆ ಕೊಡ್ಡಿನಿ. ಆದರೆ ಬೇರೆಲ್ಲಿಗೆ ತಾನೆ
ಹೋಗಲಿ ಹೇಳಿ! ನಾನು ಕವಿತೆ ಬರೆಯಲು ಹೇಗೆ ಶುರುಮಾಡಿದೆ ಅಂತ ನಿಂಗೆ
ಹೇಳಿಲ್ಲ ಅಲ್ಲಾ...”
ಇದು ವರ್ಷಗಳ ಹಿಂದೆ ಒಬ್ಬ ಕವಿ ಅನ್ನಿಸಿಕೊಂಡವನು ಘ್ಯಾಮಿಲಿ ಪ್ಲಾನಿಂಗ್

ದಿಪಾರ್ಥಮೆಂಟ್‌ನಲ್ಲಿ ಸರ್ವೇಸ್ ಮಾಡುವಾಗ ನನ್ನ ಜೋತೆ ಕೆಲಸ ಮಾಡುತ್ತಿದ್ದ ನಂಗೆ ಮನೆಯಿಂದ ಅಭೀಸನವರೆಗಿನ ದಾರಿಯನ್ನು ನೆನಪಿಟ್ಟುಕೊಳ್ಳುವುದೇ ಕಷ್ಟವಾಗುತ್ತಿತ್ತು. ಓದುವ ಬರೆಯುವ ಹವ್ಯಾಸಗಳಿರಲಿಲ್ಲ. ಆದರೆ ಕವಿಗಳೆಂದರೆ ದೊಡ್ಡ ವ್ಯಕ್ತಿಗಳು ಅಂತ ಮಾತ್ರ ಗೊತ್ತಿತ್ತು.

ಒಂದು ದಿನ ಕವಿ ಮಹಾತಯ ಹೇಳಿದ— ‘ನಿಮ್ಮ ಜೋತೆ ಒಂದು ಮುಖ್ಯವಾದ ವಿಷಯ ಮಾತಾಡಬೇಕು.’ ಸರಿ ಒಂದು ಹೋಟಲಿನಲ್ಲಿ ಭೇಟಿಯಾದ್ದಿ ಅವನು ‘ಮದುವೆಯಾಗ್ರೀಯಾ?’ ಅಂತ ಹೇಳಿದ.

ಎರಡನೇ ಭೇಟಿಯಲ್ಲಿ ನಿಮ್ಮ ಮದುವೆ ಫಿಕ್ಸ್ ಆಯಿತು.

ಕಾಜಿಗೆ ಕೊಡಲು ದುಡ್ಡಿರಲಿಲ್ಲ. ನಾನೆಂದೆ— “ಅರ್ಥ ಥೀಸ್ ನೀನು ಸಾಲ ತೊಗೊಂಬಾ ಇನ್‌ಥರ್ ನಾನು ಸಾಲ ತರ್ತಿನಿ. ನನ್ನ ಮನೆಯವರು ಮದುವೆಗೆ ಬರೋದಿಲ್ಲ. ಹಾಗಾಗಿ ನನ್ನ ಪರವಾಗಿ ಸಾಕ್ಷಿಗಳನ್ನು ನೀನೆ ಕರೆತ್ತಂಬಾ.”

ನನ್ನೊಬ್ಬಳು ಗೆಳತಿಯಿಂದ ಉಡುಪನ್ನು ಹೇಳಿ ಪಡೆದೆ. ಮೊದಲೇ ನಿಶ್ಚಿತವಾಗಿದ್ದ ಜಾಗಕ್ಕೆ ಹೋದೆ. ಕಾಜಿ ಸಾಹೇಬರು ದಕ್ಷಿಣ ದುಡ್ಡಿನ ಜೋತೆಗೆ ಸಿಹಿತಿಂಡಿ ಕೂಡ ತರಿಸಿಕೊಂಡರು. ಹೀಗಾಗಿ ನಿಮ್ಮ ಹತ್ತಿರ ಏ ರೂಪಾಯಿ ಮಾತ್ರ ಉಳಿತು. ಗುಡಿಸಿಲಿಗೆ ಹೋಗುವಷ್ಟರಲ್ಲಿ ಉಳಿದದ್ದು ಏ ರೂಪಾಯಿ ಮಾತ್ರ.

ಲಾಟಿನೆನ ಬೆಳಕಲ್ಲಿ ಮುಖಿದ ಮೇಲಿನ ಪರದೆಯನ್ನು ಸರಿಸದೆ ಕುಳಿತಿದ್ದ “ಕವಿ ಹೇಳಿದ— ಎರಡು ರೂಪಾಯಿ ಇದ್ದಾ? ನನ್ನ ಸ್ನೇಹಿತರಿಗೆ ವಾಪಸ್ಸು ಹೋಗಲು ಹಣವಿಲ್ಲ. ಹೊರಗೆ ಕೂತಿದ್ದಾರೆ.” ಉಳಿದದ್ದು ಎರಡು ರೂಪಾಯಿ ಕೊಟ್ಟಿಟ್ಟೇ.

ಮತ್ತೆ ಅವನೆಂದ— ‘ನಿಮ್ಮಲ್ಲಿ ಮದುವೆಯಾದ ಮೇಲೆ ಹೆಂಗಸರು ಕೆಲಸಕ್ಕೆ ಹೋಗುವಂತಿಲ್ಲ’.

ನೋಕರಿಯನ್ನು ಬಿಟ್ಟೇ.

ದಿನವೂ ಉದಯೋನ್ನುವಿ ಕವಿಗಳು ಮತ್ತು ವಿಮರ್ಶಕರು ಮನೆಗೆ ಬರುತ್ತಿದ್ದರು. ತಾವೇ ಎಲಿಯೆಟೋಗಳು ಅನ್ನೋ ಹಾಗೆ ಮಾತಾಡುತ್ತಿದ್ದರು.

ನಂಗೆ ಬೌದ್ಧಿಕತೆಯ ಬಗ್ಗೆ ಜಾಳನದ ಬಗ್ಗೆ ಮೋಹವಿತ್ತು. ಆದರೆ ಅದರಿಂದ ಹೊಟ್ಟೆ ತುಂಬತ್ತಿರಲಿಲ್ಲ. ದಿನವೂ ಮನೆಯಲ್ಲಿ ತತ್ತ್ವಜಾಳನವನ್ನು ಬೇಯಿಸಿ ಶಬ್ದಗಳನ್ನೇ ತಿಂದು ಬದುಕ್ಕಿಟ್ಟಿದ್ದು.

ಒಂದು ದಿನ ಆ ಗುಡಿಸಲಿನಿಂದ ಕೂಡ ಹೊರಕ್ಕೆ ದೂಡಿದರು. ಅದು ಕೂಡ ಬೇರೆಯವರದಾಗಿತ್ತು. ಒಂದು ಮನೆಯ ಅರ್ಥಭಾಗವನ್ನು ಭಾಡಿಗೆಗೆ ಹಿಡಿದೆವು. ಚಾಪೆಯ ಮೇಲೆ ಮಲಗಿ ಇಟ್ಟಿಗೆಳನ್ನು ಏಣಿಸುತ್ತಿದ್ದೆ. ನನ್ನ ಮೂರ್ವಿತನಕ್ಕೆ

ಎದೆಹಾಲಿನಾಣೆಗೂ...

೧೧

ನಾನೇ ಬಲಿಯಾಗಿದೆ.

ನಾನಾಗ ಏಳು ತಿಂಗಳ ಬಸಿರಿ. ನೋವೆ ಹೆಚ್ಚಾಗಿ ನರಜಿತ್ತಿದ್ದೆ. ತನ್ನದೇ ಬೌದ್ಧಿಕತೆಯ ಗುಂಗಿನಲ್ಲಿ ಮೈಮರೆತ ಅವನು ನನ್ನ ಕಡೆ ಕೂಡ ನೋಡದೆ ಹೋಗಿಬಿಟ್ಟು. ನನ್ನ ನರಜಾಟವನ್ನು ಕೇಳಿ ಮನೆ ಮಾಲೀಕಳು ಬಂದು ನನ್ನನ್ನು ಅಸ್ತ್ರಾತ್ಮೆಗೆ ಸೇರಿಸಿದಳು. ನನ್ನ ಹತ್ತಿರ ನೋವೆ ಮತ್ತು ಮುದುರಿದ್ದ ಒಂದು ರೂಪಾಯಿಯ ಬದು ನೋಟುಗಳಿತ್ತು.

ಸ್ವಲ್ಪ ಹೊತ್ತಿನ ನಂತರ ಗಂಡು ಮಗು ಹುಟ್ಟಿತು. ಅಸಾಧ್ಯ ಚೆಳಿಯಿತ್ತು. ಆದರೆ ಹುಟ್ಟಿದ ಮಗುವಿಗೆ ಹೊದಿಸಲು ನನ್ನ ಹತ್ತಿರ ಬಟ್ಟೆ ಕೂಡ ಇರಲಿಲ್ಲ.

ದಾಕ್ಷರು ಮಗುವನ್ನು ನನ್ನ ಪಕ್ಕ ಮಲಗಿಸಿದರು.

ಮಗು ಕೇವಲ ಬದು ನಿಮಿಷ ಮಾತ್ರ ಕಣ್ಣು ತೆರೆದಿತ್ತು. ತನ್ನ ಹೊದಿಕೆ ಬಟ್ಟೆ ತಾನೇ ಮುಡುಕಿಕೊಳ್ಳಲು ಹೊರಟೇ ಬಿಟ್ಟಿತು...

ಆ ಕ್ಷಣಾದಿಂದ ನನ್ನ ಮೈಯಿಡೀ ಬರಿ ಕಣ್ಣಗಳೇ ತುಂಬಿವೆ...

ನಿರ್ಸ್ ನನ್ನ ವಾಡಿಗೆ ಕರೆದುಕೊಂಡು ಬಂದು ಮಲಗಿಸಿದಳು. ನಾನವಳಿಗೆ ಹೇಳಿದೆ— ‘ನಾನು ಮನೆಗೆ ಹೋಗಬೇಕು. ಇದರ ಬಗ್ಗೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ.’

ಆಕೆ ನನ್ನನ್ನು ತೀಕ್ಷ್ಣವಾಗಿ ನೋಡುತ್ತ ಹೇಳಿದಳು— ‘ನನ್ನ ಮೈಯಿಡಿ ವಿಷ ಹರಡಿಕೋ ಅಪಾಯ ಇದೆ. ಸುಮ್ಮನೆ ಮಲಗಿರು’.

ಆದರಿಂಗ ಎಲ್ಲಾ ನೆಮ್ಮೆದಿ ಇರಲಿಲ್ಲ.

ಈಗ ನನ್ನ ಹತ್ತಿರ ಸತ್ತ ಮಗು ಮತ್ತು ಬದು ರೂಪಾಯಿ ಇತ್ತು. ಸಿಸ್ಟರ್‌ಗೆ ಹೇಳಿದೆ— “ನನ್ನ ಹತ್ತಿರ ಆಸ್ತ್ರಾತ್ಮೆ ಭೀಸು ಕಟ್ಟಲು ಕೂಡ ಹಣವಿಲ್ಲ. ಹೋಗಿ ತರ್ತಿನಿ. ಇನ್ನೂ ಆಸ್ತ್ರಾತ್ಮೆಯಲ್ಲಿರುವುದು ಕಟ್ಟು ನನ್ನ ಸತ್ತ ಮಗುವನ್ನು ನಿನ್ನ ಹತ್ತಿರ ಅಡವಿಟ್ಟು ಹೋಗಿದ್ದಿನಿ. ಹಣ ತೊಗೊಂಡು ಲಿಂಡಿತ ವಾಪಸ್ಸು ಬರ್ತಿನಿ. ಎಲ್ಲಾ ಓದಿಹೋಗೋಲ್ಲು.”

ಮೆಟ್ಟಿಲುಗಳನ್ನು ಇಳಿದೆ. ೧೦೫೦ ಜ್ಞರವಿತ್ತು. ಬಸ್ಸು ಹತ್ತಿ ಮನೆಗೆ ಬಂದೆ. ಮೊಲಗಳಿಂದ ಹಾಲು ಸುರಿಯುತ್ತಿತ್ತು. ಲೋಟಪ್ರೇಂದರಲ್ಲಿ ಹಾಲನ್ನು ಹಿಡಿದಿಟ್ಟೇ.

ಅಷ್ಟರಲ್ಲಿ ಕವಿ ಮತ್ತುವನ ಸ್ನೇಹಿತರು ಬಂದರು. ಗಂಡು ಮಗು ಹುಟ್ಟಿ ಸತ್ತ ಹೋಯಿತು ಎಂದು ಅವನಿಗೆ ಹೇಳಿದೆ.

ಅವನದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ತನ್ನ ಸ್ನೇಹಿತರಿಗೂ ಆ ವಿಷಯ ತಿಳಿಸಿದ. ಎರಡು ನಿಮಿಷ ಕೋಣೆಯಲ್ಲಿ ಹೋನ... ಮೂರನೆಯ ನಿಮಿಷ ಮತ್ತೆ ಅವರ ಚರ್ಚೆ ಮುಂದುವರೆಯಿತು...

ಕಂಗಳಿಗೆ ನಿಡ್ಡ ಬಾರದು

-ಘ್ರಾಯ್ದನ ಬಗ್ಗೆ ನಿನಗೇನನ್ನಿಸುತ್ತೇ?

-ರಾಂಚೋ ಏನಂತಾನೆ?

-ಸಾದಿ ಏನಂದ?

-ವಾರಿಸ್ ಷಾ ಬಹಳ ದೊಡ್ಡ ಮನುಷ್ಯ.

ಇಂಥ ಮಾತುಗಳನ್ನ ದಿನಾ ಕೇಳಿದ್ದೆ. ಆದರೆ ಈವತ್ತು ಆ ಶಬ್ದಗಳಲ್ಲಿ ಬೇರೆ ಅನ್ನಿಸಲಿಕ್ಕೆ ಶುರುವಾಯಿತು. ಆ ಎಲ್ಲ ದೊಡ್ಡ ಮನುಷ್ಯರು ನನ್ನ ರಕ್ತದಲ್ಲೀ ಸೇರಿಹೋಗಿದ್ದಾರೆ ಅನ್ನಿಸಿತು. ರಾಂಚೋ ಮತ್ತು ಘ್ರಾಯ್ದ ಸೇರಿ ನನ್ನ ಮಗುವನ್ನು ಹೊಸಕೆ ಹಾಕಿದ್ದಾರೆ ಅನ್ನಿಸಿತು.

ನಿಂಗೊತ್ತಾ ಅಮೃತಾ ಆವತ್ತು ಆ ಬೌದ್ಧಿಕತೆ ಅನ್ನೋದು ನನ್ನ ರಕ್ತದಲ್ಲಿ ಅಟ್ಟಾಹಾಸ ಮಾಡುತ್ತಿತ್ತು. ಆವತ್ತು ನಿಜವಾದ ಅರಿವು ನನ್ನ ಮನವೊಳಗೆ ಬಂತು. ನನ್ನ ಮಗುವಿನ ಹಟ್ಟು ಎಂತಹ ಪರಿಣಾಮ ಬೀರಿತ್ತು ನೋಡು! ಅವರ ಜಚ್ಚೆ ಬಂದು ಗಂಟೆ ಹಾಗೇ ಮುಂದುವರೆಯಿತು. ಹೊನ ನನ್ನನ್ನೇ ಕಣ್ಣಿಮುಟುಕಿಸದೆ ದಿಟ್ಟಿಸಿ ನೋಡುತ್ತಿತ್ತು.

ತಮ್ಮೇ ಬೌದ್ಧಿಕತೆಯ ಚರಂಡಿಗಳಲ್ಲಿ ಈಜಾಡಿ ಸಾಕಾದ ನಂತರ ಅವರೆಲ್ಲ ಅಲ್ಲಿಂದ ಹರಿದು ಹೋದರು.

ಆ ಮೆಟ್ಟಿಲುಗಳಿಂದ ನೋವಿನ ಧ್ವನಿಯಂತೆ ಇಳಿದೆ.

ನನ್ನ ಕೈಯಲ್ಲಿಗ ಮೂರು ರೂಪಾಯಿತ್ತು.

ನನ್ನೋಬ್ಬಳು ಗೆಳತಿಯ ಹತ್ತಿರ ಹೋಗಿ ೩೦೦ ರೂಪಾಯಿ ಸಾಲ ಕೇಳಿದೆ. ಅವಳು ಹೊಟ್ಟಳು. ‘ನಿಂಗೆ ಹುಷಾರಿಲ್ಲಾ?’ ಅಂತ ನನ್ನನ್ನೇ ನೋಡುತ್ತಾ ಕೇಳಿದೆಬು.

‘ಸ್ವಲ್ಪ ಜ್ಞಾರ. ಹೆಚ್ಚು ಹೊತ್ತು ಇರಕ್ಕುಗಲ್ಲ. ಸಾಲ ಹೊಟ್ಟವರು ಕಾಯಿದಾರೆ ಅವರಿಗೆ ಈ ದುಡ್ಡ ಹೊಡಬೇಕು.’

ಆಸ್ತುರ್ಗೆ ಹೋದೆ. ೨೫೫ ರೂಪಾಯಿ ಬಿಲ್ಲ ಆಗಿತ್ತು. ಈಗ ನನ್ನ ಹತ್ತಿರ ಮತ್ತೆ ಸತ್ತ ಮಗು ಮತ್ತು ಏದು ರೂಪಾಯಿ ಉಳಿತು...

‘ಈ ಸತ್ತ ಮಗುವಿಗೆ ಹೊದಿಸಲು ಬಟ್ಟೆ ತರಲು ನೀವೆಲ್ಲ ಸೇರಿ ಜಂದಾ ಎತ್ತಿಕೊಡಿ. ಇದಕ್ಕೆ ಎಲ್ಲಾದರೂ ನೀವೆ ಗೋರಿ ಕಟ್ಟಿಬಿಡಿ’ ಅಂತ ಡಾಕ್ಟರ್ ಹತ್ತಿರ ಕೇಳಿಕೊಂಡೆ.

‘ಆ ಮಗುವಿನ ನಿಜವಾದ ಗೋರಿ ನನ್ನ ಮನಸ್ಸಿನಲ್ಲಿ ಕಟ್ಟಿಯಾಗಿದೆ.

ಮತ್ತೆ ನೋವಿನ ದನಿಯಂತೆ ಮೆಟ್ಟಿಲುಗಳನ್ನು ಇಳಿದೆ. ಬರಿಗಾಲಲ್ಲಿ ರಸ್ತೆಯಲ್ಲಿ ಓಡುತ್ತಾ ಬಸ್ ಹತ್ತಿದೆ. ಆಫಾತದಿಂದ ನನಗೆ ಹುಚ್ಚೇ ಹಿಡಿದಿರಬೇಕು ಅಂದುಕೊಂಡರು. ಕಂಡಕ್ಕರ್ ನನ್ನ ಬಟ್ಟೆಯ ಮೇಲಿನ ರಕ್ತದ ಕಲೆ ನೋಡಿ

ಎದೆಹಾಲಿನಾಣೆಗೂ...

೧೧

ಹೆಕೆಟ್ ಕೇಳಿಲೇ ಇಲ್ಲ.

ಬಸ್ಸಿಂದು ಕಂಡಕ್ಕರ್ನ ಕೈಯಲ್ಲಿ ಏದು ರೂಪಾಯಿಟ್ಟು ಹೊರಟುಬಂದೆ. ಮನೆ? ಮನೆ!! ಮನೆ ತಲುಪಿದೆ.

ಶೋಟದಲ್ಲಿ ಹಾಲಿತ್ತು. ಹೆಣದ ಮೇಲೆ ಮುಚ್ಚುವ ಬಟ್ಟೆಗಿಂತ ಬಿಳಿಯಾಗಿತ್ತು.. ನಾನು ನನ್ನ ಹಾಲಿನ ಮೇಲಾನೆ ಮಾಡಿದೆ- “ನಾನು ಕವಿತೆ ಬರೀತೇನಿ. ನಾನು ಕವಿತೆ ಓದಿನೀ. ಕವಿಯಿತ್ತಿ ಅಂತ ಕರಸ್ಯೋತೇನಿ.”

ಹಾಲು ಕೆಟ್ಟು ಹೋಗುವ ಮೊದಲೇ ನಾನೊಂದು ಕವಿತೆ ಬರೆದಿದ್ದೆ.

ಆದರೆ ಮೂರನೇ ಮಾತು ಸುಳಾಗಿತ್ತು. ನನ್ನ ಯಾರೂ ಕವಿಯಿತ್ತಿ ಅಂತ ಕರೆಯಬಾರದು. ಬಹುಶಃ ಎಂದಾದರೂ ನನ್ನ ಮಗುವಿಗೆ ಹೊದಿಸಲು ಬಟ್ಟೆ ಹೊಂದಿಸುವೇನೋ!

“ಅಮೃತಾ! ಈವತ್ತು ನಾಲ್ಕು ಕಡೆಯಿಂದ ಕವಿಯಿತ್ತಿ-ಕವಿಯಿತ್ತಿ ಅಂತ ಕಾಗ್ತಾರೆ. ಆದರೆ ಈವತ್ತಿಗೂ ಆ ಹೆಣದ ಬಟ್ಟೆಯ ಹಣ ಮೊತ್ತಿ ಕೂಡಿಸಲಾಗಿಲ್ಲ.”

ಇಷ್ಟೆಲ್ಲ ಆದರೂ ನಾನದೇ ಕಂಡದ ಮೇಲೆ ಮಲಗುತ್ತಿದ್ದೆ. ಅವನು ಅನುಭವಿಸುತ್ತಿಲ್ಲೇ ಇಷ್ಟ್. ನಿನ್ನ ಕೋಣೆಯಿಂದ ನನ್ನ ದೇಹದಿಂದ ಒಂದು ಆತ್ಮ ಹೊರಟು ಹೋಗಿದೆ ಅಂತ ನಾನವನಿಗೆ ಹೇಳಿಲೇ ಇಲ್ಲ..

ನಾನು ದೇವರಿಗಿಂತ ಹೆಚ್ಚು ವೋನಿಯಾದೆ...

ಅವನು ನನ್ನ ಜೊತೆ ಮಲಗಿದಾಗೆಲ್ಲ ನನ್ನ ಮತ್ತೊಂದು ಮಗು ಹೊದಿಸಲು ಬಟ್ಟೆಯಿಲ್ಲದೆ ಸಾಯಂತ್ರದೆ ಅಂತನ್ನಿಸುತ್ತಿತ್ತು.

ಹದ್ದುಗಳು, ಕಾಗೆಗಳು ವುತ್ತು ಬಾತುಕೋಳಿಗಳ ಕತೆ ಅದೆಪ್ಪು ಉದ್ದ್ವಾಗಿದೆಯೋ ದೇವರಿಗೆ ಗೊತ್ತು! ಈ ಕತೆ ಅದ್ವಾವ ಕಾಲದಲ್ಲಿ ಮನುಷ್ಯನದೇ ಕತೆಯಾಗಿ ಬಿಟ್ಟೋ ಗೊತ್ತಿಲ್ಲ..

ಒಂದು ವಿಷಯ ಮಾತ್ರ ಗೊತ್ತು ಸಾರಾಳ ಆತ್ಮ ಬಿಳಿರೆಕ್ಕೆಗಳಿಂದ ಸುಂದರವಾಗಿತ್ತು. ಅವಳ ಬಿಳಿ ರೆಕ್ಕೆಗಳನ್ನು ಕತ್ತು ಬ್ಯಾಗಳಗಳ ಕಮ್ಮ ರೆಕ್ಕೆಗಳನ್ನು ಕೊಟ್ಟಬಿಟ್ಟರು.

(ಪಟ್ಟಣಿ: ಸಾರಾ ಶಗುಫ್ತಾ ಪಾಕಿಸ್ತಾನದ ಕವಿಯಿತ್ತಿ ತನ್ನ ದಾಂಪತ್ಯ ಜೀವನದಲ್ಲಿ ಕಂಡುಂದ ಕಹಿಯಿಂದಾಗಿ ಬರೆಯಲು ಶುರುಮಾಡುತ್ತಾಳೆ. ಈ ಲೇಖನದಲ್ಲಿ ಆಕೆಯೇ ಹೇಳಿಕೊಂಡಿರುವಂತೆ ಆಕೆಯ ಮಗುವಿನ ದುರ್ಮಾರಣ ಆಕೆಯಲ್ಲಿನ ಕವಿತೆಯ ಮಟ್ಟಿಗೆ ಕಾರಣವಾಗಿದೆ. ಉದ್ದರ್ಶ ಸಾಹಿತ್ಯದಲ್ಲೀ ಆತ್ಮಂತ ಭಿನ್ನ ಹಾದಿ ತುಳಿದ ಕವಿಯಿತ್ತಿ ಈಕೆ. ಸಮಾಜದ ನಡಾವಳಿಗಳು, ಹೆಣ್ಣು-ಗಂಡು ತಾರತಮ್ಯವನ್ನು ನಿಭಿಂದೆಯಿಂದ ಪ್ರತ್ಯಿಸುತ್ತಾಳೆ. ಹಲವು ಬಾರಿ ವಾನಸಿಕ ಲಿನ್ನುತ್ತೆಗಾಗಿ

೧೧

ಕಂಗಳಿಗೆ ನಿಷ್ಟ ಬಾರದು

ಚಿಕಿತ್ಸೆಗೊಳಗುತ್ತಾಳೆ. ಅತ್ಯಹತ್ಯೆಗೆ ಹಲವು ಬಾರಿ ಪ್ರಯತ್ನಿಸಿ ಉಳಿಯುತ್ತಾಳೆ. ಆದರೂ ಕೊನೆಗೆ ಜೂನ್ ಇ, ಇಂಟಿರಂಡು ತನ್ನ ಮೂವತ್ತನೇ ವಯಸ್ಸಿನಲ್ಲಿ ಅತ್ಯಹತ್ಯೆ ಮಾಡಿಕೊಂಡೇ ಸಾವನ್ನಪ್ಪತ್ತಾಳೆ.

(ಪಂಚಾಬಿ ಲೇಖಿಕೆ, ಕವಿಯಿತ್ತಿ ಅಮೃತಾ ಪ್ರೀತಂ ಈಕೆಯ ಬಗ್ಗೆ ‘ಏಕ್ ಧೀ ಸಾರಾ’ ಎನ್ನುವ ಮಸ್ತಕ ಬರೆದಿದ್ದಾರೆ. ಈ ಲೇಖನ ಅದೇ ಮಸ್ತಕದ ಒಂದು ಅಧ್ಯಾಯ)

(ಮುಯೂರ)

ಅನುವಾದ : ಹೇಮಾ ಎಸ್.



ತಳವರ್ಗಗಳ ಬದುಕುವ ಹಕ್ಕೂ, ಸುಸ್ಥಿರ ಅಭಿವೃದ್ಧಿಯೂ...

ಮೂಲ : ಎಂ. ಜಿ. ದೇವಸಹಾಯಂ

ಇನೇ ಜೂನ್ ೨೦೧೪ ರಂದು ರಾಷ್ಟ್ರಪತಿಗಳು ಸದನವನ್ನದ್ದೇಶಿ ಮಾಡಿದ ಭಾಷಣದಲ್ಲಿ ಪ್ರಥಾನಮಂತ್ರಿ ನರೇಂದ್ರ ಮೋದಿಯವರ ಆಚಳಿತ ಕಾರ್ಯಸೂಚಿಯನ್ನು ಹಿಂಗೆ ಅನಾವರಣಗೊಳಿಸಿದರು: “ನನ್ನ ಸರ್ಕಾರ ಬಡವರಿಗಾಗಿಯೇ ಏಂದಲು. ನನ್ನ ಸರ್ಕಾರವು ಕೇವಲ ಬಡತನವನ್ನು ತಗ್ಗಿಸುವುದಷ್ಟಕೇ ಶೈಲಿಪಡದೇ ಭಾರತದಲ್ಲಿ ಬಡತನ ನಿರ್ಮಾಲನೆ ಮಾಡುವ ಗುರಿಯನ್ನು ಹೊಂದಿದೆ. ಅಭಿವೃದ್ಧಿಯ ಮೇಲಿನ ಮೊದಲ ಹಕ್ಕು ಬಡವರದ್ದು ಎಂಬ ದೃಢ ನಂಬಿಕೆಯಾಗಿ ಸರ್ಕಾರವು, ಯಾರಿಗೆ ಅತ್ಯಂತ ತುರಾಗಿ ಮೂಲಭೂತ ಅವಶ್ಯಕತೆಗಳ ಅಗತ್ಯವಿದೆಯೋ ಅವರೆಡೆಗೆ ತನ್ನೆಲ್ಲ ಗಮನವನ್ನು ಕೇಂದ್ರಿಕಿಸುತ್ತದೆ.”

ಆದರೆ, ಬಡವರ ಪರ ‘ಅಭಿವೃದ್ಧಿ’ಗೊಂದು ಅರ್ಥವಿರಬೇಕೆಂದರೆ, ಅದಕ್ಕೆ ಸುಸ್ಥಿರತೆ ಇರಬೇಕಾಗುತ್ತದೆ. ಏಕೆಂದರೆ, ಜೀವನಾಧಾರ ವ್ಯವಸ್ಥೆಗೆ ಪುನರ್ವಿಭಾಗಿಸಬಹುದಾದ ಸಂಪನ್ಮೂಲಗಳನ್ನು ಬಿಟ್ಟು ಬೇರಾವ ಸಂಪನ್ಮೂಲಗಳನ್ನೂ ಬಳಸದೆ, ಜೀವನಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ಎಷ್ಟು ಕಾಲ ಬೇಕಾದರೂ ಮುಂದುವರೆಸಿಕೊಂಡು ಹೋಗಲು ಶಕ್ತವಾಗಿರಬೇಕು ಎನ್ನುವುದೇ ಸುಸ್ಥಿರ ಅಭಿವೃದ್ಧಿಯ ಮೂಲ ಪರಿಕಲ್ಪನೆ. ಯಾವಾಗ ಸಮಾಜವು

ಸುಷ್ಣಿರತೆ ಎಂದರೆ ಈ ಜೀವನ ಮೋಷಕ ವ್ಯವಸ್ಥೆಯ ಸಂರಕ್ಷಣೆ ಎಂದು ಗ್ರಹಿಸುತ್ತದೋ ಆಗ ಜನರು ತಮ್ಮ ಕ್ಷೇಮಾಭ್ಯಾದಯ, ಸಮಾನ ಆರ್ಥಿಕ ಭಾಗೀದಾರಿಕೆ ಮತ್ತು ಹಕ್ಕುಗಳ ಆಧಾರದ ಮೇಲೆ ಅರಣ್ಯಗಳಿಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯು ಭೂಮಿ, ಅರಣ್ಯ, ನದಿ, ಸಾಗರ, ಕೆರೆ, ಪರಿಸರ, ಗಾಳಿ, ನೀರು ಇತ್ಯಾದಿ ಸಂಪನ್ಮೂಲಗಳ ನಾಶದಿಂದ ಯಾವುದೇ ರೀತಿ ಲಾಭ ಪಡೆಯದ, ಬದಲಿಗೆ ಇದರಿಂದ ಉಂಟಾಗುವ ಮಾಲಿನ್ಯ ಮತ್ತು ಹೆಚ್ಚಿನ ವ್ಯವಸ್ಥೆಯ ಭಾರವನ್ನು ಹೊರಬೇಕಾಗಿ ಬರುವ ಬಡವರ ಕಡೆಯಿಂದಲೇ ಬರುತ್ತದೆ.

ಸುಷ್ಣಿರ ಅಭಿವೃದ್ಧಿಯ ಬಗೆಗಿನ ತಳವರ್ಗದ ದೃಷ್ಟಿಕೋನಗಳು ವಿಶಾಲವೂ ವಿಭಿನ್ನವೂ ಆಗಿರುತ್ತವೆ ಮತ್ತು ಸಾಮಾನ್ಯವಾಗಿ ಈ ದೃಷ್ಟಿಕೋನಗಳು ಹೊರಾಟಗಳಾಗಿ ರೂಪಾಂತರಗೊಳಿಸುತ್ತವೆ. ಅಂತಹವರ್ಗಲಲ್ಲಿ ಅರಣ್ಯ ಭೂಮಿಯ ಹಕ್ಕು ಹೊಟ್ಟೆಹೊದಲ ಸ್ಥಾನವನ್ನು ಪಡೆಯುತ್ತದೆ. ‘ದಂಡಕಾರಣ’ ಪ್ರದೇಶದಲ್ಲಿ ಅರಣ್ಯ ಭೂಮಿಯನ್ನು ರಕ್ಷಿಸಿಕೊಳ್ಳಲು, ಅರಣ್ಯಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಯೋಜಕತ್ವದ ಖಾಸಗಿ ಗರೀಗಾರಿಕೆಯ ಹಿತಾಸ್ತಿಗಳ ಶೋಷಣೆಯ ವಿರುದ್ಧ ಬುಡಕಟ್ಟಿ ಜನರು ನಡೆಸಿದ ಹೋರಾಟ ಅಶ್ಯಂತ ಪ್ರಮುಖವಾದದ್ದು. ಜನರ ಕಾಡುಗಳನ್ನು ಸಾಧ್ಯಾನವಡಿಸಿಕೊಂಡ ವಸಾಹತುಂಶಾಷಿಯನ್ನು ಮತ್ತು ವಸಾಹತೋತ್ತರ ಕಾಲದ ಪ್ರಕ್ರಿಯೆಯ ದರ್ಪಂತ ಒಂದೇ ತೀವ್ರತೆಯಲ್ಲಿ ಅನುಭವಿಸಿದ ತಳವರ್ಗಗಳ ಮೂಲ ದೃಷ್ಟಿಕೋನದಲ್ಲಿ ಈ ಹೊರಾಟದ ಬೀಜಗಳಿರುವುದು.

ಒಂದು ಕಾಲಕ್ಕೆ ಭಾರತದಲ್ಲಿ ಅಶ್ಯಂತ ಹೆಚ್ಚು ಜೀವವೈದ್ಯವೃಜ್ಞ ಮತ್ತು ಸಸ್ಯಗಳು, ಸೂಕ್ಷ್ಮಾಣ್ಯ ಜೀವಿಗಳು, ಕೆಟಿಗಳು, ಸಸ್ಯಾಹಾರಿ-ಮಾಂಸಾಹಾರಿ ಪ್ರಾಣಿಗಳು, ಜಲಚರಗಳು, ಪ್ರಕ್ಕಿಗಳು ಮುಂತಾದ ಜೀವಿಗಳು ಜೀವ ಪೂರಕ ಸಂಬಂಧ ಹೊಂದಿದ್ದ ದಟ್ಟ ಅರಣ್ಯವಿತ್ತು. ಈ ಸಂಪರ್ಕ ಅರಣ್ಯ ಪರಿಸರದ ಭಾಗವಾಗಿಯೇ ಇದ್ದ ಬುಡಕಟ್ಟಿ ಜನರೇ ಭಾರತದ ನಿಜವಾದ ಮೂಲನಿವಾಸಿಗಳು. ಅವರು ಬೇಟೆಗಾರರಾಗಿ, ಸಂಗ್ರಹಕಾರರಾಗಿ, ಸಾಕಾಶಿಕೆ ಪ್ರಾಯಿ ಹಿಡಿಯುವರಾಗಿ, ಮೀನುಗಾರರಾಗಿ, ಕುರಿಸಾಕೆಕೊರರಾಗಿ, ಅಲೆಮಾರಿ ಕೃಷಿಕರಾಗಿ ಮತ್ತು ಒಂದೆಡೆ ನಿಂತು ಸಾಗುವಳಿ ಮಾಡುವ ರೈತರಾಗಿ ಕಾಡಿನೋಳಗೆ ಬದುಕುತ್ತಿದ್ದರು. ಕೆಲವರು ಗಿಡಮೂಲಿಕೆಗಳ ಜೀವಧಿಗಳನ್ನು ಕೊಡುವ ವ್ಯೇದ್ಯವೃತ್ತಿಯನ್ನು ಮಾಡುತ್ತಿದ್ದರು. ಹಾಗೆಯೇ, ರಂಜನೆಗಾಗಿಯೋ ಬೇಟೆಗಾಗಿಯೋ ಕಾಡಿನೋಳಗೆ ಬರುವವರಿಗೆ ಮಾರ್ಗದರ್ಶಕರಾಗಲು ಮತ್ತು ಸರಕು ವಿನಿಮಯ ಮಾಡಿಕೊಳ್ಳಲು ಹೊರಿಗಿನ ಜನರೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಂಡಿದ್ದರು. ಭಾಗಶಃ ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮಬಂಗಾಳ ಪ್ರದೇಶಗಳನ್ಮೂಲಗಳಿಗೊಂಡ

ಮತ್ತು ಸಂಪರ್ಕವಾಗಿ ಜಾರ್ವಿಸಿದ್ದು, ಒತ್ತಿಸ್ತೋಫದ, ಒರಿಸ್ಸಾ ರಾಜ್ಯಗಳನ್ಮೂಲಗಳಿಗೊಂಡ ದಂಡಕಾರಣವು ಭಾರತದ ಒಟ್ಟು ಅರಣ್ಯಸಂಪತ್ತಿನ ಶೇಕಡಾ ಇಂಥಿಸಿದೆ.

ಒಂದು ರೀತಿಯಲ್ಲಿ ಬುಡಕಟ್ಟಿ ಜನರು ಅರಣ್ಯದ ಸಸ್ಯ ಮತ್ತು ಪ್ರಾಯಿಸಂಪುರ್ಣಗಳ ಮೋಷಕರಾಗಿದ್ದರು. ಭಾರತದ ಕಾಡುಗಳು ಮತ್ತು ಕಾಡುಪ್ರಾಣಿಗಳು ನಿಜವಾಗಿ ನಾಶವಾಗಲು ಶುರುವಾದದ್ದು ಬ್ರಿಟಿಷರ ಆಳ್ವಿಕೆಯ ಕಾಲದಲ್ಲೇ. ಭಾರತದ ಒಟ್ಟು ಅರಣ್ಯ ಸಂಪತ್ತಿನ ಪ್ರಮಾಣವನ್ನು ಅಂದಾಜು ಮಾಡಲು ಮತ್ತು ರಹಸ್ಯ ಉದ್ದೇಶಗಳಿಗೆ ಮತ್ತು ಸ್ಥಳೀಯ ಬಳಕೆಗಾಗಿ ದೊಡ್ಡ ಪ್ರಮಾಣದಲ್ಲಿ ಸೂರೆ ಮಾಡಲು ಅವರು ಮೊದಲು ಅರಣ್ಯ ಇಲಾಖೆಯನ್ನು ಸೃಷ್ಟಿಸಿದರು. ಹಾಗೆ ಮಾಡುವಾಗ ಅವರು ಅರಣ್ಯ ಸಂಪತ್ತಿನ ಮೇಲೆ ಬುಡಕಟ್ಟಿ ಜನರಿಗಿದ್ದ ಅವಲಂಬನೆಯನ್ನು ಪ್ರಶ್ನಿಸಲಿಲ್ಲ.

ಸ್ವತಂತ್ರ ಭಾರತದಲ್ಲಿ, ಸರ್ಕಾರವು ಅರಣ್ಯ ಇಲಾಖೆಯ ನೌಕರರಿಗೇ ಅರಣ್ಯದ ಪರಮಾಧಿಕಾರವನ್ನು ನೀಡುವ ಮೂಲಕ ಸಾವಿರಾರು ವರ್ಷಗಳಿಂದ ಅರಣ್ಯ ಸಂಪತ್ತನ್ನು ನಂಬಿ ಬದುಕುತ್ತಿದ್ದ ಬುಡಕಟ್ಟಿ ಜನರ ನದಿ ತೀರದ ಹಕ್ಕನ್ನು ಕಡೆಗಳಿಸಿಬಿಟ್ಟಿತು. ಇದರಿಂದಾಗಿ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡಾ ಓ ರಷ್ಯದ ಬುಡಕಟ್ಟಿ ದಲಿತರು (ಪರಿಶಿಷ್ಟ ಪಂಗಡ) ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದಲ್ಲದೇ ತಮ್ಮದೇ ನೆಲದಲ್ಲಿ ಪರಾಧಿನರಾಗಿ ಇಂದು ದೇಶದ ಅಶ್ಯಂತ ನತದ್ವಾಷ್ಟು ‘ತಳವರ್ಗ’ವನ್ನು ಪ್ರತಿನಿಧಿಸುತ್ತಾರೆ.

ಕಟ್ಟಿನಿಟ್ಯಾದ ಅರಣ್ಯ ಕಾಯ್ದೆಗಳು ಮತ್ತು ನಿಯಮಗಳು ಅರಣ್ಯಾಧಿಕಾರಿಗಳಿಗೆ ಎಷ್ಟರಮಟ್ಟಿಗೆ ಪರಮಾಧಿಕಾರವನ್ನು ನೀಡಿದ್ದವೆಂದರೆ ಅವರು ಬುಡಕಟ್ಟಿ ಜನರಿಗೆ ಎಲ್ಲ ರೀತಿಯ ಕಿರುಕುಳ ಕೊಡುವ ಜೊತೆಗೆ ಎಷ್ಟೂ ವರ್ಷಗಳಿಂದ ಅರಣ್ಯದ ಸಂಪತ್ತನ್ನು ಅವಲಂಬಿಸಿ ಬದುಕುವ ಅವರ ಹಕ್ಕನ್ನು ಕಿರುಕುಳವಲ್ಲಿ ಯಶ್ವಿಯಾದರು. ಅದಕ್ಕೆ ಪಯಾಯವಾಗಿ ಅರಣ್ಯದ ಅಂಚಿನಲ್ಲಿದ್ದ ಬೀಳುಬಿಟ್ಟ ಭೂಮಿಯನ್ನು ಜೀವನೋಪಾಯಕ್ಕಾಗಿ ಅವರಿಗೆ ನೀಡಲಾಯಿತು. ಆದರೆ ಅವರಿಗೆ ಕೃಷಿಯಲ್ಲಿ ಹಿಂದಿನ ಅನುಭವವಿಲ್ಲದೇ, ಬಂಡವಾಳವೂ ಇಲ್ಲದೇ, ಮೂಲಭಾತ ಸೌಕರ್ಯಗಳೂ ಇಲ್ಲದೇ ಅದರಲ್ಲಿ ಏಳಿಗೆ ಆಗಲಿಲ್ಲ. ನಂತರ ಬಂದ ಸರ್ಕಾರಗಳು ರೂಪಿಸಿದ ವರ್ತ ನೀತಿಗಳಿಂದಾಗಿ ಬುಡಕಟ್ಟಿ ಜನರು ಮತ್ತು ಇತರರ ನಡುವೆ ತಪ್ಪಿತಿಳುವಳಿಕೆಗಳು ಮತ್ತು ಸಂಘರ್ಷಗಳಿಂಟಾದವು. ಈ ಸಂಘರ್ಷಗಳೊಂದನೆ ಪೋಲೀಸರನ್ನೂ ಎದುರುಹಾಕಿಕೊಳ್ಳುವಂತಾಯಿತು. ಪರಿಣಾಮವಾಗಿ ಬುಡಕಟ್ಟಿ ಜನರ ಸಂಕಷ್ಟಗಳು ಹೆಚ್ಚಿತ್ತು ಹೋದಂತೆ, ಸಮಾಜ ವಿರೋಧಿ ಶಕ್ತಿಗಳೂ ಬಲಿಯತ್ತಾ

ಹೋದವು.

ವ್ಯಂಗ್ಯವೆಂದರೆ, ಇದೇ ದಂಡಕಾರಣ್ಯ ಪ್ರದೇಶದಲ್ಲೇ ಲಕ್ಷಾಂತರ ಡಾಲರ್ ಬೆಲೆಬಾಳುವ ವಿನಿಜಗಳ ಅದಿರು ಸಂಪತ್ತು ಹೇರಳವಾಗಿದೆ. ನಮ-ಲುದಾರವಾದಿಗಳು ಮತ್ತು ಬ್ರಿಷ್ಪರಿಂದ ನಡೆಯುತ್ತಿದ್ದ ಸರ್ಕಾರಗಳು ಅದಿರು ಗಣಿಗಾರಿಕೆಗೆ ಸಂಬಂಧಿಸಿ ಬಹುರಾಷ್ಟ್ರೀಯ ಕಂಪನಿಗಳು, ಅಂತರಾಷ್ಟ್ರೀಯ ಕಂಪನಿಗಳು ಮತ್ತು ಭಾರತೀಯ ಗುತ್ತೇದಾರಿ ಕಂಪನಿಗಳೊಂದಿಗೆ ಅನೇಕ ಬ್ರಾಹ್ಮಂದಗಳನ್ನು ಮಾಡಿಕೊಂಡಿತು. ಇಂಥ ಗಣಿ ವ್ಯಾಪಾರಿ ಸಾಹಸಗಳು ಬುಡಕಟ್ಟು ಜನರು ಮತ್ತುವರ ಆಕ್ರಮಣಕಾರಿ ಪ್ರತಿನಿಧಿಗಳಿಂದ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು. ಅದಕ್ಕೆ ಪ್ರತಿಯಾಗಿ ಸರ್ಕಾರಗಳು ಬುಡಕಟ್ಟಿಗಳನ್ನು ಹತ್ತಿಕ್ಕಲು ನಿರ್ದಯವಾಗಿ ಬಲಪ್ರಯೋಗ ಮಾಡಿದವು. ಇಂದು ಅದರ ಪರಿಣಾಮವೇನಾಗಿದೆಯಂದರೆ, ಬುಡಕಟ್ಟಿಗಳ ಮೌನ ಬೆಂಬಲದಿಂದಾಗಿ ಆರಣ್ಯ ಪ್ರದೇಶವು ಬಹುಮಟ್ಟಿಗೆ ನ್ಯಾಕಲು, ಮಾರ್ಪೋವಾದಿಗಳು, ಕಾಡುಗಳು ಮತ್ತು ಉಗ್ರವಾದಿ ಸಂಘಟನೆಗಳ ಹಿಡಿತಕ್ಕೆ ಸಿಕ್ಕಿದೆ. ಜನಪರ ಕಾಳಜಿಯೊಂದಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಈ ಸಂಘರ್ಷಗಳನ್ನು ನಿಭಾಯಿಸದೇ ಇದ್ದಧ್ಯಾರಿಂದ ಮೆತ್ತಿಗಿದ್ದ ‘ತಳವರ್ಗದ ಹೋರಾಟ’ವು ಉಲ್ಲಖಿಸಿ ಪ್ರಭುತ್ವದೊಂದಿಗೆ ಯುದ್ಧಕ್ಕಿಳಿಯುವಂಥ ಪರಿಸ್ಥಿತಿ ಉಂಟಾಗಿದೆ. ಇಂಥಾ ಸಂದರ್ಭದಲ್ಲಿ ಪ್ರಭುತ್ವವು ಮಿಲಿಟರಿಯ ಮಧ್ಯಪ್ರವೇಶದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದು ತೀರಾ ಅನಧರ್ಕಾರಿಯಾಗಿ ಪರಿಣಮಿಸಬಲ್ಲದು.

ಒರಿಸ್ಸಾದಲ್ಲಿ ‘ಮೋಸೇಂಬ್ರೋ ಇಂಡಿಯಾ’ದ ಯೋಜನೆಯ ವಿರುದ್ಧ ಪ್ರತಿಭಟನೆ ನಡೆದದ್ದು, ಕೃಷಿ ಭೂಮಿಯ ಮೇಲಿನ ತಳಸಮುದಾಯಗಳ ಹಕ್ಕನ್ನು ಮತ್ತು ಕೈಗಾರಿಕೇಕರಣದ ಮೂಲಕ ಜನರ ‘ಕ್ಷೇಮ ಮತ್ತು ಉದ್ಧಾರ’ಕ್ಕಾಗಿ ಧ್ವಂಸಗೊಳ್ಳಿಸಿರುವ ಕರಾವಳಿ ಪರಿಸರವನ್ನು ರಕ್ಷಿಸುವುದಕ್ಕಾಗಿ. ಸ್ವಂತದ ಬಂದರು ಮತ್ತು ಕಬ್ಜಿಣದ ಅದಿರು ಗಣಿಯನ್ನು ಹೊಂದುವ, ಅಂದಾಜು ಇಲ್ಲಿ ಬಿಲಿಯನ್ ಡಾಲರ್ಗಳ ವಿದೇಶಿ ನೇರ ಹೊಡಿಕೆಯ(ಅಂತರ್ರಾಷ್ಟ್ರ) ಹೆಗ್ಲಿಕೆ ಇರುವ, ವಾರ್ಷಿಕ ಇಲ್ಲಿ ಮಿಲಿಯನ್ ಟನ್ನಗಳ ಉತ್ಪಾದನೆಯ ಗುರಿಯನ್ನು ಹೊಂದಿದ್ದ ಉಕ್ಕೆ ಘಟಕವನ್ನು ಕಟ್ಟಿಪ್ಪ ಯೋಜನೆ ಅದಾಗಿತ್ತು. ಇಂದಿರ ಭಾರತದ ಆರ್ಥಿಕತೆಯ ಉದಾರಾರ್ಥಿಕರಣದ ನಂತರ ಬಂದೇ ಕಂಪನಿಯ ಅತಿ ದೊಡ್ಡ ಹೊಡಿಕೆ ಇದು.

ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮೋಸೇಂಬ್ರೋ ಕಂಪನಿಯ ಪರಿಸರ ಮತ್ತು ಕರಾವಳಿ ನಿಯಂತ್ರಣ ವಲಯಗಳ ಪರವಾನಗಿಗಳನ್ನು ಅಶ್ವಿಂತ ಅನುಮಾನಾಸ್ಥದವಾಗಿ ಪಡೆದುಕೊಂಡಿತು. ಆರಂಭದಲ್ಲಿ, ಈ ಬೃಹತ್ ಯೋಜನೆಯನ್ನು ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಭಾಗಗಳಾಗಿ

ತಳವರ್ಗಗಳ ಬದುಕುವ ಹಕ್ಕು, ಸುಸ್ಥಿರ ಅಭಿವೃದ್ಧಿಯಾ...

೧೯

ಪ್ರತ್ಯೇಕಿಸಿ ಸ್ವಾತಂತ್ರ ಯೋಜನೆಗಳೆಂಬಂತೆ (ಇ ಒಬ್ಬಿಕಂ ಉಕ್ಕೆ ಸಂಕೀರ್ಣಗಳು, ೪೦೦ ಮೇ.ವ್ಯಾ ಸಾಮಧ್ಯದ ವಿದ್ಯುತ್ ಸಾಫರಿಗಳು ಮತ್ತು ಸ್ವಯಂಪೂರ್ಣವಾದ ಕಿರು ಬಂದರು) ಪ್ರತ್ಯೇಕವಾಗಿ ಅಜಿಗಳನ್ನು ಸಲ್ಲಿಸಿ ಎಲ್ಲ ಹಂತಗಳಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳಲಾಯಿತು. ಎಲ್ಲವೂ ಬಂದೇ ಯೋಜನೆಯ ಭಾಗವಾಗಿದ್ದರೂ, ಬಂದೇ ಕಟ್ಟದ ಸಂಕೀರ್ಣದಲ್ಲಿ ಸಾಫಿತವಾಗಿದ್ದರೂ, ಕೇವಲ ಈ ವರ್ಷಗಳಲ್ಲಿ ತನ್ನ ಗರಿಷ್ಠ ಉತ್ಪಾದನೆಯನ್ನು ತಲುಪುವ ಸ್ವಷ್ಟ ಉದ್ದೇಶವನ್ನು ಹೊಂದಿದ್ದರೂ ಅನುಮತಿಯನ್ನು ನೀಡಲಾಯಿತು. ಈ ಎಲ್ಲ ಅನುಮತಿಗಳನ್ನೂ ಬಂದೇ ಸಭೆಯಲ್ಲಿ ಮಾಡಲಾದ ಪಾರಿಸರಿಕ ಪರಿಣಾಮಗಳ ಬಂದು ಕ್ಷಿಪ್ರ ಮೌಲ್ಯಮಾಪನದ ಆಧಾರದ ಮೇಲೆ ನೀಡಲಾಗಿದೆ!

ಸಾಕಷ್ಟು ಹೆಚ್ಚುವರಿ ಭೂಮಿ ಮತ್ತು ಭಾರೀ ಪ್ರಮಾಣದ ನೀರಿನ ಅವಶ್ಯಕತೆಗಳಿಂದ ಉಪನಗರ ಯೋಜನೆಯನ್ನು ಈ ಇಡೀ ಕಾರ್ಯಾಚರಣೆ ಮರೆಮಾಡಿತ್ತು. ಕಿರು ಬಂದರು ಯೋಜನೆಯನ್ನು, ೧,೨೦,೦೦೦ DWT (Dead Weight Tonnage) ಸಾಮಧ್ಯದ, ಸುಮಾರು ೨೫೦ ಮೀಟರ್ ಉದ್ದುದ, ಬಹುಶಃ ಏಷ್ಟಾದಲ್ಲೇ ಅತಿ ದೊಡ್ಡಾದ ಭಾರೀ ಹಡಗುಗಳು ಸೂಕ್ಷ್ಮ ಪರಿಸರದ ಜಟಾಧರ್ ಜಲಸಂಧಿಯಲ್ಲಿ ಬಂದು ನಿಲ್ಲಲು ಅನುಕೂಲವಾಗುವಂತೆ ರಚಿಸಲಾಗಿತ್ತು. ಅದಕ್ಕಾಗಿ ಇಲ್ಲಿ ಮಾಡುತ್ತಿರುವ ಉದ್ದೇಶದ ಜಾನೆಗಳ ಮತ್ತು ಹಡಗುಗಳ ತಂಗುದಾಣಕ್ಕಾಗಿ ಸಮುದ್ರ ದಂಡಯಲ್ಲಿ ಬಂದು ಇಲ್ಲಿ. ಉದ್ದುದ, ಮತ್ತೊಂದು ೧೨ ಕಿ.ಮೀ ಉದ್ದುದ ಚಾನೆಲ್‌ಗಳು ಮತ್ತು ಹಡಗುಗಳ ತಂಗುದಾಣಕ್ಕಾಗಿ ಸಮುದ್ರ ದಂಡಯಲ್ಲಿ ಬಂದು ಇಲ್ಲಿ. ಉದ್ದುದ, ಮತ್ತೊಂದು ೧೨ ಕಿ.ಮೀ. ಉದ್ದುದ ಬೃಹತ್ ತಡೆಗೊಡೆಗಳನ್ನು ಕಟ್ಟಬೇಕಿತ್ತು. ಅಪಾಯದ ಅಂಚಿನಲ್ಲಿರುವ ಆಲಿವ್ ರಿಳ್ಳೆ ಆಮೆಗಳ ಗೂಡುಕಟ್ಟಿದ್ದ ಜಾಗವಾದ ಜಟಾಧರ್ ಸಂಧಿಯನ್ನು ಗಣಿಸೆ ತೆಗೆದುಕೊಂಡರೆ, ಇಷ್ಟು ಬೃಹತ್ತಾದ ಮೂಲಸೌಕರ್ಯಗಳಿಂದ ಅಲ್ಲಿ ಸಂಭವಿಸಬಹುದಾದ ದುರಂತವಂತೂ ಕಲ್ಪನಾತೀತ. ಇಲ್ಲಿನ ಮರಳು ದಿಬ್ಬಗಳು ಸಿಹಿ ಮಣ್ಣ ಮತ್ತು ನೀರನ್ನು ಒದಗಿಸುವುದರಿಂದ ಮತ್ತು ಚಂಡಮಾರುತಗಳನ್ನು ತಡೆದು ರಕ್ಷಣೆ ಕೂಡುವುದರಿಂದ ಈ ಪ್ರದೇಶವು ಏಳ್ಜೆದೆಲೆ ತೋಟಗಳ ಫಲವತ್ತಾದ ಭೂಮಿಯಾಗಿದೆ. ಈ ಯೋಜನೆಗೆ ಪ್ರತಿರೋಧ ಬಿಡ್ಡಿದ್ದು, ತಮ್ಮ ನೇಲ, ಜಲ ಮತ್ತು ಬದುಕನ್ನು ಕಳೆದುಕೊಳ್ಳಬೇವಂದು ಆತಂಕಿತರಾಗಿದ್ದ ಸಾಮಾನ್ಯ ಹಳ್ಳಿಯ ಜನರು. ಅತಿ ಸೂಕ್ಷ್ಮವಾದ ಕರಾವಳಿ ಪರಿಸರವನ್ನು ಕಾಪಾಡುವುದೇ ಈ ತಳವರ್ಗದ ಹೋರಾಟದ ಪ್ರಮುಖ ಉದ್ದೇಶವಾಗಿತ್ತು.

ತಳವರ್ಗದ ಬಡ ಮೀನುಗಾರರೇ, ತಮ್ಮ ಮೀನುಗಾರಿಕೆಯ ಹಕ್ಕನ್ನು ಕೆಸಿದುಕೊಳ್ಳುವ ಕೂಡಂತಹಳ್ಳಿ ಅಳು ವಿದ್ಯುತ್ ಸಾಫರಿದ ವಿರುದ್ಧ ಮತ್ತು ಕರಾವಳಿಯ ಸೂಕ್ಷ್ಮ ಪರಿಸರವನ್ನು ವಿನಾಶಕಾರಿ ಅಭಿವೃದ್ಧಿಯಿಂದ ರಕ್ಷಣೆ

೨೦

ಕಂಗಳಿಗೆ ನಿದ್ದೆ ಬಾರದು

ಸುಲುವಾಗಿ ಹೋರಾಡಿದವರು. ತಳವರ್ಗದ ದೃಷ್ಟಿಕೋನವೆಂದರೆ, ಇಲ್ಲಿನ ಗಾಳಿ ಮತ್ತು ನೀರುಗಳು ವಿಕಿರಣಶೀಲವಾದರೆ ಕ್ಯಾನ್ಸರ್ ಮತ್ತಿತರ ರೋಗಗಳು ಬರಬಹುದು ಮತ್ತು ಸಮುದ್ರದ ನೀರು ಮಲಿನಗೊಂಡು ಮೀನುಗಾರರು ತಮ್ಮ ಜೀವನೋಪಾಯವಾದ ಮೀನುಗಾರಿಕೆಯಿಂದ ವಂಚಿತರಾಬಹುದು ಎಂಬುದೇ. ಅಣು ಸಾಫ್‌ವರವು ‘ಅಭಿವೃದ್ಧಿ ಮತ್ತು ಪ್ರಗತಿ’ಯನ್ನು ತರುತ್ತದೆ ಎಂದು ಎಷ್ಟು ವಾದ ಮಾಡಿರೂ ಸ್ಥಳೀಯ ಸಮುದ್ರಾಯಗಳು ಅದನ್ನು ಒಪ್ಪಲಾರವು. ಅವರಿಗೆ ಸಾಫ್‌ವರದಲ್ಲಿ ಉತ್ತಾದನೆಯಾಗುವ ವಿದ್ಯುಚ್ಛಕ್ತಿಯು ತರುವ ಸಮೃದ್ಧಿಗಂತ ಅದರ ೩೦ ಕೆ.ಮೀ. ವ್ಯಾಪ್ತಿಯಲ್ಲಿ ಬದುಕುವ ಸುಮಾರು ೧೦ ಲಕ್ಷಕ್ಕೂ ಮೇಲ್ಪಟ್ಟ ಜನರ ಜೀವ ಮತ್ತು ಜೀವನ ಭದ್ರತೆ ಮುಖ್ಯ.

ಹರಿಯಾಣ ರಾಜ್ಯದ ಘರೇಹಾಭಾದ್ರ ಜಿಲ್ಲೆಯ ಅಲ್ಲಂಗ ಮೆ.ವ್ಯಾ. ಸಾಮಾಜಿಕ ಗೋರಿಖ್ಯಾಪುರ್ ಅಣು ಸಾಫ್‌ವರ ಯೋಜನೆಯಿಂದಾದ ಪರಿಣಾಮಗಳನ್ನು ಎದುರಿಸಿದ ತಳಸಮುದ್ರಾಯದ ಜನರೆಂದರೆ ಸಣ್ಣ ಮತ್ತು ಅತಿಸಣ್ಣ ರೈತರು. ಪರಮಾಣು ಶಕ್ತಿ ಇಲಾಖೆಯ ಪ್ರಕಾರ ಈ ಯೋಜನೆಗೆ ಗಳಿಂಬಿ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅಪಾರ ಪ್ರಮಾಣದ ನೀರನ್ನು ಒಮ್ಮೆಲೆ ಕುಡಿಯುವ ಈ ಸಾಫ್‌ವರಕ್ಕೆ, ಭಾಕ್ರಾ ಕಾಲುವೆ ವ್ಯವಸ್ಥೆಯ ದುರ್ಭಾಗ್ಯವಾದ ಘರೇಹಾಭಾದ್ರ ವಿಭಾಗದ ಕಾಲುವೆ ದಂಡೆಯಲ್ಲಿ ಜಾಗವನ್ನು ನೀಡಲಾಗಿದೆ. ಈ ಸಾಫ್‌ವರದ ನಿರ್ವಹಣೆಗೆ ಹರಿಯಾಣ ಸರ್ಕಾರವು ೩೨೦ ಕ್ಯಾನ್ಸೆಕ್ಸ್‌ನೀರನ್ನು ಹಂಚಿದೆ. ಆದರೆ ಭಾಕ್ರಾ ನೀರು ಹಂಚಿಕೆ ಒಪ್ಪಂದದ ಪ್ರಕಾರ, ಭಾಕ್ರಾ ನೀರನ್ನು ನೀರಾವರಿಗಾಗಿ ಮತ್ತು ಜಲವಿದ್ಯುತ್ತ್ ನೀರಾವರಿಗಾಗಿ ಮಾತ್ರ ಬಳಸುಹುದೆಂಬ ಪರತ್ತಿರುವುದರಿಂದ ಈ ಹಂಚಿಕೆ ಕಾನೂನುಭಾಷಿರವಾಗಿದೆ. ಅಲ್ಲದೆ ಇದರಿಂದ ಒಂದು ಲಕ್ಷ ಎಕರೆಯಪ್ಪು ಭೂಮಿಗೆ ನೀರಾವರಿ ನಷ್ಟವಾಗುತ್ತದೆ. ಹಾಗೇ ಕಾಲುವೆಯನ್ನು ಸೇರುವ ಮಲಿನಗೊಂಡ ನೀರು ಕೆಳಭಾಗದ ಕೃಷಿ ಭೂಮಿಗೆ ಮತ್ತು ಕೆಳಭಾಗದ ಹಳ್ಳಿಗಳ ಕುಡಿಯುವ ನೀರಿಗೆ ನಿಧಾನವಾಗಿ ವಿಷವನ್ನುಳ್ಳಿಸಬಹುದು. ಜೊತೆಗೆ ಈ ಸಾಫ್‌ವರದಲ್ಲಿ ಉತ್ಪಾದನೆಯಾದ ವಿದ್ಯುಚ್ಛಕ್ತಿಯು ಖಂಡಿತವಾಗಿಯೂ ಹರಿಯುವುದು ದೇಹಲಿ, ಗುರ್ಗಾಂವ್ ಮತ್ತಿತರ ಸ್ಥಳಗಳಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಗೆ, ವ್ಯಾಪಾರ/ವಸತಿ/ಕ್ರೇಗಾರಿಕಾ ಸಂಕೀರ್ಣಗಳಿಗೆ, ಮಾಲ್ ಗಳಿಗೆ ಮತ್ತು ಧೀಮ್ಯ ಪಾರ್ಕ್‌ಗಳಿಗೆ.

ಪರಿಸರ ಸಂರಕ್ಷಣೆಯಿಲ್ಲದ ಅರ್ಥಕ ಅಭಿವೃದ್ಧಿಯು ಮೋಸದಾಟವೇ ಸರಿ; ಅದು ಅಡಿಪಾಯವಿಲ್ಲದ ಸೂರಿನಂತೆ ಅಪಾಯಕಾರಿ. ತಳವರ್ಗವು ಈ ಮೂಲ ಅಡಿಪಾಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಆಳವ ವರ್ಗ ‘ಮೋಜಿನ ತಳವರ್ಗಗಳ ಬದುಕುವ ಹಕ್ಕೂ, ಸುಸ್ಥಿರ ಅಭಿವೃದ್ಧಿಯೂ...

ಸೂರುಗಳನ್ನು ಕಟ್ಟಬುದಕ್ಕಾಗಿ ಅದನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶಮಾಡಲು ಹಂಚಿಸುತ್ತದೆ. ಇದೇ ಸುಸ್ಥಿರ ಅಭಿವೃದ್ಧಿಗಾಗಿ ನಡೆಸುತ್ತಿರುವ ‘ತಳವರ್ಗದ ಹೋರಾಟ’ ಮೂಲ ಸಹ್ಯ ಈ ಹೋರಾಟದ ಆಂತರ್ರಾಷ್ಟ್ರೀಯವುದು ಭೂಮಿ, ನೀರು, ಕಾಡು, ಖನಿಜ ಇತ್ಯಾದಿಗಳ ಸಂರಕ್ಷಣೆ.

ಭಾರತವು ಪ್ರಪಂಚದ ಶೇಕಡಾ ಇ ರಪ್ಪು ಭೂಭಾಗವನ್ನು ಮಾತ್ರ ಹೊಂದಿದ್ದು, ಪ್ರಪಂಚದ ಶೇಕಡಾ ಇಲ್ಲಿ ರಪ್ಪು ಜನಸಂಖ್ಯೆಗೆ ಆಶ್ರಯದಾಣವಾಗಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರವು ೨೦೦೨ ರಲ್ಲಿ ಮರುಭೂಮಿಕರಣದ ಬಗ್ಗೆ ಸಲ್ಲಿಸಿದ ವರದಿಯ ಪ್ರಕಾರ, ಶೇಕಡಾ ಇಂ ರಪ್ಪು ಭೂಮಿ ಶುಷ್ಕವಾಗಿದ್ದು, ನೀರು ಮತ್ತು ಗಾಳಿಯ ಸವೆತಕ್ಕೆ, ಕ್ಷಾರತನಕ್ಕೆ ಮತ್ತು ನೀರಿನ ಅಭಾವಕ್ಕೆ ಗುರಿಯಾಗುತ್ತಿದೆ. ದುರುಪಯೋಗ ಮತ್ತು ಮಿತಿಮೀರಿದ ಬಳಕೆಯಿಂದಾಗಿ ಭಾರತದ ಮೂರನೇ ಒಂದರಪ್ಪು ಭೂಭಾಗವು ಮರುಭೂಮಿ ಯಾಗುತ್ತಿರುವುದರ ಬಗ್ಗೆ ಪರಿಸರ ಖಾತೆಯ ನೂತನ ಸಚಿವರಾದ ಪ್ರಕಾಶ್ ಜಾವಡೇಕರ್ ಪ್ರಸ್ತಾಪ ಮಾಡಿದ್ದಾರೆ. ಇದೆಲ್ಲವೂ ‘ಅಭಿವೃದ್ಧಿ’ಯ ಹೆಸರಿನಲ್ಲಿ ಸಂಭವಿಸುತ್ತಿದ್ದು, ಅದರ ಅತ್ಯಂತ ಕೆಟ್ಟ ಪರಿಣಾಮಗಳನ್ನೆಡುರಿಸುವುದು ತಳಸಮುದ್ರಾಯವೇ.

ಭೂಮಿ ಮತ್ತು ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಮೂಲಕ ಬಡವರ ‘ಅಭಿವೃದ್ಧಿ’ಯ ಕಲ್ಪನೆ ಮತ್ತು ಲಾಭ ಪಡೆಯುವುದಕ್ಕಾಗಿ ಶ್ರೀಮಂತರು ಮಾಡುತ್ತಿರುವ ‘ಪರಿಸರ ನಾಶ’ದ ನಡುವಿನ ವಿರೋಧಾಭಾಸವನ್ನು ಮೋದಿ ಸರ್ಕಾರದ ಆರಂಭದ ದಿನಗಳಲ್ಲೇ ಯಾರು ಬೇಕಾದರೂ ಗ್ರಹಿಸಬಹುದಿತ್ತು. ಈ ವಿರೋಧಾಭಾಸವನ್ನು ಪರಿಹರಿಸುವ ಬದಲಿಗೆ ಭೂಮಿ ಮತ್ತು ಸಂಪನ್ಮೂಲಗಳನ್ನು ಲೂಟಿ ಮೋದೆಯುವ ಸಂಸ್ಥೆಗಳಿಗೆ ಅಡವಿಟ್ಟದ್ದೇ ಸರ್ಕಾರದ ಅವನತಿಗೆ ಕಾರಣ. ಓಂ ಈ ಬಲೆಗೆ ಬೀಳಬಾರದು. ಇಲ್ಲದಿದ್ದರೆ ಮೋದಿಯವರ “ಅಭಿವೃದ್ಧಿಯ ಮೇಲಿನ ಮೋದಲ ಹಕ್ಕು ಬಡವರದ್ದು ಎಂಬ ದೃಢ ನಂಬಿಕೆ” ರಾಷ್ಟ್ರಪತಿಗಳ ಭಾಷಣದಲ್ಲಿಪ್ಪೇ ಉಳಿಯಬಹುದು!

(ಜನತಾ-ಹೋಸ ಮನುಷ್ಯ)

ಅನುವಾದ : ಟಿ. ಎಲ್. ರೇಖಾಂಬ



ದಾರಿ ತಪ್ಪಿರುವ ದಲಿತ ರಾಜಕಾರಣ

ಮೂಲ : ಡಾ. ರಾಮ್ ಮನಿಯಾನಿ

ಕಳೆದ ಲೋಕಸಭಾ ಚುನಾವಣೆಗಳಿಗೆ ಸ್ವಲ್ಪ ಮುನ್ನ ಅಂದರೆ, ೨೧೦೪ನೇ ಫೆಬ್ರವರಿ ಏರಂದು ‘ಲೋಕಾಶಾಂತ್ರಿಕ ಜನ ಪಾಟ್‌’ ಯ ರಾಮ್ ವಿಲಾಸ್ ಪಾಸ್ವಾನ್‌ರವರು ‘ಓಂ’ ಮೃತೀಕೂಟವನ್ನು ಸೇರಿಕೊಂಡರು. ಇದೇ ಪಾಸ್ವಾನ್, ಹನ್ನೆರಡು ವರ್ಷಗಳ ಹಿಂದೆ “ಗುಜರಾತ್‌ನಲ್ಲಿ ಹಿಂಸೆ-ಗಲಭೆ ನಡೆಯುತ್ತಿರುವಾಗ ‘ಓಂ’ ಜೋತಿಗಿರುವುದು ಇನ್ನು ಸಾಧ್ಯವಿಲ್ಲ” ಎಂಬ ಹೇಳಿಕೆ ಕೊಟ್ಟು “ಓಂ” ಮೃತೀಕೂಟದಿಂದ ಹೊರನಡೆದಿದ್ದರು. ಈಗ ಪಾಸ್ವಾನ್‌ರ ಮಗ “ಗುಜರಾತ್ ಹತ್ಯಾಕಾಂಡ ವಿಷಯದಲ್ಲಿ ಮೋದಿಯವರು ಪರಿಶುದ್ಧರಂದು ಸಾಬೀತಾಗಿದೆ.” ಎಂದು ಹೇಳುವ ಮೂಲಕ ತಂದೆಯ ಇಮೇಜ್ ಉಳಿಸುವ ಪ್ರಯತ್ನ ಮಾಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ, ದಲಿತ ನಾಯಕರಾದ ಉದಿತ್ ರಾಜ್, ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆಯೊಂದಿಗೆ ನೇರವಾಗಿ ಬಿಜೆಪಿಯನ್ನು ಸೇರಿದ್ದಾರೆ. ಮಹಾರಾಷ್ಟ್ರದ ರಿಪಾಬಿಕನ್ ಪಾಟ್ ಆಫ್ ಇಂಡಿಯಾದ ರಾಮ್‌ದಾಸ್ ಅರಾವಳೆ ಈ ಮುಂಚೆಯೇ ‘ಓಂ’ ಯ ಭಾಗವಾಗಿಹೋಗಿದ್ದು, ಆಗಲೇ ರಾಜ್ಯಸಭೆ(ಸಂಸತ್ತಿನ ಮೇಲ್ನೇ)ಗೆ ನಾಮನಿದೇಣಿತರಾಗುವಲ್ಲಿ ಸಫಲರೂ ಆಗಿದ್ದಾರೆ. ಇನ್ನೂ ಅನೇಕ ದಲಿತ ನಾಯಕರು ನೇರವಾಗಿ ಬಿಜೆಪಿಯ ತಕ್ಕಿಗೆ ಬಂದಿದ್ದಾರೆ

ಅಥವಾ ಚುನಾವಣಾ ಮೂವ್ ಮೃತೀಯಾಗಿ ‘ಓಂ’ ಯ ಭಾಗವಾಗಿದ್ದಾರೆ. ಈ ನಾಯಕರಲ್ಲಿ ಹೆಚ್ಚಿನವರು ತಾವು ಡಾ.ಬಿ. ಆರ್.ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ RSS-BJP ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯತೆಯ ಕಲ್ಪನೆಯನ್ನು ಅಂಬೇಡ್ಕರವರು ಸಂಪೂರ್ಣವಾಗಿ ವಿರೋಧಿಸಿದ್ದರು ಮತ್ತು ಜಾತಿ ವಿನಾಶಕ್ಕಾಗಿ ಬಧ್ಯರಾಗಿದ್ದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಚಾಲ್ತಿಯಲ್ಲಿದ್ದ ಭಾರತೀಯ ರಾಷ್ಟ್ರೀಯತೆ, ಹಿಂದೂ ರಾಷ್ಟ್ರೀಯತೆ ಮತ್ತು ಮುಸ್ಲಿಂ ರಾಷ್ಟ್ರೀಯತೆ ಎಂಬ ಮೂರು ತೆರನ ರಾಷ್ಟ್ರೀಯತೆಗಳಲ್ಲಿ ಭಾರತೀಯ ರಾಷ್ಟ್ರೀಯತೆಯ ಕಲ್ಪನೆಯನ್ನು ಒಮ್ಮತೇಕ ಎಲ್ಲ ಭಾರತೀಯರು ಒಪ್ಪಿಕೊಂಡಿದ್ದರು ಮತ್ತು ಬೆಂಬಲಿಸುತ್ತಿದ್ದರು. ಅಂದರೆ ಬಹುತೇಕ ಹಿಂದೂಗಳೂ, ಮುಸ್ಲಿಮರೂ ಭಾರತೀಯ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದ್ದರು. ಕೋಮುವಾದಿ ಧಾರೆಗಳನ್ನು ಮೊದಲು ಆರಂಭಿಸಿದ್ದ ಸಮಾಜದ ಕೆಲವು ಗಣರೂ, ಭೂಮಾಲೀಕರು, ರಾಜರುಗಳು. ಆನಂತರ ಆಯಾ ಕೋಮೀನ ಶ್ರೀಮಂತ ಮೇಲ್ನಾಣಿಗಳಲ್ಲಿನ ಕೆಲವು ಗುಂಪುಗಳು ಇದರಲ್ಲಿ ಸೇರಿಕೊಂಡವು. ಬ್ರಿಟಿಷರ ಜಾಣಕ್ಕೆ ಈ ಮತ್ತಿಯ ರಾಷ್ಟ್ರೀಯತೆಯೆಂಬ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೇ ಇತ್ತು. ಇದೇ ಸಮಯದಲ್ಲಿ ಮುಸ್ಲಿಂ ರಾಷ್ಟ್ರೀಯತೆ ಪ್ರತ್ಯೇಕತೆಯ ಮಾರ್ಗವನ್ನು ಹಿಡಿದ್ದರಿಂದ ಪಾಕಿಸ್ತಾನದ ಬೇಡಿಕೆ ಮುನ್ನೆಲೆಗೆ ಬಂತು. ಇತ್ತು ಹಿಂದೂ ರಾಷ್ಟ್ರೀಯವಾದಿಗಳು ಮತ್ತಿಯ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುತ್ತಲೇ ಪಾಕಿಸ್ತಾನದ ಬೇಡಿಕೆಯನ್ನು ಇದು ಅನಾದಿಕಾಲದಿಂದಲೂ ಹಿಂದೂ ರಾಷ್ಟ್ರವಾಗಿತ್ತೇನ್ನುವ ಆಧಾರದ ಮೇಲೆ ತಿರಸ್ಕರಿಸಿತು. ಪ್ರಾಚೀನ ಕಾಲದಿಂದಲೂ ಇದು ಹಿಂದೂ ರಾಷ್ಟ್ರವಾಗಿತ್ತೇಂಬುದೇ ತುಂಬಾ ದುರ್ಬಲವಾದ ಕಲ್ಪನೆ. ಏಕೆಂದರೆ, ರಾಷ್ಟ್ರ ಅಧವಾ ರಾಜ್ಯ ಕಲ್ಪನೆಯೇ ಆಧುನಿಕ ಪರಿಕಲ್ಪನೆ. ಆದ್ದರಿಂದ, ಡಾ. ಅಂಬೇಡ್ಕರವರು ತಮ್ಮ ‘Partition of India’ ಪುಸ್ತಕದ ಪರಿಷ್ಕಾರ ಆವೃತ್ತಿಯಲ್ಲಿ ಪಾಕಿಸ್ತಾನ ರಚನೆಯನ್ನು ಅದು ಹಿಂದೂ ರಾಜ್ಯ ರಚನೆಗೆ ದಾರಿ ಮಾಡಿಕೊಡುತ್ತದೆ ಎಂಬ ಕಾರಣದಿಂದ ವಿರೋಧಿಸುತ್ತಾರೆ ಮತ್ತು “ನಿಜವಾಗಿ ಏನಾದರೂ ಹಿಂದೂ ರಾಜ್ಯ ರಚನೆಯಾಗಿಬಿಟ್ಟರೆ, ಅದು ಇಡೀ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಹಿಂದೂಗಳು ಏನೇ ಹೇಳಿದರೂ ಹಿಂದುತ್ತದೆ ಸ್ವಾತಂತ್ರ್ಯಕ್ಕೂ, ಸಮಾನತೆಗೂ ಮತ್ತು ಸೋದರತ್ವಕ್ಕೂ ಅಪಾಯವಿದೆ ಎಂಬುದರಲ್ಲಿ ದೊಡ್ಡ ವ್ಯಾಪ್ತಾಸ್ವೇನೂ ಆಗುವುದಿಲ್ಲ. ಆದ್ದರಿಂದ ಅದು ಪ್ರಜಾಪ್ರಭುತ್ವದ ಶತ್ರು ಮತ್ತು ಹಿಂದೂ ರಾಜ್ಯ ರಚನೆಯಾಗುವುದನ್ನು ತಡೆಯಲು ನಾವು ಸಾಧ್ಯವಾದ ಎಲ್ಲ

ಪ್ರಯಶ್ಚಗಳನ್ನು ಮಾಡಬೇಕು” ಎಂದು ಹೇಳಿದ್ದಾರೆ (Pakistan or Partition of India, Page 358) ಇಲ್ಲಿ ಅಂಬೇಷ್ಟ್‌ರೂ ಪ್ರಸ್ತಾಪಿಸುತ್ತಿರುವ ಹಿಂದುತ್ತೆ ಮೊರ್ಹೆಹಿತಶಾಹಿ ಹಿಂದುತ್ತೆ RSS ಒಕ್ಕಣಿಂದ ಅಜೆಂಡಾ ಆದ ಬ್ರಾಹ್ಮಣ ಸಿದ್ಧಾಂತದ ತಳಹದಿಯಿರುವ ಹಿಂದುತ್ತೆ.

ಅಂಬೇಷ್ಟ್‌ರವರು ರಿಪಬ್ಲಿಕನ್ ಪಾಟಿ ಆಪ್ ಇಂಡಿಯಾವನ್ನು ಪರಿಕಲ್ಪಿಸಿಕೊಳ್ಳುವ ಮೊದಲೇ ದಲಿತ ಚಳುವಳಿಗೆ ಅಡಿಗಲ್ಲ ಹಾಕಿದ್ದರು ಮತ್ತು ಮುಂದುವರಿದು Scheduled Caste Federation(SCF) ನ್ನೂ ಕಟ್ಟಿದ್ದರು. ಇಂಥಿರಲ್ಲಿ ವಯಸ್ಸರ್ಲೆಲ್ಲ ತಮ್ಮ ಹೋಟಿನ ಹಕ್ಕನ್ನು ಚಲಾಯಿಸುವ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಯ ಮುನ್ನಾದಿನ SCF, ಜಯಪ್ರಕಾಶ್ ನಾರಾಯಣ್ ಮುನ್ನಡೆಸುತ್ತಿದ್ದ ಪ್ರಜಾ ಸೋಷಲಿಸ್ಟ್ ಪಾಟಿ (PSP)ಯೊಂದಿಗೆ ಮೈತ್ರಿಯ ಒಪ್ಪಂದಕ್ಕೆ ಸಹಿ ಹಾಕಿತು. SCF ನ ಪ್ರಣಾಳಿಕೆಯ ಪ್ರಕಾರ ಯಾವುದೇ ಪ್ರತಿಗಾಮಿ ಪಾಟಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ. ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಜನಸಂಖ್ಯೆ ಮತ್ತು ಹಿಂದೂ ಮಹಾಸಭಾಗಳ ದೀರ್ಘಾವಧಿ ಕಾರ್ಯಸೂಚಿಯ ದಿಕ್ಕನ್ನು ಕಾಣಬಲ್ಲವರಾಗಿದ್ದ ಅಂಬೇಷ್ಟ್‌ರೂ ಪ್ರಕಾರ, ಆ ಪರಿಕಲ್ಪನೆಯು ಭಾರತದ ಮತಾತೀತ ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರೋಧಿಯಾಗಿತ್ತು. ಅಂಬೇಷ್ಟರ ಮೂಲ ಉದ್ದೇಶ, ಜಾತಿ ವಿನಾಶಕ್ಕಾಗಿ ಮತ್ತು ಮಹಾನ್ ಮೌಲ್ಯಗಳಾದ ಸ್ವಾತಂತ್ಯ ಸಮಾನತೆ ಮತ್ತು ಸೋದರತೆಗಾಗಿ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಆಗಿತ್ತು. ಮತಾತೀತ ಪ್ರಜಾಸತ್ಯಾಕೃತ ವ್ಯವಸ್ಥೆಯಲ್ಲಿ ಮಾತ್ರ ಇದೆಲ್ಲ ಸಾಧ್ಯವಾಗುವುದು ಎಂಬುದು ಅವರಿಗೆ ಗೊತ್ತಿದ್ದರಿಂದಲೇ ಹಿಂದುತ್ತದ ಅಜೆಂಡಾ ಇರುವ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದು.

ಇವತ್ತು ಏನಾಗುತ್ತಿದೆ? ಕಳೆದ ಹಲವಾರು ವರ್ಷಗಳಿಂದ ಹೊಸ ದಲಿತ ನಾಯಕತ್ವ ಬೆಳೆದುಬಂದಿದೆ. ಒಂದು ಕಡೆ ಇದು SCF ನ ಒಂದು ಬಣವನ್ನು ಪ್ರತಿನಿಧಿಸಿದರೆ ಮತ್ತೊಂದು ಕಡೆ ಚುನಾವಣೆಗೆ ಸಂಬಂಧಿಸಿದಂತೆ ವೈಯಕ್ತಿಕ-ಕೌಟಿಂಬಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿದಂತೆ ಕಾಣಲ್ಪಡೆ. ಆದ್ದರಿಂದಲೇ ಮರಾಠಿಯ ಖ್ಯಾತ ಕವಿ ನಾಮದೇವ ಥಸಾಳ್, ಅಂಬೇಷ್ಟರರ ‘Riddles of Hinduism’ ಮುಸ್ತಕ ಪ್ರಕಟಿಣಿಯಾದಾಗ ನರಕವನ್ನು ಸೃಷ್ಟಿಸಿದ್ದಂತಹ ಶಿವಸೇನಾದೊಂದಿಗೆ ಗುರುತಿಸಿಕೊಂಡರು. ರಾಮಾದಾಸ್ ಅಥವಳಿಯವರು ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಟ್ಟಿರುವ ಕೋಮುಶಕ್ತಿಗಳೊಂದಿಗೆ ಹೊಂದಿಕೊಂಡಿದ್ದಾರೆ. ಈ ದಲಿತ ರಾಜಕಾರಣಗಳಿಗೆ ಸದ್ಯದಲ್ಲೇ ಒಳ್ಳೆಯು

ಲಾಭವಾಗಬಹುದು. ಆದರೆ ಅದೇ ಸಮಯಕ್ಕೆ ಅವರು ಹಿಂದುತ್ತ ರಾಜಕಾರಣವನ್ನು ಬಲಪಡಿಸುತ್ತಾರೆ. ಜಾತಿ ಮತ್ತು ಲಿಂಗ ಅಸಮಾನತೆಯ ಶ್ರೇಣೀಕ್ರಿತ ವ್ಯವಸ್ಥೆಯನ್ನು ತನ್ನಲ್ಲದಗಿಸಿಹೊಂಡಿರುವ ಹಿಂದುತ್ತವನ್ನು ಬಲಪಡಿಸುತ್ತಾರೆ.

ದಲಿತ ಪ್ರಶ್ನೆಯನ್ನು ಬಿಜೆಪಿ ಹೇಗೆ ನಿರ್ವಹಿಸುತ್ತದೆಂಬುದಕ್ಕೆ ಈ ಒಂದು ಉದಾಹರಣೆಯೇ ಸಾಕು. ಇತ್ತೀಚೆಗೆ ಬಿಜೆಪಿಯ ಪ್ರಥಾನಮಂತ್ರ ಸ್ಥಾನಾಕಾಂಕ್ಷೆಯಾದ ನರೇಂದ್ರ ಮೋದಿಯವರು ಬರೆದಿರುವ ಮಸ್ತಕ ‘ಕಮ್ ಯೋಗ’ ವನ್ನು ಹಿಂತೆಗೆದುಕೊಳ್ಳಲಾಯಿತು. ಆ ಮಸ್ತಕದಲ್ಲಿ ಅವರು ಹೀಗೆ ಹೇಳುತ್ತಾರೆ: “ಅವರು (ವಾಲ್ಯೇಕಿಗಳು) ತಮ್ಮ ಹೊಟ್ಟಿ ಹೊರೆದುಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆಂದು ನಾನು ನಂಬುವುದಿಲ್ಲ. ಇಲ್ಲದಿದ್ದರೆ ಅವರು ತಲೆಮಾರಿನಿಂದ ತಲೆಮಾರಿಗೆ ಈ ಕೆಲಸವನ್ನು ಮುಂದುವರೆಸುತ್ತಿರಲಿಲ್ಲ. ಯಾವುದೋ ಒಂದು ಫಟ್ಟದಲ್ಲಿ ಇಡೀ ಸಮಾಜದ ಸಂತೋಷಕ್ಕಾಗಿ ಮತ್ತು ದೇವರಿಗಾಗಿ ತಾವು (ವಾಲ್ಯೇಕಿಗಳು) ಇಂಥಾ ಕೆಲಸಗಳನ್ನು ಕಾಲಾನುಕಾಲಕ್ಕೆ ಮಾಡಬೇಕೆಂಬ; ದೇವರೇ ತಮಗೆ ಕರುಣಿಸಿರುವ ಕೆಲಸವೆಂಬ; ಶತತಮಾನಗಳಿಂದ ಶುಚಿಗೊಳಿಸುವ ಕಾರ್ಯವು ಆಂತರಿಕ ಆಧ್ಯಾತ್ಮಿಕ ಶ್ರೀಯೆಯಾಗಿದೆಯೆಂಬ ಜ್ಞಾನೋದಯವಾಗಿರಬೇಕು. ಅದ್ದರಿಂದಲೇ ಇದು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬಂದಿದೆ. ಅವರ ಮಾರ್ವಜರಿಗೆ ಬೇರೆ ಕೆಲಸದ ಅಧಿಕಾರ ವ್ಯಾಪಾರದ ಅರ್ಥಯೇ ಇರಲಿಲ್ಲ ಎಂಬುದು ನಂಬಲಸಾಧ್ಯ”

ಇದೇ ವಿಚಾರದಲ್ಲಿ ಡಾ. ಅಂಬೇಷ್ಟ್‌ರೂ, ಕೆಲವು ಪಂಗಡಗಳು ಮಾತ್ರ ಇಂಥಾ ಕೆಳು ಮತ್ತು ಅವಮಾನಕರ ಕೆಲಸವನ್ನು ಮಾಡಬೇಕೆಂಬ ಸಾಮಾಜಿಕ ವ್ಯವಸ್ಥೆಯನ್ನು ತುಂಬಾ ತೀವ್ರವಾಗಿ ಟೀಕಿಸುತ್ತಾರೆ. ಅಭಿವೃದ್ಧಿ ಹೊಂದಿದೆ ಮತ್ತು ಎಲ್ಲ ಸಮುದಾಯಗಳ ಬಗೆಗೆ ಕಾಳಜಿ ಇದೆ ಎನ್ನಲಾಗುವ ಗುಜರಾತಿನಲ್ಲಿ ದಲಿತರ ಪರಿಸ್ಥಿತಿ ಶೋಚನೀಯವಾಗಿದೆ. ಕೆಲವೇಡೆ ದೇವಾಲಯ ಪ್ರವೇಶಾವಕಾಶವಿಲ್ಲ. ದಲಿತರ ಮೇಲಿನ ದೊಜನ್ವದ ಕೇಸುಗಳಲ್ಲಿ ಶೇಡಕಾವಾರು ಅತಿ ಕಡಿಮೆ ಸಂಖ್ಯೆಯಲ್ಲಿ ಅಪರಾಧ ನಿರ್ಣಯವಾಗುತ್ತದೆ. ಹೊಲಸನ್ನು ಇನ್ನೂ ಕೈಯಿಂದ ಶುಚಿಗೊಳಿಸುವ ಕೆಲಸ ಅಸ್ತಿತ್ವದಲ್ಲಿದೆ ಮತ್ತು ಅದನ್ನು ಮೋದಿಯವರು ವೈಭವೀಕರಿಸುತ್ತಾರೆ. ಕೆಲವು ಮುಖ್ಯ ಸ್ಥಳಗಳಲ್ಲಿ ನೀರನ್ನು ಪಡೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಗುಜರಾತಿನಲ್ಲಿ ಬೌದ್ಧ ಧರ್ಮಕ್ಕೆ ಸೇರಲಿಟ್ಟಿಸುವ ದಲಿತರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ವರದಿಯಾಗಿದೆ. ಇವೆಲ್ಲ ಹಿಂದೂ ರಾಷ್ಟ್ರದ ಪ್ರಯೋಗಶಾಲೆ ಎನಿಸಿಕೊಂಡಿರುವ ಗುಜರಾತಿನಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳಿವು. ಅಲ್ಲವುದಿಯ ಅಧಿಕಾರದ ದುರಾಸೆಯಿಂದ ಡಾ. ಅಂಬೇಷ್ಟರರ ದೀರ್ಘಾವಧಿಯ ಗುರಿಗಳಾದ ಸಾಮಾಜಿಕ

ನ್ಯಾಯ ಮತ್ತು ಜಾತಿ ವಿನಾಶಗಳಂಬ ಮಹಾನ್ ಮೌಲ್ಯಗಳೊಂದಿಗೆ ರಾಜೀ ಮಾಡಿಕೊಳ್ಳುವ ದಲಿತ ನಾಯಕತ್ವದ ಬಗ್ಗೆ ಏನನ್ನು ಹೇಳಲಿಕ್ಕಾಗುತ್ತದೆ? ಸಮಾಜದಾಯಗಳನ್ನು ಮುನ್ನಡೆಸುವ ಸ್ಥಾನಗಳಲ್ಲಿರುವರ ಅವಕಾಶವಾದಿತನ ಮತ್ತು ಮೌಲ್ಯಗಳ ಹೊರತೆಯ ಬಗ್ಗೆ ಈ ನಾಯಕರುಗಳು ಮತ್ತು ಅವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

(ಜನತಾ-ಹೋಸ ಮನುಷ್ಯ)

ಅನುವಾದ : ಟಿ. ಎಲ್. ರೇಖಾಂಬ



ಮೋಖಿತಾನ್ : ಬಲಿಪ್ತ ಭಾರತಕ್ಕಾಗಿ ಬಡಜನರ ಬಲಿ

ಮೂಲ : ನೇಹಾ ದೀಕ್ಷಿತ್

ಅಂತಿಮವಾಗಿ ಮನುಷ್ಯಕುಲದ ಅಸ್ತಿತ್ವಕ್ಕೆ ಮಾರಕವಾಗಿರುವ ವಿಷಿಪ್ತ ಸಾಧನೆಗಳನ್ನೇ ಅಭಿವೃದ್ಧಿ ಎಂದು ಭಾವಿಸಿ ವಿನಾಶದತ್ತ ಸಾಗುತ್ತಿರುವ ಆಧುನಿಕ ಮಾನವ ನೂರಾರು ಜ್ಯೋತಿರ್ವರ್ಣಗಳ ಆಚೆಗಿನ ಜಗತ್ತನ್ನು ಅನ್ವೇಷಿಸುವ ಉಮೇದಿನಲ್ಲಿ ತನ್ನ ಅಸ್ತಿತ್ವದ ಏಕೈಕ ನೆಲೆಯಾದ ಈ ಭಾವಿಯನ್ನೇ ನರಕವಾಗಿಸುತ್ತಿರುವುದು ವಿಪರ್ಯಾಸ. ಕ್ಷಣಮಾತ್ರದಲ್ಲಿ ಇಡೀ ಭೂಮಂಡಲದ ಮೇಲಿನ ಸಮಸ್ತ ಜೀವರಾಶಿಯನ್ನು ನಿನಾರ್ಮಗೊಳಿಸಬಲ್ಲ ಅಳಬಾಂಬುಗಳ ನಿರ್ಮಾಣ ಪ್ರಕ್ರಿಯೆಯ ಹಿಂದಿರುವ ಅಸಂಖ್ಯೆ ಘೋರ ಕಥಾನಕಗಳಲ್ಲಿ ರಾಜಾಸ್ತಾನದ ಮೋಖಿತಾನ್‌ನಿಂದ್ದು ಸಹ ಒಂದು. ಇಂತಿರಲ್ಲಿ ಪ್ರಥಮ ಬಾರಿಗೆ ಇಲ್ಲಿನ ಘೋಗಭ್ರದೇಶಗೆ ನಡೆಸಲಾದ ಅಳಿಸ್ತೋಟ ಅಲ್ಲಿಂದು ನರಕವನ್ನೇ ಸೃಷ್ಟಿಸಿತ್ತು ಎಂಬುದು ಚೆಳಕಿಗೆ ಬರಲು ದಶಕಗಳೇ ಬೇಕಾಯಿತು.

ಶೇಖೋಲಾಯ್ ಎಂಬುದು ಮೋಖಿತಾನ್‌ನ ಸಮೀಪವಿರುವ ಮೂರುಸಾವಿರ ಜನಸಂಖ್ಯೆಯ ಒಂದು ಹಳ್ಳಿ. ಪ್ರತೀ ವರ್ಷ ಕನಿಷ್ಠ ಐದಾರು ಮಂದಿ ಕ್ಷಾಸ್ಸರ್ಗೆ ಬಲಿಯಾಗುವುದು ಈ ಹಳ್ಳಿಯಲ್ಲಿ ಮಾಮೂಲೀ ಸಂಗತಿ. ಕಳೆದ ಘೇಬುವರಿ ದಿನಿರಂದು ಮೆದುಳಿನ ಕ್ಷಾಸ್ಸರ್ ಗೆಡ್ಡೆಗೆ ಬಲಿಯಾದ ಅಶೋಕ ವಿಷ್ಣೋ ಎಂಬ ಹನ್ಮೋಂದು ವರ್ಷದ ಬಾಲಕ ೨೦೦೨ರಿಂದ ಈಚೆಗೆ ಆ ಕುಟುಂಬದ ಮೂರನೆಯ

ಬಲಿ. ಅವನ ಮೆದುಳಿನಲ್ಲಿದ್ದ ಗಡ್ಡೆಯನ್ನು ಪತ್ತೆ ಹಚ್ಚಿದ್ದು ದೂರದ ಅಹ್ವಾಬಾದ್‌ನ ಆಸ್ತ್ರೇಯಲ್ಲಿ. ಏಕೆಂದರೆ, ಮೋಖಾನ್‌ನ ಹತ್ತಿರದಲ್ಲೆಲ್ಲ ಅಂತಹ ಆಸ್ತ್ರೇಗಳೇ ಇಲ್ಲ.

ರೆಡಿಲಿರ ಅಳುಸೋಟೆ ರೆಡಿಲರ ‘ಬುದ್ಧ ನಕ್ಕ’ ಎಂಬ ಅಳಿಸ್ತ್ರೆ ಪರೀಕ್ಷೆ ಮತ್ತು ನಂತರದ ಹಲವು ಪ್ರಯೋಗ ಸೋಟಗಳ ಪರಿಣಾಮವಾಗಿ ಇಲ್ಲಿನ ಮನೆಗಳ ಗೋಡೆಗಳಲ್ಲಿ ಮೂಡಿದ ಬಿರುಕೆಗಳು ಹಾಗೇ ಉಳಿದಿವೆ. ಅವರ ಸಂಕಷ್ಟಗಳ ಪರಂಪರೆ ಮುಂದುವರೆಯತ್ತೆಲ್ಲೇ ಇದೆ. ಕಳಿದ ಹಲವು ವರ್ಷಗಳಲ್ಲಿ ಎಷ್ಟೋ ಮಂದಿ ಹೆಣ್ಣು ಮುಕ್ಕಳು ಸ್ವನಗಳ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಗ್ರಾಮಸಹಜ ಸಂಕೊಚದಿಂದ ಪ್ರಾರಂಭದ ಹಂತಗಳಲ್ಲಿ ಹೆಣ್ಣು ಮುಕ್ಕಳು ರೋಗಿಲಕ್ಷಣಗಳನ್ನು ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಹಾಗೇ ಹೇಳಿಕೊಂಡರೂ ಇಂದಿನ ಹೈಟೆಕ್ ಯುಗದಲ್ಲಿ ಅವರಿಗೆ ಚಿಕಿತ್ಸೆ ನಿಲುಪುದೂ ಇಲ್ಲ. ಕ್ಯಾನ್ಸರ್ ಮಾತ್ರವಲ್ಲದೆ ಇತರೆ ಹಲವಾರು ಸಮಸ್ಯೆಗಳೂ ಈ ಹಳ್ಳಿಗರನ್ನು ಕಾಡುತ್ತಿವೆ. ಗರ್ಭಪಾತ, ಗರ್ಭದಲ್ಲೇ ಸತ್ತು ಹುಟ್ಟುವ ಮುಕ್ಕಳು ಬುದ್ಧಿಮಾಂಡ್ಯತೆ, ಮಾತು ಬಾರದಿರುವುದು ಹೀಗೆ ಹಲವು ಆರೋಗ್ಯ ಸಮಸ್ಯೆಗಳೂ ಅವರ ಬದುಕನ್ನು ನರಕವಾಗಿಸುತ್ತಿವೆ. ಈ ಹಳ್ಳಿಗರು ಸಾಕುವ ಹಸುಗಳೂ ಸಹ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಎಷ್ಟೋ ಹಸುಗಳು ಕುರುಡಾಗಿವೆ. ವಿಚಿತ್ರ ಕ್ಯಾನ್ಸರ್‌ನಿಂದ ಸಾಯುತ್ತಿವೆ.

ಜೋರ್ಡೊಪುರದ ವ್ಯೇದ್ಯಕೀಯ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಆರ್.ಜಿ. ಶರ್ಮ ತಮ್ಮ ತಂಡದೊಂದಿಗೆ ಈ ಪ್ರದೇಶದಲ್ಲಿ ರೆಡಿಲಿ ರಿಂದ ರೆಡಿಲರ ರ ವರೆಗೆ ಅಧ್ಯಯನ ನಡೆಸಿ ತಮ್ಮ ಸಂಶೋಧನೆಯನ್ನು Indian Journal of Cancer ನಲ್ಲಿ ಪ್ರಕಟಿಸಿದ್ದಾರೆ. ರೆಡಿಲಿ ರ ಅಳುಸೋಟದ ಹತ್ತು ವರ್ಷಗಳ ನಂತರ ನಡೆದ ಈ ಸಂಶೋಧನೆಯ ಸಮಯಕ್ಕೆ ಡಾ. ಶರ್ಮ ಅವರ ತಂಡವು ಇತ್ತಿರಪ್ಪು ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಮಾಡಿತ್ತು. ಸರಾಸರಿ ಜಾಗತಿಕ ಲ್ಯಾಕ್ಮೀಯಾ ಪ್ರಮಾಣ ಪುರುಷರಲ್ಲಿ ಶೇ. ೫.೫ ಮತ್ತು ಸ್ತ್ರೀಯರಲ್ಲಿ ಶೇ. ೨.೫ ಇದ್ದರೆ, ಬೇಶೋಲಾಯ್‌ನ ಸುತ್ತಮುತ್ತ ಅದು ಪುರುಷರಲ್ಲಿ ಶೇ. ೫.೨ ಮತ್ತು ಸ್ತ್ರೀಯರಲ್ಲಿ ಶೇ. ೪.೨ ರಷಿತ್ತು ಎಂಬುದು ಈ ತಂಡದ ಅಧ್ಯಯನದಿಂದ ತಿಳಿದು ಬಂದಿತ್ತು. ಮೂಳೆಯ ಕ್ಯಾನ್ಸರ್‌ಗೆ ಮುಖ್ಯ ಕಾರಣ ಅಳುವಿಕಿರಣ ಎಂಬುದನ್ನು ಡಾ. ಶರ್ಮ ಅವರು ವಿಚಿತ್ರ ಪಡಿಸುತ್ತಾರೆ. ಆದರೆ ಇನ್ನೂ ಹೆಚ್ಚು ವಿಸ್ತೃತವಾದ ಅಧ್ಯಯನ ನಡೆಸದೆ ಮೋಖಾನ್‌ನ ಸುತ್ತ ಮುತ್ತಲ ಜನರಲ್ಲಿ ಕಂಡುಬರುವ ಕ್ಯಾನ್ಸರ್‌ಗೂ ಅಳುಸೋಟಕ್ಕೂ ಸಂಬಂಧ ಕಲ್ಪಿಸಲಾಗದು ಎಂದೂ ಸಹ ಅವರು ಸೂಚಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ GLOBOCAN ಪ್ರಕಟಿಸಿದ ವರದಿಯಂತೆ ಭಾರತದಲ್ಲಿ

ಮೋಖಾನ್: ಬಲಿಪ್ಪ ಭಾರತಕ್ಕಾಗಿ ಬಡಜನರ ಬಲಿ

ಪ್ರತಿವರ್ಷ ಕ್ಯಾನ್ಸರ್‌ನಿಂದ ಇದು ಲಕ್ಷ ಸಾವುಗಳು ಸಂಭವಿಸುತ್ತವೆ. ಅಂದರೆ ಭಾರತದಲ್ಲಿ ಸುಮಾರು ೭೫೦೦ ಜನರಿಗೆ ಒಬ್ಬರಂತೆ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಾರೆ. ಆದರೆ ಬೇಶೋಲಾಯ್‌ನಲ್ಲಿ ಅದು ಇದು ಪಟ್ಟ ಹೆಚ್ಚು ಅಂದರೆ ಅಲ್ಲಿ ಸುಮಾರು ೫೦೦ ಜನರಿಗೆ ಒಬ್ಬರು ಕ್ಯಾನ್ಸರ್‌ನಿಂದ ಸಾಯುತ್ತಾರೆ. ಕಳಿದ ವರ್ಷ ಚೇತನ್ ಕೊತಾರಿ ಎಂಬುವರು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಉತ್ತರವಾಗಿ ಬಾಬಾ ಅಳುಶಕ್ತಿ ಸಂಶೋಧನೆ ಕೇಂದ್ರದಿಂದ ದೊರೆತ ಮಾಹಿತಿಯ ಪ್ರಕಾರ ಕಳಿದ ಇಪ್ಪತ್ತು ವರ್ಷಗಳಲ್ಲಿ ದೇಶದಲ್ಲಿದೆ ಇರುವ ಅಳುಶಕ್ತಿ ಸಂಬಂಧಿತ ಕೇಂದ್ರಗಳಲ್ಲಿ ಸಂಭವಿಸಿರುವ ಆರೋಗ್ಯ ಸಂಬಂಧಿ ಸಾವುಗಳಲ್ಲಿ ಶೇ. ೪೦ ಸಾವುಗಳು ಕ್ಯಾನ್ಸರ್‌ನಿಂದ ಉಂಟಾಗಿವೆ ಎಂಬ ಭಯಾನಕ ಸತ್ಯವು ಬಯಲಾಗಿದೆ. ಆದರೆ ಈ ಕುರಿತು ಯಾವ ಹೆಚ್ಚಿನ ಅಧ್ಯಯನಗಳೂ ನಡೆದಿಲ್ಲ.

PUCL ಕಾರ್ಯಕರ್ತೆ ಕವಿತಾ ಶ್ರೀವಾಷ್ಟವ್ ಅವರು ಮೋಖಾನ್‌ನ ಸುತ್ತಮುತ್ತಲ ತಮ್ಮ ಕಳಿದ ಮೂವತ್ತು ವರ್ಷಗಳ ಚಟುವಟಿಕೆಗಳ ಅನುಭವದ ಪ್ರಕಾರ ಹೇಳುವಂತೆ ಯಾವ ಸರ್ಕಾರವೂ ಈ ಪ್ರದೇಶದ ಜನರ ಸಂಕಷ್ಟಗಳ ಬಗ್ಗೆ ಗಮನ ಹರಿಸಿಲ್ಲ. ಅವರ ಅರೋಗ್ಯದ ಬಗ್ಗೆ ಕಾಳಜಿ ತೋರಿಲ್ಲ. ರೆಡಿಲಿ ರಲ್ಲಿ ತಮ್ಮ ಜಮೀನಾನ್ನು ಕಳಿದುಕೊಂಡ ರೈತರಿಗೆ ಸಿಕ್ಕಿರುವ ಪರಿಹಾರ ಒಂದು ಭಿಗಾ(ಎರಡೂವರೆ ಗುಂಟೆ) ಜಮೀನಿಗೆ ಇಂದ ಇ ರೂಪಾಯಿ. ೫೦೦ ಭಿಗಾ ಜಮೀನು ಕಳಿದುಕೊಂಡವರಿಗೆ ದೊರೆತಿರುವುದು ೨೦೦೦ ಸಾವಿರ ರೂಪಾಯಿ.

ತಮ್ಮ ಜೀವನೋಪಾಯಕ್ಕಾಗಿ ಪಶುಸಂಗೋಪನೆಯನ್ನು ಆಶ್ರಯಿಸಿರುವ ಇಲ್ಲಿನ ಹಳ್ಳಿಗರಿಗೆ ಗೋಮಾಳಗಳೆಲ್ಲವೂ ಸೇನೆಯ ವಶವಾಗಿದ್ದರಿಂದ ಉಂಟಾಗಿರುವ ಸಂಕಷ್ಟಗಳು ಎಂದೂ ಪರಿವಾರಾಗುವಂತೆ ಕಾಣುತ್ತಿಲ್ಲ. ಗೋಮಾಳ ಕಳಿದುಕೊಂಡ ಜನಕ್ಕೆ ಇಂದು ತಮ್ಮ ಜಮೀನುಗಳನ್ನೂ ಕಳಿದುಹೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಹಸುಗಳು ದೋಗಿಯಿಡಿತವಾಗಿ ಸಾಯುತ್ತಿವೆ. ಹಾಲೀನ ಉತ್ಪಾದನೆ ಕುಂಠಿತಗೊಳ್ಳುತ್ತಿದೆ.

ಭಾರತ ಇಂದು ಅಳುಶಕ್ತಿಸಮರ್ಪ ರಾಷ್ಟ್ರ. ಆದರೆ ಈ ಶಕ್ತಿ ಬದಲ ರೈತರ ಬಲಿಯಿಂದಲೇ ಬರಬೇಕೇ ಎಂಬುದು ಹಳ್ಳಿಗರ ಪ್ರಶ್ನೆ. ಅವರು ಏಕ ಮನಃ ಪುನಃ ನಮ್ಮ ಹಳ್ಳಿಗೇ ಬರುತ್ತಾರೆ? ನಮ್ಮ ಭೂಮಿಯನ್ನು ಕಿರುಕೊಂಡು ನಮ್ಮ ಬದುಕನ್ನು ನರಕ ಮಾಡುತ್ತಾರೆ? ಅವರಿಗೆ ಬೇರೆಲ್ಲ ಸ್ಥಳವಿಲ್ಲವೇ? ಎಂಬ ರೈತರ ಪ್ರಶ್ನೆಗಳಿಗೆ ಯಾರು ಉತ್ತರಿಸಬೇಕು?

(ಜಿಟ್‌ಲುಕ್-ಹೊಸ ಮನುಷ್ಯ)

ಅನುವಾದ : ಎಂ. ರಾಜು



ನಾಸ್ತಿಕನೊಬ್ಬನ ತಿಳಿವಿನಲ್ಲಿ ಗಾಂಧಿ

ಮೂಲ : ಜ. ಲವಣಯ

ರೇಳಿಗಿ-ಭಾಷಾ ರಲ್ಲಿ ನನ್ನ ತಂದೆ ಗೋರಾ (ಗೋಪರಾಜು ರಾಮಚಂದ್ರ ರಾವ್), ನಾಸ್ತಿಕವಾದದ ಒಬ್ಬ ದಣಿವರಿಯದ ಧರ್ಮಯೋಧ) ಅವರು ಗಾಂಧಿಯವರನ್ನು ನಾಸ್ತಿಕವಾದವನ್ನು ಕುರಿತ ಒಂದು ಸರಣಿ ಚರ್ಚೆಯಲ್ಲಿ ತೋಡಿಸಿದರು. ಈ ಸಮಯಕ್ಕೆ ಗಾಂಧಿಜಿ ನಮ್ಮ ಕುಟುಂಬದ ಎಲ್ಲಾ ಸದಸ್ಯರನ್ನೂ ಸೇವಾಗ್ರಾಮದ ತಮ್ಮ ಆಶ್ರಮಕ್ಕೆ ಆಹ್ವಾನಿಸಿದರು. ಮೂರು ತಿಂಗಳ ಕಾಲ ಅವರೊಂದಿಗೆ ಇದ್ದ ಅವರನ್ನು ಸಮೀಪದಿಂದ ಗಮನಿಸುವ ಅವಕಾಶ ನನಗೆ ದೊರೆಯಿತು. ನಂತರ ನಾನು ಗಾಂಧಿಜಿಯವರ ನಿಕಟ ಅನುಯಾಯಿಯಾದ ವಿನೋಭಾ ಭಾವೆಯವರ ಸರ್ವೋಚಂದ್ರ (ಸಕಲರ ಉದ್ಘಾರ) ಚೆಳುವಳಿಯಲ್ಲಿ ಭಾಗವಹಿಸಿದೆ. ಗಾಂಧಿಜಿಯವರ ಅನುಯಾಯಿಗಳು ಅವರನ್ನು ಹೇಗೆ ಮೆಚ್ಚಿಕೊಳ್ಳುತ್ತಿದ್ದರು ಎಂಬುದನ್ನು ವಿಶೇಷಣಾತ್ಮಕವಾಗಿ ಅಧ್ಯಯನ ಮಾಡಲು ನಾನು ಈ ಅವಕಾಶವನ್ನು ಬಳಸಿಕೊಂಡೆ. ರಾಧಾಕೃಷ್ಣಮೂರ್ತಿಯವರೇನಾದರೂ ಇಂದು ಬದುಕಿದ್ದರೆ ಅವರು ಬಹುಷಿಗೆ ನನ್ನ ಅಭಿಪ್ರಾಯವನ್ನು ಒಪ್ಪಿತ್ತಿದ್ದರು. ಏಕೆಂದರೆ ಮೂಲಭಾತವಾಗಿ ನಾವಿಬ್ಬರೂ ನಾಸ್ತಿಕರಾಗಿದ್ದೇವು.

ನಾನು ಆಗಾಗ ವಿಶ್ವದಾದ್ಯಂತ ಪ್ರವಾಸ ಮಾಡುತ್ತಿದ್ದ ಸಂದರ್ಭಗಳಲ್ಲಿ, ಅಲ್ಲಲ್ಲಿ ನಾನು ಗಾಂಧಿಜಿಯವರನ್ನು ಕುರಿತು ಭಾಷಣ ಮಾಡಬೇಕಾಗುತ್ತಿತ್ತು. ರೇಳಿರಲ್ಲಿ

ನಾಸ್ತಿಕನೊಬ್ಬನ ತಿಳಿವಿನಲ್ಲಿ ಗಾಂಧಿ

೫೧

ನಾನು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದಾಗ, ಸಭೆಯಲ್ಲಿ ಪಾಲ್ಗೂಂಡವರಲ್ಲಿಬ್ಬರು ಹಲವಾರು ಮುಖ್ಯ ಪ್ರಶ್ನೆಗಳನ್ನೊತ್ತಿದರು. ಅವರ ಕುತ್ತಳೆಯವನ್ನು ಬಹುಮಟ್ಟಿಗೆ ಶೈಲಿಪಡಿಸಿದ್ದರೆ ಬಗ್ಗೆ ನನಗೆ ಸಂತೋಷವಿದೆ. “ನೀವು ಹೇಳಿದ ವಿಚಾರಗಳನ್ನು ಹೊಂದಿರುವ ಮಸ್ತಕ ಯಾವುದೆಂದು ತಿಳಿಸಿದರೆ ನಾನದನ್ನು ಪಡೆಯಬಯಸುತ್ತೇನೆ” ಎಂಬುದಾಗಿ ಅವರು ಹೇಳಿದರು. ನಾನು ಒಂದು ಮಸ್ತಕವನ್ನು ಬರೆದಾಗ ಮಾತ್ರ ಅದು ಸಾಧ್ಯವೆಂದೂ, ನಾನಿನ್ನೂ ಅದನ್ನು ಬರೆದಿಲ್ಲವೆಂದೂ ನಾನು ತಿಳಿಸಿದೆ. “ಹಾಗಾದರೆ ನೀವೇಕೆ ಅದನ್ನು ಈಗಲೇ ಬರೆಯಬಾರದು?” ಎಂಬುದಾಗಿ ಅವರು ಕೇಳಿದರು. ‘ಯಾರಾದರೂ ಕೆಲಕಾಲ ನನ್ನೊಂದಿಗಿದ್ದ ಗಾಂಧಿಜಿಯವರ ಕೃತಿಗಳನ್ನು ಹೊಸದಾಗಿ ಅಧ್ಯಯನ ಮಾಡಲು ಸಹಾಯ ಮಾಡುವುದಕ್ಕೆ ಸಿದ್ಧರಿದ್ದರೆ ಮಸ್ತಕ ಬರೆಯಲು ಬಿಂಡಿತ ನನಗೆ ಇಷ್ಟಪ್ಪಿದೆ” ಎಂದು ನಾನು ಹೇಳಿದೆ. ಮರುದಿನ ಆ ವ್ಯಕ್ತಿ ನನ್ನನ್ನು ಭೇಟಿಮಾಡಿ ಅಗತ್ಯವಿರುವಪ್ಪು ಕಾಲ ಅವರು ನನ್ನೊಂದಿಗಿರಲು ಸಿದ್ಧ ಎಂಬುದನ್ನು ತಿಳಿಸಿದರು. ಅವರೇ ಮೂರು ಮಾರ್ಕ್‌ ಲಿಂಜ್. ಆ ಸಮಯಕ್ಕೆ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾನವತಾ ಅಧ್ಯಯನ ವಿಭಾಗದ ಸಹಾಯಕ ಗುರುವಾಗಿದ್ದರು. ಅವರು ಅಮೇರಿಕಾದ ಮಾನವತಾವಾದಿ ಸಂಘದ ಸದಸ್ಯರಾಗಿದ್ದ ಯೂರೋಪ್ ಮತ್ತು ಏಷ್ಯಾಗಳಲ್ಲಿ ವಾಪಕವಾಗಿ ಪ್ರಮಾಣ ಮಾಡಿದ್ದರು. ಹಾಗೆಯೇ ಅವರು ಸಂಗೀತದ ಪ್ರಾಧ್ಯಾಪಕರಾಗಿ ಹಾಂಕಾಂಗ್, ಇಂಗ್ಲೆಂಡ್, ಇಟಲಿ ಮತ್ತು ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಸಹ ಕೆಲಸಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ನನ್ನೊಡನೆ ಸಮಯ ಕಳೆಯುವ ಪ್ರಸ್ತಾಪ ಮಾಡಿದಾಗ ನನಗೆ ಅಪಾರವಾದ ಸಂತೋಷವಾಯಿತು. ಆ ನಂತರದಲ್ಲಿ ಅವರು ಪ್ರತಿವರ್ಷಕ್ಕೆ ನಾಲ್ಕು ತಿಂಗಳಿನಂತೆ ಮೂರುವರ್ಷ ನನ್ನೊಂದಿಗೆ ಭಾರತದಲ್ಲಿ ಇರುತ್ತಿದ್ದರು. ನಾವಿಬ್ಬರೂ ಒಟ್ಟಾಗಿ ಭಾರತ ಸರ್ಕಾರವು ಪ್ರಕಟಿಸಿದ ಗಾಂಧಿಜಿಯವರ ಹೆಚ್ಚು ಕಡಿಮೆ ನೂರರಷ್ಟು ಸಂಪುಟಗಳನ್ನು ಅಧ್ಯಯನ ಮಾಡಿದ್ದು. ನಾವಿಬ್ಬರೂ ಕೂಡಿ “ನಮಗೆ ತಿಳಿದಂತೆ ಗಾಂಧಿ” ಎಂಬ ಮಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆದೇವು. ಅದು ಅಮೇರಿಕದಲ್ಲಿ, ಯೂರೋಪ್‌ನಲ್ಲಿ ಹಾಗೆಯೇ ಭಾರತದಲ್ಲಿಯೂ ಸಹ ಜನಪ್ರಿಯವಾಯಿತು. ಈ ಹಿನ್ನೆಲೆಯಲ್ಲಿ ನಾನು ಗಾಂಧಿಜಿಯವರನ್ನು ಹೇಗೆ ವಿಶೇಷಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ನನ್ನ ಕೆಲವು ಚಿಂತನೆಗಳನ್ನು ಹಂಜಿಕೊಳ್ಳಬಯಸುತ್ತೇನೆ.

ದಕ್ಷಿಣ ಆಷ್ಟಿಕಾಕ್ಕೆ ಹೋಗುವವರೆಗೂ ಗಾಂಧಿಜಿ ಒಬ್ಬ ಸಂಕೋಚ ಪ್ರವೃತ್ತಿಯ ವ್ಯಕ್ತಿಯಾಗಿದ್ದರು. ಪ್ರತಿಯೊಬ್ಬರೂ ಅವರನ್ನು ಯಾವ ಪ್ರಾಮುಖ್ಯತೆಯೂ ಇಲ್ಲದ ಒಬ್ಬ ಸಾಧಾರಣ ವ್ಯಕ್ತಿಯೆಂದು ಪರಿಗಳಿಸುತ್ತಿದ್ದರು. ಬರಿ ಮೆಟ್ರಿಕ್‌ಲೇಷನ್‌ನಲ್ಲಿ

೫೨

ಕಂಗಳಿಗೆ ನಿಡ್ದೆ ಭಾರದು

ತೇಗ್ರಡೆಯಾಗಿ ಕಾಲೇಜಿನಲ್ಲಿ ಇಂಟರ್‌ಮೀಡಿಯೇಟ್‌ಗೆ ಸೇವೆದೆಯಾದರು. ಗಳಿತಶಾಸ್ತ್ರದಲ್ಲಿ ಸ್ಪಷ್ಟ ಹಿಂದಿದ್ದ ಅವರು ಅಧ್ಯಾಪಕರ ಬಗ್ಗೆ ವಸ್ತುತಃ ಎಷ್ಟೊಂದು ಭೀತರಾಗಿದ್ದರೆ ಅವರು ತಮ್ಮ ವಿದ್ಯಾಭ್ಯಾಸವನ್ನೇ ತೋರೆದರು. ನಂತರ ಇಂಗ್ಲೀಂಡ್‌ಗೆ ತೆರಳಿದರು. ಆ ಕಾಲದಲ್ಲಿ ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಕಾನೂನಿನ ಬಗೆಗಿನ ಉಪನ್ಯಾಸಗಳನ್ನು ಕೇಳಿ ಯಾವುದೇ ರೀತಿಯ ಪರೀಕ್ಷೆಯನ್ನೂ ಬರೆಯದೆ ಪದವಿಯನ್ನು ಪಡೆಯುವ ಒಂದು ವ್ಯವಸ್ಥೆ ಇತ್ತು. ಗಾಂಧಿಜಿ ಆ ರೀತಿಯಲ್ಲಿ ಬ್ಯಾರಿಸ್ಪರ್ ಆದರು.

ಬಾಲ್ಯದಿಂದಲೂ ಅವರು ಸತ್ಯದ ಬಗೆಗೆ ಉನ್ನತವಾದ ಆದರವನ್ನೂ ಗೌರವವನ್ನೂ ಹೊಂದಿದ್ದರು. ಅವರು ಭಾರತದಲ್ಲಿ ವಕೀಲವೃತ್ತಿ ಪ್ರಾರಂಭಿಸಿದಾಗ ಪ್ರತಿಯೊಂದು ಮೊಕದ್ದಮೆಯಲ್ಲಿಯೂ ಅಸತ್ಯದ ಅಂಶಗಳಿರುವುದನ್ನು ಕಂಡು ವಕೀಲ ವೃತ್ತಿಯನ್ನು ತೋರೆದರು. ಐಣಿರಲ್ಲಿ ಅವರು ಸೇಟ್ ಅಬ್ಬುಲ್ಲಾರ ವ್ಯವಹಾರಗಳಿಗೆ ಕಾನೂನು ಸಲಹಿಗಾರರಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಜೊಹಾನ್ಸ್‌ಬರ್ಗ್‌ಗೆ ಪ್ರಯಾಣಿಸುವುದಕ್ಕಾಗಿ ಒಂದು ಪ್ರಥಮದಚ್ಚೆ ಟಿಕೆಟ್ ಕೊಂಡು ಗಾಂಧಿಜಿ ದಬಾನ್‌ನಲ್ಲಿ ರೈಲು ಹತ್ತಿದರು. ಪ್ರಥಮದಚ್ಚೆಯಲ್ಲಿ ಬಿಳಿಯ ಪ್ರಯಾಣಿಕರಿದ್ದಾಗ ಇತರೆ ಯಾರಾದರೂ ಪ್ರಥಮ ದಚ್ಚೆ ಟಿಕೆಟ್ ಕೊಂಡಿದ್ದರೂ ಸಹ ಆ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ ಎಂಬುದು ಅಂದಿನ ಅಲ್ಲಿನ ನಿಯಮವಾಗಿತ್ತು. ಆದರೆ, ಗಾಂಧಿ ಪ್ರಥಮದಚ್ಚೆ ರೈಲ್‌ಕ್ಕೆ ಭೋಗಿಯಿಂದ ಹೊರ ಹೋಗಲು ನಿರಾಕರಿಸಿದಾಗ ಅವರನ್ನು ಮುಂದಿನ ನಿಲಾಣದಲ್ಲಿ ಪ್ರಾಟ್‌ಫಾರಂನ ಮೇಲೆ ದೂಡಲಾಗಿತ್ತು. ಅವರಿಗೆ ಬಹಳ ನೋವಾಯಿತು ಮತ್ತು ಪ್ರತಿಯೊಬ್ಬರೂ ತಮ್ಮ ಘನತೆ ಮತ್ತು ಆಶ್ರಯಾರವವನ್ನು ಎತ್ತಿಹಿಡಿಯಬೇಕಾದ ಅಗತ್ಯ ಅವರಿಗೆ ಮನವರಿಕೆಯಾಯಿತು. ಅಲ್ಲಿ ಬದುಕುತ್ತಿದ್ದ ಎಲ್ಲಾ ಭಾರತೀಯರಿಗೆ ಸಹಾಯ ಮಾಡುವ ದೃಷ್ಟಿಯಿಂದ ಒಂದು ಸಂಘಟಿತ ಪ್ರಯತ್ನ ನಡೆಸಬೇಕೆಂದು ಅಲ್ಲೇ, ಆ ಕ್ಷಣಾ ಅವರು ನಿರ್ಧರಿಸಿದರು. ಚಳುವಳಿಯ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ನಡೆಯಬೇಕೆಂದೂ ಸಹ ಅವರು ನಿರ್ಧರಿಸಿದರು. ಪ್ರವಂಚವು ಹಿಂದೆಂದೂ ಕಂಡಿರದಂತಹ ಚಳುವಳಿ ಅದು.

ಆ ಸಮಯದಲ್ಲಿ ಮೂರು ಬಗೆಯ ವ್ಯಕ್ತಿವಿಶೇಷಗಳು ಗಾಂಧಿಜಿಯವರಲ್ಲಿ ಮೂಲೀಭವಿಸಿದ್ದವು— ಒಂದು, ಸಂಪ್ರದಾಯವಾದ; ಎರಡು, ಭವಿಷ್ಯಕ್ಕಾಗಿ ಕಾರ್ಯಾಚರಣ ಮತ್ತು ಮೂರನೆಯದು, ಕ್ರಾಂತಿಕಾರಕತೆ. ಗಾಂಧಿಜಿಯವರ ಈ ಮೂರು ವ್ಯಕ್ತಿಗತ ಗುಣಗಳ ಕಡೆಯಿಂದ ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಮತ್ತೊಂದು ಕೋನದಿಂದಲೂ ಸಹ ನೋಡುವುದು ಅಗತ್ಯವಾಗಿತ್ತು. ಅವರೊಳಗೆ ನಾಸ್ತಿಕನೊಬ್ಬನ ತಿಳಿವಿನಲ್ಲಿ ಗಾಂಧಿ

ಸಪ್ಪಾಗಿ ಎರಡು ವಿಭಿನ್ನ ಲೋಕದ್ವಿಷಿಗಳು ಅಂತರ್ಗತವಾಗಿದ್ದವು— ಒಬ್ಬ ವ್ಯಕ್ತಿಯಾಗಿ ಮತ್ತು ಒಬ್ಬ ಸಮಾಜಜೀವಿಯಾಗಿ. ನಮ್ಮಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ವಿಚಾರಗಳು ಒಬ್ಬ ವ್ಯಕ್ತಿಯಾಗಿ ಗಾಂಧಿಜಿಗೆ ಸಂಬಂಧಿಸಿದಂತಹವು. ಸತ್ಯ ಮತ್ತು ಅಹಿಂಸೆಯನ್ನು ಅಸ್ತವಾಗಿ ಬಜಾಸಿ ಅವರು ನಡೆಸಿದ ಚಳುವಳಿಗಳು ಒಬ್ಬ ಸಮಾಜಜೀವಿಯಾದ ಗಾಂಧಿಜಿಗೆ ಸಂಬಂಧಿಸಿದವು. ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ತಮ್ಮ ಸಾಮಾಜಿಕ ಚಟುವಟಿಕೆಗಳ ಒಳಗೆ ತರಲು ಪ್ರಯತ್ನಿಸಿದ್ದರಿಂದ ಅವರೊಬ್ಬ ವಿವಾದಾತ್ಮಕ ವ್ಯಕ್ತಿಯಾದರು. ಆದರೆ ಯಾರಾದರೂ ಅವರ ವ್ಯಕ್ತಿಗತ ನಂಬಿಕೆಗಳನ್ನು ಸಾಮಾಜಿಕ ಚಟುವಟಿಕೆಗಳ ಒಳಕ್ಕೆ ತರುವುದನ್ನು ಪ್ರತ್ಯೇಕಿಸಿದರೆ ಬದಲಾಗುವುದಕ್ಕೆ ಅವರು ಹಿಂದುಮುಂದು ನೋಡುತ್ತಿರಲಿಲ್ಲ.

ಗೋರಾ ಅವರು ಆಶ್ರಮದಲ್ಲಿ ತಂಗಿದ್ದಾಗ ನಾಸ್ತಿಕತೆಯು ಬಗ್ಗೆ ಗಾಂಧಿಜಿಯವರು ಅವರ ಜೊತೆ ಹಲವಾರು ಸಲ ಚಚ್ಚೆಸಿದ್ದರು. ಈ ಚಚ್ಚೆಗಳ ಸಂದರ್ಭದಲ್ಲಿ “ನೀವು ಸತ್ಯವೇ ದೇವರು ಅಥವಾ ದೇವರೇ ಸತ್ಯ ಎಂಬುದಾಗಿ ಹೇಳುವಾಗ ದೇವರಿಲ್ಲದೆ ಸತ್ಯವಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು” ಎಂದು ಅವರು ಪ್ರತಿಪಾದಿಸುತ್ತಿದ್ದರು. “ಸತ್ಯದಲ್ಲಿ ನಂಬಿಕೆ ಇರುವ, ಆದರೆ ದೇವರನ್ನು ನಂಬಿದ ಜನರಿದ್ದಾರೆ; ಅವರ ಜೊತೆ ನೀವು ಹೇಗೆ ಸಮನ್ವಯ ಸಾಧಿಸುತ್ತೀರಿ?” ಎಂದು ಅವರನ್ನು ಪ್ರಶ್ನಿಸಲಾಯಿತು. ಒಂದು ಕ್ಷಣೆ ಆಲೋಚಿಸಿ ಅವರು ಹೇಳಿದರು, “ಸತ್ಯವೆಂಬುದು ದೇವರ ನಂಬಿಕೆಗಿಂತ ಭಿನ್ನವಾದುದು. ದೇವರ ನಂಬಿಕೆ ವ್ಯಕ್ತಿಗತವಾದುದು. ಆದರೆ ಸತ್ಯವೆಂಬುದು ಸಾಮಾಜಿಕ ಸಂಗತಿ”. ನಿರೀಶ್ವರ ವಾದಪೂ ಕೂಡ ಸತ್ಯದ ಮುದುಕಾಟದ ಒಂದು ವಿಧಾನವಾಗಿರುವುದು ಸಾಧ್ಯ ಎಂಬುದನ್ನು ಅವರು ಒಪ್ಪಿಕೊಂಡರು. ಐಣಿರಲ್ಲಿ ಅವರು ಇದನ್ನು ಒಪ್ಪಿಕೊಂಡಾಗ ಅವರ ದೃಷ್ಟಿಕೋನದಲ್ಲಿ ಒಂದು ಸ್ವಷ್ಟ ಬದಲಾವಣೆ ವ್ಯಕ್ತವಾಯಿತು. ಗೋರಾ ಅವರು ಬರೆದ ‘ಗಾಂಧಿಜಿಯ ಜೊತೆಗೊಬ್ಬ ನಾಸ್ತಿಕವಾದಿ’ ಎಂಬ ಮುಸ್ತಕದಲ್ಲಿ ಈ ವಿವರಗಳಿವೆ. ಗಾಂಧಿಜಿಯವರ ಎಲ್ಲಾ ಕೃತಿಗಳ ಪ್ರಕಾಶಕರಾದ ನವಜೀವನ ಪ್ರಸ್ತುತಿಗಳ ಮತ್ತು ಮುಸ್ತಕವನ್ನು ಐಣಿರಲ್ಲಿ ಪ್ರಕಟಿಸಿದ್ದಾರೆ. ಮೂಲದಲ್ಲಿ ಈ ಕೃತಿಯು ಇಂಗ್ಲಿಷ್ ಭಾಷೆಯಲ್ಲಿದೆ. ನಂತರದಲ್ಲಿ ಅವರು ಹಿಂದಿ, ಮುರಾರೀ ಮತ್ತು ಗುಜರಾತಿ ಆವೃತ್ತಿಗಳನ್ನು ಸಹ ಪ್ರಕಟಿಸಿದ್ದಾರೆ. ಗಾಂಧಿ ಸಾಹಿತ್ಯದಲ್ಲಿ ಈ ಮುಸ್ತಕಕ್ಕೆ ಅಪಾರವಾದ ಬೆಲೆಯಿದೆ. ಅವರು ಸತ್ಯವು ದೇವರಿಗಿಂತ ದೊಡ್ಡದು. ದೇವರು ವ್ಯೇಯಕ್ತಿ ನಂಬಿಕೆಯಾದರೆ, ಸತ್ಯವೆಂಬುದು ಒಂದು ಸಾಮಾಜಿಕ ಅಗತ್ಯ ಎಂಬುದಾಗಿ ನಂಬಿದ್ದರಿಂದ ಅವರೊಳಗಿನ ಕ್ರಾಂತಿಕಾರಿ ಅಂಶ ಬಲಗೊಂಡಿತು. ಈ ಹಿನ್ನೆಲೆಯಲ್ಲಿ ನಾವು ಗಾಂಧಿಜಿಯವರನ್ನು ನೋಡಿದಾಗ ಅವರಲ್ಲಿ ಕುರುಡು

ನಂಬಿಕೆಗಳಿರಲ್ಲ ಮತ್ತು ತಾರ್ಕಿಕವಲ್ಲದ ಯಾವುದನ್ನು ಅವರು ಒಪ್ಪಿತರಲ್ಲಿ ಎಂಬುದನ್ನು ನಾವು ಮನಗಾಳಿಬಹುದು. ಸ್ವತಃ ಅವರೇ ಇದನ್ನು ಹೇಳಿದ್ದಾರೆ. ಕೆಲವು ವಿಚಾರಗಳ ಬಗ್ಗೆ ಅವರ ಪ್ರಾರಂಭದ ಅಭಿಪ್ರಾಯಗಳು ಹೇಗಿದ್ದವು ಮತ್ತು ನಂತರದಲ್ಲಿ ಅವು ಹೇಗೆ ಮತ್ತು ಎಷ್ಟರಮಟ್ಟಿಗೆ ಬದಲಾದವು ಎಂಬುದನ್ನು ತೋರಿಸುವುದಕ್ಕಾಗಿ ನಾನು ಅವರ ಕೆಲವು ಹೇಳಿಕೆಗಳನ್ನು ಮತ್ತು ಉಲ್ಲೇಖಗಳನ್ನು ಅವರ ಬರಹಗಳಿಂದ ಆಯ್ದು ನನ್ನ ಪ್ರಸ್ತರದಲ್ಲಿ ನೀಡಿದ್ದೇನೆ. ಕಾಲಾನುಕ್ರಮದಲ್ಲಿ ಹಲವಾರು ವಿಚಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಅಮೂಲಾಗ್ರಿ ಬದಲಾಯಿಸಿಕೊಂಡರು. ಯಾವಾಗಲೂ ಬದಲಾಗಲು ಸಿದ್ಧರಾಗಿದ್ದ ವ್ಯಕ್ತಿ ಗಾಂಥಿಜಿ. ಅವರು ತತ್ವಾಂಧರಾಗಿರಲಿಲ್ಲ. ಅವರನ್ನು ಮಹಾತ್ಮರನ್ನಾಗಿಸಿದ್ದು ಇದೇನೇ.

ಮತ್ತೂ ಒಂದು ವಿಚಾರವಿದೆ. ಪ್ರಾರಂಭದಿಂದಲೂ ಗಾಂಥಿಜಿಯವರು ತಾವು ಎದುರಿಸಿದ ಪ್ರತಿಯೊಂದು ಸಮಸ್ಯೆಯನ್ನು ಅದು ಪ್ರತಿಯೊಬ್ಬರ ಸಮಸ್ಯೆ ಎಂಬಂತೆ ಪರಿಗಣಿಸುತ್ತಿದ್ದರು. ಆ ಕಾಲದ ದಢಿಣ ಆಫ್ಟಿಕಾದ ರೈಲ್ಸ್ ನಿಯಮದ ಪ್ರಕಾರ ಪ್ರಥಮದಜೆ ಡಬ್ಲಿಯಲ್ಲಿ ಬಿಳಿಯ ಪ್ರಯಾಃಿಕರಿದ್ದರೆ ಇತರರು ತಮ್ಮ ಬಳಿ ಪ್ರಥಮದಜೆ ಟಿಕೆಟ್ ಇದ್ದರೂ ಸಹ ಕೆಳಕ್ಕೆ ಇಳಿದುಬಿಡಬೇಕಾಗಿತ್ತು. ಅದು ಬಿಳಿಯರಲ್ಲದ ಪ್ರತಿಯೊಬ್ಬರಿಗೂ ಅವಮಾನ ಎಂಬುದಾಗಿ ಗಾಂಥಿಜಿ ಭಾವಿಸಿದರು. ತಮ್ಮ ಹಾಗೇ ಇತರರ ಆತ್ಮ ಗೌರವವನ್ನು ಎತ್ತಿ ಹಿಡಿಯಲು ಗಾಂಥಿಜಿ ಹೋರಾಟ ಪ್ರಾರಂಭಿಸಿದರು. ಹಾಗೆಯೇ ಸಾಮ್ರಾಜ್ಯಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಲು ಬಯಸಿದಾಗ ಸಾಮ್ರಾಜ್ಯಶಾಹಿ ಆಳ್ವಿಕೆಗೊಳಿಸಬೇಕಿದ್ದ ಪ್ರತಿಯೊಂದು ದೇಶಕ್ಕೂ ಸ್ವಾತಂತ್ರ್ಯ ದೊರೆಯಬೇಕಿಂದು ಅವರು ಬಯಸಿದರು. ಆದ್ದರಿಂದಲೇ ಅವರಿಗೆ ಅಮೇರಿಕಾದ ಮಾಟೆನ್ಸ್ ಲೂಥರ್ ಕಿಂಗ್ ರನ್ನು ಪ್ರಭಾವಿಸಲು ಸಾಧ್ಯವಾಯಿತು. ಹಾಗೆಯೇ ಆಫ್ಟಿಕಾದಲ್ಲಿ ನೆಲ್ನಾ ಮಂಡೇಲಾ ಮತ್ತು ಇತರ ದೇಶಗಳ(ಪಲೆಂಡ್) ಇತರ ನಾಯಕರೂ ಸಹ ಗಾಂಥಿಜಿಯ ಪ್ರಭಾವಕ್ಕೆ ಒಳಗಾದರು. ಅಲ್ಲಿಯವರೆಗೆ ಬರೀ ಸಿದ್ಧಾಂತವಾಗಿದ್ದ ಅಹಿಂಸೆಯ ಕಲ್ಪನೆಯನ್ನು ಗಾಂಥಿಜಿ ಒಂದು ಅಸ್ತವನ್ನಾಗಿ ಪರಿವರ್ತಿಸಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಹಿಂಸೆಗೆ ಪ್ರತಿಯಾಗಿ ಹಿಂಸೆಯನ್ನು ಬಳಸುವುದು ಸುಲಭ. ಆದರೆ ಅಹಿಂಸೆಯ ವಿರುದ್ಧ ಹಿಂಸೆಯನ್ನು ಬಳಸುವುದು ಸುಲಭವಲ್ಲ. ತಾನು ಒಬ್ಬ ಶಾಂತಿಯತ ಅಹಿಂಸಾತ್ಮಕ ವ್ಯಕ್ತಿಯನ್ನು ಧಳಿಸುತ್ತಿದ್ದೇನೇ ಎಂಬ ಸಂಗತಿಯು ಆಕ್ರಮಣಕಾರನ ಹೃದಯದ ಮೂಲೆಯಲ್ಲೇಲ್ಲೋ ಆತನನ್ನು ಕಾಡುತ್ತದೆ. ಪ್ರಪಂಚದಾದ್ಯಂತ ಜನರು ಈ ದಿಸೆಯಲ್ಲಿ ಯೋಚಿಸುವಂತೆ ವಾಡಿದ್ದೇ ಗಾಂಥಿಜಿಯವರ ಸಾಧನೆ.

ನಾಸ್ತಿಕನೊಬ್ಬನ ತಿಳಿವಿನಲ್ಲಿ ಗಾಂಥಿ

ಶಿಖಿ

ಗಾಂಥಿಜಿ ಶೋಷಣೆಗೆ, ಅಸಮಾನತೆಗೆ ವಿರುದ್ಧವಾಗಿದ್ದರು. ಅವರದನ್ನು ಅವರು ಹಿಂಸೆಯಿಂದು ಪರಿಗಣಿಸುತ್ತಿದ್ದರು. ಸಾಮಾನ್ಯ ಮನುಷ್ಯ ಅಹಿಂಸೆಯನ್ನು ಅಚರಿಸುವ ವಿಚಾರದಲ್ಲಿ ಆಸತ್ತಿ ಶೋರಲಾರ ಎಂಬುದು ಅವರಿಗೆ ತಿಳಿದಿತ್ತು. ಅವರನ್ನು ಉತ್ತೇಜಿಸಲು ‘ಅಹಿಂಸೆಯಿಂಬುದು ಹಿಂಸೆಗಿಂತಲೂ ದೊಡ್ಡದು; ಆದರೆ ಪುಕ್ಕಲುತನಕ್ಕಿಂತಲೂ ಹಿಂಸೆ ಉತ್ತಮ’ ಎಂಬುದಾಗಿ ಅವರು ಹೇಳುತ್ತಿದ್ದರು. ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಬಂಡೇಳುವುದಕ್ಕೆ ಅವರು ನೀಡುತ್ತಿದ್ದ ಪ್ರಾಮುಖ್ಯತೆಯು ಇದರಿಂದ ತಿಳಿದುಬರುತ್ತದೆ. ತನ್ನನ್ನು ಯಾರಾದರೂ ಅತಿಕ್ರಮಿಸಲು ಪ್ರಯತ್ನಿಸಿದರೆ ಆಗ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದಾಗಿ ಮಹಿಳೆಯೊಬ್ಬಳು ಅವರನ್ನು ಕೇಳಿದಳು. “ದೇವರು ನಿನಗೆ ಹಲ್ಲು ಮತ್ತು ಉಗುರುಗಳನ್ನು ನೀಡಿದ್ದಾನ್ನೆ” ಎಂಬುದಾಗಿ ಗಾಂಥಿ ಉತ್ತರಿಸಿದರು. ಅಂದರೆ, ದಾಳಿಕೊರನನ್ನು ಹಲ್ಲಿನಿಂದ ಕಚ್ಚಿ ತನ್ನ ಶಕ್ತಿಯನ್ನೆಲ್ಲಾ ಬಳಸಿ, ಉಗುರಿನಿಂದ ಪರಚಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಿಂದು ಆಕೆಗೆ ಅವರು ಸೂಚಿಸಿದರು. ಅದನ್ನು ಅವರು ಹಿಂಸೆ ಎಂದು ಪರಿಗಣಿಸಲಿಲ್ಲ. ಅನಿವಾರ್ಯವಾದ ಹಿಂಸೆಯು ಅಹಿಂಸೆಯ ಪ್ರಥಮ ಹಿಂಜ್ಜೆ ಎಂಬುದಾಗಿ ಅವರು ಹೇಳಿದರು.

ಒಮ್ಮೆ ಒರಿಸ್ತಾದಲ್ಲಿ ಬೆಳೆ ಬೆಳೆದುನಿಂತಿದ್ದ ಜಮೀನಿಗೆ ಗುಂಪು ಗುಂಪಾಗಿ ಉಕ್ಕಾತರ ಮಂಗಗಳ ದಾಳಿಯಿಟ್ಟು ಬೆಳೆಯನ್ನು ನಾಶ ಮಾಡಿದವು. ಆಗ ರ್ಯಾಕ್ನೆನೊಬ್ಬ ಹಿಂಸೆಯಿಲ್ಲದೆ ತನ್ನ ಬೆಳೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಗಾಂಥಿಜಿಯವರನ್ನು ಕೇಳಿದ. ಮಂಗಗಳನ್ನು ಪವತ್ರವೆಂದು ಭಾವಿಸುವುದರಿಂದ ಅವುಗಳ ವಿರುದ್ಧ ಹಿಂಸೆಯನ್ನು ಬಳಸಲು ಅವನಿಗೆ ಇಚ್ಛೆ ಇರಲಿಲ್ಲ. ಆಗ ಆತನಿಗೆ ತನ್ನ ಬೆಳೆಯನ್ನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಗಾಂಥಿಜಿ ಹೇಳಿದರು. “ಮಂಗಗಳನ್ನು ಓಡಿಸುವುದು ಸಾಧ್ಯವಾಗದಿದ್ದಲ್ಲಿ, ಅವುಗಳನ್ನು ನೀನು ಕೊಲ್ಲಬಹುದು” ಎಂಬುದಾಗಿ ಗಾಂಥಿಜಿ ರೈತನಿಗೆ ಹೇಳಿದರು. ಅಹಿಂಸೆಯ ಆಚರಣೆಯಲ್ಲಿ ಮೂರು ಹಂತಗಳನ್ನು ಗಾಂಥಿಜಿ ಗುರುತಿಸುತ್ತಿದ್ದರು. ಸಾರ್ವತ್ರಿಕ ಒಪ್ಪಿಗೆ, ನಿಷ್ಪಿಯ (passive) ಪ್ರತಿಯೋಧ ಮತ್ತು ಸ್ವಜನಾತ್ಮಕ ನೀತಿ. ಈ ಹಂತಗಳನ್ನು ನಾವು ಅನುಸರಿಸಿದರೆ ಸಮಾನತೆ ಮತ್ತು ಸತ್ಯಗಳು ನಮ್ಮೆ ಸಮಾಜದಲ್ಲಿ ವಿಂಡಿತವಾಗಿಯೂ ಸ್ವಾಪನೆಗೊಳ್ಳುತ್ತವೆ ಎಂಬುದಾಗಿ ಅವರು ಹೇಳುತ್ತಿದ್ದರು. ದಢಿಣ ಆಫ್ಟಿಕಾದಲ್ಲಿದ್ದಾಗ ಯಾವುದೇ ಧರ್ಮ, ಭಾಷೆ, ಪ್ರಾಂತ್ಯಗಳ ಹಂಗಿಲ್ಲದೆ ಅವರು ಎಲ್ಲ ಭಾರತೀಯರನ್ನೂ ಒಗ್ಗೂಡಿಸಿದರು. ಆ ಮಟ್ಟಿಗೆ ಅದೊಂದು ಜಾತ್ಯತೀತ ಪ್ರಯತ್ನವಾಗಿತ್ತು. ಅದೇ ರೀತಿಯಲ್ಲಿ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನೂ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದು ಭಾವಿಸಿದರು-

ಶಿಖಿ

ಕಂಗಳಿಗೆ ನಿದ್ದೆ ಭಾರದು

ಟಾಟಾ ಬಿರ್ಲಾರಿಂದ ಹಿಡಿದು ಒಬ್ಬ ಬಡವನವರೆಗೆ. ಮತ್ತೀಯ ಏಕ್ಯತೆ ಮತ್ತು ಅಸ್ತುಶ್ರೇಷ್ಠತೆಯ ನಿವಾರಣೆಗಳು ಎಷ್ಟೇ ಮುಖ್ಯವಾಗಿದ್ದರೂ ಅವನ್ನು ಸ್ವಾತಂತ್ರ್ಯ ಚೆಚುವಳಿಯ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡುವಂತೆ ಒತ್ತಾಯಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವನ್ನು ಅವರು ಮರೆಯಲ್ಲ. ಸ್ವಾತಂತ್ರ್ಯ ದೊರೆತ ಕೂಡಲೇ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದು ಅಗತ್ಯವೆಂಬುದಾಗಿ ಅವರು ಹೇಳುತ್ತಿದ್ದರು.

ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ ಲಂರಷ್ಟಿದ್ದಾರೆ. ಅವರನ್ನು ತಮ್ಮ ಆಲೋಚನೆ ರೀತಿಯ ಕಡೆಗೆ ಸೇರಿಯುವುದು ಅಗತ್ಯವಾಗಿತ್ತು. ಅವರಿಗಿಂತಲೂ ಮೊದಲೇ ತಿಲಕರು, ಹಿಂದೂಗಳು ತಮ್ಮ ನಾಯಕತ್ವವನ್ನು ಅನುಸರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದೇ ತಂತ್ರವನ್ನು ಅನುಸರಿಸಲು ಗಾಂಧಿಜಿ ನಿರ್ಧರಿಸಿದರು. ಗಣೇಶನ ಆರಾಧನೆಯ ಸಂದರ್ಭದಲ್ಲಿ ತಿಲಕರು ಧರ್ಮವನ್ನು ರಾಜಕೀಯಗೊಳಿಸಿದರು. ಭಾರತಕ್ಕೆ ಬರುವ ಮೊದಲು ಗಾಂಧಿಜಿಯವರು ದ್ವಿಳಿ ಆಫ್ರಿಕಾದಲ್ಲಿ ಜಾತಿ ಮತ್ತು ಸಮುದಾಯದ ಪರಿಗಣನೆಯಿಲ್ಲದೆ ಭಾರತೀಯರನ್ನೆಲ್ಲಾ ಒಂದುಗೂಡಿಸುವ ಆಲೋಚನೆ ಮಾಡಬೇಕಾಯಿತು. ಭಾರತಕ್ಕೆ ಬಂದ ನಂತರ ಅವರು ಇಡೀ ದೇಶವನ್ನೇ ಮುನ್ನಡೆಸಬೇಕಾಯಿತು. ಭಾರತದಲ್ಲಿ ಬಹುಸಂಖ್ಯಾತ ಜನ ಹಿಂದೂಗಳೇ ಆಗಿದ್ದರು. ತಾವು ರಾಮರಾಜ್ಯವನ್ನು ಸಾಫಿಸಬಿರುವುವುದಾಗಿ ಹೇಳುತ್ತಾ ಗಾಂಧಿಜಿ ರಾಜ ರಾಮನ ಹೆಸರನ್ನು ಬಳಸಿದರು. ಆದರೆ ಅವರು ತಾವು ಅಯೋಧ್ಯೆ ರಾಮನ ಅಧವಾ ದಶರಥನ ಮಗನ ಆಳ್ವಿಕೆಯ ಬಗ್ಗೆ ಹೇಳುತ್ತಿಲ್ಲ. ಒಬ್ಬ ಆದರ್ಶ ಆಡಳಿತಗಾರನ ಬಗ್ಗೆ ಮಾತನಾಡುತ್ತಿರುವುದಾಗಿ ಹೇಳಲು ಮರೆಯತ್ತಿರಲಿಲ್ಲ. ಜಾತ್ಯಕ್ಷೇತ ವಿಚಾರಗಳನ್ನು ಸಾಂಪ್ರದಾಯಿಕ ಭಾಷೆಯಲ್ಲಿ ಅವರು ಸಮಾಜದ ಎದುರು ಇಡಬೇಕಾಗಿತ್ತು. ಹಳೆಯ ಭಾಷೆ ಜನರನ್ನು ಆಕರ್ಷಿಸಿತು. ಆದರೆ ಹಳೆಯ ಪದಗಳಿಗೆ ಗಾಂಧಿಜಿಯವರು ನೀಡಿದ ಹೊಸ ವಿವರಣೆಗಳನ್ನು ಆರ್ಥಮಾಡಿಕೊಳ್ಳುವುದು ಜನರಿಗೆ ಸಾಧ್ಯವಾಗಲಿಲ್ಲ.

ಮಾರ್ಕೋಗಾಲೀ ಅಧವಾ ಎಂ.ಎನ್.ರಾಯ್ ಅವರಿಗಾಗಲೀ ತಮ್ಮ ಜೀವಿತಾವಧಿಯಲ್ಲಿ ಜನರನ್ನು ಮುನ್ನಡೆಸಬೇಕಾದ ಅಗತ್ಯವಿರಲಿಲ್ಲ. ತಮ್ಮ ಸಿದ್ಧಾಂತಗಳ ಬಗೆಗೆ ತಮಗೆ ಅನಿಸಿದ್ದನ್ನು ಜನರಿಗೆ ವಿವರಿಸಿ ಪ್ರಸಾರಮಾಡಲು ಅವರು ಸ್ವತಂತ್ರರ್ದಿದ್ದರು. ನೀವು ಆ ದೃಷ್ಟಿಕೋನದ ವಿಚಾರದಲ್ಲಿ ಜನರನ್ನು ಸಂಪರ್ಚಿಸಿ ಸಮನ್ವಯ ಸಾಧಿಸಬೇಕಾದರೆ ತುಸುಮಟ್ಟಿಗೆ ಅವರ ನಂಬಿಕೆಗಳ ಜೊತೆ ರಾಜಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಮಾರ್ಕೋನ ತತ್ತ್ವದ ವಿಚಾರದಲ್ಲಿ ಲೇನಿನ್ ಇಂತಹ ಬಡಲಾವಣೆಯನ್ನು ಮಾಡಿಕೊಂಡರು. ಸೋವಿಯತ್ ಒಕ್ಕೂಟವನ್ನು

ಒಗ್ಗಾಡಿಸುವುದಕ್ಕಾಗಿ ಸ್ವಾಲಿನ್ ಇನ್ನೂ ಹೆಚ್ಚಿನ ಬಡಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಮಾರ್ಪೋ ಸಹ ಮಾರ್ಕೋನ ಸಿದ್ಧಾಂತವನ್ನು ಅಳವಡಿಸಿಕೊಂಡರು. ಆದರೆ ಅವರು ರೈತರ ಜೊತೆ ಕ್ಯಾಫಿ ಕೂಲಿಕಾರರ ಜೊತೆ ಕೆಲಸ ಮಾಡಬೇಕಾಗಿತ್ತು. ಅವರನ್ನು ಸಮನ್ವಯಗೊಳಿಸುವುದಕ್ಕಾಗಿ ಮಾರ್ಪೋ ಕೆಲವು ವಿನಾಯಿಗಳನ್ನು ನೀಡಬೇಕಾಯಿತು. ತಮ್ಮ ವ್ಯೇಯತ್ತಿಕ ದೃಷ್ಟಿಕೋನಗಳನ್ನು ಜನಪ್ರಿಯ, ಪ್ರಾಯೋಗಿಕ ಜೆಳುವಳಿಗಳನ್ನಾಗಿ ಪರಿವರ್ತಿಸಬೇಕಾದ ಸಂದರ್ಭಗಳಲ್ಲಿ ಜನರಿಗೆ ಮನವಿ ಮಾಡಿಕೊಳ್ಳಬೇಕಾದಾಗ ಗಾಂಧಿಜಿ ಸಹ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಂಡರು. ಆದರೆ ಸ್ವಾತಂತ್ರ್ಯವು ದೇಶ ವಿಭಜನೆಯ ನಂತರ ಮಾತ್ರ ಬರಲು ಸಾಧ್ಯವೆಂಬುದು ಸ್ವಷ್ಟವಾದಾಗ ಅವರು ರಾಜೀಯನ್ನು ನಿರಾಕರಿಸಿ ವಿಭಜನೆಯ ವಿರುದ್ಧವಾದ ತಮ್ಮ ಮೂಲ ಅಭಿಪ್ರಾಯಕ್ಕೆ ಅಂಟಿಕೊಂಡರು. ಅವರು ಮತ್ತಪ್ಪ ದಿನ ಬದುಕಿದ್ದರೆ ಈ ಅಂಶವು ಸ್ವಷ್ಟವಾಗುತ್ತತ್ತು.

ಆಶ್ರಮದಲ್ಲಿ ಗಾಂಧಿಜಿಯವರಿಗೆ ಹತ್ತಿರವಾಗಿ ಬದುಕಿದವರಿಗೂ ಸಹ ಅವರ ದೂರದೃಷ್ಟಿ ಅರ್ಥವಾಗಿದೆ ಮರಣಾನಂತರ ಅವರ ದೃಷ್ಟಿಕೋನವನ್ನು ಎತ್ತಿಹಿಡಿಯುವಲ್ಲಿ ಸೋತರು ಎನಿಸುತ್ತದೆ. ಇಂಳಿರ ಪ್ರತ್ಯೀ ೨೦ರ ಹರಿಜನ ಪ್ರತ್ಯೇಕಿಯಲ್ಲಿ ಗಾಂಧಿ, “ನೀವು ನನ್ನನ್ನು ಕೊಂಡರೂ ನಾನು ರಾಮರಹಿಮರನ್ನು ಒಂದೇ ಉಸಿರಿನಲ್ಲಿ ಪ್ರಸ್ತಾಪಿಸುವುದನ್ನು ನಿಲ್ಲಿಸುವುದಿಲ್ಲ. ನನ್ನ ದೃಷ್ಟಿಯಲ್ಲಿ ಆ ಎರಡು ಹೆಸರುಗಳು ಒಬ್ಬನೇ ದೇವರನ್ನು ಸೂಚಿಸುತ್ತವೆ. ಆ ಹೆಸರುಗಳನ್ನು ಮನರುಜ್ಞರಿಸುತ್ತಾ ನಾನು ಸಂತೋಷದಿಂದ ಮರಣಹೊಂದಬಲ್ಲೆ” ಎಂಬುದಾಗಿ ಬರೆದರು. ಇಂಳಿಲರ ಜನವರಿಯಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಅವರು ಸಾಯಬಹುದೆಂಬುದು ಸ್ವಷ್ಟವಾಗಿತ್ತು. ಇಂಳಿಲರ ಜನವರಿ ೩೦ರಂದು ಅವರ ಮೇಲೆ ಗುಂಡು ಹಾರಿಸಿದಾಗ ಸಾಯಬ ಕ್ಷಣದಲ್ಲಿ ಅವರು ಆ ಹೆಸರುಗಳನ್ನು ಸ್ತುರಿಸಿರೇಕು. ಇಂಳಿಲರ ಫೆಬ್ರವರಿ ಇಂರ ಹರಿಜನ ಪ್ರತ್ಯೇಕಿಯಲ್ಲಿ ಗಾಂಧಿಜಿಯವರ ಆಪ್ತ ಸಹಾಯಕರಾಗಿದ್ದ ಪ್ರಾರ್ಥೇಲಾಲ್‌ರು, ಕೊನೆಯಸಿರೆಳೆದಾಗ ಗಾಂಧಿಜಿ ‘ರಾಮ್ ರಾಮ್’ ಎಂದರು ಎಂಬುದಾಗಿ ಬರೆದಿದ್ದರೆ. ಮೊದಲನೆಯ ಗುಂಡು ಗಾಂಧಿಜಿಯವರ ದೇವವನ್ನು ಹೊಕ್ಕಾಗ ಅವರು ‘ರಾಮ್’ ಎಂಬುದಾಗಿ ಉದ್ದರಿಸಿರಬಹುದು. ಮುಂದಿನ ರಹಿಮ್ ಎಂಬ ಹೆಸರನ್ನು ಉಚ್ಚರಿಸುವ ಮೊದಲೇ ಎರಡನೆಯ ಗುಂಡು ಅವರ ದೇಹವನ್ನು ಹೊಕ್ಕಿದ್ದರಿಂದ ಉಂಟಾದ ಶಾಷ್ಟಾತದಿಂದ ಅವರ ದೃಷ್ಟಿ ಕ್ಷೇತ್ರಿಸಿ ಅವರು ಉಚ್ಚರಿಸಿದ್ದ ಸ್ವಷ್ಟವಾಗಿ ಕೇಳಿಸದೇ ಹೋಗಿರಬಹುದು. ಆ ಸಮಯಕ್ಕೆ ಅವರ ಸುತ್ತ ಜನರಲ್ಲಿ ಹೆಚ್ಚಿನವರು ಹಿಂದೂಗಳೇ ಆಗಿದ್ದರು. ರಹಿಮ್ ಎಂಬ ಅವರ ಉದ್ದಾರವನ್ನು ಸುಲಭವಾಗಿ ಅಪಾರ್ಥ ಮಾಡಿಕೊಂಡಿರಬಹುದು. ಅಧವಾ ರಾಮ್ ಎಂದೂ ತಪ್ಪಾಗಿ

ಗ್ರಹಿಸಿರಬಹುದು. ಈ ವಿಷಯದ ಬಗ್ಗೆ ಗಾಂಥಿಜೆಯವರ ಖಚಿತವಾದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ತಮ್ಮ ನಂಬಿಕೆಯನ್ನು ಉಳಿಸಿಕೊಂಡಿರುವ ಸಾಧ್ಯತೆಯನ್ನು ಒಪ್ಪಲು ನಿರಾಕರಿಸಿದರೆ ನಾವು ಗಾಂಥಿಜೆಯವರಿಗೆ ಹೋರ ಅನ್ಯಾಯ ಮಾಡಿದಂತಾಗುತ್ತದೆ. ಅವರ ಮರಣಾನಂತರದಲ್ಲಿ ಗಾಂಥಿಜೆಯವರಿಗಿಂತ ಹಿಂದೂ ಧರ್ಮವೇ ಹೆಚ್ಚು ಮುಖ್ಯವಾಯಿತು. ನಾವು ಅವರ ಆದರ್ಶಗಳನ್ನು ನಿರ್ಳಕ್ಷೆಸಬಯಸಿದೆವು. ‘ರಹಿಮ’ನನ್ನು ತೈಜಿಸಿ ಅವರನ್ನು ‘ರಾಮ’ನಿಗೆ ಮಿತಿಗೂಳಿಸಿದೆವು. ನಮ್ಮ ವಿಶೇಷಣೆಯನ್ನು ಧೃಡಪಡಿಸುವ ರೀತಿಯಲ್ಲಿ ರಾಜಭಾಷಾನಲ್ಲಿನ ಅವರ ಸಮಾಧಿಯ ಮೇಲೆ ‘ಹೇ ರಾಮ’ ಎಂದು ಮಾತ್ರ ಕೆತ್ತಲಾಗಿದೆ. ಗಾಂಥಿಜೆಯವರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿರಬಹುದು? ಅವರು ಹೇಳಿದ್ದನ್ನು ಸ್ವಷ್ಟವಾಗಿ ಕೇಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ನಮ್ಮ ಮಾತುಗಳನ್ನು ಅವರ ಬಾಯಲ್ಲಿರಿಸುವದಕ್ಕೆ ಪ್ರತಿಯಾಗಿ ಅವರು ಆ ಮೊದಲು ಆಡಿದ ಮಾತುಗಳಿಗೆ ಮನುಷ್ಯ ನೀಡಬೇಕಾಗಿತ್ತು. ‘ರಾಮ’ ರಹಿಮ’ ಎಂಬ ಹೆಸರುಗಳನ್ನು ಅವರ ಸಮಾಧಿಯ ಮೇಲೆ ಕೆತ್ತಿದ್ದಲ್ಲಿ ರಾಜ್ಯಭಾಷಾಗೆ ಭೇಟಿ ನೀಡುವ ಮುಸ್ಲಿಮರೂ ಹೆಚ್ಚು ಪ್ರಭಾವಿಸಲ್ಪಡುತ್ತಿದ್ದರು ಮತ್ತು ಗಾಂಥಿಜೆಯವರ ಬಗ್ಗೆ ಅವರಲ್ಲಿ ಹೆಚ್ಚು ಗೌರವ ಮೂಡುತ್ತಿತ್ತು. ಹಾಗೆಯೇ ಆದರಿಂದ ಎರಡು ಧರ್ಮಗಳ ನಡುವಿನ ಐಕ್ಯತ್ವಕ್ಕೆ ಅದು ಸಹಕಾರಿಯಾಗುತ್ತಿತ್ತು. ನೋಖಾಲಿ ಮತ್ತು ಕಲ್ಯಾಂತಾಗಳಲ್ಲಿ ಮುಸ್ಲಿಮರನ್ನು ಹಿಂಸೆಯಿಂದ ದೂರ ಉಳಿಸುವಲ್ಲಿ ಗಾಂಥಿಜೆಯ ಶಕ್ತಿಯಾದರು. ರಾಮರಹಿಮರು ಒಬ್ಬನೇ ದೇವರ ಪ್ರತಿನಿಧಿಗಳು ಎಂಬುದನ್ನು ಅವರು ಆಧ್ಯಾತ್ಮಾದಿಕೊಂಡಿದ್ದರಿಂದ ಇದು ಸಾಧ್ಯವಾಯಿತು. ಅನಿವಾರ್ಯವಾದ ತೀರ್ಮಾನ ಏನೆಂದರೆ, ಗಾಂಥಿ ಅನುಯಾಯಿಗಳಿಂದ ಕರೆಸಿಕೊಂಡ ಜನ ಗಾಂಥಿಜೆಯವರ ಮರಣಾನಂತರ ಅವರ ಜಾತ್ಯೀಯ ದೃಷ್ಟಿಕೋನಕ್ಕೆ ನ್ಯಾಯ ಒದಗಿಸಲಿಲ್ಲ. ಆದ್ದರಿಂದ ಗಾಂಥಿಜೆಯವರ ಅನುಯಾಯಿಗಳಿನಿಸಿಕೊಂಡವರು ಹೇಳಿದ್ದರ ಮೂಲಕ ಗಾಂಥಿಜೆಯವರನ್ನು ಅಧ್ಯಾತ್ಮಾದಿಕೊಳ್ಳಲು ಪ್ರಯತ್ನಿಸುವದಕ್ಕೆ ಪ್ರತಿಯಾಗಿ ಸ್ವಂತಃ ಗಾಂಥಿಜೆಯವರೇ ತಮ್ಮ ಬಗ್ಗೆ ಹೇಳಿದ್ದರ ಮೂಲಕ ಅವರನ್ನು ಅಧ್ಯಾತ್ಮಾದಿಕೊಳ್ಳಲು ಪ್ರಯತ್ನಿಸುವದ ಉತ್ತಮ. ಗಾಂಥಿಜೆಯವರು ಹೆಚ್ಚು ಜಾತ್ಯೀಯರೂ, ವೈಚಾರಿಕರೂ ಮತ್ತು ಸಹಿಷ್ನುವೂ ಆಗಿದ್ದರು ಎಂಬುದನ್ನು ನಾನು ಇಲ್ಲಿ ಒತ್ತಿ ಹೇಳಬಯಸುತ್ತೇನೆ.

(ಜನತಾ-ಹೋಸ ಮನುಷ್ಯ)

ಅನುವಾದ : ಎಂ. ರಾಜು



ಆಹಾರ ವೈವಿಧ್ಯವನ್ನು ಸಂಭೂತಿಸಿ

ಮೂಲ : ವಿದ್ಯಾಭೂಷಣ್ಣ ರಾವತ್

‘ಆಹಾರವನ್ನು ಸಂಭೂತಿಸಬೇಕು’ ಎಂದು ನಾನು ಹೇಳಿದಾಗಿನಿಂದ ದನದ ಮಾಂಸದ ಹಬ್ಬವನ್ನು ಸಂಘಟಿಸಿದ ಕೆಲವು ವಿದ್ಯಾರ್ಥಿಗಳು ನನ್ನನ್ನು ಮುಸ್ಲಿಂ ಭಿರೆನೆಂದು ಮತ್ತು ಹಿಂದುತ್ತದೆ ಕಾರ್ಯತಂತ್ರದ ಭಾಗವೆಂದು ಚಿತ್ರಿಸಲಾಗುತ್ತಿರುವುದು ಆಸ್ತಿಕಿಯ ಸಂಗತಿಯಾಗಿದೆ. ಆದರೆ ನಾನು ಹೇಳುತ್ತಿರುವುದೇನೆಂದರೆ, ಆಹಾರ ಉತ್ಪವನ್ನು ಮಾಡಿ, ಆದರೆ ಅಲ್ಲಿಗೆ ಎಲ್ಲ ಬಗೆಯ ಜನರು ಬಂದು ಆಹಾರವನ್ನು ಸವಿಯುವಂತಿರಬೇಕು.

ನಾನು ಹಿಂದುತ್ತದೆ ಏಜೆಂಟನೋ, ಇಸ್ಲಾಮಿನ ಏಜೆಂಟನೋ ಇಲ್ಲಾ ರಾಜ್ಯದ ಏಜೆಂಟನೋ ಅಥವಾ ಜಾತಿ ಏಜೆಂಟನೋ ಎಂಬುದನ್ನು ಇಲ್ಲಿ ಮತ್ತೆ ಹೇಳುವ ಅಗತ್ಯವಿಲ್ಲ. ನಾನು ನನಗಾಗಿ ಮಾತಾಡುತ್ತಿದ್ದೇನೆ ಮತ್ತು ಯಾರು ತಮ್ಮ ಮಾನವ ಹಕ್ಕಿಗಳಾಗಿ ಹೋರಾಡುತ್ತಿದ್ದರೋ ಅವರೊಂದಿಗಿದ್ದೇನೆ. ವಾಸ್ತವವೆಂದರೆ ನಾನು ಭಿನ್ನಮತೀಯರಲ್ಲಿ ಭಿನ್ನಮತೀಯನಾಗಿರುವುದರಿಂದಲೇ ಈ ಎಲ್ಲಾ ಸಮಸ್ಯೆಗಳು ತರಂಭವಾಗಿವೆ.

ದಲಿತ ಸಮುದಾಯಗಳಲ್ಲಿ ಅಪಾರವಾದ ವೈವಿಧ್ಯವಿದೆ ಎಂಬುದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಮತ್ತು ಬ್ರಾಹ್ಮಣರ ದನದ ಮಾಂಸದ ವಿರುದ್ಧದ ಹಗೆತನ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ. ಹಂದಿಮಾಂಸವನ್ನು ಇಂ ಕಂಗಳಿಗೆ ನಿಡ್ದೆ ಬಾರದು

ಇವರು ಮುಸ್ಲಿಮರನ್ನು ರೇಗಿಸಲು ಪ್ರತ್ಯಾಯುಧವಾಗಿ ಬಳಸುತ್ತಿದ್ದಾರೆ. ಇದಕ್ಕೂಂದು ಸರಳ ಪರಿಹಾರವಿದೆ. ಈ ಎಲ್ಲವನ್ನೂ ತಿನ್ನುವ ದಲಿತರು ಮತ್ತು ಕೆಲವನ್ನು ಬಳಸುವ ಉಳಿದವರು ಸಹ ಹಂತಿಗಳಲ್ಲಿ ಭೋಜನ ಮಾಡುವುದಾದರೆ ಈ ಎರಡೂ ಬದಿಗಳ ನಿಷೇಧಗಳನ್ನು ಎದುರಿಸಿ ನಿಲ್ಲಬಹುದು ಎಂಬುದು ನನ್ನ ಅನಿಸಿಕೆ. ಒಂದು ಪಕ್ಷ ನಾವು ದನದಮಾಂಸದೊಂದಿಗೆ ಮುಸ್ಲಿಂ ಹೆಸರಿನ ತಳಕು ಹಾಕುವುದಿಲ್ಲವಾದರೆ ಅಲ್ಲಿ ಯಾವ ಹಿಂಸೆಯೂ ಇರುವುದಿಲ್ಲ ಎಂದು ಖಚಿತವಾಗಿ ಹೇಳುತ್ತೇನೆ. ಈ ದೇಶದಲ್ಲಿ ಹಿಂದುತ್ತೇ ಇದನ್ನು ಮತ್ತೀಯವಾದದ ಧೃವೀಕರಣಕ್ಕಾಗಿ ಬಳಸುತ್ತಿದೆ. ಹಾಗಾಗಿ ನಾವು ಇದನ್ನು ಇನ್ನೂ ಒಳ್ಳೆಯು ಕಾರ್ಯತಂತ್ರದೊಂದಿಗೆ ನಿಭಾಯಿಸಬೇಕಾಗಿದೆ.

ದನದ ಮಾಂಸತಿನ್ನುವವರು, ಹಂದಿ ಮಾಂಸ ತಿನ್ನುವವರು, ಸಸ್ಯಾಹಾರಿಗಳು ಹಾಗೂ ದನ ಮತ್ತು ಹಂದಿಯನ್ನು ತಿನ್ನುವ ಮಾಂಸಾಹಾರಿಗಳು ಬಳ್ಳಾಗಿ ಸೇರಿ ತಮಗೆ ಬೇಕಾದ್ದ ಖಾದ್ಯಗಳನ್ನು ಸವಿಯಬಹುದಾಗಿದೆ. ಈಗಾಗಲೇ ನಾನು ಹೇಳಿದಂತೆ ನಾನು ಯಾವುದೇ ನಿಷೇಧವನ್ನು ಕೇಳಿಲ್ಲ ಮತ್ತು ನಾನು ನಿಷೇಧ ಸಂಸ್ಕೃತಿಯು ವಿರುದ್ಧವಾಗಿದ್ದೇನೆ. ನಾನು ಕೇವಲ ದನದಮಾಂಸದ ಹಬ್ಬ ಮಾಡುವರರನ್ನು ಕೊಲ್ಲುವುದಾಗಿ ಬೆದರಿಸುತ್ತಿರುವ ಬಿಜೆಪಿ ಶಾಸಕನೊಬ್ಬನ ಮೂರ್ಖ ಮತ್ತು ಭಯೋತ್ಪಾದಕ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದೇನೆ. ಇದರ ಬದಲಾಗಿ, ಯಾರಿಗೆ ಈ ಮತ್ತೀಯವಾದಿ ದುರಾಲೋಚನೆಗಳ ಆಳ ಅಗಲ ತಿಳಿದಿದೆಯೋ ಹಾಗೂ ವಿಶ್ವವಿದ್ಯಾಲಯಗಳನ್ನು ಮತ್ತೀಯ ಕೇಂದ್ರಗಳನಾಗಿ ಪರಿವರ್ತಿಸಲು ಹನ್ನಾರ ನಡೆಸಿದ್ದರೋ ಅಂಥವರ ಬಗ್ಗೆ ತಿಳಿದಿರುವ ನಮ್ಮ-ನಿಮ್ಮಂಥವರು ಒಬ್ಬ ಗೆಳೆಯರಾಗಿ ಈ ವಿಷಯದ ಬಗ್ಗೆ ಸಲಹೆ ಕೊಡುವುದು ಮತ್ತು ಧ್ವನಿ ಎತ್ತುವುದು ಸೂಕ್ತವಾಗಿರುತ್ತದೆ.

ದನದಮಾಂಸ ದಲಿತ ಸಮುದಾಯಗಳ ಆಹಾರವೆಂದು ಸಾಮಾನ್ಯಕರಿಸಿ ಹೇಳುವುದನ್ನು ನಾವು ನಿಲ್ಲಿಸಬೇಕಿದೆ. ಇದು ಮುಸ್ಲಿಮರು ಮತ್ತು ಕೆಶ್ಮಿಯನ್ನರೊಂದಿಗೆ ದನದ ಮಾಂಸವನ್ನು ತಳಕು ಹಾಕಿದಂತೆಯೇ ಆಗುತ್ತದೆ. ಈಶಾನ್ಯ ಭಾರತದಲ್ಲಿ ದನದ ಮಾಂಸ ಬೌದ್ಧರನ್ನು ಕೂಡಿಕೊಂಡಂತೆ ಸರ್ವರ ಆಹಾರವಾಗಿದೆ. ಆಗ್ನೇಯ ಏಷಿಯಾದ ಎಲ್ಲಾ ಬೌದ್ಧಧರ್ಮಾರ್ಥಾರಿತ ದೇಶಗಳು ಎಲ್ಲಾ ಬಗೆಯು ಮಾಂಸಾಹಾರವನ್ನು ಬಳಸುತ್ತವೆಯಾದರೂ ಭಾರತದ ಬೌದ್ಧರು ಇದನ್ನು ನಿರಾಕರಿಸಬಹುದು. ಆದರೆ ನಾನು ಹೇಳಿದಂತೆ ಭಾರತದ ದಲಿತ ಸಮುದಾಯಗಳು ಇತರರಿಗಿಂತ ಭಿನ್ನವಾಗಿದ್ದಾರೆ. ತೆಲಂಗಾಣ ಮತ್ತು ದಕ್ಷಿಣ ಭಾಗದ ದಲಿತ ಆಹಾರ ವೈವಿಧ್ಯವನ್ನು ಸಂಭೂತಿಸಿ

ಸಮುದಾಯಗಳ ಆಹಾರದ ಆಯ್ದೆಯಲ್ಲಿ ದನದಮಾಂಸವೂ ಸೇರಿಕೊಂಡಿರಬಹುದು. ಆದರೆ ಉತ್ತರ ಭಾರತದ ದಲಿತ ಸಮುದಾಯಗಳಲ್ಲಿ ಮೇರೆ, ಕುರಿ ಮತ್ತು ಬಹಳ ಮುಖ್ಯವಾಗಿ ಹಂದಿ ಮಾಂಸಗಳು ಅವರ ಆಹಾರ ಸಂಸ್ಕೃತಿಯಲ್ಲಿ ಪ್ರಥಾನವಾಗಿವೆ. ಒಂದು ಕಾಲದಲ್ಲಿ ನೇಪಾಳದ ಉನ್ನತ ಜಾತಿಗಳಲ್ಲಿ ಮತ್ತು ಉತ್ತರಾಖಿಂಡದ ಬಹುಭಾಗಗಳಲ್ಲಿ ದನದಮಾಂಸ ಸಾಮಾನ್ಯ ಆಹಾರವಾಗಿತ್ತು. ನೇಪಾಳದ ದಸರಾ ಅವಧಿಯಲ್ಲಿ ಸಹ ಅನೇಕ ಎಮ್ಮೆಗಳನ್ನು ಕಡಿಯಲಾಗುತ್ತದೆ. ಈಗ ಯಾವರು, ಕುಶ್ಜರು, ಕುಮಿಕಗಳು, ಮರಾಠರು, ಜಾಟರು, ಗುಜ್ಜರರು ಮತ್ತು ಇತರ ಹಿಂದುಳಿದ ಜಾತಿಗಳು ದನಗಳನ್ನು ಹಾಲಿಗಾಗಿ ಸಾಕುತ್ತಾರಾದರೂ ಅವನ್ನು ಕತ್ತರಿಸುವುದಿಲ್ಲ. ಹಿಂದೆ ಅವರು ಏನು ಮಾಡುತ್ತಿದ್ದರು ಎಂಬ ಬಗ್ಗೆಯಾಗಲೀ ಈಗ ಮಾಡುತ್ತಿರುವ ಕುರಿತಾಗಲೀ ನಾನು ಇತಿಹಾಸವನ್ನು ಕೆದಕಲು ಹೋಗುವುದಿಲ್ಲ.

ನಾನು ಈ ವಿಷಯವನ್ನು ಸ್ವಸ್ಥಪಡಿಸುವುದಾದರೆ, ಈ ಆಹಾರ ಪದ್ಧತಿಗಳು ಸ್ಥಳೀಯವಾಗಿ ಮತ್ತು ಭೌಗೋಳಿಕ ಪ್ರಭಾವಗಳಿಂದಾಗಿ ಬೆಳೆದು ಬಂದಿರುವಂತಹು. ಸಾಂಸ್ಕೃತಿಕವಾಗಿ ಕೆಲವು ಸಮುದಾಯಗಳಿಗೆ ಕೆಲವು ನಿಷೇಧಗಳಿವೆ. ಮುಸ್ಲಿಮರಿಗೆ ಹಂದಿ ಅಂತಹ ನಿಷೇಧಿತ ಪ್ರಾಣಿಯಾದರೆ ಹಿಂದುಗಳಿಗೆ ಹಸಗಳು. ಈ ಎರಡು ಈ ದೇಶದ ಅನೇಕ ಕೋಮು ಸಂಘರ್ಷಗಳಿಗೆ ಕಾರಣವಾಗಿವೆ. ಎಷ್ಟೆಂದರೆ, ಒಮ್ಮೆ ಪ್ರೇ, ಇಕ್ಕಾಲ್ ಅನ್ನಾರಿ ಮುಸ್ಲಿಮರು ಸ್ವಯಂಪ್ರೇರಿತರಾಗಿ ದನದ ಮಾಂಸವನ್ನು ತ್ಯಜಿಸಬಿಡಿ ಎಂದು ಕರೆನೀಡಿದ್ದರು. ಅದಕ್ಕೆ ನಾನು ‘ನಮ್ಮ ಆಹಾರ ಸಂಸ್ಕೃತಿಯನ್ನು ಅನುಭವಿಸಬೇಕು’ ಎಂದು ಹೇಳಿ ಇದನ್ನು ವಿರೋಧಿಸ್ತೇ. ಅವರು ಈ ಮೂಲಕ ಸಂಘರ್ಷಿತವಾರಕ್ಕೆ ಮುಸ್ಲಿಮರು ಮಾತ್ರ ದನದಮಾಂಸ ತಿನ್ನುವುದಿಲ್ಲ ಎಂಬುದನ್ನು ಮನದಟ್ಟ ಮಾಡಿಸಲು ಹೊರಟಿದ್ದರು. ಮತ್ತು ಹಾಗೊಂದು ಪಕ್ಷ ಮುಸ್ಲಿಮರು ದನದಮಾಂಸ ತಿನ್ನುವುದನ್ನು ನಿಲ್ಲಿಸುವುದಾದರೆ ಹಿಂದುಗಳು ಮತ್ತು ಉಳಿದವರು ಹಂದಿ ಮಾಂಸವನ್ನು ತ್ಯಜಿಸಬೇಕಾಗುತ್ತದೆ. ಇದೊಂದು ಥರ ಕೊಡು ಕೊಳ್ಳುವ ಸಂಬಂಧವಾಗುತ್ತದೆ. ಆದರೆ ನನ್ನ ಪ್ರಕಾರ ಹೀಗೆ ಮಾಡುವ ಬದಲು ಇಬ್ಬರೂ ಆವರವರ ಆಹಾರವನ್ನು ಸಂತೋಷವಾಗಿ ಬಳಸಲಿ, ಒಬ್ಬರು ಇನ್ನೊಬ್ಬರ ಮೇಲೆ ತಮ್ಮದನ್ನು ಹೇರುವುದು ಬೇಡ.

ಸೀದಾಸಾದಾ ಹೇಳುವುದಾದರೆ ಕೇವಲ ದಲಿತ ಸಮುದಾಯಗಳು ದನದಮಾಂಸ ಬಳಸುವುದರಿಂದ ಹಿಂದುತ್ತದೆ ಗೂಂಡಾಗಳಿಗೆ ಯಾವ ಸಮಸ್ಯೆಯೂ ಇಲ್ಲ. ಆದರೆ ಇದರಿಂದ ಮುಸ್ಲಿಮರು ಬಳಬೆಕು. ಹೇದಗಳ ಕಾಲದಲ್ಲಿ ಅಕ್ಷಮೇಧ ಯಾಗದ ಹೆಸರಿನಲ್ಲಿ ಕುದುರೆಗಳನ್ನು ಬಲಿ ಕೊಡುತ್ತಿದ್ದುದು ಯಾರಿಗೆ ತಿಳಿದಿಲ್ಲ?

ಹಿಂದೂಗಳ ದನದಮಾಂಸ ಭಕ್ತಣೆಯ ಪದ್ಧತಿ ಆಚರಣೆಯಲ್ಲಿದ್ದ ಬಗ್ಗೆ ಪ್ತೇ. ಡಿ.ಎನ್. ರುಖ್ ರವರೇ ಮೊದಲಾದ ಅನೇಕ ಇತಿಹಾಸಕಾರರು ದಾಖಲಿಸಿದ್ದಾರಲ್ಲ!! ಈ ದೇಶದ ದನದಮಾಂಸ ರಪ್ತಿ ವ್ಯವಹಾರದಲ್ಲಿರುವ ಬಹುಪಾಲು ವ್ಯಾಪಾರಿಗಳೆಲ್ಲಾ ಹಿಂದೂಗಳೇ ಆಗಿದ್ದಾರೆ ಎಂಬುದಾಗಲೇ ಮತ್ತು ಇವರಿಗೆ ಸರ್ಕಾರದ ಧಾರಾಳ ಕೃಪಾಶೀವಾದವಿದೆ ಎಂಬುದಾಗಲೇ ನಮಗೆ ತಿಳಿಯದ ವಿಷಯವೇನಲ್ಲ.

ನನ್ನ ಕಡೆಯಿಂದ ಇನ್ನೊಮ್ಮೆ ಖಚಿತಪಡಿಸುವಾದರೆ ನಾನು ಈ ಆಹಾರ ಹಬ್ಬವನ್ನು ತಡೆಯಬೇಕೆಂದು ಹೇಳುತ್ತಿಲ್ಲ. ಅಥವಾ ನಾನು ತಿನ್ನವುದಿಲ್ಲ ಎಂದೂ ಹೇಳುತ್ತಿಲ್ಲ. ನಾನು ನನ್ನ ವಿದ್ಯಾರ್ಥಿದೆಸೆಯಲ್ಲಿ ಜೆಹರಾಡುವಿನಲ್ಲಿದ್ದಾಗ ಹಂದಿ ಮಾಂಸವನ್ನು ಸಂತೋಷವಾಗಿ ತಿಂದಿದ್ದೇನೆ, ಅದು ಅಲ್ಲಿ ತುಂಬಾ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಆಹಾರವೂ ಆಗಿತ್ತು. ಸ್ವಾದಿಷ್ಟವಾದ ಮತ್ತು ಸ್ಥಳೀಯವಾದ ಯಾವುದೇ ಆಹಾರವನ್ನು ನಾನು ತಿನ್ನಬಲ್ಲ. ಜಗತ್ತಿನಲ್ಲಿಯೇ ಅತ್ಯಂತ ಸ್ವಾದಿಷ್ಟವಾದ ದನದಮಾಂಸ ಕೇರಳದಲ್ಲಿ ದೊರೆಯುತ್ತದೆಂದೂ ಮತ್ತು ನಾನು ಅದನ್ನು ತಿಂದಿರುವುದನ್ನು ಇಲ್ಲಿ ದಾಖಲಿಸಬಲ್ಲ. ಹಾಗೆಯೇ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಥರಹೆವಾರಿ ದನದಮಾಂಸವನ್ನು ಆಸ್ವಾದಿಸಿರುವುದನ್ನೂ ಹೇಳಬಲ್ಲೇ.

ಆಹಾರ ಸಂಸ್ಕೃತಿಯನ್ನು ಆಚರಿಸುವ ಅಗತ್ಯವಿದೆ. ಎಲ್ಲವನ್ನೂ ತಿನ್ನುವ ಜನರು ಒಟ್ಟಾಗಿ ಬರುವುದನ್ನು ನಾನು ಇಪ್ಪುಪಡುತ್ತೇನೆ. ಬ್ರಾಹ್ಮಣರ ಪಾಳೇಗಾರಿಕೆಗೆ ಸವಾಲು ಹಾಕಬೇಡಿ ಎಂದು ನಾನು ಹೇಳುತ್ತಿಲ್ಲ! ಆದರೆ ನಮ್ಮೊಳಗೂ ಒಂದು ಪಾಳೇಗಾರಿಕೆ ಇದೆಯಲ್ಲಿ! ಒಂದು ಪ್ರಕ್ರಿಯೆಯನಾದರೂ ದಲಿತ ಸಮುದಾಯಗಳೆಲ್ಲಾ ದನದಮಾಂಸ ತಿನ್ನುವವರು, ಉಳಿದ ಎಲ್ಲಾ ದಲಿತೆತರ ಸಮುದಾಯಗಳು ಸಸ್ಯಾಹಾರಿಗಳು ಎಂದೇನಾದರೂ ಭಾವಿಸುವುದಾದರೆ ಮತ್ತೆ ನಾವು ಬ್ರಾಹ್ಮಣರ ಇಕ್ಕೆಳಿದಲ್ಲಿ ಸಿಕ್ಕಿಬ್ಬಿಳಿತ್ತೇವೆ. ಸಾವಿರಾರು ಅಂಬೇಡ್ರ್ ವಾದಿ ಬೌದ್ಧರು ಮಾಂಸ ತಿನ್ನುವುದಿಲ್ಲ. ಮುಸ್ಲಿಮರಲ್ಲಿಯೂ ಸಾವಿರಾರು ಮಂದಿ ಸಸ್ಯಾಹಾರಿಗಳಿದ್ದಾರೆ, ಅಸಂಖ್ಯಾತ ಹಿಂದೂಗಳು ಮಾಂಸ ತಿನ್ನುತ್ತಾರೆ, ಇದರಲ್ಲಿ ಅನೇಕರು ಎಲ್ಲ ಬಗೆಯ ದನದಮಾಂಸವನ್ನು ಬಳಸುತ್ತಾರೆ.

ಈ ಹಂತದಲ್ಲಿ ನಾನು ಹೇಳಬೇಕಾಗಿರುವುದು ಏನೆಂದರೆ ದಲಿತ ಸಮುದಾಯಗಳ ನಡುವಿರುವ ವೈವಿಧ್ಯವನ್ನು ಗೌರವಿಸಿ, ಮತ್ತು ನಾನು ತಪ್ಪಾಗಿ ಹೇಳುತ್ತಿದ್ದೇನೆಂದು ಭಾವಿಸಿದರೂ ಜಿಂತೆಯಲ್ಲ ಇಂಥ ನಿಮ್ಮೆಲ್ಲಾ ಉತ್ಸವಗಳು ಎಲ್ಲಾರನ್ನೂ ಒಳಗೊಳ್ಳಲಿ. ಆದರೂ ನಾನಂತರ ದನದಮಾಂಸದ ಹಬ್ಬ ಆಚರಿಸುವ ನಿಮ್ಮ ಹಕ್ಕನ್ನು ಸಮರ್ಥಿಸುತ್ತೇನೆ. ನನ್ನ ಈ ಪ್ರತಿಕ್ರಿಯೆ ಆ ಶಾಸಕನ ಹೇಳಿಕೆಯ ಆಹಾರ ವೈವಿಧ್ಯವನ್ನು ಸಂಭೂತಿಸಿ

ವಿರುದ್ಧವೇ ವಿನಹ ಈ ಹಬ್ಬದ ಸಂಘಟನೆಯ ವಿದ್ಯಾರ್ಥಿಗಳ ವಿರುದ್ಧವಲ್ಲ. ಇವರು ಯಾರೆಂದೂ ನನಗೆ ಗೂತ್ತಿಲ್ಲ. ಅವರ ಸಹಚಿಂತಕನಾಗಿ ನಾನು ಹೇಳುತ್ತಿರುವುದೇನೆಂದರೆ..... ಇಂಥ ಹಬ್ಬಗಳನ್ನು ಇನ್ನೊಂದಿಷ್ಟು ವಿಸ್ತರಿಸುವ ಮೂಲಕ ನಮ್ಮೆಲ್ಲ ವೈವಿಧ್ಯತೆಗಳನ್ನು ಸಂಭೂತಿಸುವ ಸೂಕ್ತ ಸಮಯವಾಗಿಸಬಹುದು.

(ವಾತಾ ಭಾರತಿ)

ಅನುವಾದ : ಡಾ. ಟಿ.ಎಸ್. ವಿವೇಕಾನಂದ



ಇಸ್ಲಾಂಗೊಂದು ‘ಮನರುಜ್ಞವನ್’ ದ ಅಗತ್ಯವಿದೆ

ಮೂಲ : ಹಸನ್ ಸುರೂರ್

ಪ್ರತಿಯೋಂದು ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯದ ನಂತರ, ಇಂಥ ಕೃತ್ಯ ಮಾಡುವವರೆಲ್ಲ ನಿಜವಾಗಿಯೂ ಮುಸ್ಲಿಮರಲ್ಲ, ಅವರದು ನಿಜ ಅರ್ಥದಲ್ಲಿ ಇಸ್ಲಾಮ್ ಆಗಲು ಸಾಧ್ಯವಿಲ್ಲ ಎಂದು ಮುಸ್ಲಿಮರೆಲ್ಲ ಹೇಳಿಕೆ ನೀಡುತ್ತಾರೆ. ನಿಜ, ಇಸ್ಲಾಮ್ ಶಾಂತಿಯನ್ನು ಪ್ರತಿಪಾದಿಸುತ್ತದೆ, ಹಿಂಸೆಯನ್ನಲ್ಲ ಎಂದು ವಿವರಿಸುತ್ತಾರೆ. ಇದಕ್ಕೆ ಸಮರ್ಪನೆಯಾಗಿ ಕುರಾನಿನ ಸೂಕ್ತಗಳನ್ನು, ಹದೀಸ್ (ಪ್ರವಾದಿಯವರ ಉಪದೇಶ ಹಾಗೂ ಸಂದೇಶಗಳು) ನೀಡಿ ಅದು ಹೇಗೆ ಹಿಂಸೆಗೆ ವಿರುದ್ಧವಾಗಿದೆ ಎಂದು ತೋರಿಸುತ್ತಾರೆ.

ಚಾರ್ಫ್ ಹೆಚ್ಚು ಮಾರಣಹೋಮದ ಘಟನೆಯ ನಂತರ ‘ಇದು ನೈಷಿ ಇಸ್ಲಾಮ್ ಅಲ್ಲ’ ಎಂಬ ಮಾತುಗಳನ್ನು ಮತ್ತೆ ಮತ್ತೆ ಕೇಳಲೆಡಿದ್ದೇವೆ. ಹಾಗಿದ್ದರೂ, ಪ್ರವಾದಿಯವರಿಗೆ ಆದ ಅವಮಾನಕ್ಕೆ ಪ್ರತಿಕಾರವಾಗಿ ರಕ್ತದೋಕ್ಷಳ ಹರಿಸಿದವರು ಬಂದೂಕಗಳನ್ನು ಹಿಡಿದುಕೊಂಡು ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿದ್ದರು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಮುಸ್ಲಿಮ್ ಬ್ರಿದರ್‌ಮುದ್ರೆ ಸಂಘಟನೆಯ ಸ್ಥಾಪಕ ಅಲ್ಲ ಬಾನಾನ ಮೊಮ್ಮೆಗೆ ಹಾಗೂ ಖ್ಯಾತ ಮುಸ್ಲಿಮ್ ಚಿಂತಕ ತಾರೀಖ್ ರಹವಾನ್ ಈ ಘಟನೆಯನ್ನು ಇಸ್ಲಾಮಿನ ಮೂಲ ತತ್ವಗಳಿಗೆ ಮಾಡಿದ ಮಹಾದೇಹ ಎಂಬ ಕಟು ಶಬ್ದಗಳಲ್ಲಿ ವಿಂಡಿಸಿದ. ಸೌದಿ ಅರೇಬಿಯಾದಲ್ಲಿ

ವಹಾಬಿ ಇಸ್ಲಾಮ್ ಎಂಬ ಉಗ್ರವಾದಿ ಸಂಘಟನೆಯು ಇದು ಹೇಡಿಗಳ ಕೃತ್ಯ ಎಂದು ವಿಂಡಿಸಿತು.

ಆದರೆ ಇಂಥ ಘಟನೆಗಳನ್ನು ಸುವ್ಯಾಸೆ ತಣ್ಣಿಹಾಕಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಇರುವ ಕೋಟಿಗಳಿಂದ ಮುಸ್ಲಿಮರು ಶಾಂತಿಯಿಂದ ಬದುಕುತ್ತಿದ್ದಾರೆ ಎಂಬುದು ಸುಳ್ಳಲ್ಲ. ಅವರು ತಮ್ಮ ಮೇಲೆ ಆಗುತ್ತಿರುವ ನಿಜವಾದ-ಕಲ್ಪಿತ ದಬ್ಬಳಿಗಳ ಕಾರಣದಿಂದ ಇತರ ಧರ್ಮಗಳ ಮೇಲೆ ಮೂರಾಂಗ್ರಹಗಳನ್ನು ಸೃಷ್ಟಿಸಿಕೊಂಡು ಅವರೊಂದಿಗೆ ಬೆರೆತು ಬದುಕಲು ತಿರಸ್ಕರಿಸುತ್ತಿದ್ದರೂ ತಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವವರನ್ನಲ್ಲ ಕೊಂಡು ಹಾಕಬೇಕು ಎಂದು ಹೇಳಬುದಿಲ್ಲ. ಬೇರೆಲ್ಲ ಧರ್ಮಗಳಂತೆ ಇಸ್ಲಾಮ್ ಸಹ ಹಿಂಸೆಯನ್ನು ಬೋಧಿಸುವುದಿಲ್ಲ. ಪ್ರಾರ್ಥಿ ಹತ್ಯಾಕಾಂಡವನ್ನು ವಿಂಡಿಸುವ ಮುಸ್ಲಿಮರನ್ನು ಹುಡುಕಲು ಫಾಸ್ ನ್ಯಾಸ್ ಕಷ್ಪಪಟ್ಟರೂ ಪ್ರಪಂಚಾದ್ಯಂತ ಮುಸ್ಲಿಮರು ಈ ಘಟನೆಯನ್ನು ವಿಂಡಿಸಿದರು. ಆದರೆ ಈ ಹಿಂದೆ ಇಂಥ ಬಿಂಡನೆಗಳು ಕೆಲವು ಪರತ್ತಗಳಿಗೆ ಒಳಪಟ್ಟಿರುತ್ತಿದ್ದವು. ಅದಕ್ಕೆ ಹೋಲಿಸಿದರೆ ಇದು ಮುಸ್ಲಿಮ್ ಜನಾಂಗದ ದೃಷ್ಟಿಕೋನದಲ್ಲಿ ಆಗಿರುವ ಬಹಳ ಮೊದಲ್ ಬದಲಾವಣೆಯನ್ನು ಸೂಚಿಸುತ್ತದೆ.

ಆದರೆ, ನಿಜ ಮುಸ್ಲಿಮರಲ್ಲಿದವರೆಂದು-ನಿಜ ಇಸ್ಲಾಮನ್ನು ಪ್ರತಿನಿಧಿಸದವರೆಂದು ಹೇಳಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರೇ ಇದೆ. ಇಂಥವರ ಸಂಖ್ಯೆ ಪ್ರತೀಮ ಏಶ್ಯಾದಿಂದ ಹಿಡಿದು ಆಷ್ಟಿಕಾ, ದಕ್ಷಿಣ ಏಶ್ಯಾ, ಯೂರೋಪ್, ಅಮೇರಿಕಾದವರಿಗೆ ಹೆಚ್ಚಿರ್ತಿರೇ ಇದೆ. ಅಷ್ಟೇ ಏಕೆ, ಭಾರತದ ಮುಸ್ಲಿಮ್ ಯುವಕರೂ ಸಹ ‘ಜ್ಹಾದ್’ನಲ್ಲಿ ಭಾಗಿಯಾಗಳೊಡಗಿದ್ದಾರೆ. ಉದಿನ ಸಂದರ್ಭದಲ್ಲಿ ಒಂದೇ ಒಂದು ಅಲ್ಲ ಬ್ಯಾಡ್ ಇದ್ದರೂ ಅದು ಅಮೇರಿಕಾದ ರಾಕ್ಸನ ರಾಜಕಾರಣದ ವಿರುದ್ಧ ಹೋರಾಡುತ್ತಿರ್ತೇ ಹೊರತು ಅದು ಇಸ್ಲಾಮಿನ ಹೆಸರಿನಲ್ಲಿ ಅಲ್ಲ.

ಆದರೆ ಇಂದು ಪ್ರಪಂಚದ ಎಲ್ಲ ಕಡೆ ಇಸ್ಲಾಮಿಕ್ ಉಗ್ರ ಸಂಘಟನೆಗಳು ನಾಯಕೋಂತೆ ಬೆಳೆದಿವೆ. ಬೋಕೋ ಹರಾಮ್, ಅಲ್ ಶಬಾಬ್, ಇಸ್ಲಾಮಿಕ್ ಸ್ಟೇಚ್, ಅಲ್ ಬ್ಯಾಡ್, ನೊರಾಮ ತರಹದ ತಾಲಿಬಾನ್, ಸಾವಿರಾಮ ಲಷ್ಕರ್‌ಗಳು, ಮಿಲಿಟರಿ ಪುಕಡಿಗಳು-ಒಂದು ಇನ್ನೊಂದಕ್ಕಿಂತ ಭಯಾನಕವಾಗಿವೆ. ಕಳೆದ ಒಂದು ತಿಂಗಳಲ್ಲೇ ಇಸ್ಲಾಮಿಕ್ ಉಗ್ರಿಂದ ಹರಿದ ರಕ್ತದ ಹೊಳೆ ಎಲ್ಲರನ್ನೂ ತತ್ತರಿಸುವಂತೆ ಮಾಡಿದೆ. ಪೇಶಾವರದಲ್ಲಿ ನಡೆದ ದಿಲ್ಲಿ ಮುಗ್ದ ಮಕ್ಕಳ ಮಾರಣಹೋಮ, ಸಿಡ್ನಿ ಕೆಫೆಯ ಮುತ್ತಿಗೆ, ಯೆಮೆನ್ ಮತ್ತು ಇರಾಕ್‌ನಲ್ಲಿ ನಡೆದ ಸಾಲು ಸಾಲು ಅತ್ಯಹತ್ಯಾದಳದ ಪಾತಕಗಳು, ಫಿಲಿಪ್ಪೊನ್‌ನಲ್ಲಿ ಬಸ್ಸೊಂದರ ಮೇಲೆ ನಡೆದ ಬಾಂಬ್ ದಾಲಿ, ನೈಜೇರಿಯಾದ ಬಾಗಾ ಪಟ್ಟಣದಲ್ಲಿ ಸುಮಾರು ೨೦೦೦ ಕ್ಕೂ ಜನರನ್ನು

ಸಾಮೂಹಿಕವಾಗಿ ಕೊಂಡ ದಾರುಣ ಫಟನೆ, ಐಸಿಸ್ ಉಗ್ರರಿಂದ ಇರಾಕ್-ಸಿರಿಯಗಳಲ್ಲಿ ನಡೆಯುತ್ತಿರುವ ನಿರಂತರ ಹತ್ಯಾಕಾಂಡಗಳು-ಹೀಗೆ ಹಿಂಸೆಗೆ ಕೊನೆಯೆಂಬುದೇ ಇಲ್ಲ.

ಒಂದು ಧರ್ಮದವರು ಇನ್ನೊಂದು ಧರ್ಮಕ್ಕೆ ಸೇರಿದವರನ್ನು ಹೀಗೆ ನಿರಂತರವಾಗಿ ಕೊಲ್ಲುತ್ತಿರುವ ಉದಾಹರಣೆಗಳು ಎಲ್ಲಿಯಾದರೂ ಇವೆಯೇ?

ಯಾಕೆ ಇಸ್ಲಾಮ್ ಇಂಥ ಮಹಾಪಾತಕಿಗಳ ಪಡೆಯನ್ನು ಸೃಷ್ಟಿಸುತ್ತಿದೆ?

‘ಇಸ್ಲಾಮ್’ನ ಈ ಸಮಸ್ಯೆಯನ್ನು ಬಡತನ, ಹತಾಶೆಗಳ ಕೂಪದಲ್ಲಿ ಮುಖುಗಿದ ಜನರ ಸಮಸ್ಯೆಯೆಂದು ವಿವರಿಸುವ ಲೆನೋವಾದಿ ಸಮಾಜಶಾಸ್ತ್ರಜೀರ್ಣಬ್ರಹ್ಮ ಪ್ರಯೋಜನಕಾರಿ ಮೂರ್ಚಿರ ವ್ಯಾಖ್ಯಾನವನ್ನು ಅಲ್ಲಿಗಳೆಯಬೇಕಾದ ಸಮಯವೀಗ ಬಂದಿದೆ’ ಎಂದು ಪ್ರೇಂಚ್ ಚಿಂತಕ ಬನಾಡ್ ಲೆವಿಯವರು ಸಂಜೇ ಟೈಪ್ಸ್‌ನಲ್ಲಿ ಬರೆದ ಮಾತುಗಳ ಬಗ್ಗೆ ಗಂಭೀರವಾಗಿ ಆಲೋಚಿಸುವ ಸಂದರ್ಭ ಬಂದಿದೆ.

ಚಾರ್ಕ ಹೆಬ್ರೋ ಹತ್ಯಾಕಾಂಡದಲ್ಲಿ ಭಾಗಿಯಾದ ಇಬ್ಬರು ಸಹೋದರರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮುಖ್ಯವಾದ ಸಂಗತಿಯೇನೆಂದರೆ, ಇಸ್ಲಾಮಿನ ಪಾಲಕರಾದ ಅವರು ತಾವು ಹಿಂಸಾಕೃತ್ಯಗಳನ್ನು ನಡೆಸುವಾಗ ಅಲ್ಲಾಹು ಅಕ್ರೂ ಎಂದು ಕೂಗುತ್ತ ಅದಕ್ಕೆ ಧಾರ್ಮಿಕ ಆಚರಣೆಯ ರೋಪ ನೀಡಿದ್ದಾರೆ. ಬಡ ಹಿಂದೂಗಳು, ಕ್ರಿಷ್ಟಿಯನ್ನರು, ಜ್ಯೋಗಳು ಸಹ ತಮ್ಮ ಕೃತ್ಯಗಳಿಗೆ ಧಾರ್ಮಿಕ ಸಮೃತಿಯನ್ನುಲ್ಲಿದ್ದರೂ, ಧಾರ್ಮಿಕ ಪರ್ಯಾಪ್ತಾಂದರ ಸಮರ್ಥನೆಯನ್ನು ಮುಂದೊಡ್ಡಬಹುದು. ಆದರೆ ಈಗ ಏನಾಗುತ್ತಿದೆಯೋ ಅದು, ಮೊರಣವಾಗಿ ಮುಸ್ಲಿಂ ಮತ್ತು ಇಸ್ಲಾಂ ಸಮಸ್ಯೆ ಎಂಬ ಕಟು ಸ್ತೋಪನ್ನು ಮುಸ್ಲಿಂರು ಈಗ ಎದುರಿಸಬೇಕಿದೆ.

‘ನಾವು ಒಪ್ಪಲಿ ಬಿಡಲಿ ಉಗ್ರರಲ್ಲಿ ಬಹುಪಾಲು ಜನ ನಾವು ಮುಸ್ಲಿಂರು ಎಂದು ಗುರುತಿಸಿಕೊಳ್ಳುತ್ತಾರೆ. ಅಂಥವರನ್ನು ನಾವು ನಿಜ ಮುಸ್ಲಿಂರಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಅವರೇ ಹಾಗೆ ತಮ್ಮನ್ನು ಗುರ್ತಿಸಿಕೊಂಡಿದ್ದಾರೆ’ ಎಂದು ಬ್ರಿಟನ್‌ನ ಸಂಸ್ಕೃತಿ ಕಾರ್ಯಕರ್ತೆ ಸಾಜಿದ್ ಜಾವಿದ್ ಇತ್ತೀಚೆಗೆ ಹೇಳಿರುವುದನ್ನು ಗಮನಿಸಬೇಕು.

ಮುಖ್ಯ ಸಂಗತಿಗೆ ಬರುವುದಾದರೆ : ಇಸ್ಲಾಮಿಕ್ ಉಗ್ರವಾದ ಕೆಲವೇ ಕೆಲವು ಮತಿಹೀನ ಮುಸ್ಲಿಂರ ಕೆಲಸವೇ? ಅಥವಾ ಅದಕ್ಕೂ ಇಸ್ಲಾಮಿಗೂ ಯಾವ ಸಂಬಂಧವೂ ಇಲ್ಲವೇ? ಅಥವಾ ನ್ಯಾಯಾಕ್ರಿಕ ಟೈಪ್ಸ್‌ನ ಉದಾರವಾದಿ ಅಂಕಣಕಾರ ನಿಕೊಲಸ್ ಕ್ರಿಸ್ತೋಫ್ ಕೇಳಿದಂತೆ ‘ಹಿಂಸೆ, ಉಗ್ರವಾದ, ಮಹಿಳಾ ಶೋಷಣೆಗೆ ಕಾರಣವಾಗುವ ಅಂಶಗಳು ಇಸ್ಲಾಮಿನಲ್ಲೇ ಇವೆಯೇ?’

ಇಸ್ಲಾಂಗೊಂದು ‘ಪುನರ್ಜೀವನ’ ದ ಅಗತ್ಯವಿದೆ

ಉಂ

ಹಾಗಾದರೆ ಇಸ್ಲಾಮ್ ಅಂದರೆ ಏನು? ವಿಶ್ವಾದ್ಯಂತ ಶಾಂತಿಯ ಮಾರ್ಗದಲ್ಲಿ ನಡೆಯುವ ಉಮಾತ್ಯಾ ಯಾವ ಇಸ್ಲಾಮಿನ ತತ್ವಗಳಿಂದ ಸ್ಥಾತ್ರೀ ಪಡೆದಿದೆಯೋ ಅದೇ ಮೂಲದಿಂದ ರಕ್ತಕುಪಾಸುವಾದ ಅಬೂಬಕರ್ ಅಲ್ಲ ಬಗ್ಗೆದಿ ಎಂಬ ಐಎಸ್‌ಐಸ್‌ನ ಸ್ವಫೋರ್ಸ್‌ ವಿಲೀಫ್‌ನೂ ಸ್ಥಾತ್ರೀ ಪಡೆದಿರುವಾಗ ಆತನನ್ನು ಮುಸ್ಲಿಂ ಅಲ್ಲ ಎಂದು ಹೇಳುವುದು ಹೇಗೆ? ಒಳ್ಳೆಯ ಹಾಗೂ ಕೆಟ್ಟ ಇಸ್ಲಾಮಿಕ್ ಮೂಲಭೂತವಾದಿಗಳಿಬ್ಬರೂ ಹುರಾನ್-ಹದೀಸ್‌ಗಳಿಂದಲೇ ಪಡೆದಿದ್ದಾರೆ ಎಂದರೆ, ಸಮಸ್ಯೆ ಇರುವುದು ಅವುಗಳ ವ್ಯಾಖ್ಯಾನದಲ್ಲಿ ಹಾಗೂ ಇಂಥ ಸಂದಿಗ್ಧತೆಗಳಿಂದ ಎಡೆ ಮಾಡಿಕೊಡುವ ಪವಿತ್ರ ಗ್ರಂಥಗಳಲ್ಲಿ.

ಕ್ರಿಸ್ತೋಫರ್ ಮಾತುಗಳನ್ನೇ ಉಲ್ಲೇಖಿಸುವುದಾದರೆ, ‘ಕೆಲವರು ಕುರಾನನ್ನು ಓದಿ ಹೇಳು ಮಕ್ಕಳ ಶಾಲೆಗಳನ್ನು ನಾಶ ಮಾಡಿದರೆ, ಇನ್ನು ಕೆಲವರು ಅದನ್ನು ಓದಿ ಹೇಳು ಮಕ್ಕಳ ಶಾಲೆಗಳನ್ನು ಕಟ್ಟಿಸಿದ್ದಾರೆ. ತಾಲಿಬಾನ್‌ಗಳು ಇಸ್ಲಾಮಿನ ಒಂದು ಮುಖಿವನ್ನು ಪ್ರತಿನಿಧಿಸಿದರೆ, ಅದಕ್ಕೆ ಸಂಪೂರ್ಣ ವಿರುದ್ಧವಾದುದನ್ನು ಮಲಾಲಾ ಮಾಡಿ ತೋರಿಸುತ್ತಾಳೆ’

ಕುರಾನ್‌ನಲ್ಲಿರುವ ಹಲವು ಭಾಗಗಳು ಕೆಲವೊಮ್ಮೆ ಒಂದೇ ವಿಷಯದ ಬಗ್ಗೆ ಪರಸ್ಪರ ವಿರೋಧಾಭಾಸದ ಹಾಗೂ ಅಪ್ಪಷ್ಟಾಗಿರುವುದರಿಂದ ಸಾಮನ್ಯ ಮನುಷ್ಯನಿಗೆ ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಇದರಿಂದ ಕೆಲವರು ತಮಗೆ ಅನುಕೂಲವಾದ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವ ಸಾಧ್ಯತೆ ಇದೆ. ಜೀಹಾದ್ ಅನ್ನು ಕುರಿತು ಏಕಕಾಲಕ್ಕೆ ಧರ್ಮಭ್ರಷ್ಟರು-ನೀಚರ ವಿರುದ್ಧ ಸಾರಬೇಕಾದ ಸಶಸ್ತ್ರ ಹೋರಾಟ ಎಂದು ಒಂದು ಕಡೆ ಹೇಳಿದರೆ, ಇನ್ನೊಂದು ಕಡೆ ಅದನ್ನು ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ನಡೆಯುವ ಶಾಂತಿಯತ ಆಧ್ಯಾತ್ಮಿಕ ಸಂಘರ್ಷ ಎಂದೂ ಸಹ ಬಣ್ಣಿಸಲಾಗಿದೆ

ಅಂದರೆ, ಇಸ್ಲಾಮ್ ಹೇಳಿದ ವಿಚಾರಗಳನ್ನೇ ಜೀಹಾದಿಗಳು ಕಾರ್ಯಕರ್ತೆಗೊಳಿಸುತ್ತಿರುವುದಾಗಿ ಹೇಳಿಕೊಳ್ಳುವುದರಿಂದ ಅವರು ಮಾಡುತ್ತಿರುವುದು ಆಕ್ರೆಶಃ ತಪ್ಪಲ್ಲ ಮತ್ತು ವ್ಯಾಖ್ಯಾನವೂ ಸರಿಯೇ. ಇಬ್ಬರೂ ಸಹ ತಮಗೆ ಬೇಕಾದ ಹಾಗೆ ಕುರಾನನ್ನು ವ್ಯಾಖ್ಯಾನಿಸಿಕೊಂಡು ಅದರ ಮೂಲ ಆಶಯವನ್ನು ಮರೆಮಾಡುತ್ತಾರೆ. ಹಾಗಾಗಿ ಇಸ್ಲಾಮ್ ಎಲ್ಲ ನಂಬಿಕೆಗಳು- ಧರ್ಮಗಳಿಗೆ ಸಮಾನ ಗೌರವ ನೀಡುತ್ತದೆ ಎಂಬ ಮಾತನ್ನು ಒಪ್ಪುವುದು ಕಟ್ಟ. ಉದಾಹರಣೆಗೆ ಅಲ್ಲ ಬಿಂಬಿಸಿ ಅಧ್ಯಾಯದಲ್ಲಿ ದ್ಯೇವ ವಿಶ್ವಾಸಿಗಳು ವಿಶ್ವಾಸಿಗಳಲ್ಲಿದ್ದವರ ನಡುವಿನ ವ್ಯತ್ಯಾಸವನ್ನು ಸ್ವಷ್ಟಗೊಳಿಸಿದರೆ, ನಂತರ ಅವರಿಗೆ ಅಂತಿಮ ತೀವ್ರಾನದ ದಿನ ದೊಡ್ಡ ಶಿಕ್ಷೆಯೊಂದು ಕಾದಿದೆ ಎಂಬೆಜ್ಞರಿಕೆಯೂ ಇದೆ. ಮುಂದೆ, ದೇವರಿಗೆ

ಉಂ

ಕಂಗಳಿಗೆ ನಿದ್ದೆ ಬಾರದು

ಮಾತ್ರ ಯಾರು ಶಿಕ್ಷಣರು ಎಂದು ನಿರ್ಧರಿಸುವ ಅಧಿಕಾರಿವಿದೆಯೇ ಹೊರತು ಮಲುಮಾನವರಿಗೆ ಅಲ್ಲ ಎಂಬ ಮಾತುಗಳು ಇವೆ. ಹಾಗಾಗಿ ಉಗ್ರರು ಹಾಗೂ ಶಾಂತಿಸ್ತಿಯರು ಇಬ್ಬರೂ ಸಹ ತಮಗೆ ಬೇಕಾದ ಹಾಗೆ ಇಂಥ ಉಲ್ಲೇಖಿಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

ಅದರಂತೆ, ಹೆಚ್ಚಿನ ಸ್ಥಾನಮಾನದ ಕುರಿತು, ಅಲ್ಲ ನಿಸಾದ ಅಧ್ಯಾಯದಲ್ಲಿ ಅವರಿಗೆ ಸಮಾನ ಗೌರವವನ್ನು ನೀಡಬೇಕೆನ್ನುವ ಉಲ್ಲೇಖಿಗಳು ಇದ್ದರೂ ಅದಕ್ಕೆ ಹೊಂದಿಕೊಂಡಂತೆಯೇ ಹೇಳು ಗಂಡಿಗೆ ಸರಿಸಮಾನಳಲ್ಲ ಎಂಬ ಅಭಿಪ್ರಾಯಗಳೂ ಸಹ ದೊರೆಯುತ್ತವೆ. ಗಂಡಿಗೆ ಹೋಲಿಸಿದರೆ, ಅವಳಿಗೆ ದೊರೆಯುವ ಅಸ್ತಿಯ ಪಾಲು ಕಡಿಮೆ ಮತ್ತು ಅವಳ ಹೇಳುವ ಸಾಕ್ಷಿಕ್ಕೆ ಅಪ್ಪು ಬೆಲೆ ನೀಡಬಾರದು ಹಾಗೆಯೇ ವ್ಯಾಖ್ಯಾತಾರದ ಸಂದರ್ಭದಲ್ಲಿ ಆಕೆಗೆ ಗಂಡಿಗಂತ ಹೆಚ್ಚಿನ ಶಿಕ್ಷೆ ದೊರೆಯಬೇಕು ಎಂಬ ಮಾತುಗಳು ದೊರೆಯುತ್ತವೆ.

ನಿಜವಾಗಿ, ಕುರಾನಿನ ಸೂತ್ರಗಳನ್ನು ಯಾವುದೇ ಸಂದರ್ಭಕ್ಕೆ ಅನ್ವಯವಾಗುವ ಹಾಗೆ ವಿವಿಧ ಅಧ್ಯಾಯಗಳಲ್ಲಿ ಜೋಡಿಸಿರುವ ಕ್ರಮದಲ್ಲಿಯೇ ಸಮಸ್ಯೆ ಇದೆ. ಹಾಗಾಗಿ ಅವುಗಳನ್ನು ಬಿಡಿಬಿಡಿಯಾಗಿ ಓದಿದಾಗ ಅವು ಪರಸ್ಪರ ವಿರೋಧಾಭಾಸದ ವ್ಯಾಖ್ಯಾನಗಳಿಗೆ ಕಾರಣವಾಗುತ್ತವೆ.

ಭಾರತದ ಒಹಳ ಮುಖ್ಯ ಇಸ್ಲಾಮಿಕ್ ಜೀಂತಕರಾದ ಹೌಲಾನಾ ವಹೀದುದ್ದೀನ್ ಖಾನ್ ಅವರು ಕುರಾನಿನ ಇಂಗ್ಲಿಷ್ ಅನುವಾದಕ್ಕೆ ಬರೆದ ಮುನ್ದುಡಿಯ ಪ್ರಕಾರ ‘ಮುಖ್ಯವಾದ ಸಂಗತಿಯೇನೆಂದರೆ, ಈಗ ದೊರಕುವ ಕುರಾನ್ ಪೂರ್ಣ ಪ್ರಮಾಣದಲ್ಲಿ ಒಮ್ಮೆಗೇ ಅವಶೀಳಣೆಗೊಳ್ಳಲಿಲ್ಲ. ಅದು ಕಾಲಕಾಲಕ್ಕೆ ವಿವಿಧ ಸಂದರ್ಭಗಳಲ್ಲಿ ಸುಮರು ಲಿಂಗ ವರ್ಣಗಳ ಅವಶೀಳಣೆಗೊಂಡಿತು’ ಅವರ ಪ್ರಕಾರ ‘ಕುರಾನ್ ಇತರ ಧಾರ್ಮಿಕ ಪಠ್ಯಗಳಿಂತೆ ಒಂದು ನಿರ್ದಿಷ್ಟ ಸ್ವರೂಪವನ್ನು ಹೊಂದಿರದೆ, ಅದು ಬಿಡಿ ಬಿಡಿಯಾದ ಹೇಳಿಕೆಗಳನ್ನೊಂದ ಸಂಗ್ರಹವಾಗಿದೆ. ಓದುಗರು ಈ ಗ್ರಂಥದ ಬಿಡಿ ಪುಟಗಳು, ಸೂತ್ರಗಳನ್ನು ಓದಿಕೊಳ್ಳಲು ಅನುಕೂಲವಾಗುವಂತೆ ಅದರ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಲಿಗಿದೆ’

ಪ್ರವಾದಿಯವರ ಉಪದೇಶಗಳು- ಸಂದೇಶಗಳನ್ನೊಳಗೊಂಡ ಹದೀಸ್‌ನ ಸಮಸ್ಯೆಯೂ ಇದೇ ಆಗಿದೆ. ಈ ಸಂದೇಶಗಳು ಹಲವು ರೂಪಗಳಲ್ಲಿ, ಅವುಗಳು ಹಲವು ಸಂದರ್ಭಗಳಿಗೆ ಸಂಬಂಧಿಸಿದ್ದು ಅವುಗಳನ್ನು ಪ್ರವಾದಿಯವರ ಸಾಮಿನ ಹಲವು ವರ್ಣಗಳ ನಂತರ ಸಂಗ್ರಹಿಸಲಾಯಿತು. ಅವುಗಳ ಮೂಲ ಅಧ್ಯಾತ್ಮಾ ಅನುವಾದ ಮಾಡುವಾಗ ಕಳೆದುಹೋಗಿದೆ. ಅದರೂ ಮೂಲ ಸಂದರ್ಭವನ್ನು ಇಂಗ್ಲಿಂಗ್ಲಾಂದು ‘ಪುನರ್ಜೀವನ’ ದ ಅಗತ್ಯವಿದೆ

ಕಡೆಗಳಿಂದಿನ ಅವುಗಳನ್ನು ಒಹಳ ಸಡಿಲವಾಗಿ ಉಲ್ಲೇಖಿಸಲಾಗುತ್ತದೆ. ನಿಜವಾಗಿ ಪ್ರವಾದಿಯವರಿಗೆ ಸಂಬಂಧಿಸದೇ ಇರುವ ಹಲವು ಹದೀಸ್‌ಗಳೂ ಸಹ ಬಳಕೆಯಲ್ಲಿವೆ.

ಮುಖ್ಯವಾದ ಸಂಗತಿಯೇನೆಂದರೆ, ಉಗ್ರರು ತಾವು ಮಾಡುತ್ತಿರುವ ಕೆಲಸಗಳಿಗೆ ಸಮರ್ಪಣನ್ನು ಹೊಸದೊಂದು ಆವೃತ್ತಿಯನ್ನು ಮದುಕಬೇಕಾಗಿ ಬರಲಿಲ್ಲ ಎನ್ನುವುದು. ಅಂಥ ಅಂಶಗಳನ್ನು ಅವರು ಈಗಳೇ ಇಸ್ಲಾಮಿನಲ್ಲಿ ಮದುಕಿಕೊಂಡಿದ್ದರು. ಹಾಗೆ ಅಲ್ಲಿ ಇಲ್ಲಿ ಚದುರಿದಂತಿದ್ದ ಅಂಶಗಳನ್ನು ಅವರು ತಮ್ಮ ಅಜೆಂಡಾಗೆ ಸರಿಯಾಗಿ ಹೊಂದಿಸಿಕೊಂಡು ಅದನ್ನೇ ಸ್ನೇಹ ಇಸ್ಲಾಮ್ ಎಂದು ಪ್ರತಿಪಾದಿಸಿದು.

ಮುಸ್ಲಿಮರಿಗೆ ಈ ಸಮಸ್ಯೆಯ ಅರಿವಿದೆಯಾದರೂ, ಅದರ ಜೋತೆಗೇ ಅವರು ಕುರಾನ್ ಯಾವ ಬದಲಾವಣೆಗೂ ಒಳಪಡಿಸಬಾರದ, ಯಾವ ಹಸ್ತಕೆವಚ್ಚು ಒಳಗಾಗಕೂಡದ ಗ್ರಂಥ ಎಂದು ಹೇಳಲು ಹೀಜರಿಯುವುದಿಲ್ಲ. ಕುರಾನ್ ಸಹ ಇದನ್ನು ಒಹಳ ಸ್ವಷ್ಟವಾಗಿ ಹೇಳುತ್ತದೆ ‘ಯಾರಿಗಾಗಿ ಈ ಮುಸ್ತಕವನ್ನು ನೀಡಲಾಗಿದೆಯೋ ಅವರು ಅದನ್ನು ಪಾಲಿಸಬೇಕು. ಅದರಲ್ಲಿ ನಂಬಿಕೆಯಾದವರು ಗೆಲ್ಲವರು, ನಂಬಿಕೆಯಿಲ್ಲದವರು ಸೋಲುವರು’

ಹೀಗಿರುವಾಗ ಕುರಾನಿನ ಸೂತ್ರಗಳನ್ನು ಸಂದರ್ಭಾನ್ವಿತಂತೆಗೊಳಿಸಿ ಮರುಜೋಡಿಸುವ ಯಾವುದೇ ಪ್ರಯತ್ನವನ್ನು ಧರ್ಮಪಾತಕ ಪ್ರಯತ್ನವೆಂದು ತಿರಸ್ಕರಿಸಲಾಗುತ್ತದೆ. ಹೊಸ ಒಡಂಬಡಿಕೆಯ ಹಾಗೆ ಇಸ್ಲಾಮಿನಲ್ಲಿ ಮರುನಿರೂಪಣಿಯ ಅಗತ್ಯವಿದೆ ಎಂಬ ಮಾತನ್ನು ನಾನು ಲೇಖನವೊಂದರಲ್ಲಿ ಬರೆದಾಗ, ಕೆಲವರು ಇದೇ ಮಾತನ್ನು ಇಸ್ಲಾಮಿಕ್ ದೇಶವೊಂದರಲ್ಲಿ ಹೇಳಿದ್ದರೆ ಧರ್ಮದ್ರೋಹದ ಆಪಾದನೆಯನ್ನು ಎದುರಿಸಬೇಕಾಗಿತ್ತು ಎಂದು ನನಗೆ ಎಚ್ಚರ ನೀಡಿದರು. ಈ ರೀತಿಯ ಸಂಪ್ರದಾಯಸ್ಥಿತಿ, ಹಿಂಸಾತ್ಮಕವಾದ ಪ್ರತಿಕ್ರಿಯೆಗಳು ಇಸ್ಲಾಮಿಗೆ ಹೊಸದೆನಲ್ಲ. ಕ್ರಿಷ್ಟಿಯಾನಿಟಿಯಲ್ಲಿಯೂ ಒಮ್ಮೆ ಇಂಥ ಬೆಳವಣಿಗೆ ಉಂಟಾಗಿತ್ತು. ಮಾಧ್ಯಯುಗದಲ್ಲಿ ಪೇಗನ್ ಸಂಪ್ರದಾಯಕ್ಕೆ ಸೇರಿದ ಯೂರೋಪನ್ನು ಕ್ರಿಷ್ಟಿಯಾನಿಕರಣಗೊಳಿಸುವಾಗ ಅದಕ್ಕೆ ಹಿಂಸಾತ್ಮಕವಾದ ಪ್ರಕ್ರಿಯೆಗಳು, ಕ್ರಿಸ್ತಾಗಳು ನಡೆದವು. ಕ್ರಿಷ್ಟಿಯಾನಿಟಿ ಇದನ್ನು ನಿಯಂತ್ರಿಸಬೇಕಾದರೆ, ಇಸ್ಲಾಂ ಈಗ ಹಗೆ ಮಾಡಲು ವಿಫಲವಾಗಿದೆ. ಜಾನ್‌ನೋರ್ಡೆಯ (Enlightenment) ಮತ್ತು ಮನರ್ಜೀವನ (Renaissance) ಎಂಬ ಶಬ್ದಗಳಿಗೆ ಸಮಾನ ಆಧುನಿಕ ಇಸ್ಲಾಮೀ ಸಭ್ಯಗಳೇ ಇಲ್ಲ. ಅದು ಇಂದಿಗೂ ಆಧುನಿಕತೆಯ ವಿರುದ್ಧ ಹೆಚ್ಚೆ ಹಾಕಿ ಗಾಬರಿ ಹುಟ್ಟಿಸುತ್ತಿದೆ. ಇಂಥ ವೈಚಾರಿಕ ಪ್ರಯತ್ನಗಳಿಗೆ ಇಂಬುನೀಡುವ ಮುತ್ತಜಿಲ್ಲಾ ಚಿಂಪಳಿಯನ್ನು

ಕಂಗಳಿಗೆ ನಿಡ್ದೆ ಬಾರದು

ಮೂಲಭೂತವಾದಿ ಮುಸ್ಲಿಮರು ನಾಶಮಾಡಿದರು. ಮುತಜಿಲ್ಲಾ ಚಳುವಳಿಯು ಇಂದಿನ ಜೀವನದ ಅಗತ್ಯಗಳಿಗೆ ಸ್ಪಂದಿಸುವಂತಹ ರೀತಿಯಲ್ಲಿ ಕುರಾನನ್ನು ಒಂದು ಜೀವನತೆ ಪತ್ತವಾಗಿ ಮಾಡುವ ಅಗತ್ಯವನ್ನು ಒತ್ತಿಹೋತ್ತು.

ಅದಕ್ಕಾಗಿಯೇ ‘ನಾವು ಇನೆಯ ಅಥವಾ ಉನೆಯ ಶತಮಾನದಲ್ಲಿಯೋ ಬದುಕುತ್ತಿಲ್ಲ. ಮನುಷ್ಯನ ಪ್ರಚ್�ೆಯೈಕಾರಿಕತೆಗಳು ಬಹಳ ವ್ಯಾಪಕವಾಗಿ ಬದಲಾವಣೆ ಹೊಂದಿದ್ದ ನಾವು ದೇವರು ದಯಪಾಲಿಸಿರುವ ವಿವೇಚನಾ ಶಕ್ತಿಯನ್ನು ಇನ್ನುಷ್ಟು ನಿಜವಾದ ಸಂಗತಿಗಳನ್ನು ಮುಡುಕಲು ಬಳಸಿಕೊಳ್ಳಬೇಕಾಗಿದೆ’ ಎಂದು ದೇಹಲಿಯ ಮಹಮ್ದ್ ಯೂನಸ್ ಎಂಬ ಇಸ್ಲಾಮಿಕ್ ಜಿಂತಕರು ಹೇಳಿದ್ದು ಬಹಳ ಪ್ರಸ್ತುತವಾಗಿದೆ.

ಈ ಮಧ್ಯ ಈಜಿಪ್ಪೊನ ಅಧ್ಯಕ್ಷ ಅಬ್ದೂಲ್ ಫತಾ ಅಲ್ ಸಿಸಿ ಇಸ್ಲಾಮನ್ನು ಉಗ್ರ ಹಾವಳಿಯಿಂದ ರಕ್ಷಿಸಲು ಧಾರ್ಮಿಕ ಕ್ರಾಂತಿಗೆ ಅಣಿಯಾಗಬೇಕೆಂದು ಕರೆ ನೀಡಿದ್ದಾನೆ. ಸುನ್ನಿ ಜ್ಯಾನ ಅಧ್ಯಯನಕ್ಕೆ ಮೀಸಲಾಗಿರುವ ಅಲ್ ಅಜರ್ ವಿಶ್ವವಿದ್ಯಾನಿಲಯದ ಪಂಡಿತರನ್ನು ಕುರಿತು ಮಾತನಾಡುತ್ತ ಆತ ಹೇಳಿದ :’ ನಮಗಿಂಗ ಧಾರ್ಮಿಕ ಕ್ರಾಂತಿಯೋಂದರ ಅಗತ್ಯವಿದೆ ಎಂಬುದನ್ನು ಸಾರಿ ಸಾರಿ ಹೇಳಬೇಕಾಗಿದೆ. ನೀವು ಇಮಾರ್ಮಾಗಳು ದೇವರಿಗೆ ಜವಾಬ್ದಾರರು. ಇಸ್ಲಾಮಿಕ್ ಪ್ರಪಂಚವು ತನ್ಮೂಳಗೆ ತಾನೇ ಟಿಂಗ್ಲೋಳ್ಟ್ ದಿನೇ ದಿನೇ ನಮ್ಮವರಿಂದಲೇ ನಾಶವಾಗುತ್ತಿರುವುದನ್ನು ಪ್ರಪಂಚ ನೋಡುತ್ತಿದೆ’

ವ್ಯಂಗ್ಯವೇನೆಂದರೆ ಇಂಥ ಮಾತುಗಳನ್ನು ಆಡುತ್ತಿರುವ ಹೊತ್ತಿನಲ್ಲಿಯೇ ಈಜಿಪ್ಪೊನ ನ್ಯಾಯಾಲಯವೇಂದು ಕರೀಮ್ ಅಲ್ ಬನ್ನಾ ಎಂಬ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಫೇಸ್‌ಬುಕ್‌ನಲ್ಲಿ ತನಗೆ ಧರ್ಮಗಳಲ್ಲಿ ನಂಬಿಕೆ ಇಲ್ಲ ಎಂದು ಬರೆದದ್ದನ್ನು ಇಸ್ಲಾಮಾಗೆ ಅಗೌರವ ಎಂದು ಪರಿಗಳಿಸಿ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ. ಘಾತಿಮಾ ನೊತ್ತ ಎಂಬ ಲೇಖಿಕ ಈದ್ವಾನ ಸಂದರ್ಭದಲ್ಲಿ ಕುರಿಗಳನ್ನು ಬಲಿ ನೀಡುವ ಪದ್ಧತಿಯನ್ನು ವಿರೋಧಿಸಿದ್ದಕ್ಕೆ ಆಕೆಯ ಮೇಲೆ ಮೊಕದ್ದಮೆಯೋಂದನ್ನು ಹೂಡಲಾಗಿದೆ. ಕವಿ ಕರೀಮ್ ಸಬ್ರೆ ‘ದೇವರು ಎಲ್ಲಿದ್ದಾನೆ?’ ಎಂಬ ಕವಿತೆಯನ್ನು ಬರೆದಿದ್ದಕ್ಕಾಗಿ ಜ್ಯೇಶಿನಲ್ಲಿದ್ದಾನೆ.

ಸರಿಯಾಗಿ ಗುರಿ ಇಟ್ಟ ಹೇಳುವುದಾದರೆ, ಇಸ್ಲಾಮಾನ ಈ ಬಿಕ್ಕಟನ್ನು ದಿಟ್ಟವಾಗಿ ಎದುರಿಸುವ ಕಾಲ ಮುಸ್ಲಿಮರಿಗೆ ಈಗ ಎದುರಾಗಿದೆ. ಇಲ್ಲದಿದ್ದರೆ, ಇ/ಇ ಸಂದರ್ಭದಲ್ಲಿ ಇಶಾರ್ದ್ ಮಾಂರಿಂ ಎಂಬ ಕೆನಡಿಯನ್ ಮಹಿಳೆ ನೀಂದಿ ರಲ್ಲಿ ಬರೆದ ‘ದ ಟ್ರಿಬ್ಲೆ ವಿಶ್ ಇಸ್ಲಾಮ್ ಟ್ರಿಡೆ’ ಎಂಬ ಮಸ್ತಕದಲ್ಲಿನ ಮಾತುಗಳನ್ನು ಬಳಸಿ ಹೇಳುವುದಾದರೆ ವ್ಯಾರಿಸ್ ಹಂತಕರು ‘ತಮ್ಮ ಪ್ರದರ್ಶನ ಕೊಟ್ಟಿ ಹಾಯಾಗಿ

ಇಸ್ಲಾಂಗೊಂದು ‘ಮನರುಜ್ಞಿವನ್’ ದ ಅಗತ್ಯವಿದೆ

ಹೋಗಿ ಬಿಡುತ್ತಾರೆ’ ‘ಸಹಧರ್ಮೀಯ ಮುಸ್ಲಿಮರು ತಾವು ನಿಯೋಜನೆಯಿಂದ ಸಮರ್ಥಿಸುವ ಇಸ್ಲಾಮ್ ಬಗ್ಗೆ ಮನರಾವಲೋಕನ ಮಾಡುವ’ ಸವಾಲಿದೆ ಎನ್ನುವ ಅವರು, ‘ಇಸ್ಲಾಂನಲ್ಲಿ ಯಾವ ಸಮಸ್ಯೆಯೂ ಇಲ್ಲ ಎನ್ನುವವರು ವಾಸ್ತವವನ್ನು ಕಾಪೆಯ ಕೆಳಕ್ಕೆ ಗುಡಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟು ‘ನಮ್ಮ ಆತ್ಮದೋಹದಿಂದ ನಾವು ಹೊರಬರಬೇಕಿದೆ’ ಎಂದು ಆಗ್ರಹಿಸಿದ್ದಾರೆ. ಇಂತಹ ವಿಮರ್ಶಾತ್ಮಕ ಸಾಲುಗಳನ್ನು ಬರೆದಿದ್ದಕ್ಕಾಗಿ ಆಕೆಯನ್ನು ‘ಸ್ಕೋರ್ಟ್ ಹೊಟ್ ಸಲ್ಬಾನ್ ರಶ್ಸಿ’ ಎಂದು ಹೀಗಳಿಯಲಾಗಿದೆ.

ಜಾಲ್ ಹೆಚ್ಚ್ ಫಟನೆಯ ನಂತರ ಇದು ಬಹಳ ದಿನ ಹೀಗೇ ಮುಂದುವರೆಯಲಾರದು ಎಂದು ಮುಸ್ಲಿಮರಿಗೆ ಮನವರಿಕೆಯಾಗಿದೆ. ಆದರೂ, ಢ್ಯೂರ್ಯಾ ಮಾತಾಡಲು ಅವರು ಇನ್ನೂ ಹಿಂಜರಿಯತ್ತಿದ್ದಾರೆ; ಈ ಹಿಂಜರಿಕೆ ಮುಂದುವರೆದಮ್ಮೆ ಇಸ್ಲಾಂಗೆ ಅಪಾಯ ಹೆಚ್ಚುತ್ತ ಹೋಗುತ್ತದೆ. ಇಸ್ಲಾಮನ್ನು ಕುರಿತು ಈ ಬಗೆಯ ಪ್ರಶ್ನೆಗಳನ್ನು ಕೇಳಿದ್ದರೆ ಮತ್ತು ಕೇಳಲು ಎಷ್ಟು ವಿಳಂಬ ಮಾಡಲಾಗುತ್ತದೋ ಆದರಿಂದ ಅಷ್ಟೇ ಹೆಚ್ಚು ಹಾನಿಯಾಗಲಿದೆ ಎಂಬುದನ್ನು ಅರಿಯಬೇಕಾಗಿದೆ. ಇಂದು ಇಸ್ಲಾಮೀ ಮನರುಜ್ಞಿವನ್ ಬಯಸುವವರು ಯಾರಾದರೂ ಇದ್ದಾರಾ?

(ಜ್ಯೋಲುಕ್ -ಹೋಸ ಮನುಷ್ಯ)

ಅನುವಾದ : ಡಾ. ಎಷ್ ಸಿರಾಜ್ ಅಹಮದ್



ಭಾರತ-ಉರಿಯುತ್ತಿರುವ ಉಗಿಬಂಡಿ

ಮೂಲ : ಸತ್ಯ ಶಿವರಾಮನ್

ಇಲ್ಲಿಗೆ ಆರು ದಶಕಗಳ ಹಿಂದೆ ಈ ದೇಶದ ಮೌದಲ ಪ್ರಥಾನಿ ಮಂತ್ರಿ ಪಂಡಿತ ನೆಹರುರವರು ಸ್ವಾತಂತ್ರ್ಯದಯ ಸಂದರ್ಭವನ್ನು ವಿಶೇಷಿಸುತ್ತಾ ಇದು “ದೇಶದ ವಿಧಿಯೊಂದಿನ ಪೂರ್ವನಿರ್ಧಾರಿತ ಭೇಟಿ” ಎಂಬ ಪ್ರಸಿದ್ಧ ಹೇಳಿಕೆಯೊಂದನ್ನು ನೀಡಿದ್ದರು. ಹಾಗೆಯೇ, ಈ ಸ್ವಾತಂತ್ರ್ಯವನ್ನು ದೇಶದ ಭವಿಷ್ಯದ ಶಾಂತಿ, ಸಮೃದ್ಧಿ ಮತ್ತು ಪ್ರೀಯೊಬ್ಜು ಪ್ರಜೆಗೆ ಪ್ರಜಾಸತ್ತಾತ್ಮಕ ಆಡಳಿತವನ್ನು ತಲುಪಿಸುವ ವಾಹಕವನ್ನಾಗಿಸುವ ಭರವಸೆ ನೀಡಿದ್ದರು.

ಆದರೆ ಈ ದೇಶದ ಅಗಾಧ ವಿಸ್ತಾರದ ವೈವಿಧ್ಯಮಯ ನೆಲದಲ್ಲಿ ಬದುಕುತ್ತಿರುವ ಲಕ್ಷ್ಯಾಂತರ ಆದಿವಾಸಿಗಳು, ಮೀನುಗಾರರು ಮತ್ತು ಇನ್ನೊಳಿದ ಅಸಂಖ್ಯಾತ ಮೂಲನಿವಾಸಿಗಳನ್ನು ಈ ಸ್ವಾತಂತ್ರ್ಯವೆಂಬುದು ಎಂದೂ ತಲುಪಲೇಯಿಲ್ಲ ಹಾಗೂ ಆ ಪರಕೀಯ ಆಡಳಿತಗಾರರು ನಿರ್ಗಮಿಸಲೂ ಇಲ್ಲ. ಹಾಗಾಗೆ ಇಲ್ಲಿ ಯಾರೂ ಉತ್ತರಿಸಲಾಗದ ಏರಡು ಸರಳ ಪ್ರಶ್ನೆಗಳು ಮಾತ್ರ ಹಾಗೇ ಉಳಿದವು. ಅವೆಂದರೆ: ಈ ದೇಶಕ್ಕೆ ಬಂದಿದೆ ಎನ್ನಲಾಗುತ್ತಿರುವ ಸ್ವಾತಂತ್ರ್ಯ ನಿಜಕ್ಕೂ ಬಂದಿರುವುದು ಯಾರಿಗೆ? ಈ ದೇಶ ನಿಜಕ್ಕೂ ಯಾರಿಗೆ ಸೇರಿದ್ದು?

ಸ್ವಾತಂತ್ರ್ಯ ನಂತರದ ಭಾರತದ ಸರ್ಕಾರಗಳ ಪರಂಪರೆಯಲ್ಲಿಯೂ ಅದೇ ಮರಾಠನ ಕೊಳ್ಳೆ, ಲೂಟಿ, ಅತ್ಯಾಚಾರಗಳು ಈ ಅಸಹಾಯಕ ಜನರ ದೈನಂದಿನ

ಬದುಕಿನ ಕ್ಷಾರ ವಾಸ್ತವಗಳಾಗಿಯೇ ಉಳಿದವು. ಸ್ವಾತಂತ್ರ್ಯ ಶಾಂತಿ; ಸಮೃದ್ಧಿ ಮತ್ತು ಪ್ರಜಾಸತ್ತಾತ್ಮಕ ಆಡಳಿತವನ್ನು ದೇಶದ ಎಲ್ಲರಿಗೆ ತಲುಪಿಸುವ ವಾಹಕವಾಗುವ ಬದಲು ವಿನಾಶದತ್ತ ಮುಂದೊಂದಿ ಸಾಗುತ್ತಿರುವ ಬ್ರೇಕ್ ಇಲ್ಲದ ಉರಿಯುತ್ತಿರುವ ರೈಲು ಬಂಡಿಯಂತೆ ಭಾಸವಾಗುತ್ತಿದೆ.

ಈ ಬೆಂಕಿಹೊಂಡಿದ ರೈಲುಬಂಡಿಯ ಕಾಲನೆಯ ಮುಂದಾಳತ್ತವನ್ನು ತನ್ನ ರಾಜಕೀಯ ನಾಯಕರು ಮತ್ತು ಕಾರ್ಮೋರೇಟ್ ಧರ್ಮಿಗಳ ಯಾವುದೇ ಆದೇಶಗಳನ್ನು ಶಿರಸಾವಹಿಸಿ ಪಾಲಿಸುವ, ಹೀಗೆ ಪಾಲಿಸುವ ಪ್ರಕ್ರಿಯೆಯಲ್ಲಿ ಯಾವ ಯಾವ ಮೂಲಭೂತ ಮಾನವೀಯ ಮೌಲ್ಯಗಳನ್ನು ಮುರಿದಿದ್ದೇವೆ ಎಂಬ ಕಂಜಿತ್ ವಿಷಾದ ಪ್ರಜ್ಞೆಯಲ್ಲದ ಸಂಬಳದಾರ ಅಧಿಕಾರಿಗಳಿಗೆ ವಹಿಸಿದೆ. ಇಲ್ಲಿ ಆತ್ಮಸಾಕ್ಷಿಯುಳ್ಳ ಯಾರಾದರೂ ಸರಿ ಈ ಅತಿಎಂದ ಹೊಟ್ಟಿಬಾಕ ರೈಲಿಗೆ ಹಂಚುವರಿ ಇಂಧನವಾಗಿ ಅದರ ಕಲ್ಲಿದ್ದಲ್ಲಿನೊಂದಿಗೆ ಶೀಪ್ರವಾಗಿ ದಹಿಸಿ ಹೋಗುತ್ತಾರೆ.

ಯಾರ ಹೆಸರಿನಲ್ಲಿ ಆಳಲು ಅಧಿಕಾರ ಪಡೆದಿರುತ್ತಾರೋ ಆ ಚುನಾಯಿತ ಸಮುದಾಯದ ಸುಭದ್ರ ಸುರಕ್ಷೆಯಲ್ಲಿರುವ ಸಂಪತ್ತ ರಾಜಕಾರಣಿಗಳು ಇದರ ಹವಾನಿಯಂತ್ರಿತ ಭೋಗಿಗಳಲ್ಲಿ ಆಸೀನರಾಗಿದ್ದಾರೆ. ಮತ್ತು ಇವರಿಗೆ ದೇಶಿ ಮತ್ತು ವಿದೇಶಿ ಬಂಡವಾಳಶಾಹಿಗಳ ಬೆಳನೆಯ ಹಿತರಕ್ಷಣೆ ಇದ್ದು, ಇದೇ ಅವರ ನಿಜವಾದ ಮತ್ತೊಂದು ಪ್ರಜ್ಞೆಯಾಗಿರುತ್ತದೆ. ಅನೇಕ ವರ್ಷಗಳಿಗೊಮ್ಮೆ ಭೋಗಿಯ ಕಿಟಕಿಗಳಿಂದ ಹೊರಗೆ ತಲೆಹಾಕಿ ತಮ್ಮ ಕೃತಕ ನಗುವನ್ನು ಹೊರಚೆಲ್ಲಿ ಜಡ ಕೈಗಳನ್ನು ಬೀಸುತ್ತಾರೆ. ಪ್ರಸ್ತುತ ಸರ್ಕಾರ ಈ ಸರ್ಕಾರನ್ನು ಹೆಮ್ಮೆಯಿಂದ ‘ಮುಕ್ತ ಮಾರುಕಟ್ಟೆ ಪ್ರಜಾತಂತ್ರ’ ಎಂದು ಕರೆಯುತ್ತದೆ.

ಈ ರಾಜಕಾರಣಿಗಳು ಮತ್ತು ಕಾರ್ಮೋರೇಟ್ ಧರ್ಮಿಗಳ ನಂತರದ ಒಂದು ಸಣ್ಣ ಮೂಲೆಯನ್ನು ಪ್ರಭುತ್ವಕ್ಕೆ ಸಮೀಪವಿರುವ ಕಾರಣದಿಂದ ಮತ್ತೇರಿಸಿಕೊಂಡ ಮಾಧ್ಯಮಗಳ ಸದಸ್ಯರು ಆಕುಮಿಸಿಕೊಂಡಿದ್ದಾರೆ. ಅವರು ಅಲ್ಲಿರುವುದು ಆಯ್ದ ಕ್ಷುಲ್ಲಕ ಶ್ರೀಮಂತ ವರ್ಗಾಗಳ ಮನೋರಂಜನೆಗಾಗಿ. ದೇಶ ದಹಿಸುತ್ತಿರುವಾಗ ಈ ‘ನಾಯಕ’ರಾಗಬೇಕಾದವರು ಶಿಖಿಂಡಿಗಳ ಪಾತ್ರ ವಹಿಸಿದ್ದಾರೆ.

ಉಳಿದಂತೆ ಹಿಂದಿನ ಎಲ್ಲಾ ಭೋಗಿಗಳ ಕಾಯ್ದಿರಿಸಿದ ಸೀಟುಗಳಲ್ಲಿ ತಾವು ಅಲ್ಲಿರಲು ಅರ್ಹರೆಂದು ತಪ್ಪಾಗಿ ಭಾವಿಸಿರುವ ಭಾರತದ ಮಧ್ಯಮವರ್ಗ ತುಂಬಿಕೊಂಡಿದೆ. ಇವರೆಲ್ಲ ಬಹುಪಾಲು ಉಚ್ಚ ಜಾತಿಗಳವರಾಗಿದ್ದಾರೆ. ಇವರು ತಮ್ಮ ಈ ಸರ್ವಾನುಕೂಲಭೂಷಿತವಾದ ಹಿತಕರ ಪ್ರವಾಸದುದ್ದಕ್ಕೂ ಅಸಂಬಧ ಹರಚಿಯಲ್ಲಿ ತೊಡಗಿದ್ದಾರೆ. ಈ ಹರಚಿಯ ವಿಷಯವೆಂದರೆ: ಭೂಪ್ರಾಚಾರ. ಹೇಗೆ

ಈ ದೇಶದ ಪ್ರತಿಯೊಬ್ಬನೂ ಭೂಷಣಾಗಿದ್ದಾನೆ (ಅವರನ್ನು ಹೊರತುಪಡಿಸಿ!) ಎಂಬುದು ಇವರ ಜರ್ಮನೀಯ ಸಾರಾಂಶ. ಮುಂದುವರಿದು ರಾಜಕಾರಣೆಗಳಿಗೆ ಶಾಪವನ್ನೂ ಹಾಕುತ್ತಾರೆ. ಹೀಗೆ ಯಾವುದನ್ನು ಸಾರ್ವಜನಿಕವಾಗಿ ಖಂಡಿಸುತ್ತಿದ್ದಾರೋ ಆ ಲೂಟಿಂ ಸಂಪತ್ತಿನಲ್ಲಿ ತಮ್ಮ ಭಾಗಕ್ಕಾಗಿ ಗುಪ್ತವಾಗಿ ಹಂಬಲಿಸುತ್ತಾ, ಸ್ವಧಿಸುತ್ತಾ, ಕುತಂತ್ರ ಮಾಡುತ್ತಾ ಸಾಗಿದ್ದಾರೆ.

ಈ ರೈಲಿನ ಕೊಟ್ಟಿ ಹೊನೆಯ, ಮುಂಗಡ ಕಾದಿರಿಸುವ ಅವಕಾಶವಿಲ್ಲದ ಭೋಗಿಯಂತೂ ಅಸಂಖ್ಯಾತ ಜನರಿಂದ ಕಿಂತಿರಿದು ತುಂಬಿಹೋಗಿದೆ. ಇಲ್ಲಿರುವವರೆಲ್ಲ ಮಾಸಿದ ಬಟ್ಟೆಯ, ಗಡ್ಡ ಬೋಳಿಸದ, ಕೆದರುಗೂದಲಿನ ಜನ. ಸನಾತನ ಭಾರತದ ಒಂದು ತರ್ಕದ ಪ್ರಕಾರ ಇವರು ಬಹುಸಂಖ್ಯಾತರು. ಅಂಗ್ಯ ಅಗಲ ಜಾಗಕ್ಕಾಗಿ ತಳಾಡುವ, ಕೊಲ್ಲುವ, ಕರ್ತರಿಸುವ ಜನರಿವರು. ಈ ಸ್ಥಿತಿ ಅವರ ಉಳಿವನ ಧ್ಯೋತಕವಾಗಿದೆ. ಇಲ್ಲಿ ‘ಅಮಾಯಕತೆ’ ಎಂಬುದನ್ನು ಒಂದು ಹಕ್ಕಿ ಎಂದು ಭಾವಿಸುವುದಾದರೆ ಅದು ಹಬ್ಬಿಪ ಮುಂಚೆಯೇ ಸತ್ತು ಹೋಗಿರುತ್ತದೆ. ಹಾಗೂಂದು ವೇಳೆ ಬದುಕಿದ್ದರೆ ಸಿರಿವಂತರ ಹಸಿದ ಆತ್ಮಗಳಿಗೋ ಇಲ್ಲಾ ಇತರರಿಗೋ ಬಲಿಯಾಗಿ ಹೋಗುತ್ತದೆ.

ಇಲ್ಲಿ ಇನ್ನೊಂದು ಜನ ವರ್ಗವಿದೆ. ಅವರೆಂದರೆ: ದಲಿತರು, ಅತೀ ಹಿಂದುಜಿದವರು, ಮುಸ್ಲಿಮರು ಮತ್ತು ಎಲ್ಲಿಯೂ ಗುರುತಿಸಲ್ಪಡದ, ಈ ಉರಿಯುತ್ತಿರುವ ರೈಲಿನೋಳಗೂ ಜಾಗವಿಲ್ಲದ ಉಳಿದೆಲ್ಲಾ ಬಡವರು. ಏಕೆಂದರೆ ಈ ರೈಲು ಓಡುತ್ತಿರುವುದು ಉಕ್ಕಿನ ಹಳಿಗಳ ಮೇಲಲ್ಲ, ಬದಲಾಗಿ ಈ ಜನರ ರಕ್ತಸ್ಕ್ವಿಟ್ ಬೆಂನ್ಗಳ ಮೇಲೆ. ಇವರ ಪಾಲಿಗೆ ಒಂದು ಕಾಲದ ಹೊಸಾಹತ ಗುಲಾಮರೇ ಇಂದು ಇವರ ಹೊಸಾಹತಾರ್ಥಿಗಳು, ಇವರಲ್ಲಿ ಗುಲಾಮರ ಗುಲಾಮರು, ನೆರಳುಗಳ ನೆರಳುಗಳು, ಮಾನವಹಕ್ಕು ತಿರಸ್ಯೈತರು. ಏಕೆಂದರೆ ಇವರು ಇಲ್ಲಿ ಕೇವಲ ಜೀವಂತ ಪಿಶಾಚಿಗಳು.

ಏಕೆ ಈ ಉರಿಯುತ್ತಿರುವ ಉಗಿಬಂಡಿಯನ್ನು ದೋಭಾಗ್ಯದೆಂಬೆಗೆ ಸಾಗುತ್ತಿರುವ ಭಾರತ ಎಂದು ಕರೆಯಲಾಗಿದೆ?

೧. ರಾಜಕಾರಣೆಗಳಿಂದಾದ ರಾಜಕೀಯ ದುರಂತ. ತೋರಿಕೆಯ ಆವರ್ತಕ ಚುನಾವಣೆಗಳ ಮೂಲಕ ಗೆದ್ದುಬಂದರೂ ಇವರು ಭಾರತದ ಜನರನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ಹಚ್ಚು ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದವರಿಗೆ ರಾಷ್ಟ್ರೀಯ ಹಿತಾಸಕ್ತಿಗಳನ್ನು ಚೌಕಾಶಿ ದರದಲ್ಲಿ ಮಾರುವ ದಳಾಳಿಗಳಾಗಿ ಪರಿವರ್ತಿತರಾಗಿದ್ದಾರೆ. ನಮ್ಮ ಬಹುಪಾಲು ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ

ಬದಲು ದೇಶವನ್ನು ಜಾಗತಿಕ ಬಂಡವಾಳಶಾಹಿ ಅಪರಾಧಗಳ ಕಿರಿಯ ಸದಸ್ಯನನ್ನಾಗಿ ಮಾಡುವಲ್ಲಿ ತಲ್ಲಿನವಾಗಿವೆ. ಈ ಪ್ರತ್ಯೇಯ ದೇಶವನ್ನು ಮರು ವಸಾಹತೀಕರಣಕ್ಕೆ ಈಡು ಮಾಡುತ್ತದೆ ಎಂದು ತಿಳಿದಿದ್ದರೂ ಸಹ.

೨. ಸರ್ಕಾರಿ ಅಧಿಕಾರಿಗಳಿಂದಾಗುತ್ತಿರುವ ಆಡಳಿತಾತ್ಮಕ ದುರಂತ. ಸಾರ್ವಜನಿಕ ಸೇವಕರೂ ಎಂದು ಕರೆಯಲ್ಪಡುವ ಇವರು ಇದರ ಮೂಲಾಧಿಕಾರಿಗೆ ವಿಕೃತಗೊಳಿಸಿ ಸಾರ್ವಜನಿಕರನ್ನೇ ಇವರ ಸೇವಕರನ್ನಾಗಿಸಿಕೊಂಡು ತಮ್ಮ ನಿಜವಾದ ಧರ್ಮಗಳಾದ ಶ್ರೀಮಂತ ಕಾರ್ಮಾರ್ಥೇಶ್ವರಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಕಳೆದ ಅನೇಕ ದಶಕಗಳಿಂದ ಈ ದೇಶದಿಂದ ದೂರವಿದ್ದ ಈ ಮಹನೀಯರು ಇಂದು ಈ ದೇಶವನ್ನು ಖಾಸಗಿ ಧರ್ಮಗಳಿಗೆ ಮಾರಲು ಉತ್ಸುಕರಾಗಿದ್ದಾರೆ.
೩. ಆರ್ಥಿಕ ದುರಂತ, ರಾಷ್ಟ್ರೀಯ ಆರ್ಥಿಕತೆ ಎಂಬುದು ಜಾಗತಿಕ ಕಾಸಿನೋಗಳಲ್ಲಿ ರೋಲೆಂಟ್ ಎಂಬ ಸಂಖ್ಯೆ ಹಾಕಿದ ಅಂಕಣಗಳುಳ್ಳ ಮೇಜಿನ ಮೇಲೆ ಸುತ್ತುತ್ತಿರುವ ಚಕ್ರವರ್ತಿ ಮೇಲೆ ಚೆಂಡು ಬೀಳಿಸಿ, ಆ ಚೆಂಡು ಯಾವ ಸಂಖ್ಯೆಯ ಮೇಲೆ ನಿಂತುಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜೆಕಟ್ಟುವ ಒಂದು ಬಗೆಯ ಜೂಜಾಟವಾಗಿ; ಇಲ್ಲಿ ಚೆಂಡನ್ನು ಅವರಿಗೆ ಬೇಕಾದ ಕೆಲವರ ಸಂಖ್ಯೆಯ ಮೇಲೆ ನಿಲ್ಲಿಸಿ, ಅವರನ್ನು ಗೆಲ್ಲಿಸಿ, ಈಗಾಗಲೇ ನಿಗರಿಕರಾಗಿರುವ ಉಳಿದೆಲ್ಲರನ್ನೂ ದಿವಾಳಿ ಎಬ್ಬಿಸುವ ಆಟವಾಗಿದೆ. ಉದಾರೀಕರಣ, ಖಾಸಗಿಕರಣ ಮತ್ತು ಜಾಗತಿಕರಣಗಳಿಂಬ ದುಷ್ಪ ಮಂತ್ರಗಳು ದೇಶವನ್ನು ಮತ್ತೆ ಉಳಿಗಮಾನ್ಯ ಆಡಳಿತ ವ್ಯವಸ್ಥೆಯತ್ತ ಕೊಂಡೊಯ್ದುತ್ತಿದೆ. ವ್ಯಾತ್ಯಾಸವೆಂದರೆ ಅಂದಿನ ರಾಜಪ್ರಭುತ್ವಗಳ ಜಾಗವನ್ನು ಇಂದು ಬೃಹತ್ ಕಾರ್ಮಾರ್ಥೇಶ್ವರಗಳು ಆಕ್ರಮಿಸಿ ದೇಶದ ನಕಾಶೆಯನ್ನೇ ಬದಲಾಯಿಸುತ್ತಿದೆ.
೪. ಸಾಮಾಜಿಕ ದುರಂತ. ಇದು ಹೇಗೆಂದರೆ, ಅನ್ನಾಯ ಇನ್ನಷ್ಟು ಅನ್ನಾಯವನ್ನೇ ಹೇರುತ್ತದೆ; ದುರಾಸೆ ಇನ್ನಷ್ಟು ದುರಾಸೆಯನ್ನೇ ಹೇರುತ್ತದೆ ಹಾಗೂ ಈ ಶ್ರೀಮಂತಿಕೆಯ ಉನ್ನಾದಕ್ಕಿಡಾದ ಕೆಲವು ಜನರ ಭದ್ರತೆಯ ಮುದುಕಾಟದಲ್ಲಿ ಉಳಿದೆಲ್ಲರು ಅಭದ್ರರಾಗಿ ಹೋಗುತ್ತಿದ್ದಾರೆ. ಈವರೆಗೂ ಬಂದಿರುವ ಎಲ್ಲಾ ಸರ್ಕಾರಗಳೂ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸೈನ್ಯದ ಮೇಲೆ ಕೋಟಿಗಟ್ಟಲೆ ಹಣವನ್ನು ಸುರಿಯುತ್ತಿದ್ದಾರೆ. ಆಂತರಿಕವಾಗಿ ನಿಜವಾದ ಸಮಸ್ಯೆಗಳಾಗಿರುವ ಜಾತಿ ಘರ್ಷಣೆ, ಧರ್ಮ, ರಾಷ್ಟ್ರೀಯತೆಯ ಪ್ರಾರಭಗಳು ಯಾವ ಕ್ಷಣದಲ್ಲಿ ಬೇಕಾದರೂ ಸಿಡಿಯಲು ಸಿದ್ಧವಾಗಿ ನಿಂತಿರುವಾಗ....., ಈ ಉರಿಯುತ್ತಿರುವ ಉಗಿ ಬಂಡಿಯಲ್ಲಿ ಬದುಕ್ಕಳಿಯುವ ಸಾಧ್ಯತೆಯೇನಾದರೂ ಇದ್ದರೆ ಅದು

ಸಹ ಪ್ರಯಾಣಿಕರ ಹೊಗಳ ಮೇಲೆ ಮಾತ್ರ.

- ಇ. ಪಾರಿಸಾರಿಕ ದುರಂತ. ಇದು ಏಕೆಂದರೆ, ಸ್ವತಂತ್ರ ಭಾರತದಲ್ಲಿ ಈವರೆಗೂ ಆಳಿರುವ ಸರ್ಕಾರಗಳು ರಾಷ್ಟ್ರೀಯ ಅಭಿವೃದ್ಧಿಯ ಹೆಸರಿನಲ್ಲಿ ಮಾಡಿರುವುದೇನೆಂದರೆ ಮನಸ್ಯಾಷಿಸಲಾಗದ ಈ ದೇಶದ ನೇಲ, ನೀರು, ಕಾಡು ಮತ್ತು ಗಾಳಿಯನ್ನು ನಾಶಗೊಳಿಸಿರುವುದು. ಈ ಅಭಿವೃದ್ಧಿಯು ತಿನ್ನುವ; ಮಲಗುವ; ನಗುವ ಹಾಗೂ ಶ್ರೀತಿಸಿ ಉಸಿರಾಡುವ; ಸಂವೇದಿಸುವ ಜೀವಗಳನ್ನು ಸ್ಥಳಾಂತರಿಸಿ; ಅಪಮಾನಿಸಿ ಹಾಗೂ ಅವರನ್ನು ನಾಶಗೊಳಿಸಿ ಸ್ಥಳಾಂದ ನಿರ್ಜೀವ ಸ್ವಾರ್ಥಕಗಳನ್ನು ಮಾಡಿಸುತ್ತದೆ.

ಇಂದಿನ ಈ ರಾಷ್ಟ್ರೀಯ ಅಸ್ತವ್ಯಸ್ತತೆಗೆ ಪರಿಹಾರವೇನಾದರೂ ಇದೆಯೇ?

ಇದಕ್ಕೆ ವಿಚಿತವಾದ ಉತ್ತರವಿಲ್ಲ. ಆದರೆ ಅಂತಿಮವಾಗಿ ಈ ಮಹಾನ್ ಭಾರತವೆಂಬ ಉರಿಯುತ್ತಿರುವ ಉಗಿಬಂಡಿಯ ಪ್ರಯಾಣಿಕರನ್ನು ಕೆಲವರು ಉಳಿಸಬಹುದೆಂಬುದಂತೂ ನಿಜ. ಅವರೆಂದರೆ: ಯಾರ ಮೂರ್ಖ ಮಾಂಸಗಳ ಮೇಲೆ ಈ ರೈಲು ಜಲಿಸುತ್ತಿದೆಯೋ ಅವರು. ಈ ಅಗೋಚರರಾಗಿರುವ (ಯಾರು ಈ ದೇಶದ ಮೂಲ ಜನರಾಗಿದ್ದಾರೋ) ಅವರು.... ಈ ಆದಿವಾಸಿ, ಮೀನುಗಾರ ಮತ್ತು ಮೂಲನಿವಾಸಿಗಳು ಒಮ್ಮೆ ಸುಸಂಘಟಿತರಾಗಿ, ತಮ್ಮೆಲ್ಲ ಸಿಟ್ಟು; ಶಕ್ತಿ; ಸಾಮರ್ಥ್ಯಗಳನ್ನು ಒಗ್ಗಳಿಸಿ ಹೆಗಲು ಕೊಟ್ಟು ಆ ದುರಂತದತ್ತ ಮುನ್ನಗೂತ್ತಿರುವ ಉರಿಯುತ್ತಿರುವ ಉಗಿಬಂಡಿಯನ್ನು ಹಳೆಯಿಂದ ಕೆಳಕ್ಕೆ ತಕ್ಷಭಲ್ಲರಾದರೆ ರೈಲಿನ ಕೆಳಗಿರುವ ಜನರನ್ನೇ ಅಲ್ಲದೆ, ಒಳಗಿರುವ ಜನರನ್ನೂ ವಿಮುಕ್ತಗೊಳಿಸಬಲ್ಲರು.

ಬಹುಶಃ; ನಾವು ಸಹ ಈ ಉರಿಯುತ್ತಿರುವ ಉಗಿಬಂಡಿಯಿಂದ ಹೊರಕ್ಕೆ ಧುಮುಕಿ ಅದನ್ನು ಹಳೆಯಿಂದ ಹೊರತಳ್ಳಿ ನಮ್ಮ ಜನರಿಗೆ ಸಹಾಯ ಮಾಡಲು ಇದು ಸುಸಮಯ. ನಮ್ಮ ಈ ಪ್ರಯೆತ್ತ ಭಾಗಶಃ ಇನ್ನೊಂದು ಸ್ವಾತಂತ್ರ್ಯ ಹೋರಾಟದ ಮುನ್ನಡಿಯೂ ಆಗಬಹುದು. ಈ ಬಾರಿ ಅದು ನಡೆದರೆ ನಮ್ಮದೇ ನೆಲದಲ್ಲಿ ಬೆಳೆದ ವಸಾಹತುಳಾಣಿಗಳ ವಿರುದ್ಧವಾಗಿರುತ್ತದೆ.

(ವಾತಾ ಭಾರತಿ)

ಅನುವಾದ : ಡಾ. ಟಿ.ಎಸ್. ವಿವೇಕಾನಂದ



ಸಾಹಸ ಮತ್ತು ಹುತಾತ್ಮನ ಪಟ್ಟ ಕ್ಷೇ ಮಾಡಿ ಕರೆದಾಗ

ಮೂಲ : ತಲ್ಲಿಚ್ಚಾ ಅಹ್ವಾ

‘ಜಿಹಾದ್’ನ ಕೆಡಿಮುಷ್ಟಿ ಅಫ್ಝಾನಿಸ್ತಾನ್-ಮಾಕಿಸ್ತಾನ್ ಗಡಿಯ ಪರ್ವತಗಳಲ್ಲಿನ ತನ್ನ ನೆಲೆಯಿಂದ ಪಸರಿಸುತ್ತಲೇ ಇದೆ. ಅರೇಬಿಯಾ ದ್ವೀಪಕಲ್ಪ, ಆಷ್ಟಿಕಾದ ಸೋಮಾಲಿಯಾ ದ್ವೀಪಕಲ್ಪ, ಮುಂದೆ ಉತ್ತರದ ಅಲ್ಜೀರಿಯಾ ಮತ್ತು ಲಿಬಿಯಾ ಹಾಗೂ ದ್ವಿಣಿದ ಮಾಲಿ ಮತ್ತು ನ್ಯೇಜೀರಿಯಾದಲ್ಲಿ ಅಲ್ಫ್ರೆಡಾ ಈಗ ತನ್ನ ಕೇಂದ್ರಗಳನ್ನು ಹೊಂದಿದೆ. ಇಸ್ಲಾಮಿಕ್ ಸ್ವೇಚ್ಚಾ ಅರೇಬಿಯದ ಹೃದಯ ಭಾಗವಾದ ಇರಾಕ್ ಮತ್ತು ಸಿರಿಯಾದ ಉದಗಲಕ್ಕೂ ಬಲವಾಗಿ ಬೇರು ಬಿಟ್ಟದೆ. ಸಿರಿಯಾದ ಸಂಘರ್ಷದಲ್ಲಿ ಅದು ತನ್ನ ಹಿಡಿತದ ಪ್ರದೇಶ ಮತ್ತು ಸಮರ್ಥಕರನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಲ್ಕೆದಾಕ್ಕೆ ಸೇರಿದ ಜಬ್ಬತ್ತು ನುಸ್ರಾ ಜೊತೆಗೆ ಪ್ರೇಮೋಟಿಗಿಳಿದಿದೆ.

ರಾಷ್ಟ್ರದ ಗಡಿಗಳನ್ನು ಮೀರಿದ ಈ ಪ್ರೇಕ್ಷಿ ಯಾವುದೇ ಸಂಘಟನೆಗೆ, ಶಸ್ತಾಸ್ತಗಳನ್ನು ಕೈಗೆತ್ತಿಕೊಂಡು ವೈರಿ ಸೈನ್ಯ, ಪಟ್ಟಿಮದ ಆಶ್ರಯ ತಾಣಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ಹೊರ ಹಿಂಸಾಚಾರಕ್ಕಿಳಿಯಬಲ್ಲ ಕಾರ್ಯಕರ್ತರನ್ನು ಅಣಿಗೊಳಿಸುವುದು ಕಷ್ಟಸಾಧ್ಯವಾಗುತ್ತಿರುವಂತೆ ತೋರುತ್ತಿಲ್ಲ. ಒಂದು ಎಚ್ಚರಿಕೆ ಎಂದೋ ಇಲ್ಲವೆ ಆ ಧೈರ್ಯದ ಕಾರ್ಯಚಟುವಟಿಕೆಗಳಲ್ಲಿ ಪಾಲೇಗಳಲ್ಲಿ ಪ್ರೇರೇಪಿಸಲೆಂದೋ ಇಂಥ ಕೃತ್ಯಗಳನ್ನು ಸಾಮಾಜಿಕ ಮಾಧ್ಯಮಗಳು ಇಲ್ಲವೆ

ಬೇರೆ ಮಾಡುಮಗಳಲ್ಲಿ ಬಿತ್ತಿರಸಲಾಗುತ್ತಿದೆ.

ಈ ಹಿಂಸಾಚಾರದಲ್ಲಿ ಪಾಲ್ಯಾಳ್ಯಾಪುದಕ್ಕಾಗಿ ಸಾವಿರಾರು ವಿದೇಶಿ ‘ಜಿಹಾದಿ’ಗಳು ಈ ಸಂಘಟನೆಗಳನ್ನು ಸೇರಿದ್ದಾರೆ. ಕಾರ್ಯಕರ ಪಡೆಗಳು ಮೂರು ಬಗೆಯ ಸದಸ್ಯರನ್ನೊಳಗೊಂಡಿದೆ: ಅರಬ್ ಜಗತ್ತು ಮತ್ತು ಕೆಲವು ಏಷ್ಯನ್ ದೇಶಗಳ ಮುಸ್ಲಿಂ ಯುವಕರು; ಪಾಶ್ಚಾತ್ಯ ದೇಶಗಳಿಂದ ಆಗಮಿಸಿದ ಎರಡನೆಯ ತಲೆಮಾರಿನ ಅರಬ್ ವಲಸಿಗರು ಮತ್ತು ಮುಸ್ಲಿಂ ರಾಜೀವೆಗೆ ಮತಾಂತರಗೊಂಡ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಅಷ್ಟೇ ಅಲ್ಲ ನ್ಯೂಜೀಲ್ಯಾಂಡ್‌ನ ಯುವಕರು.

ಜಿಹಾದ ಆವಿಷ:

ಸಂಹೋದಕರು ಕೆಳದ ಕೆಲವು ದಶಕಗಳಿಂದಕ್ಕೂ ‘ಜಿಹಾದ’ನ ಆಕರ್ಷಣೆಯೆ ವಿವರಣೆಯನ್ನು ಮನರ್ ಪರಿಶೀಲಿಸುವುದು ಅತ್ಯವಶ್ಯಕವಾಗಿದೆ. ೧೦ರ ದಶಕದ ಆರಂಭದಲ್ಲಿ ಉಗ್ರವಾದಿ ಸಂಘಟನೆಗಳು ಮಟ್ಟು ಹಾಕಿದ ಹಿಂಸಾಚಾರಕ್ಕೆ ಅಲ್ಲಿರಿಯಾ ಮತ್ತು ಇಜ್ರಾತ್ ಸಿಕ್ಕಿ ತೊಳಿಲಾಡುತ್ತಿದ್ದಾಗ ವಿವರಣೆ ಏನಾಗಿತ್ತೆಂದರೆ: ಈ ಸಂಘಟನೆಗಳ ಸದಸ್ಯರು ಆರ್ಥಿಕವಾಗಿ ತೀರ ಕೆಳವರ್ಗದ ಯುವಕರಾಗಿದ್ದರು; ಅವರು ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಿಂದ ವಲಸೆ ಬಂದಿದ್ದರು; ಅಲ್ಲಿ ಅವರು ಹೊಳೆಗೆರಿಗಳಲ್ಲಿ ವಾಸವಾಗಿದ್ದರು ಮತ್ತು ಫೋರ ಶೋಷಣೆಗೆ ಬಲಿಯಾಗಿದ್ದರು. ಮಸೀದಿ ಅವರಿಗೆ ಪರಿಹಾರ ಮತ್ತು ಆಶ್ರಯ ಒದಗಿಸಿತು. ಮುಂದೆ ತಕ್ಕ ಸಮಯದಲ್ಲಿ ಯಾರೋ ಒಬ್ಬ ಪ್ರಥಾವಶಾಲೆ ಧರ್ಮಗುರು ಇಲ್ಲವೆ ಅನುಕಂಪೆಯ ಇಸ್ಲಾಮೀ ಸಂಘಟನೆ ಅವರಿಗೆ ಇಸ್ಲಾಮಿನ ಹೆಸರಿನಲ್ಲಿ ತಸಾಸ್ತಗಳನ್ನು ಕೈಗೆತ್ತಿಕೊಳ್ಳಲು ಪ್ರೇರೇಸಿಸಿರಬಹುದು ಮತ್ತು ಮನವೋಲಿಸಿರಬಹುದು.

ಅಮೆರಿಕದಲ್ಲಿ ನಡೆದ ೯/೧೧ರ ದುಷ್ಪತ್ಯದ ನಂತರ ಈ ವಿಶೇಷಣೆಯನ್ನು ಮನರ್ ಪರಿಶೀಲಿಸಲೇಬೇಕಾಯಿತು. ಕಾರಣ ಸೌದಿ ಮಧ್ಯಮ ಮತ್ತು ಮೇಲೊಮಧ್ಯಮ ವರ್ಗದ ಯುವಕರು ಆ ಆಕ್ರಮಣಗಳಲ್ಲಿ ಪಾಲ್ಯಾಂಡಿದ್ದರು. ವಿಶೇಷವೆಂದರೆ ಅವರ ಹಿನ್ನೆಲೆಯಲ್ಲಿ ಉಗ್ರ ಧಾರ್ಮಿಕ ಉತ್ಪಾದ ಸುಳಿವೇ ಇದ್ದಿರಲಿಲ್ಲ. ಆಗ ಸೌದಿ ಅರೇಬಿಯಾದಲ್ಲಿ ಜನಜನಿತವಾಗಿದ್ದ ವಿಶೇಷಣೆ ಏನಾಗಿತ್ತೆಂದರೆ ಅಮೆರಿಕದ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಈ ಯುವಕರ ತಲೆಗಳಲ್ಲಿ ಇಂಥ ವಿಚಾರಗಳನ್ನು ಬಿತ್ತಿಲಾಯಿತು. ಅಲ್ಲಿ ಮುಸ್ಲಿಂ ದೂರು-ದುಮ್ಮಾನಗಳು ಮತ್ತು ಅವರು ಬಲಿಪರುಗಳಾಗಿದ್ದಾರೆ ಎನ್ನುವ ನಂಬಿಕೆಯನ್ನು ಮೂಡಿಸಲಾಯಿತು. ಮತ್ತೆ ಅಲ್ಲಿ ಸಹ ಬಲವಾದ ಬಧತೆಯ ಮತ್ತು ಪ್ರೇರೇಸಿಸಬಲ್ಲ ಧರ್ಮಗುರುಗಳು ಇಲ್ಲವೆ

ಅಂದೋಲನದ ಕುಮ್ಕು ಇತ್ತು. ಸ್ವದೇಶದಲ್ಲಿ ಸಾಧ್ಯವಿರಬಹುದಾಗಿದ್ದ ಪ್ರೇರೇಸಣೆಯ ಅಂಶವೇ ಪ್ರಸ್ತಾಪವಾಗಲಿಲ್ಲ.

ಜಲ್ಲೆ ೨೦೦೫ರಲ್ಲಿ ದಾಖಿಣ ಏಷ್ಯಾ ಮತ್ತು ಆಫ್ರಿಕಾ ಮೂಲದ ಮಧ್ಯಮ ವರ್ಗದ ಹಿನ್ನೆಲೆಯ, ತಮ್ಮ ಪರಿಸರದಲ್ಲಿ ಸುಲಭವಾಗಿ ಇತರರೊಂದಿಗೆ ಬೆರೆಯಬಲ್ಲವರಾಗಿದ್ದ (ಫುಟೊಬಾಲ್ ಆಟದಲ್ಲಿ ಆಸಕ್ತಿ, ಪಬ್‌ಗಳಲ್ಲಿ ಮದ್ದ ಸೇವನೆ ಮತ್ತು ಯುವತಿಯರೊಂದಿಗೆ ಒಡನಾಟ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳಲ್ಲಿ ಎಳ್ಳಾಪ್ಪು ಆಸ್ತಿಯಿಲ್ಲದ ಅನೇಕ ಯುವಕರು ಲಂಡನ್‌ನಲ್ಲಿ ಸರಣಿ ಭಯೋತಪದ ಕೃತ್ಯಗಳಲ್ಲಿ ಪಾಲ್ಯಾಂಡಿದ್ದರು. ಆ ಮೂಲಕ ವಿದೇಶಿಯರಿಗೆ ನೇಲೆ ಮತ್ತು ಬಹುಸಂಸ್ಕೃತಿವಾದದ ಪರಿಣಾಮಕಾರಿ ನೀತಿ ಕುರಿತಂತೆ ಆತಂಕಕ್ಕೆಡೆ ಮಾಡಲಾಯಿತು.

‘ಜಿಹಾದ’ದಲ್ಲಿ ಪಾಲ್ಯಾಳ್ಯಾಲು ಪ್ರೇರಣೆ ರಾಜಕೀಯ ಮತ್ತು ಸಾಮಾಜಿಕ ಸನ್ವೇಶಕ್ಕನುಗಣವಾಗಿ ಬದಲಾಗುತ್ತದೆ ಎನ್ನುವುದು ಈಗ ನಮಗೆ ತಿಳಿದು ಬರುತ್ತದೆ. ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ, ಉದಾಹರಣೆಗೆ ಪಾಕಿಸ್ತಾನ, ಗಲ್ಲಿ ಮತ್ತು ಪಟ್ಟಿಮ ಏಷ್ಯಾದ ದಬ್ಬಾಳಿಗೆ ತುತ್ತಾದ ದೇಶಗಳಲ್ಲಿ, ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಅಂದೋಲನಗಳು ಮುಸ್ಲಿಂ ಬಲಿಪರು ಎನ್ನುವ ಭಾವನೆಗೇ ಸಂಮೂಳಣವಾಗಿ ಒತ್ತು ಕೊಡುತ್ತಿವೆ. ಅಲ್ಲಿ ಅಳಿರೇಕದ ಭೀಕರ ದುಷ್ಪತ್ಯಗಳು – ಸಾಮಾನ್ಯವಾಗಿ ವೃತ್ತಿಪರ ಸೇನೆಗಳ (ಇಸ್ರೇಲಿ ಇಲ್ಲವೆ ಅಮೆರಿಕನ್) – ನಿರಂತರ ಅಸಮಾಧಾನ ಮತ್ತು ಆಕ್ರೋಶದ ಭಾವನೆಗಳನ್ನು ಮೋಷಿಸುತ್ತವೆ. ಎಷ್ಟೇ ಸಲ ರಾಜ್ಯ ವ್ಯವಸ್ಥೆಯೇ ತನ್ನ ವ್ಯೇಪಲ್ಯಗಳಿಂದ ಇಲ್ಲವೆ ತನ್ನ ಸರ್ವಾಧಿಕಾರಿ ಪ್ರವೃತ್ತಿಯಿಂದ ಜನರ ಲಕ್ಷ್ಯವನ್ನು ಬೇರೆದೆ ಸೆಳೆಯುವದಕ್ಕಾಗಿ ಹವಣಿಸುತ್ತದೆ ಮತ್ತು ‘ಜಿಹಾದ’ ಸೇರಲು ಕುಮ್ಕು ನೀಡುತ್ತದೆ. ಅದರ ಪರಿಣಾಮವಾಗಿ ಅವರ ಆಕ್ರೋಶ ಮತ್ತು ಧ್ಯೇಯೋದ್ದೇಶದ ತುಡಿತ ಪರಿಕೀಯ ನೆಲದಲ್ಲಿ ಹೊರ ದಾರಿ ಕಂಡುಕೊಳ್ಳುತ್ತದೆ.

ಪನಃ: ಪಾಶ್ಚಾತ್ಯ ದೇಶಗಳ ಎರಡನೆಯ ತಲೆಮಾರಿನ ಮುಸ್ಲಿಮರು ವಿಶೇಷವಾಗಿ ‘ಜಿಹಾದ’ ಬೋಧನೆಗೆ ಸುಲಭವಾಗಿ ಗುರಿಯಾಗುತ್ತಾರೆ. ವಿಶೇಷಕರು ಗಮನಿಸಿರುವಂತೆ ಯುವ ವಲಸಿಗರು ಆರಂಭದಲ್ಲಿ ತಮ್ಮ ಪಾಶ್ಚಾತ್ಯ ಪರಿಸರವನ್ನೇ ಅಂಗೀಕರಿಸುತ್ತಾರೆ. ಮುಂದೆ ಇದ್ದಕ್ಕಿಂದಂತೇ ಅದನ್ನು ತಿರಸ್ಕರಿಸುತ್ತಾರೆ. ಜನಾಂಗೀಯ ಮತ್ತು ಸಾಂಸ್ಕೃತಿಕ ಪ್ರತ್ಯೇಕಿಕರಣದ ಭಾವನೆಯಿಂದ ಅನಾಥ ಪ್ರಜ್ಞೆಗೆ ಬಲಿಯಾಗಿ ‘ಮರುಇಸ್ಲಾಮೀಕರಿಸಲ್ಪಡುತ್ತಾರೆ’.

ಇಂಥವರಿಗೆ ‘ಜಿಹಾದ’ ನಿಜಕ್ಕೂ ಮನರುದ್ವಾರದ ಅನುಭವವಾಗುತ್ತದೆ. ಇಲ್ಲವಾದರೆ ನಿರಧರಣೆಯಾಗಿ ಉಳಿದು ಬಿಡುತ್ತಿದ್ದ ತಮ್ಮ ಬದುಕಿಗೆ ಅದು ಹೆಚ್ಚಿನ

ಅರ್ಥ ಮತ್ತು ಉದ್ದೇಶ ಕಲ್ಪಿಸಿಕೊಡುತ್ತದೆ. ಅವರು ಇನ್ನು ಒಂದು ಫ್ರೆನ್ ಉದ್ದೇಶದ ಸಮರ್ಪಣನೆಗೆ ಸೇನಾ ಕಾರ್ಯಾಚರಣೆಯಲ್ಲಿ ತೋಡಗುತ್ತಾರೆ. ವಿಧವೆಯರು, ಅನಾಥರು, ದಮನಿತರು, ಉಪೇಷ್ಠಿತರು ಮತ್ತು ಅನ್ಯಾಯವಾಗಿ ಬಂಧನಕೊಳಗಾದವರನ್ನು ರಕ್ಷಿಸುವುದಕ್ಕಾಗಿ ‘ನಿರಂತರ ಯುದ್ಧ’ ಸಾರುವವರು ಎಂದು ಅವರನ್ನು ಒಂದು ‘ಜಿಹಾದಿ’ ಪತ್ರ ಬಣ್ಣಿಸುತ್ತದೆ. ಭಯೋತ್ಪಾದನೆ ವಿಷಯದ ಒಬ್ಬ ಪರಿಣಾತ ಸಂಶೋಧಕೆ ಜೆಸ್ಪಿಕ್‌ಕಾ ಸ್ಪ್ರೋ್ ಅವರ ಅಭಿಪ್ರಾಯದ ಮೇರೆಗೆ ತಾವು ಒಂದು ಆಧ್ಯಾತ್ಮಿಕ ಕರೆಗೆ ಓಗೊಡುತ್ತಿರುವುದಾಗಿ ಭಯೋತ್ಪಾದಕರು ನಂಬಿರುತ್ತಾರೆ: ಹಿಂಸೆಯಲ್ಲಿ ಅವರ ಭಾಗ ವಹಿಸುವಿಕೆ ಅವರಲ್ಲಿ ‘ವರ್ಣನಾತೀತ ಮನೋಭಾವ’ ಉಂಟು ಮಾಡುತ್ತದೆ. ಆಗ ಅವರ ಆಕ್ರೋಶ ಬಲವಾದ ನಂಬಿಕೆಯಾಗಿ ಮಾರ್ಪಡುತ್ತದೆ. ಅದರಿಂದಾಗಿ ‘ದುಬ್ರ ಲರ್ಡು ಬಲಶಾಲಿಯಾಗುತ್ತಾರೆ ವುತ್ತು ಸಾಫ್ರಿಕ್ ಗ್ಲಾ ಪರೋಪಕಾರಿಗಳಾಗುತ್ತಾರೆ’. ಅವರ ಸರಂಕ್ಷಕನ ಪಾತ್ರ ಇಸ್ಲಾಮಿನ ಅಂತಿಮ ವಿಜಯದೊಂದಿಗೆ ತನ್ನ ಪರಮೋಜ್ಞ ಮಾರ್ಗವನ್ನು ತಲುಪುತ್ತದೆ.

ವಿಮರ್ಶಕ ಘೈಸಲ್ ಅಲ್ಲ ಯಥಾಯಿ ಅವರ ಅಭಿಪ್ರಾಯದ ಮೇರೆಗೆ, ಮುಸ್ಲಿಂ ದೇಶಗಳಲ್ಲಿನ ‘ಜಿಹಾದಿ’ಗಳ ಸರ್ವೋತ್ತಮಪ್ರಾ ಉದ್ದೇಶವನ್ನು ‘ಜಿಹಾದಿ’ಗಳ ವೂಲಭೂತವಾಗಿ ಭಿನ್ನವಾದ ಚರಿತ್ರೆಯ ಪರಿಕಲ್ಪನೆ ವೂಲಕ ಅಧ್ಯೇತಿಸಿಕೊಳ್ಳಬಹುದು. ಇಸ್ಲಾಮಿನ ಅತಿ ವಿಶ್ವವಾದ ಗುರಿಯ ಸಾಧನೆಯಾದಾಗ ಅವರು ಇಸ್ಲಾಂ ತನ್ನ ಚರಿತ್ರೆಯ ಅನ್ಯಾಯವಾದ ಉತ್ಪಂಗ ತಲುಪಿತು ಎಂದು ಭಾವಿಸುತ್ತಾರೆ. ಈ ಘಟನಾವಳಿಗಳನ್ನು ರೂಪಿಸುವಲ್ಲಿ ತಾವೇ ಒಂದು ಪಾತ್ರ ನಿರ್ವಹಿಸುವವರು ಎಂದು ಹೊಳ್ಳುತ್ತಾರೆ. ಇದು ಅವರನ್ನು ‘ಜಿಹಾದ್’ ಮತ್ತು ಹುತಾತ್ಮನ ಪಟ್ಟಕ್ಕೆ ಅಣಿಗೊಳಿಸುತ್ತದೆ.

ಸಾಮಾಜಿಕ ಮಾಧ್ಯಮಗಳ ಮೊಲಿಕ್ಸ್ತುತಿ:

ಆತ್ಮಹತ್ಯಾ ದಾಳಿಗಳು ‘ಜಿಹಾದಿ’ ಬತ್ತಲೀಕೆಯೋಜಗಿನ ಅತ್ಯಂತ ಪರಿಣಾಮಕಾರಿ ಅಸ್ತುವಾಗಿ ಪರಿಣಾಮಿಸಿದೆ. ಕಾರಣ, ಅದು ಸಾಂಪ್ರದಾಯಿಕ ಅಸಮರ್ಪಣತೆಗಳನ್ನು ನೀಗಬಲ್ಲದು; ಅದು ವೈರಿ ಪಾಳೆಯದಲ್ಲಿ ಹೆಚ್ಚಿನ ಸಾವು ನೋವುಗಳನ್ನು ಉಂಟು ಮಾಡಬಲ್ಲದು; ಅದಕ್ಕೆ ಅತ್ಯಂತ ಹೆಚ್ಚಿನ ಪ್ರಚಾರದ ಸಾಧ್ಯತೆ ಇರುತ್ತದೆ; ಗುರಿಯಾಗಿರಿಸಿಕೊಂಡ ಜನವಸತಿಯ ಬಹು ದೊಡ್ಡ ಭಾಗದಲ್ಲಿ ಭಯ ಹುಟ್ಟಿಸಬಲ್ಲದು. ಆಫ್ಝಾನಿಸ್ತಾನ, ಪಾಕಿಸ್ತಾನ ಮತ್ತು ಇರಾಕ್‌ನಲ್ಲಿ ಆ ದಾಳಿಗಳು ಎಪ್ಪು ಮಾರಕವಾಗವಾದವು ಎನ್ನುವುದನ್ನು ಗಮನಿಸಿದ ಮೇಲೆ ಅವು ‘ಜಿಹಾದಿ’ ಸಂಪರ್ಚನೆಗಳ ಅಪ್ಪಾಯಿ ಮಾನವಾದ ಆಯ್ದುಗಳಾಗಿ ಬಿಟ್ಟವು. ಆ ಕೆಲಸಕ್ಕೆ ಸಾಹಸ ಮತ್ತು ಹುತಾತ್ಮನ ಪಟ್ಟಕ್ಕೆ ಮಾಡಿ ಕರೆದಾಗ

ನೇಮುಕವಾಗುವವರಿಗೇನೂ ಕೊರತೆ ಇಲ್ಲ. ಭಯೋತ್ಪಾದನಾ ವಿಷಯದ ತಜ್ಜುಲೂಯಿ ರಿಚಾಡ್‌ನ್ ಅಭಿಪ್ರಾಯಪಟ್ಟಿರುವಂತೆ, ಆತ್ಮಹತ್ಯಾ ದಾಳಿಕೋರರು ಧಾರ್ಮಿಕ ಧ್ಯೇಯಕ್ಕಿಂತ ಹಚ್ಚಿಗಿ ಸಾಮಿನ ಸಮೃದ್ಧಿದಲ್ಲಿನ ಹಚ್ಚಿ ಉನ್ನಾದಭರಿತ ಹೋರಾಟದ ಮನೋಭಾವದಿಂದ ಪ್ರೇರಿತರಾಗಿರುತ್ತಾರೆ.

ವಾಸ್ತವದಲ್ಲಿ, ಹೋರಾಟದ ಮನೋಭಾವವೇ ಸಾಮಾನ್ಯ ಜನರು, ಅದರಲ್ಲೂ ವಿಶೇಷವಾಗಿ ಇತ್ತೀಚಿಗೆ ಮತಾಂತರಗೊಂಡ ಪಾಶ್ಚಾತ್ಯ ದೇಶಗಳ ಜನರನ್ನು ‘ಜಿಹಾದ್’ನತ್ತ ಸೆಳೆಯವ ಬಲವಾದ ಅಂಶವಾಗಿದೆ. ಪಾಶ್ಚಾತ್ಯ ಯುವಕರನ್ನು ಗುರಿಯಾಗಿಸಿಕೊಂಡ ಸಾಮಾಜಿಕ ಮಾಧ್ಯಮಗಳು ‘ಜಿಹಾದ್’ಗಿಂತ ಸಾಹಸಕ್ಕೆ ಒತ್ತು ಕೊಡುತ್ತವೆ. ಈ ವಿಡಿಯೋಗಳು ವಿಡಿಯೋ ಗೇಮಗಳ ಭಾಷೆ, ಗ್ರಾಫಿಕ್‌ಗಳು ಮತ್ತು ಪ್ರಭಾವಗಳನ್ನು ಬಳಸಿಕೊಳ್ಳುತ್ತವೆ. ಅವು ಕಾರ್ಯತತ್ವರಾಗಿರುವ ಪಾಶ್ಚಾತ್ಯ ‘ಜಿಹಾದಿ’ಗಳನ್ನು ದೃಂಢಿನ ಸ್ನಿವೇಶಗಳಲ್ಲಿ ಅಂದರೆ ಜಾಗಿಂಗ್, ಸಾಹುಪ್ರಾಶ್ನಿಗಳನ್ನು ಮುದಿಸುವುದು ಇಲ್ಲವೇ ಘಟ್ಟ ಬಾಲ ಬಗೆಗಿನ ಚಚೆ ಮತ್ತು ಬಲಿಯಾದವರ ಕತ್ತರಿಸಿದ ತಲೆಗಳನ್ನು ತೋರ್ಪಡಿಸುತ್ತ ಇಲ್ಲವೇ ಸಿರಿಯನ್ ವಾಯು ಪಡೆಯ ಕ್ಯೆದಿಗಳನ್ನು ಕೊಲ್ಲಲು ಸನ್ವಾದವಾಗಿರುವ ಬಹುರಾಷ್ಟ್ರೀಯ ಕಾರ್ಯಾಚರಣೆ ಪಡೆಯ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಒಬ್ಬ ವಿಶೇಷಕರ ಅಭಿಪ್ರಾಯದ ಮೇರೆಗೆ, ಈ ವಿಡಿಯೋಗಳು ‘ಮ್ಯಾನಾಪರೇಜೆಸ್‌ಸುಪ್ರಾ ರಣರಂಗದಲ್ಲಿನ ಸಾಹಸದ ಚಿತ್ರಗಳ ಜೊತೆಗೇ ಉದಾತ್ತತೆ ಮತ್ತು ಹೋರಾಟವನ್ನು ಸೇರುವ ತುರ್ತಿನ್ನು ಹಿಡಿಯಬಲ್ಲವು. ಅದರಿಂದಾಗಿ ಐ.ಎ.ಸ್. ಆಟಗಳ ಘಾಂಟಸಿಯನ್ನು ನಿಜಗೊಳಿಸುತ್ತದೆ. ಸಾಮಾಜಿಕ ಮಾಧ್ಯಮಗಳು ‘ಜಿಹಾದಿ’ಗಳ ಜಾಲಗಳ ನಿಯಂತ್ರಣ ಮತ್ತು ನಿದೇಶನಗಳಾಗಿವೆ’ ಎಂದು ಒಬ್ಬ ಪಾಶ್ಚಾತ್ಯ ಗೂಡಭಾರ ಅಧಿಕಾರಿ ಹೇಳುತ್ತಾರೆ.

ಕಳೆದ ವರ್ಷ ೨೧೦೦ ಯುವತಿಯರೂ ಸೇರಿದಂತೆ ಪಾಶ್ಚಾತ್ಯ ದೇಶಗಳ ಸುಮಾರು ೩೧೦೦ ಜನ ಐ.ಎ.ಸ್. ಸೇರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅವರಿಗೆ ಕಳಿಸಲಾದ ಪರಿಣಾಮಕಾರಿ ಸಂದೇಶಗಳಿಂದ ಅವರನ್ನು ಸೆಳೆಯಲಾಗಿದೆ. ಆ ಮಾಧ್ಯಮಗಳಲ್ಲಿ ಐ.ಎ.ಸ್.ನ ಅಭಾತಮಾರ್ವ ವಿಜಯ ಮತ್ತು ಅಭಾಬಕರ್ ಅಲ್-ಬಗ್ದಾದಿಯ ವ್ಯಕ್ತಿತ್ವವನ್ನು ತಮ್ಮ ವಿಲೀಫಾ ಎಂದು ಚಿತ್ರಿಸಲಾಗಿದೆ. ಭಯೋತ್ಪಾದನಾ ವಿಷಯದ ಪರಿಣತನೊಬ್ಬ ಅಭಿಪ್ರಾಯಪಟ್ಟಿರುವಂತೆ, ಕೆಲ ಯುವಕರಿಗೆ ತುಂಬ ಇಷ್ಟವಾಗುವಂಥ ‘ಕ್ರಾಂತಿ, ಬಲಿದಾನ ಮತ್ತು ಹಿಂಸೆ ಮೂಲಕ ವಿಮೋಚನೆಯ ಕಂಡರಿಸಿದ ಪ್ರವಾದಿಯ ಭವಿಷ್ಯಕ್ಕೆ’ ಅಲ್-ಬಗ್ದಾದಿ ಸಂಕೇತವಾಗುತ್ತಾನೆ.

ಉಗ್ರವಾದದ ತಜ್ಜುಲು ಅಹಮದ್ ರತೀಂದ್ರ್ ಗಮನಿಸಿರುವಂತೆ, ಆಫ್ಝಾನಿಸ್ತಾನ

ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ‘ಜಿಹಾದಿ’ಗಳ ಒಂದು ಹೊಸ ತಲೆಮಾರು ಹೊರಹೊಮ್ಮೆತೆಲ್ಲಿದ್ದ ಅದು ಹೆಚ್ಚು ಮೂಲಭೂತವಾದಿ, ಹೆಚ್ಚು ಸುಶಿಕ್ಷಿತ ಹಾಗೂ ‘ಜಿಹಾದಾ’ಗೆ ಆಳವಾದ ಬದ್ಧತೆ ಹೊಂದಿದೆ. ಅದು ತನ್ನ ನಾಯಕರು ತಮ್ಮ ಸರ್ಕಾರ ಮತ್ತು ವೃತ್ತಿ ಸೇನೆಯೋಂದಿಗಿನ ರಾಜೀಮನೋಭಾವದಿಂದಾಗಿ ಭೂಮಿರಸನಗೊಂಡಿದೆ. ಈ ಉಗ್ರವಾದಿಗಳು ಐ.ಎಸ್. ತನ್ನ ಕಾರ್ಯಕ್ರಮದೊಂದಿಗೆ ಎಂದೂ ಯಾವುದೇ ತರಹ ರಾಜೀ ಮಾಡಿಕೊಳ್ಳಲಾರದು ಎಂದು ನಂಬಿದ್ದಾರೆ. ಅದರ ಸೇನಾ ವಿಜಯಗಳಿಂದ ಪುಲಕಿತರಾಗುತ್ತಾರೆ. ವಿಲಾಫತ್ ನ ಫೋಷನ್‌ಯಿಂದ ಅವರು ಪೇರಿತರಾಗಿದ್ದಾರೆ. ಸ್ವದೇಶ ಮತ್ತು ಪಶ್ಚಿಮ ಏಷ್ಟಾದಲ್ಲಿ ‘ಜಿಹಾದ್’ನಲ್ಲಿ ಭಾಗ ವಹಿಸುವುದಕ್ಕಾಗಿ ಇಂಥಾ ವರ್ಷಗಳಿಂದ ‘ಜಿಹಾದ್’ಅನ್ನು ಕೈಬಿಟ್ಟಿರುವ ಭಾರತೀಯ ಮುಸ್ಲಿಮರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲ-ಕೈದಾ ಮತ್ತು ಐ.ಎಸ್. ಎರಡೂ ಗುರಿಯಾಗಿಸಿಕೊಂಡಿವೆ. ಈಗ ಜಾಗತಿಕ ‘ಜಿಹಾದ್’ ಪಶ್ಚಿಮ ಏಷ್ಟಾದಲ್ಲಿ ಪೆಡಂಭೂತವಾಗಿ ತಲೆಯೆತ್ತಲಿದೆ.

(ದ ಒಂದೂ-ಹೊಸ ಮನುಷ್ಯ)

ಅನುವಾದ : ಹಸನ್ ನಯೀಂ ಸುರಕ್ಷೇಜ



ಸಾಹಸ ಮತ್ತು ಹುತಾತ್ಮನ ಪಟ್ಟ ಕೈ ಮಾಡಿ ಕರೆದಾಗ

೩೩

ನೀವೊಬ್ಬ ‘ಗೇ-ಪಶ್ಚಿ’ಯೆ?

ಮೂಲ : ದೇವದತ್ತ ಪಟ್ಟಾಯಕ್

ನನಗೆ ಸುಪರಿಚಿತನಾದ ಮುಧ್ಯಮ ವರ್ಗದ ‘ಗೇ’ ಹಂಡಗನೊಬ್ಬ ಮದುವೆಯಾಗುತ್ತಿದ್ದಾನೆ. ಅವನ ಪಶ್ಚಿ ಶೀಷ್ಯದಲ್ಲಿಯೇ ‘ಗೇ-ಪಶ್ಚಿ’ಯಾಗುತ್ತಾಳೆ. ಸಲಿಂಗ ಕಾಮಿಯಾದ ಆತ, ಇನ್ನೂ ಆವರಣದಲ್ಲಿಯೇ ಬದುಕುತ್ತಿದ್ದು, ತನ್ನ ಲ್ಯಂಗಿಕ ಆಯ್ದ್ಯಾಯ ಕುರಿತಾಗಿ ಕುಟುಂಬದಲ್ಲಿ ಹೇಳಿಕೊಂಡಿಲ್ಲ. ಗಂಡಸರನ್ನು ಇಷ್ಟಪಡುವ ಆತ, ಮದುವೆಯಾದ ನಂತರ ತನ್ನ ‘ಹವ್ಯಾಸ’ವನ್ನು ನಿಲ್ಲಿಸುವ ಯಾವುದೇ ಯೋಜನೆಯನ್ನು ಮಾಡಿಲ್ಲ. ನಾನು ಆವರಣದಲ್ಲಿ, ಬದುಕುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಕಾರಣವೇ ಹೊರತು ನಾನಲ್ಲ ಎಂದು ಹೇಳುತ್ತಾನೆ. “ಎಷ್ಟೊಂದು ಜನ ಸ್ತೇಟ್ ಗಂಡಸರು ಮದುವೆಯಾದ ನಂತರವೂ ಬೇರೆ ಹೆಣ್ಣಿನ ಸಂಬಂಧಗಳನ್ನು ಇಟ್ಟಿಕೊಂಡಿರುತ್ತಾರೆ” ಎಂದು ಹೇಳಿ, ಕೊಂಚ ತಮಾಷೆಯ ನಗೆಯನ್ನು ತುಳುಕಿಸುತ್ತಾ, ‘ಕೊನೆಯ ಪಕ್ಕ ನಾನಂತೂ ನನ್ನ ಹೆಂಡತಿಗೆ ಅಂತಹ ಮೋಸ ಮಾಡುವುದಿಲ್ಲ’ ಎನ್ನುತ್ತಾನೆ. ನನ್ನ ಪಶ್ಚಿಗೆ ಕೋಪ ಬಂದರೆ ಅದನ್ನಾಕೆ ತನ್ನ ಆತ್ಮೆಯ ಮೇಲೆ ಕಾರಿಕೊಳ್ಳಬೇಕೆ ಹೊರತು ನನ್ನ ಮೇಲಲ್ಲ. ಏಕೆಂದರೆ ನವ್ಯಮೃಷ್ಣ ಒತ್ತಡಕ್ಕೆ ಮೇಡೇ ನಾನು ಈ ಮದುವೆಯಾಗುತ್ತಿರುವುದು ಎಂದು ಪಟ್ಟಿ ಹಿಡಿಯುತ್ತಾನೆ. ತಿಳಿದೂ ತಿಳಿದೂ ಅಮಾಯಕ ಹೆಣ್ಣೊಬ್ಬಳ ಬದುಕನ್ನು ಹಾಳು ಮಾಡುತ್ತಿರುವುದಕ್ಕೆ ಅದನ್ನು ಸುಪ್ರೀಂ ಕೋರ್ಟ್, ಕಷ್ಟ ಹರುಕ ಗಂಡಸರು ಮತ್ತು

ಕಂಗಳಿಗೆ ನಿಡ್ದೆ ಬಾರದು

ಅವನಮ್ಮೆನನ್ನ ಕಾರಣವಾಗಿಸಿ, ತನ್ನ ಜವಾಬ್ದಾರಿಯಿಂದ ನುಳಿಚಿಕೊಳ್ಳುತ್ತಾನೆ ಭಾರತದ ಬಹಳಪ್ಪೆ ಯುವರಂತೆ. ತನಗೆ ದಕ್ಷತ್ವಾವ ದೊಡ್ಡ ಮೊತ್ತದ ವರದ್ವಿಷಯ ಬಗ್ಗೆ ಅವನು ಮಾತನಾಡುವುದಿಲ್ಲ.

ದೇಹಲಿಯಲ್ಲಿ ಅತ್ಯಾಚಾರಕೊಳ್ಳಬಾಗಿ, ದಾರುಣವಾಗಿ ಹೊಲೆಯಾದ ನಿಭರ್ಯಾಯಳ ಸಾವಿನಂತಲ್ಲದೆ, ಈ ‘ಗೇ-ಪತ್ತಿ’ ಜೀವನದುದ್ದಕ್ಕೂ ಪತಿಯ ತ್ರೀತಿಯಿಲ್ಲದೆ, ಶೃಂಗಾರವಿಲ್ಲದೆ ಯೌವನವಾಗಿ ರೋಡಿಸುತ್ತ ಸಾಯಂತ್ರಾಳೆ. ಈಕೆಯು ಅವಸ್ಥೆಗೆ ನ್ಯಾಯಾಲಯ ಮತ್ತು ಧರ್ಮಗಳಿರಡೂ ಸಂಪರ್ಣ ಒಟ್ಟಿಗೆಯನ್ನ ಕೊಟ್ಟಿದೆ. ಮನಸ್ಸಿನಲ್ಲಿ ಗಂಡಿನ ದೇಹವನ್ನ ಕಲ್ಪಿಸಿಕೊಳ್ಳುತ್ತ, ಹೇಗೋ ಕಷ್ಟಪಟ್ಟಿ ತನ್ನ ಕರ್ತವ್ಯವನ್ನ ಪೂರ್ಣಸಿಬಿಟ್ಟು, ಆಕೆಗೊಂದು ಮಗುವನ್ನ ಕೊಟ್ಟಬಿಟ್ಟು. ಆಕೆಯಿಂದಲೂ ಮತ್ತು ಕುಟುಂಬವರ್ಗದಿಂದಲೂ ಈತ ತಪ್ಪಿಸಿಕೊಂಡು, ತನ್ನ ಪಾಡಿಗೆ ತಾನು ಇದ್ದು ಬಿಡುತ್ತಾನೆ. ಅವನ ಆವರಣದ ಸ್ತೋವನ್ನ ಕಂಡುಕೊಂಡಿರುವ ನೀವು ಆತನಮ್ಮೆ ಕೆಳಕಲು ಪ್ರಯತ್ನಿಸಿದರೆ, ತಾನು ‘ದ್ವಿಲಿಂಗಿ’ಯಿಂದೂ ಆಕೆಯನ್ನ ಸುಲಭವಾಗಿ ಸಂತೃಪ್ತಿಗೊಳಿಸಬಲ್ಲೆನೆಂದೂ, ಭಾರತದ ಯಾವುದೇ ಸ್ಪೇಟ್ ಗಂಡಿಗಿಂತಲೂ ತನು ಸುಖ ನೀಡುವುದರಲ್ಲಿ ಕಿಡಿಮೆಯಿಲ್ಲವೆಂದೂ ನಿಮ್ಮೊಡನೆ ವಾದಿಸುತ್ತಾನೆ. ಆತನ ಗೇ-ಪತ್ತಿಯು ಕುಟುಂಬದ ಸಮಾರಂಭಗಳಲ್ಲಿ ಅನಾವಶ್ಯಕವಾಗಿ ಎಲ್ಲವೂ ಸಹಜವಾಗಿದೆಯನ್ನುವಂತೆ ನಟಿಸುತ್ತ, ಕೇವಲ ಮನಸ್ಸಿನಲ್ಲಿ ಮಾತ್ರ ತನ್ನ ಗಂಡನ ಸಮಸ್ಯೆಗೆ ಕೊರಗುತ್ತ ಒದ್ದಾಡುತ್ತಾಳೆ. ದೇಹಲಿಯ ನಿಭರ್ಯಾಯಳ ಮೇಲೆ ಗೂಬೆ ಕೂರಿಸಿದಂತೆ, ಈ ‘ಗೇ-ಪತ್ತಿ’ಯದೇ ತಪ್ಪ ಎಂದು ವಾದಿಸುವ ಹಲವಾರು ಸಮಾಜ ಹಿತಚಿಂತಕರು ನಮ್ಮಲ್ಲಿ ಇದ್ದೆ ಇರುತ್ತಾರೆ. ಈ ‘ಗೇ-ಪತ್ತಿ’ಯುವಿಷಯದಲ್ಲಿ ಮಾತ್ರ ಅವರ ತರ್ಕ ಸ್ವಲ್ಪ ವಿರುದ್ಧವಾಗಿದ್ದು, ಈಕೆಯ ಹೆಣ್ಣನ ಗಂಡನನ್ನ ಕೆರಳಿಸಿ ಉದ್ದೇಶಿಸುವಪ್ಪು ಉತ್ತಮವಾಗಿಲ್ಲವೆಂದು ನಿಣಾಯ ಹೊರಡಿಸುತ್ತಾರೆ. ನಿಭರ್ಯಾಯಳ ತಂದೆ-ತಾಯಿಯಂತಲ್ಲದೆ, ಮಗಳು ಅಕಸ್ಮಾತಾಗಿ ಬಂಡಾಯವೆದ್ದರೆ ಈಕೆಯ ತಂದೆ ತಾಯಿಯರು ಅವಳ ಪರವಾಗಿ ನಿಲ್ಲಲು ಸಿದ್ಧರಿರುವುದಿಲ್ಲ. ‘ನೋವು ನುಂಗಿ ಬದುಕಬೇಕು ಮಗಳಿ’ ಎಂದು ಯೌವನವಾಗಿ ಆಕೆಗೆ ಉಪದೇಶಿಸುತ್ತಾರೆ. ಉಂಟಾಗಿರುವ ಜನರ ಕುಹಕದ ನಗೆಗೆ ತಾವು ಕಾರಣವಾಗುವದಕ್ಕೆ ಅವರಂತೂ ಸಿದ್ಧವಿರುವುದಿಲ್ಲ.

ಮಹಾಭಾರತದಲ್ಲಿ ಒಂದು ಪ್ರಸಂಗವಿದೆ. ಶಿವಿಂಡಿಯ ಪತ್ತಿಯಾದ ದಶಾಣ ರಾಜಕುಮಾರಿಗೆ ಮೊದಲ ರಾತ್ರಿಯಿಂದು ತನ್ನ ಪತಿ ಒಬ್ಬ ಹೆಣ್ಣಿಂದು ತಿಳಿದ ತಕ್ಕಣ ಸಿಡಿದ್ದೆನ್ನು ತನ್ನ ಅಪ್ಪನಿಗೆ ದೂರ ಸಲ್ಲಿಸುತ್ತಾಳೆ. ಕೋಪಗೊಂಡ ದಶಾಣ ರಾಜ, ಸೈನ್ಯ ಸಮೇತ ಪಾಂಚಾಲ ದೇಶಕ್ಕೆ ಬಂದು ಅದನ್ನು ನಿನಾರುಮ ಮಾಡುವುದಾಗಿ

ನೀವೋಬ್ಬ ‘ಗೇ-ಪತ್ತಿ’ಯೆ?

ಬೆದರಿಕೆಯನ್ನು ಒಡ್ಡುತ್ತಾನೆ. ಯಕ್ಕನೊಬ್ಬನ ಸಹಾಯದಿಂದ ಶಿವಿಂಡಿಯ ಗಂಡಾಗಿ ಪರಿವರ್ತನೆಗೊಳ್ಳುತ್ತಾನೆ. ಭಾರತದ ಬಹುತೇಕ ತಂದೆ-ತಾಯಿಯರು, ‘ಮದುವೆ’ಯೆಂಬ ಸಾಂಪ್ರದಾಯಕ ಬಂಧನವು ತನ್ನ ಮಾಯೆಯಿಂದ ತಮ್ಮ ಮಗನನ್ನು ‘ಸ್ಪೇಟ್’ ಗಂಡಾಗಿ ಪರಿವರ್ತನೆ ಮಾಡಿ ಬಿಡುತ್ತದೆ ಎಂದು ನಂಬುತ್ತಾರೆ. ಅಬ್ಬಬಾಬ್ ಎಂದರೆ ಬಾಬಾ ರಾಮದೇವರು ಹೇಳಿಕೊಡುವ ಒಂದಿಪ್ಪು ಪ್ರಾಣಾಯಾಮವನ್ನು ಮಾಡಿದರೆ ಸರಿಮೋಗುತ್ತಾನೆಂದು ಅವರು ಆಲೋಚಿಸುತ್ತಾರೆ.

ಈ ‘ಗೇ-ಪತ್ತಿ’ ಎನ್ನುವ ಪದ ಚೀನಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಲಕ್ಷ್ಯಂತರ ಹಂಗಸರು ‘ಗೇ’ ಮನಸ್ಸನ ಜೊತೆಗೆ ಸಂಸಾರ ಮಾಡಲು ಒಪ್ಪದೇ ಸಿಡಿದೇಳುತ್ತಿದ್ದಾರೆ. ಚೀನಾದಲ್ಲಿ ದಂಪತ್ಯಿಯು ಒಂದೇ ಮಗುವನ್ನ ಪಡೆಯುವ ಕಾನೂನು ಇದೆಯಲ್ಲವೇ? ಆದ್ದರಿಂದ ತಮ್ಮ ಏಕೆಕ್ಕ ಮುತ್ತನ ಮೂಲಕ ವಂಶದ ಮುಂದುವರಿಕೆಯಾಗಲೇಬೇಕೆಂದು ತಂದೆ-ತಾಯಿಗಳು ಹರ ಹಿಡಿದು ಮಗನ ಮದುವೆಯನ್ನು ಮಾಡುತ್ತಾರೆ. ಅವರು ನಂಬುವ ಕನ್ಘಾಷ್ಯಾಷಿಯಾನಿಂಜಂ ಧರ್ಮವು, ಮಗುವನ್ನ ಮಟ್ಟಿಸದಿದ್ದರೆ ಯಾವ ಮನಷ್ಯನೂ ಗಂಡಾಗುವುದಿಲ್ಲ ಎಂದು ಸಾರುತ್ತದೆ. ಈ ಎಲ್ಲಾ ದುರ್ದೈವಿ ಹಂಗಸರು ಈಗ ಇಡೀ ಸಮಾಜದಲ್ಲಿಯೇ ಬದಲಾವಣೆ ಬರಬೇಕೆಂದು ಬಂಡಾಯವೆದ್ದಿದ್ದಾರೆ. ತಾವು ಬದುಕಿನಲ್ಲಿ ನೋವುಂಡಂತೆ ಮತ್ತೊಬ್ಬ ಹೆಣ್ಣಿ ಕಷ್ಟಪಡಬಾರದು ಎಂಬುದು ಇವರ ಕಾಳಜಿಯಾಗಿದೆ.

‘ಗೇ-ಪತ್ತಿ’ ನಿಸ್ಸಂಶಯವಾಗಿ ಒಬ್ಬ ಬಲಿಪಶು. ಆದರೆ ಈ ‘ಗೇ’ ಪತಿಯು ಒಬ್ಬ ಖಳನಾಯಿಕನೆ ಅಥವಾ ಸಮಾಜದ ಬಲಿಪಶುವೆ. ತನ್ನ ತಾಯಿಯ ಎದುರು ಸೆಟೆದು ನಿಲ್ಲಲಾಗದ ಬೆನ್ನೆಲ್ಲಬಿಲ್ಲದವನೆ. ತನ್ನ ತಂದೆಯಿಂದ ಈಗಾಗಲೇ ಯಾದರ್ಥ್ಯವನ್ನು ಒಡೆದುಕೊಂಡಿರುವ ತಾಯಿಯನ್ನು ಮತ್ತೊಮ್ಮೆ ಗೋಳಾಡಿಸಲು ಸಾಧ್ಯವಾಗದ ಅಸಹಾಯಕತೆಯೆ? ಎನೆಂದು ನಿಣಾಯಿಸುವುದು ತುಂಬಾ ಕಷ್ಟದ ಸಂಗತಿಯಾಗಿದೆ.

ಅನುವಾದ : ವಸುಧೇಂದ್ರ

ಸ್ವಾಲು ಬೇಕೇ ಬೇಕು ಎಂದ ಹುಡುಗಿ

ಮೂಲ : ಕರ್ನಾಟಕ ಜಿಯ

ಕೇನ್ನಾಡಲ್ಲಿ ಒಂದು ಗುಂಪಿನ ಜನರಿದ್ದಾರೆ. ಇವರನ್ನು ನೋಡಲು ಲೋಕದ ಜನರು ಸಾಗರಗಳನ್ನು ದಾಟಿ ಬರುತ್ತಾರೆ. ಇವರು ಉದ್ದಕ್ಕಿದ್ದ ಬಲು ಎತ್ತರಕ್ಕೆ ಜಿಗಿಯಬಲ್ಲರು. ಕೆಂಪು ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಸಿಂಹಗಳನ್ನು ಕೊಲ್ಲುತ್ತಾರೆ. ಯಾರಿವರು ಅಂತ ನಿಮಗೆ ಆಶ್ಚರ್ಯ ಆಗ್ನಿದಯಾ? ಇವರು ಮಾಸಿಯಾಗಳು. ನಿಮಗೆ ಗೊತ್ತಾ ನಾನು ಕೊಡ ಅವರಲ್ಲಿಬ್ಬಳು.

ಮಾಸಿಯಾಗಳಲ್ಲಿ ಹುಡುಗರನ್ನು ಯೋಧರಂತೆ ಬೆಳೆಸುತ್ತಾರೆ. ಹುಡುಗಿಯರನ್ನು ಒಳ್ಳೆಯ ತಾಯಂದಿರಾಗುವಂತೆ ಬೆಳೆಸುತ್ತಾರೆ. ನನಗೆ ಇದು ವರ್ಷವಾಗಿದ್ದಾಗಲೇ ನನ್ನ ನಿಷ್ಠಿತಾರ್ಥ ಮಾಡಿದರು. ನಾನು ಮೈನೆರೆಯತ್ತಿದ್ದಂತೆ ಮದುವೆ ಮಾಡಿಬಿಡುತ್ತಾರೆ ಎನ್ನುವ ಸೂಚನೆಗಳು ಆಗಲೇ ಸಿಕ್ಕಿದ್ದವು. ನನ್ನಮ್ಮೆ, ನನ್ನಜ್ಞಿ, ಜಿಕ್ಕೆಮ್ಮೆ, ದೊಡ್ಡಮ್ಮೆ ಅತ್ಯೇಯರು ಎಲ್ಲ ‘ನೋಡು ನಿನ್ನ ಗಂಡ ಹೋಗ್ನಿದ್ದಾನೆ’ ಅಂತ ನನಗೆ ಪದೇ ಪದೇ ಇದನ್ನು ನೆನಪಿಸುತ್ತಿದ್ದರು. ಹನ್ನರದನೇ ವಯಸ್ಸಿಗೆ ಒಳ್ಳೆಯ ಗೃಹಿಣಿಯಾಗಲು ಏನೆಲ್ಲ ಮಾಡಬೇಕೋ ಅದನೆಲ್ಲ ನಾನು ಮಾಡಬೇಕಿತ್ತು. ಬೆಳಿಗೆ ಬರಕ್ಕೆ ನನ್ನ ದಿನ ಶುರುವಾಗುತ್ತಿತ್ತು. ಹಾಲು ಕರೆದು, ಮನೆ ಗುಡಿಸಿ, ನನ್ನ ಬಡಹುಟ್ಟಿದವರಿಗೆ ಅಡುಗೆ ಮಾಡಿ, ನೀರು ಹಿಡಿದು, ಒಲೆ ಉರಿಸಲು ಕಟ್ಟಿಗೆ ತರುತ್ತಿದ್ದೆ. ಒಳ್ಳೆಯ ಗೃಹಿಣಿಯಾಗಲು ಇದನೆಲ್ಲ ಮಾಡುತ್ತಿದ್ದೆ.

ಸ್ವಾಲು ಬೇಕೇ ಬೇಕು ಎಂದ ಹುಡುಗಿ

೬೩

ನಾನು ಶಾಲೆಗೆ ಹೋಗಿದ್ದು ಮಾಸಿಯಾ ಹೆಂಗಸರು ಅಥವಾ ಹೆಣ್ಣು ಮಕ್ಕಳು ಶಾಲೆಗೆ ಹೋದರು ಅಂತ ಅಲ್ಲ, ನಮ್ಮೆಮ್ಮೆ ಓದಲು ಸಾಧ್ಯವಾಗಿರಲಿಲ್ಲ. ಅವರು ಯಾವಾಗಲೂ ನನಗೆ, ನನ್ನ ಬಡಹುಟ್ಟಿದವರಿಗೆ ನೀವು ನನ್ನಂತಾಗಬಾರದು, ನನ್ನ ಬದುಕಿನಂತೆ ನಿಮ್ಮದಾಗಬಾರದು ಅಂತ ಹೇಳುತ್ತಲೇ ಇದ್ದಳು. ಅವರು ಹಾಗ್ಯಾಕೆ ಹೇಳಿದ್ದಳು? ನಮ್ಮಪ್ಪ ನಗರದಲ್ಲಿ ಮೊಲೀಸಾಗಿದ್ದರು. ಅವರು ವರ್ಷ ಅಥವಾ ಎರಡು ವರ್ಷಕ್ಕೂಮ್ಮೆ ಮನೆಗೆ ಬರುತ್ತಿದ್ದರು. ಅವರು ಮನೆಗೆ ಬಂದಾಗ ಮನೆಯ ಪರಿಸ್ಥಿತಿಯೇ ಬದಲಾಗುತ್ತಿತ್ತು. ನಮ್ಮೆಮ್ಮೆ ನಮ್ಮೆ ಹೊಟ್ಟೆ ತುಂಬಿಸಲು ಹೊಲದಲ್ಲಿ ಕಟ್ಟಪಟ್ಟು ದುಡಿದು ಬೆಳೆ ಬೆಳೆಸುತ್ತಿದ್ದಳು. ನಮ್ಮನ್ನು ಸಾಕಲು ಸಹಾಯವಾಗಲಿ ಅಂತ ಮೇಕೆಗಳನ್ನು ಮತ್ತು ಹಸುಗಳನ್ನು ಸಾಕುತ್ತಿದ್ದಳು. ಆದರೆ ಅಪ್ಪ ಮನೆಗೆ ಬಂದಾಗ ಹಸುಗಳನ್ನು, ಬೆಳೆದ ಬೆಳೆಗಳನ್ನೆಲ್ಲ ಮಾರಿಬಿಡುತ್ತಿದ್ದರು. ಬಂದ ಹಣವನ್ನು ಸ್ವೇಹಿತರ ಜೊತೆ ಸೇರಿ ಕುಡಿದು ಖಾಲಿ ಮಾಡುತ್ತಿದ್ದರು. ನನ್ನಮ್ಮೆ ಹೆಣ್ಣಾಗಿದ್ದರಿಂದ ಅವಳಿಗೆ ಆಸ್ತಿಯ ಒಡತೆನದ ಹಕ್ಕಿರಲಿಲ್ಲ. ಮನೆಯಲ್ಲಿದ್ದ ಎಲ್ಲದರ ಮೇಲೆ ಅಪ್ಪನಿಗೆ ಮಾತ್ರ ಹಕ್ಕಿತ್ತು. ಅಮ್ಮೆ ಪ್ರಶ್ನೆ ಮಾಡಿದರೆ ಅವಳನ್ನು ಹೊಡೆಯುತ್ತಿದ್ದರು, ಬೆಯುತ್ತಿದ್ದರು. ಸಹಿಸಲು ತುಂಬ ಕಟ್ಟವಾಗುತ್ತಿತ್ತು.

ನಾನು ಸೂಲಿಗೆ ಹೋದಾಗ ಟೀಚರ್ ಆಗಬೇಕು ಅಂತ ಕನಸು ಕಂಡಿದೆ. ಟೀಚರ್‌ಗಳು ಒಳ್ಳೆಯವರು ಅನ್ನಿಸುತ್ತಿದ್ದರು. ಅವರು ಚಂದರ ಬಿಟ್ಟೆ, ಹೈಪ್‌ಲೈಂಗ್ ಶೂ ಹಾಕುತ್ತಿದ್ದರು. ನಾನು ಹೊಲದಲ್ಲಿ ಕಟ್ಟಪಟ್ಟು ದುಡಿತ್ತಿದ್ದನಲ್ಲ ಅದಕ್ಕಿಂತ ಟೀಚರ್‌ಗಳು ಬೋಡಿನ ಮೇಲೆ ಬರಿತ್ತಿದ್ದರಲ್ಲ ಅದು ಸುಲಭ ಅನ್ನಿಸುತ್ತಿತ್ತು. ಹಾಗಾಗಿ ಟೀಚರ್ ಆಗಬೇಕು ಅಂದುಕೊಂಡಿದೆ.

ಅದಕ್ಕೋಣಕ್ಕರ ಕಟ್ಟಪಟ್ಟು ಓದುತ್ತಿದ್ದೆ. ಏಳನೆ ಕಾಳಿಸಲ್ಲಿದ್ದಾಗ ಒಂದು ಮುಖ್ಯವಾದ ಸಂಗತಿ ಘಟಿಸಿತು. ನಮ್ಮೆಲ್ಲಿ ಒಂದು ಸಂಪ್ರದಾಯವಿದೆ. ಹುಡುಗಿಯನ್ನು ಹೆಂಗಸಾಗಿಸುವುದು ಈ ಆಚರಣೆಯ ಮೂಲಕ. ನಾನು ಇನ್ನೇನು ಹೈಸೂಲಿಗೆ ಸೇರಬೇಕಿತ್ತು ನನ್ನ ಮುಂದಿನ ದಾರಿ ಕವಲಾಗಿತ್ತು. ಈ ಆಚರಣೆಯ ನಂತರ ನನಗೆ ಮದುವೆ ಮಾಡಿಬಿಡುತ್ತು. ಮದುವೆಯಾಗಿಬಿಟ್ಟರೆ ನನ್ನ ಟೀಚರ್ ಆಗುವ ಕನಸು ಕನಸಾಗಿಯೇ ಉಳಿದುಬಿಡುತ್ತಿತ್ತು. ಹಾಗಾಗದಂತೆ ತಡೆಯಬೇಕೆಂದು ನಾನೊಂದು ಪ್ಲಾನ್ ಮಾಡಿದೆ. ನನ್ನಪ್ಪನ ಹತ್ತಿರ ಮಾತನಾಡಿದೆ. ‘ನನ್ನ ಮತ್ತೆ ಸೂಲಿಗೆ ಕಳಿಸ್ತೇನಿ ಅನ್ನೋದಾದರೆ ಮಾತ್ರ ನಾನಿದನ್ನು ಮಾಡಿಸ್ತೋತ್ತಿನಿ’ ಅಂದೆ. ‘ಸರಿ, ನೀನು ಈ ಆಚರಣೆಯ ನಂತರವೂ ಸೂಲಿಗೆ ಹೋಗಬಹುದು’ ಎಂದ. ಅವರು ಒಟ್ಟಕೊಂಡದ್ದು ಯಾಕೆಂದರೆ ನಾನೇನಾದರೂ ಓಡಿ ಹೋದರೆ ‘ಮಗಳು ಓಡಿ ಹೋದಳು’ ಅಂತ ನಮ್ಮಪ್ಪನ ಬಗ್ಗೆ ಜನ ಮಾತಾಡುತ್ತಿದ್ದರು. ಅವನು

೬೪

ಕಂಗಳಿಗೆ ನಿಡ್ಡ ಬಾರದು

ಬದುಕಿರುವವರೆಗೂ ಈ ಅವಮಾನವನ್ನು ಸಹಿಸಬೇಕಿತ್ತು.

ನಾನು ಮಾಡಿಸಿಕೊಂಡೆ. ಆ ಆಚರಣೆ ನಡೆಯಿತು. ಆ ವಾರ ಹೊತ್ತಿ ಸಂಭ್ರಮವೋ ಸಂಭ್ರಮ. ಜನ ಸಂಭ್ರಮಿಸುತ್ತಿದ್ದರು. ಆ ಆಚರಣೆಯ ಹಿಂದಿನ ದಿನ ನಾವೆಲ್ಲ ಖುಷಿಯಿಂದ ಉತ್ಸಾಹದಿಂದ ರಾತ್ರಿಯಿಡೀ ಕುಣಿದೆವು. ನಿದ್ದೇನೆ ಮಾಡಲಿಲ್ಲ. ಆ ದಿನ ಬಂತು. ನಾವು ಕುಣಿದು ಸಂಭ್ರಮಿಸಿದ ಮನೆಯಿಂದ ಹೊರಕ್ಕೆ ಕುಣಿಯತ್ತಲೇ ಅಂಗಳಕ್ಕೆ ಬಂದೆವು. ಅಲ್ಲಿ ಬಂದಪ್ಪ ಜನ ಕಾಯುತ್ತಿದ್ದರು. ಅವರೆಲ್ಲ ಗುಂಪಗಿ ನಿಂತಿದ್ದರು. ನಾವು ಕುಣಿಯತ್ತಲೇ ಹೆಂಗಸರು, ಮಕ್ಕಳು, ಗಂಡಸರಿದ್ದ ಈ ಗುಂಪಿನ ಹತ್ತಿರ ಹೋದೆವು. ಆ ಗುಂಪಿನ ನಡುವೇ ಬಿಬ್ಬಕೆ ಕೂತಿದ್ದಳು. ಅವಳು ನಮ್ಮನ್ನು ಹಿಡಿದುಕೊಳ್ಳಲು ಕಾಯುತ್ತಿದ್ದಳು. ನಾನೇ ಮೊದಲು ಅವಳ ಹತ್ತಿರ ಹೋದದ್ದು. ನನ್ನ ಸೋದರಿಯರು ಇನ್ನೊಂದಿಷ್ಟು ಮಂಡಿಯರು ಅಲ್ಲಿದ್ದರು. ನಾನು ಅವಳ ಹತ್ತಿರ ಹೋಗುತ್ತಿದ್ದ ಹಾಗೆ ಅವಳು ನನ್ನನ್ನು ನೋಡಿದ್ದು. ನಾನು ಅವಳ ಮುಂದೆ ಕೂತು ನನ್ನ ಕಾಲುಗಳನ್ನು ಅಗಲಿಸಿದೆ. ಹಾಗೆ ಮಾಡುತ್ತಿದ್ದಂತೆ ಮತ್ತೊಬ್ಬ ಹೆಂಗಸು ಚಾಕು ಹಿಡಿದು ಹತ್ತಿರ ಬಂದಳು. ಆಕೆ ನನ್ನ ಯೋನಿಗೆ ಕೈ ಹಾಕಿ ‘ಅದನ್ನು’ ಕತ್ತರಿಸಿಬಿಟ್ಟಳು.

ನನಗೆ ಬಂದೇ ಸಮನೆ ರಕ್ತಸೂವವಾಯಿತು. ಎಷ್ಟು ರಕ್ತ ಹೋಗಿರಬಹುದು ಅಂತ ನೀವು ಕಲ್ಪಿಸಿಕೊಳ್ಳಬಹುದು. ಸ್ವಲ್ಪ ಹೊತ್ತಿಗೆ ನಾನು ನಿಶ್ಚಯಾಗಿ ಕುಣಿದುಬಿಟ್ಟೇ ಇದನ್ನು ಮಾಡಿಸಿಕೊಂಡ ನಂತರ ಎಷ್ಟೋ ಜನ ಮಂಡಿಯರು ಸತೇ ಹೋಗುತ್ತಾರೆ. ನಾನು ಅದ್ವಷ್ಟವಂತೆ, ಸಾಯಲಿಲ್ಲ. ‘ಯಾವುದೇ ಅನಸ್ತೇಶಿಯ ಬಳಸದೆ, ತುಕ್ಕ ಹಿಡಿದ ಚಾಕು ಬಳಸಿ ಇದನ್ನು ಮಾಡಲಾಗುತ್ತೆ. ಬಹಳ ಅಪಾಯಕಾರಿ ಹಾಗೂ ಸಹಿಸಲು ಕಷ್ಟ, ನಾನು ಅದ್ವಷ್ಟವಂತೆ. ಯಾಕೆಂದರೆ ನನ್ನಮ್ಮೆ ಹೆಚ್ಚಿನ ಹೆಂಗಸರು ಮಾಡದೇ ಇರುವುದನ್ನು ಮಾಡಿದಳು. ಮೂರು ದಿನಗಳಾದ ಮೇಲೆ ಮನಗೆ ಬಂದಿದ್ದವರೆಲ್ಲ ಹೊರಟು ಹೋದರು. ನಮ್ಮಮ್ಮೆ ನಸೋಬ್ಬಳನ್ನು ಕರಕೊಂಡು ಬಂದಳು. ನಮಗೆ ಚಿಕಿತ್ಸೆ ನೀಡಲಾಯಿತು. ಮೂರು ವಾರಗಳ ನಂತರ ನನಗೆ ಗಾಯ ವಾಸಿಯಾಯಿತು. ನಾನು ಹೈಸ್ಕ್ವಾಲಿಗೆ ಹೋದೆ. ನಾನೀಗ ಮತ್ತಷ್ಟ ತೀವ್ರವಾಗಿ ಟೀಚರ್ ಆಗುವುದರ ಕಡೆ ಗಮನಹರಿಸಿದೆ. ಟೀಚರ್ ಆದರೆ ನನ್ನ ಮನೆಯಲ್ಲಿ ಬಂದು ಬದಲಾವಣೆಯನ್ನು ನಾನು ತರಬಹುದಿತ್ತು.

ನಾನು ಹೈಸ್ಕ್ವಾಲಿನಲ್ಲಿದ್ದೆ. ಆಗ ಬಂದು ಘಟನೆ ನಡೆಯಿತು. ಒರ್ಗಾನ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದ ನಮ್ಮ ಹಳ್ಳಿಯ ಮಂಡಿಗನೆಂಬುನನ್ನು ಭೇಟಿ ಮಾಡಿದೆ. ಈತ ಬಿಳಿ ಟೀಚರ್, ಜೀನ್ಸ್ ಮತ್ತು ಬಿಳಿ ಸ್ಕೋಟ್‌ರ್ ಶೂ ಹಾಕಿಕೊಂಡು ಕ್ಯಾಮೆರಾ ಹಿಡಿದುಕೊಂಡಿದ್ದು. ಹೌದು ಬಿಳಿ ಶೂ ಹಾಕಿದ್ದ. ಹಳ್ಳಿಯಲ್ಲಿ ಸರಿಯಾದ ಸ್ಕೂಲು ಬೇಕೆ ಬೇಕು ಎಂದ ಹಾಡುಗಿ

ರಸ್ತೆ ಕೂಡ ಇರಲಿಲ್ಲ. ಅಂತಹದ್ದರಲ್ಲಿ ಈ ತರಹದ ಬಟ್ಟ, ಶೂಗಳು! ನನ್ನ ಅದು ಸೆಳೆಯಿತು

ಅವನು ತುಂಬಾ ಖುಷಿಯಾಗಿದ್ದ ಹಾಗೆ ಕಾಣಿಸ್ತಿತ್ತು. ನನಗೆಯ ಇಷ್ಟವಾಯಿತು. ನಾನವನಿಗೆ ಹೇಳಿದೆ ‘ನೀನು ಎಲ್ಲಿದ್ದಿರೋ ನಾನು ಅಲ್ಲಿಗೆ ಹೋಗಬೇಕು’

‘ಏನು ನೀನು ಅಲ್ಲಿಗೆ ಹೋಗಬೇಕಾ? ನಿನಗೋಸ್ಕರ ನಿನ್ನ ಗಂಡ ಕಾಯ್ತಾ ಇಲ್ಲಾ?’ ಅಂತ ಹೇಳಿದ.

‘ಅದರ ಬಗ್ಗೆ ನಿನಗೆ ಯೋಚನೆ ಬೇಡ. ಅಲ್ಲಿಗೆ ಹೋಗೋದು ಹೇಗೆ ಅಂತ ಹೇಳು ಸಾಕು’ ಅಂದೆ

ಈ ವ್ಯಕ್ತಿ ನನಗೆ ಸಹಾಯ ಮಾಡಿದ. ನಾನು ಹೈಸ್ಕ್ವಾಲಿನಲ್ಲಿದ್ದಾಗ ನನ್ನಪ್ಪನಿಗೆ ಸಿಕ್ಕಾಪಟೆ ಕಾಯಿಲೆ. ಅವರಿಗೆ ಲಕ್ಷ್ಯ ಹೊಡೆದಿತ್ತು. ನಾನು ಮುಂದೇನು ಮಾಡಬೇಕು ಅಂತ ಹೇಳೋಕೆ ಕೂಡ ಆಗದಪ್ಪ ಕಾಯಿಲೆ ಅವರಿಗೆ. ನಮ್ಮ ಸಮುದಾಯದಲ್ಲಿ ನನ್ನಪ್ಪನ ವಯಸ್ಸಿನವರೆಲ್ಲ ಅಂದರೆ ನನ್ನ ಚಿಕ್ಕಪ್ಪ, ದೊಡ್ಡಪ್ಪ, ಮಾವಂದಿರು ಎಲ್ಲರೂ ನನಗೆ ತಂದೆಯಾಗಿ ಬಿಟ್ಟಿರು! ಅವರೆಲ್ಲ ಸೇರಿ ನನ್ನ ಭವಿಷ್ಯದ ಮೇಲೆ ಹಕ್ಕು ಜೆಲಾಯಿಸಲು ಶುರುಮಾಡಿದರು.

ನಾನು ಕಾಯುತ್ತಿದ್ದ ಸುದ್ದಿ ಬಂತು. ಅಮೆರಿಕದ ವರ್ಜೀನಿಯದಲ್ಲಿನ ಲಿಂಬ್ ಬಗ್ಗೆನಲ್ಲಿರುವ ರಾಂಡಾಲ್ ಮಕಾನ್ ಮಹಿಳಾ ಕಾಲೇಜಿನಲ್ಲಿ ನನಗೆ ಪ್ರವೇಶ ಸಿಕ್ಕಿತ್ತು. ಆದರೆ ನಾನಲ್ಲಿಗೆ ಹಳ್ಳಿಯವರ ಸಹಾಯವಿಲ್ಲದೆ ಹೋಗುವುದು ಸಾಧ್ಯವಿರಲಿಲ್ಲ. ವಿಮಾನದ ಟಿಕೆಟ್ ತೆಗೆದುಕೊಳ್ಳಲು ಹಣ ಬೇಕಿತ್ತು. ಹಣಕ್ಕಾಗಿ ಜಂದಾ ಎತ್ತಬೇಕಿತ್ತು. ನನಗೆ ಸ್ಕೂಲರತ್ಸಿಪ್ ಸಿಕ್ಕ ವಿಷಯ ಕೇಳಿ ನಮ್ಮ ಹಳ್ಳಿಯ ಗಂಡಸರು ‘ಎಂತಹ ಅವಕಾಶ ವ್ಯಾಧವಾಗಿದೆ. ಇದು ಮಂಡಿಗನಿಗೆ ಸಿಗಬೇಕಿತ್ತು. ನಾವು ಇದಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ’ ಅಂದರು.

ನಮ್ಮ ಜನರಲ್ಲಿ ಬಂದು ನಂಬಿಕೆಯಿದೆ. ಆದೇನೇಂದರೆ ಮುಂಜಾವು ಒಳ್ಳೆಯ ಸುದ್ದಿ ತರುತ್ತದೆ ಎಂದು. ನಾನು ಈ ನಂಬಿಕೆಯ ಆಸರೆ ಪಡೆದೆ. ಮುಂಜಾನೆ ಒಳ್ಳೆಯದನ್ನು ತರುತ್ತದೆ ಎಂದು ನಂಬಿ ಮುಂದುವರೆದೆ. ನಮ್ಮ ಹಳ್ಳಿಗೆ ಬಿಟ್ಟ ಮುಖ್ಯಸ್ಥರಿದ್ದರು. ಅವರು ಬಿಟ್ಟದರೆ ಉಳಿದವರು ಅವರು ಹೇಳಿದಂತೆ ಕೇಳುತ್ತಿದ್ದರು. ಹಾಗಾಗಿ ಸೂರ್ಯ ಮಟ್ಟವ ಹೊತ್ತಿಗೆ ಅವರ ಮನೆ ಬಾಗಿಲಲ್ಲಿ ನಿಂತಿದ್ದೆ. ಅವರು ಬಾಗಿಲು ತೆಗೆದ ತಕ್ಷಣ ಮೊದಲು ನನ್ನನ್ನೇ ನೋಡಬೇಕು ಅಂತ.

‘ಮಗು ನೀನಿಲ್ಲೇನು ಮಾಡಿದ್ದೀರೂ?’

‘ನಾಯಕರೇ ನನಗೊಂದು ಸಹಾಯವಾಗಬೇಕಿತ್ತು. ನಾನು ಅಮೆರಿಕಾಕ್ಕೆ ಹೋಗಲು ಸಹಾಯ ವಾಡಿದೀರಾ? ನಾನು ಅಲ್ಲಿ ಕೂಡ ಒಳ್ಳೆಯ

ಹುಡುಗಿಯಾಗಿರ್ಬಿನಿ. ವಾಪಸ್ತು ಬಂದು ನೀವು ಏನು ಹೇಳಿರೋ ಅದನ್ನು ಮಾಡುವೀನಿ' ಅಂತ ಅವರಿಗೆ ಮಾತು ಕೊಟ್ಟೇ.

'ಸರ, ಅದರೆ ನಾನೇಂಬ್ಬನೇ ಇದನ್ನು ಮಾಡಕ್ಕೆ ಆಗಲ್ಲ' ಎಂದು ಹೇಳಿ ನನಗೆ ಇನ್ನೂ ಹದಿನ್ಯೇಮುಂದಿಯನ್ನು ನೋಡು ಅಂತ ಅವರೆಲ್ಲರ ಪಟ್ಟಿ ಕೊಟ್ಟರು. ಪ್ರತಿದಿನ ಬೆಳಿಗ್ಗೆ ಎದ್ದು ಒಬ್ಬೊಬ್ಬಿರ ಮನಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರೆಲ್ಲ ಒಪ್ಪಿಕೊಂಡು ಸಹಾಯ ಮಾಡಲು ಮುಂದಾದರು. ಹೆಂಗಸರು, ಗಂಡಸರು ಎನ್ನದೇ ಒಟ್ಟಾರೆ ಇಡೀ ಹಳ್ಳಿ ನಂಗೆ ವಿದ್ಯಾಭ್ಯಾಸ ಪಡೆಯಲು ಸಹಾಯ ಮಾಡಲು ಒಟ್ಟಾಯಿತು.

ನಾನು ಅಮರಿಕೆಗೆ ಬಂದೆ. ನೀವು ಉಹಿಸಬಹುದಾದಂತೆ ನಾನಿಲ್ಲಿ ನೋಡಿದ್ದೇನು? ಹಿಮು!, ವಾಲ್ ಮಾರ್ಟ್‌ಗಳು, ವ್ಯಾಕ್ರೂಮ್ ಕಲೀನ್‌ಗಳು ಮತ್ತು ಕೆಫ್‌ಲೆರಿಯಾಗ್‌ಲ್ಲಿ ಬೇಕಾದಷ್ಟು ಆಹಾರ. ನಾನು ಸಮೃದ್ಧಿಯ ನಾಡಿನಲ್ಲಿದ್ದೇ.

ನನಗೆ ಸಖಿತಾ ಖುಷಿಯಾಯಿತು. ಇಲ್ಲಿದ್ದಾಗ ನಾನು ಹಲವು ವಿಷಯಗಳನ್ನು ಕಂಡುಕೊಂಡೆ. ನನ್ನ ಚಿಕ್ಕ ವಯಸ್ಸಿನಲ್ಲಿ ನನಗೆ ಮಾಡಿದರಲ್ಲ ಆ 'ಆಚರಣೆ' ಅದನ್ನು 'ಸ್ರೀ ಸುನ್ನತಿ' (ಸ್ರೀ ಜನನಾಂಗವನ್ನು ಉಣಗೊಳಿಸುವಿಕೆ) ಅಂತ ಕರೀತಾರೆ ಅಮತ ತಿಳಿಯಿತು. ನನ್ನ ದೇಹದ ಅಂಗವನ್ನು ಸರಕಾಗಿಸಿಕೊಂಡು ಶಿಕ್ಷಣ ಪಡೆಯುವ ಅವಶ್ಯಕತೆಯಿಲ್ಲ, ಶಿಕ್ಷಣ ನನ್ನ ಹಕ್ಕು ಅಂತ ತಿಳಿಯಿತು. ಈಗ ಕೂಡ ಆಫ್‌ಕಾಡ ಮೂರು ಮಿಲಿಯನ್ ಹೆಣ್ಣು ಮಕ್ಕಳು ಈ ಅಪಾಯಕಾರಿ ಆಚರಣೆಗೆ ಬಲಿಯಾಗಿದ್ದಾರೆ. ನನ್ನಮೃವಿಗೆ ಆಸ್ತಿಯ ಹಕ್ಕಿನೆ ಎಂದು ತಿಳಿಯಿತು. ಅವಳು ಹೆಣ್ಣುವ ಕಾರಣಕ್ಕೆ ಅವಶ್ಯನ್ನು ನಿಂದಿಸುವ ಅಗತ್ಯವಿಲ್ಲ ಅಂತ ತಿಳಿಯಿತು. ಇದೆಲ್ಲ ತಿಳಿದಾಗ ತುಂಬಾ ಕೋಪ ಬಂತು. ನಾನೇನಾದರೂ ಮಾಡಲೇಬೇಕು ಅನ್ನಿಸಿತು. ಪ್ರತಿಸಾರಿ ಹಳ್ಳಿಗೆ ಹೋದಾಗಲೂ ನನ್ನ ಅಕ್ಕಪಕ್ಕದ ಮನೆಯ ಹುಡುಗಿಯರು ಮದುವೆಯಾಗುವುದನ್ನು ನೋಡುತ್ತಿದ್ದೆ. ಅವರೆಲ್ಲರೂ 'ಸುನ್ನತಿ' ಮಾಡಿಸಿಕೊಂಡಿದ್ದರು. ನಾನಿಲ್ಲಿ ಪದವಿ ಪಡೆದ ಬಳಿಕ ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಪದವಿಯ ನಂತರ ಕೆಲಸ ಮಾಡಲು ಶಾಲೆಗೆ ಹೋದೆ. ಈ ಎಲ್ಲ ಹೆಣ್ಣು ಮಕ್ಕಳ ಅಳು ನನ್ನ ಕೆವಿಯಲ್ಲಿತ್ತು. ನಾನೇನಾದರೂ ಮಾಡಲೇಬೇಕಿತ್ತು.

ಹಳ್ಳಿಗೆ ವಾಪಸ್ತು ಹೋದೆ. ಉರಿನವರಿಗೆ ಹೇಳಿದೆ 'ನಾನು ಮಾತು ಕೊಟ್ಟಂತೆ ನಿಮಗೇನಾದರೂ ನೀಡಲು ವಾಪಸ್ತು ಬಂದಿದೇನಿ. ಹೇಳಿ ನಿಮಗೇನು ಬೇಕು?'

ಹೆಂಗಸರ ಹತ್ತಿರ ಕೇಳಿದಾಗ ಅವರು ಹೇಳಿದರು 'ನಿನಗೆ ಗೊತ್ತು ನಿಮಗೇನು ಬೇಕು ಅಂತ. ನಮ್ಮ ಹೆಣ್ಣು ಮಕ್ಕಳಿಗೆ ಶಾಲೆ ಬೇಕು' ಅಲ್ಲಿ ಹುಡುಗಿಯರಿಗೋಸ್ತರ ಯಾವುದೇ ಶಾಲೆಯಿರಲ್ಲಿ. ತಮ್ಮ ಹೆಣ್ಣು ಮಕ್ಕಳಿಗಾಗಿ ಅವರು ಶಾಲೆ ಕೇಳಲು

ಸ್ಕೂಲು ಬೇಕೇ ಬೇಕು ಎಂದ ಹುಡುಗಿ

21

ಕಾರಣವಿತ್ತು. ಅದೇನೆಂದರೆ ಹುಡುಗಿಯರು ಶಾಲೆಗೆ ಹೋದಾಗ ಅತ್ಯಾಚಾರಕ್ಕೆ ಒಳಗಾದರೆ ಅವರ ಅವ್ಯಾಂದಿರನ್ನೇ ಅದಕ್ಕಾಗಿ ನಿಂದಿಸುತ್ತಿದ್ದರು. ಮದುವೆಗೆ ಮುಂಚೆ ಹುಡುಗಿ ಗಭಿಣೆಯಾದರೆ ಅದಕ್ಕೂ ಅವಶ್ಯಕನಿಂದು ನಿಂದಿಸುತ್ತಿದ್ದರು. ಅವಳಿಗೆ ಹೊಡೆಯುತ್ತಿದ್ದರು, ಶಿಕ್ಷಿಸುತ್ತಿದ್ದರು. ಅವರು ಹೇಳಿದರು 'ನಮ್ಮ ಹೆಣ್ಣು ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಕಳಿಸಲು ಬಯಸುತ್ತೇವೆ'.

ಅಮೃಂದಿರ ಹತ್ತಿರ ಮಾತಾತಾದಿದ ನಂತರ ಅಪ್ಪಂದಿರ ಹತ್ತಿರ ಮಾತಾಡಲು ಹೋದೆ. ಅವರು ಏನು ಹೇಳಿರಬಹುದು ಎಂದು ನೀವು ಉಹಿಸಿರಬಹುದು : 'ನಮ್ಮ ಹುಡುಗರಿಗೆ ಶಾಲೆ ಬೇಕು'

ನಾನಂದೆ 'ನಮ್ಮ ಹಳ್ಳಿಯಿಂದ ಒಂದಿಪ್ಪು ಮಂದಿ ಗಂಡಸರು ಹೋರಿಗೆ ಹೋಗಿ ಶಿಕ್ಷಣ ಪಡೆದಿದ್ದಾರೆ. ಅವರು ಯಾಕೆ ಶಾಲೆ ಕಟ್ಟಬಾರದು? ನಾನು ಹುಡುಗಿಯರಿಗಾಗಿ ಶಾಲೆ ಕಟ್ಟುತ್ತೇನೆ' ಅವರಿಗೂ ಆದು ಸರಿ ಅನಿಸಿತು. ಎಲ್ಲರೂ ಒಪ್ಪಿಕೊಂಡರು. ಈ ವಿಷಯದಲ್ಲಿ ನೀವು ಕೊಟ್ಟಿ ಮಾತಿನಂತೆ ನಡೆದುಕೊಳ್ಳಬೇಕು ಎಂದೆ. ಅವರು ತಮ್ಮ ಮಾತಿನಂತೆ ನಮಗೆ ಭೂಮಿಯನ್ನು ಕೊಟ್ಟರು. ಅಲ್ಲೇ ಈಗಿರುವ ಶಾಲೆ ಕಟ್ಟಿರುವುದು.

ನಿಮಗೆ ನಮ್ಮ ಸ್ಕೂಲಿಗೆ ಬಂದು ಸೇರಿದ ಏಂಜಲಿನ ಅನ್ನೋ ಹುಡುಗಿಯ ಕತೆ ಹೇಳ್ತೀನಿ. ಅವಶ್ಯೋಬ್ಬಿಜು ಅನಾಧೆ. ನಮ್ಮ ಶಾಲೆಗೆ ಸೇರಬೇಕೆಂದು ಬಂದಳು. ಆದರೆ ನಮ್ಮ ಶಾಲೆಗೆ ಸೇರಲು ನಾವು ರೂಪಿಸಿದ್ದ ಯಾವುದೇ ಮಾನದಂಡಗಳಿಗೂ ಅವಳು ಹೊಂದುತ್ತಿರಲ್ಲಿ. ನಾಲ್ಕನೇ ಕ್ಲಾಸಿಗೆ ಸೇರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಅವಳಿಗೆ ಇಲ್ಲ ವರ್ಷ ವಯಸ್ಸು. ಅವಳು ಅನಾಧೆಯಾದ್ದರಿಂದ ಅಜ್ಞಿಯರು, ಅತ್ಯೆಯರು, ದೊಡ್ಡಮ್ಮೆ-ಚಿಕ್ಕಮ್ಮೆಂದಿರು ಹೀಗೆ ಒಬ್ಬರ ಮನೆಯಿಂದ ಒಬ್ಬರ ಮನೆಗೆ ಹೋಗುತ್ತಿದ್ದಳು. ಹಾಗಾಗ ಅವಳು ಯಾವುದೇ ಒಂದು ಜಾಗದಲ್ಲಿ ನೆಲೆ ನಿಂತಿರಲಿಲ್ಲ. ನನಗಿನ್ನೂ ಆದಿನ ನೆನಪಿದೆ. ಏಂಜಲಿನಾಳ ಕಣ್ಣಗಳು ಅವಳು ಆಗ ಕಾಳುತ್ತಿರುವುದಕ್ಕಿಂತ ಇನ್ನೂ ಹೆಚ್ಚಿನದೇನೋ ಅವಶ್ಯಲ್ಲಿದೆ ಎಂದು ಹೇಳುವಂತಿತ್ತು. ಅವಳು ನಾಲ್ಕನೇ ಕ್ಲಾಸಿಗೆ ಸೇರಲು ವಯಸ್ಸಿನಲ್ಲಿ ದೊಡ್ಡವಳಿಗಿದ್ದರೂ ನಾವು ಅವಳಿಗೆ ಶಾಲೆಗೆ ಸೇರಲು ಅವಕಾಶ ನೀಡಿದ್ದೇವು. ಏದು ತಿಂಗಳ ನಂತರ ಏಂಜಲಿನಾಳ ಬದುಕಿನಲ್ಲಿ ರೂಪಾಂತರ ಕಾಣಿಸಿತು. ಏಂಜಲಿನ ಪ್ರೇಲಟ್ ಆಗಬೇಕೆಂದು ಅಂದುಕೊಂಡಿದ್ದಾಳೆ. ಪ್ರೇಲಟ್ ಆದರೆ ಜಗತ್ತೆಲ್ಲ ಸುತ್ತಬಹುದು ಮತ್ತು ಬದಲಾವಣ ತರಬಹುದು ಎಂದು ಅವಶ್ಯ ಕನಸು. ನಾವು ಅವಶ್ಯಕನ್ನು ಶಾಲೆಗೆ ಸೇರಿಸಿಕೊಂಡಾಗ ಅವಳು ಅತ್ಯುತ್ತಮ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಆದರೆ ಈಗ ಅವಳು ನಮ್ಮ ಶಾಲೆಯಲ್ಲಿ ಮಾತ್ರವಲ್ಲ ನಮ್ಮ ಇಡೀ ಡಿವಿಜನ್‌ಲ್ಲೇ ಅತ್ಯುತ್ತಮ ವಿದ್ಯಾರ್ಥಿನಿ.

22

ಕಂಗಳಿಗೆ ನಿಡ್ದೆ ಬಾರದು

ಅವಳೇ ಶರೋನ್. ಇದು ವರ್ಷಗಳ ನಂತರ ಇದು ನಡೆದದ್ದು. ಅದೇ ರೀತಿ ಈಷ್ಟಿನ್ ಕೊಡ. ಇದು ನಾವು ತರುತ್ತಿರುವ ಬದಲಾವಣೆ.

ನನ್ನ ಶಾಲೆಯಲ್ಲಿ ಹೋಸದೊಂದು ಬೆಳಗು ಅರಳಿದೆ. ಇದು ಹೋಸದೊಂದು ಅರಂಭಕ್ಕೆ ನಾಂದಿಯಾಗಿದೆ. ಪ್ರಸ್ತುತ ಸ್ಥಿತಿಯನ್ನು ಆಧರಿಸಿ ಹೇಳುವುದಾದರೆ ಇಂಜಿ ಹುಡುಗಿಯರಿಗೆ ಎಂದೂ ಸುನ್ನತಿ ಮಾಡುವುದಿಲ್ಲ. ಇಂಜಿ ಹುಡುಗಿಯರು ತಮ್ಮ ಇನ್ನೇ ವಯಸ್ಸಿಗೆ ಮದುವೆಯಾಗುವುದಿಲ್ಲ. ಇಂಜಿ ಹುಡುಗಿಯರು ತಮ್ಮ ಕನಸುಗಳನ್ನು ಹೆಚ್ಚೆಯುತ್ತಿದ್ದಾರೆ ಮತ್ತು ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಈಗ ನಮ್ಮ ಸಮುದಾಯದಲ್ಲಿ ನಾವು ಹುಟ್ಟಿ ಹಾಕಿರುವ ಕ್ರಾಂತಿಯಿಂದಾಗಿ ಹಂಗಸರನ್ನು ಯಾರು ಹೊಡೆಯುವುದಿಲ್ಲ.

ನೀವಿವತ್ತು ನನ್ನ ಮಾತು ಕೇಳುತ್ತಿದ್ದೀರಿ. ನೀವೆಲ್ಲ ಆಶಾವಾದಿಗಳು. ಏನಾದರು ವರಾಡಲೇಬೇಕೆಂಬ ತೀವ್ರವಾದ ತುಡಿತ ನಿಮಗಿದೆ, ನೀವು ಜಗತ್ತು ಉತ್ತಮವಾಗಿರಬೇಕೆಂದು ಬಯಸುವವರು. ಯುದ್ಧಗಳು, ಬಡತನಗಳು ಕೊನೆಯಾಗಲಿ ಎಂದು ಆಶಿಸುವವರು, ನೀವು ಬದಲಾವಣೆಯನ್ನು ಮಾಡಬಯಸುವವರು. ನೀವು ನಾಳಿಗಳನ್ನು ಸುಂದರಗೊಳಿಸಲು ಬಯಸುವವರು. ನಾನಿವತ್ತು ನಿಮಗೆ ಚಾಲೆಂಜ್ ಮಾಡಿ ಹೇಳ್ತಿದ್ದೀನಿ ನೀವು ಮೊದಲಿಗಾಗಿ. ಏಕೆಂದರೆ ಜನ ನಿಮ್ಮನ್ನು ಹಿಂಬಾಲಿಸುತ್ತಾರೆ. ದಿಟ್ಟಿತನದಿಂದಿರಿ. ದೃಢವಾಗಿರಿ. ಧೈಯವಾಗಿರಿ. ಆತ್ಮವಿಶ್ವಾಸದಿಂದಿರಿ. ಮುಂದೆ ಬನ್ನಿ ಪ್ರಪಂಚವನ್ನು ನೀವು ಬದಲಿಸಬಹುದು. ನಿಮ್ಮ ಸಮುದಾಯವನ್ನು ಬದಲಿಸಬಹುದು. ಒಬ್ಬಜು ಹುಡುಗಿ, ಒಂದು ಹುಟ್ಟಿಂಬ, ಒಂದು ದೇಶವನ್ನು ನಾವು ಪ್ರಭಾವಿಸುತ್ತಿದ್ದೇವೆ ಎನ್ನುವುದು ನಮ್ಮ ನಂಬಿಕೆ. ನಾವು ಆ ರೀತಿಯ ಬದಲಾವಣೆಯನ್ನು ತಂದಿದ್ದೇವೆ. ನೀವು ಹೂಡ ನಿಮ್ಮ ಪ್ರಪಂಚವನ್ನು ಬದಲಿಸಿದರೆ ನಿಮ್ಮ ಸಮುದಾಯವನ್ನು ಬದಲಿಸಬಹುದು. ನಿಮ್ಮ ದೇಶವನ್ನು ಬದಲಿಸಬಹುದು. ಯೋಚಿಸಿ ನೋಡಿ. ಇದನ್ನು ನಾವು ನೀವು ಮಾಡಿದರೆ ನಮ್ಮ ಮಕ್ಕಳು ಮೊಮ್ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಬಹುದು ಅಲ್ಲವೇ? ನಾವೆಲ್ಲ ಶಾಂತಿ ತುಂಬಿದ ಪ್ರಪಂಚದಲ್ಲಿ ಬದುಕಿಬಹುದು ಅಲ್ಲವೇ?

(ಅಂತರೋಜಾಲ-ಮಯೂರ)

ಅನುವಾದ : ಹೇಮಾ ಎಸ್.



ಎಕಾಫೇಮಿನಿಸಂ

ಮೂಲ : ವಿವಿಧ ಮೂಲಗಳಿಂದ

ಎಕಾಫೇಮಿನಿಸಂ ಎಂಬ, ಪ್ರಾಚೀನ ವಿವೇಕಕ್ಕೆ ಹೋಸ ಹೆಸರು ನೀಡಿದ ಜಳುವಳಿಯು ಫೆಮಿನಿಸಂ, ಶಾಂತಿ, ಪರಿಸರ ಮುಂತಾದ ಬೇರೆ ಬೇರೆ ಸಾಮಾಜಿಕ ಜಳುವಳಿಗಳಿಂದ ಇಂಟಿರ ದಶಕದ ಕೊನೆಗೆ ಮತ್ತು ಇಂಟಿರ ದಶಕದ ಮೊದಲಲ್ಲಿ ಹುಟ್ಟಿತು. ಈ ಹೆಸರನ್ನು ಮೊದಲಿಗೆ ಬಳಸಿದ್ದು ಘ್ರಾಂಚಾರ್ಯ್ ಡೀವನ್. ಆದರೂ ಅದು ಖ್ಯಾತಿಗೆ ಬಂದದ್ದು ಮತ್ತೆ ಮತ್ತೆ ನಡೆದ ಪರಿಸರ ದುರಂತಗಳಿಗೆ ಕಾರಣವಾಗಿದ್ದ ಪರಿಸರ ವಿನಾಶದ ವಿಜಾರದಲ್ಲಿ ನಡೆದ ಹಲವಾರು ಪ್ರತಿಭಟನೆಗಳು ಮತ್ತು ಚಟುವಟಿಕೆಗಳಿಂದಾಗಿ. ಅಮೇರಿಕಾದ ಟ್ರೀ ಮ್ಯೂಲ್ ಐಲ್ಯಾಂಡ್ ದ್ವೀಪ ಪರಮಾಣು ದುರಂತದಲ್ಲಿ ಕರಿಹೋಗಿದ್ದ ಅಮೇರಿಕದ ಅಸಂಖ್ಯಾತ ಮಹಿಳೆಯರು ಒಟ್ಟಾಗಿ ಇಂಟಿರ ಮಾರ್ಚ್ ತಿಂಗಳಿನಲ್ಲಿ Women and Life on Earth: A Conference on Eco feminism in Eighties- ಎಂಬ ಹೆಸರಿನ ಎಕಾಫೇಮಿನಿಸ್ ಸಮಾವೇಶವನ್ನು ನಡೆಸುವುದಕ್ಕೆ ಕಾರಣವಾಯಿತು. ಅಂಗೋಹಸ್ಟ್ ನಲ್ಲಿ ನಡೆದ ಆ ಸಮಾವೇಶದಲ್ಲಿ ಸೀವಾದ, ಮೀಲಿಟರಿಕರಣ, ಚಿಕಿತ್ಸೆ, ಮತ್ತು ಪರಿಸರಗಳ ನಡುವಳಿ ಸಂಬಂಧಗಳನ್ನು ಅನಾವರಣಗೊಳಿಸುವ ಚರ್ಚೆಗಳಾದವು. ಸಮಾವೇಶದ ಆಯೋಜಕರಲ್ಲಿ ಒಬ್ಬರಾದ ನೇಸ್ಪಾಟ ಕಿಂಗ್ “ಎಕಾಫೇಮಿನಿಸಂ ಎಂದರೆ ಸಿದ್ಧಾಂತ ಮತ್ತು ಅನುಷ್ಠಾನಗಳು ಪರಸ್ಪರ ಸಂಪರ್ಕ ಹೊಂದಿರಬೇಕು ಮತ್ತು ಸಮಗ್ರವಾಗಿರಬೇಕು ಎಂದು. ಇದು

ಬದುಕಿರುವ ಎಲ್ಲ ಜೀವಿಗಳ ವಿಶೇಷ ಶಕ್ತಿ ಮತ್ತು ಸಮಗ್ರತಯನ್ನು ಪ್ರತಿಪಾದಿಸುತ್ತದೆ. ನಮಗೆ ಸಮುದಾಯದ ನೀರಿನ ಅಗತ್ಯದ ಜೊತೆಗೇ ಬಸವನಮಳ ತಿನ್ನುವ ಹಕ್ಕಿಯೂ ಬೇಕು. ಟುನಾ ಮೀನಿನ ಮೇಲೆ ಆಸೆಯೂ ಬೇಕು, ಡಾಲ್ನೋಗಳೂ ಬೇಕು. ನಾವು ಹೆಚ್ಚೆಂದು ಗುರುತಿಸಿಕೊಂಡ ಚಳುವಳಿಗಾರರು. ಈ ವಿನಾಶದ ಯುಗದಲ್ಲಿ ನಮಗೆ ವಿಶೇಷ ಕರ್ತವ್ಯಗಳು ಇವೆ ಎಂದು ನಾವು ನಂಬುತ್ತೇವೆ. ಕಾರ್ಪೋರೇಟ್ ದಳಪತಿಗಳು ಭೂಮಿಯನ್ನು, ಅವಳ ಸಮಸ್ತವನ್ನು ನುಂಗಿಹಾಕುತ್ತಿದ್ದಾರೆ. ಮಿಲಿಟರಿಗಳು ಪರಮಾಣು ಶಸ್ತರಗಳನ್ನು ಬಳಸಿ ಜೀವಜಾಲವನ್ನು ಹೊಸಕಿಹಾಕುವರೆಂಬ ಭಯ ಭೂತಾಕಾರವಾಗಿ ಎದುರು ನಿಂತಿದೆ. ಇವನ್ನು ಸ್ತೀ ಸಂಕಟಗಳು ಎಂದು ನಾವು ಭಾವಿಸುತ್ತೇವೆ. ಪ್ರಜಲಿತ ಪೌರುಷೆಯ ಮನಸ್ಸಿಗಳಿನ ನಮಗೆ ನಮ್ಮ ದೇಹದ ಮೇಲೆ, ನಮ್ಮ ಲ್ಯಾಂಗಿಕ ಜೀವನದ ಮೇಲೆ ಇರುವ ಹಕ್ಕಿನ್ನು ಕಬ್ಜಿಸುವುದು. ದಮನದ ಹಲವು ವ್ಯವಸ್ಥೆಗಳನ್ನು, ಪ್ರಭುತ್ವದ ಶಕ್ತಿಯನ್ನು ಬಳಸಿಕೊಂಡು ಅದು ತನ್ನ ಉದ್ದೇಶವನ್ನು ಸಾಧಿಸುವುದು.

“ಎಲ್ಲೆಲ್ಲ ಮಹಿಳೆಯರು ಪರಿಸರ ವಿನಾಶವನ್ನು ಮತ್ತು/ಅಥವಾ ಜೀವರಾಶಿಗಳನ್ನು ಹೊಸಕಿಹಾಕುವ ಪರಮಾಣು ಬಳಕೆಯನ್ನು ಮುಂಗಾಣವರೇ ಅಲ್ಲಿಲ್ಲ ಮಹಿಳೆಯರ, ಪರಿಸರದ, ಅನ್ಯಮನುಷ್ಯರ ಮೇಲಿನ ಹಿಂಸೆಗೂ ಮರುಷ ಶ್ರೇಷ್ಠತೆಯ ನಂಬಿಕೆಗೂ ಇರುವ ಸಂಬಂಧ ಅವರ ಅರಿವಿಗೆ ಬರುತ್ತದೆ. ಮತ್ತು ಮರುಷಪ್ರಾಧಾನ್ಯವನ್ನು ತಿರಸ್ಕರಿಸಿದಾಗಷ್ಟೇ ನಾವು ಮುಂದಿನ ಜನಾಂಗಗಳಿಗೆ, ಇಲ್ಲಿನ ಜೀವಜಾಲಕ್ಕೆ, ಮತ್ತು ಈ ಭೂಮಿಗೆ ನಿರ್ಪಾಗಿದ್ದೇವೆ ಎಂಬ ಭಾವಸಿದ್ಧಿಯಾಗುವುದು. ನಮಗೆ ಇದರ ಆಳವಾದ ಹಾಗೂ ನಿರ್ದಿಷ್ಟವಾದ ತಿಳುವಳಿಕೆ ಇದೆ. ಇದು ಹೆಣ್ಣಾಗಿ ನಮಗಿರುವ ಅನುಭವಗಳು ಹಾಗೂ ಸ್ವಫ್ಱವಾಗಳಿಂದ ಲಭ್ಯವಾದ ತಿಳಿವಳಿಕೆ”— ಎಂದು ಬರೆದರು.

ಪರಿಸರದ ಮೇಲೆ ಕಾರ್ಪೋರೇಟ್ ದಳಪತಿಗಳು, ಮಿಲಿಟರಿ ದಳಪತಿಗಳು ನಡೆಸಿದ ಆಕ್ರಮಣವನ್ನು ನಮ್ಮ ಸ್ತೀದೇಹದ ಮೇಲೆ ನಡೆದ ಭೌತಿಕವಾದ ಆಕ್ರಮಣವೆಂದೇ ಭಾವಿಸಲಾಗುತ್ತದೆ. ಇಂಥ ಚಳುವಳಿಗಳಲ್ಲಿ ಭಾಗವಹಿಸಿದ ಹಲವರು ಮಹಿಳೆಯರು ಇದನ್ನೇ ವ್ಯಕ್ತಪಡಿಸಿದರು. ಸೇವೆಸೋ ವಿಷಪ್ರಾಶನದ ವಿರುದ್ಧ ಪ್ರತಿಭಟಿಸಿದ ಸ್ವಿಟ್ರ್‌ಲ್ಯಾಂಡನ ಮಹಿಳೆಯರು ಬರೆದದ್ದು ಇದು: ನಾವು ನಮ್ಮ ದೇಹಗಳನ್ನು ಇನ್ನುಷ್ಟು ನಿಯಂತ್ರಿಸಿಕೊಳ್ಳಲುವುದರ ಬಗ್ಗೆ ಯೋಚಿಸಬೇಕು. ಏಕೆಂದರೆ ಬರಿ ಮರುಷರು ಹಾಗೂ ವ್ಯಾದ್ಯರಷ್ಟೇ ನಮ್ಮ ದೇಹಗಳ ಬಗ್ಗೆ ಆಕ್ರಮಣಕಾರಿಯಾಗಿರುತ್ತಾರೆ ಎಂದಲ್ಲ, ಬಮರಾಷ್ಟ್ರೀಯ ಕಂಪನಿಗಳೂ ಅವರನ್ನು ಕೂಡಿಕೊಂಡಿವೆ. ಮಹಿಳೆಯರ ದೇಹದ ಮೇಲೆ, ಮಕ್ಕಳ ಮೇಲೆ ಸೇವೆಸೋನಲ್ಲಿಯ

ಲಾ ರೋಶ್ ಜಿವಾವ್ಯಾನೋನಲ್ಲಿ ನಡೆದ ಆಕ್ರಮಣಗಳಿಗಂತ ಬೇರೆ ನಿದರ್ಶನ ಬೇಕೆ? ಇಂಟಿರ ಜಲ್ಲೆ ಇರಿಂದ ಅವರ ಬದುಕುಗಳನ್ನು ಅಪಘಾತ ಮತ್ತು ದೀರ್ಘಕಾಲ ಉಳಿದುಬಿಡುವ ಪರಿಣಾಮಗಳು ಇಡಿಯಾಗಿ ಆವರಿಸಿಕೊಂಡುಬಿಟ್ಟಿವೆ.

ಇಂಟಿರ ಡಿಸೆಂಬರ್ ೨೦೨೨ ರಾತ್ರಿ ೪೦ ಮೇಟ್ರಿಕ್ ಟನ್‌ಗಳಷ್ಟು ವಿಷಾನಿಲ ಭೋಪಾಲದಲ್ಲಿದ್ದ ಯೂನಿಯನ್ ಕಾರ್ಬೋಡ್‌ನ ಕ್ರಿಮಿನಾಶಕ ತಯಾರಿಸುವ ಕಾರ್ಬಾನೆಯಿಂದ ಸೋರಿ ನಗರವನ್ನು ಆವರಿಸಿಕೊಂಡುಬಿಟ್ಟಿತು. ೨೦೦೦ ಮಂದಿ ಅವಘಡದಲ್ಲಿ ಸತ್ತರು, ವಿಷಾನಿಲದ ಪ್ರಭಾವಕ್ಕೆ ಸಿಕ್ಕಿದವರಲ್ಲಿ ಈವರೆಗೆ ನಾಲ್ಕು ಲಕ್ಷ ಮಂದಿ ಸತ್ತಿರಬೇಕು. ನೋವ್ ನರಳಿಕೆಗಳು ಇನ್ನೂ ಮುಂದುವರೆದಿವೆ. ಮಹಿಳೆಯರೇ ತೊಂದರೆಗೀಡಾದವರು. ಅವರ ದನಿಯೇ ತುಂಬ ಲಿಜಿತವೂ ದೃಢವಾಗಿ ಮುಂದುವರಿಯುತ್ತಿರುವಂಥದ್ದು ಆಗಿದೆ. ಭೋಪಾಲ ಅನಿಲ ದುರಂತ ಪೀಡಿತರ ಮಹಿಳಾ ಸಂಘಟನೆ ಎಂಬ ಅವರ ಸಂಸ್ಥೆಯು ನಿರಂತರವಾಗಿ ಭಾರತ ಸರ್ಕಾರವನ್ನು, ಯೂನಿಯನ್ ಕಾರ್ಬೋಡ್‌ಅನ್ನು, ಮಿಕ್ಕು ಇಡೀ ವಿಶ್ವವನ್ನು ಕುರಿತು ಹೇಳುತ್ತಿರೇ ಇದೆ: ನಮ್ಮ ಸಮಸ್ಯೆಗಳು ತೀರಲೇ ಇಲ್ಲ. ಎಷ್ಟು ಹಣ ಕೊಟ್ಟರೂ ತಳಿದ ಜನರನ್ನು, ಉಳಿದ ಜನರ ಸ್ವಾಸ್ಥ್ಯವನ್ನು ಮರಳಿಸಲು ಸಾಧ್ಯವೇ ಇಲ್ಲ. ಹಮೇಂದಾಬೀ ಎಂಬ ಹೆಚ್ಚು ತೊಂದರೆಗೀಡಾದ ಬಡವರು ವಾಸಿಸುವ ಬಸ್ತಿಯ ಮುಸ್ಲಿನ ಮಹಿಳೆ ಹೇಳುತ್ತಾಳೆ: ‘ನಮ್ಮ ಎದೆಗೊಡಿನಲ್ಲಿ ಉರಿಯುತ್ತಿರುವ ಕಿಚ್ಚು ಅರುವತನಕ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಕಿಚ್ಚು ಮಣಿದ್ದು ೨೦೦೦ ಹೇಳಿಗಳನ್ನು ಸುಡಲು ಒಟ್ಟು ಕಿಚ್ಚಿನಲ್ಲಿ. ಅದು ನಮಗೆ ನ್ಯಾಯ ಮೋರಿಯುವವರೆಗೂ ಆರುವುದೇ ಇಲ್ಲ.’ ಅಥವಾ ಅವರ ದೇಶದಲ್ಲಿ ಪರಮಾಣು ಶಕ್ತಿಯ ಕ್ಷಿಪ್ರೇಗಳನ್ನು ತಂದಿಟ್ಟದಕ್ಕೆ ಪ್ರತಿಭಟಿಸಿದ ಸಿಸಿಲಿಯ ಮಹಿಳೆಯರು ಹೇಳಿದಂತೆ: ‘ಯುದ್ಧ ಬೇಡ ಎನ್ನುವ ನಮ್ಮ ನಿಲುವು ಬಿಡುಗಡೆಗಾಗಿ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಸರಿಹೊಂದಿಕೊಂಡಿದೆ. ನಾವು ಹಿಂದೆಂದೂ ಇಷ್ಟು ಸ್ವಷ್ಟವಾಗಿ ಪರಮಾಣು ಶಸ್ತರ ಹೆಚ್ಚಳಕ್ಕೂ, ಮಾಂಸವಿಂಡಗಳ ಮನುಷ್ಯರ ಸಂಸ್ಕರಿಗೂ ನಡುವೆ, ಯುದ್ಧದ ಹಿಂಸೆಗೂ ಮಾನಭಂಗದ ಹಿಂಸೆಗೂ ನಡುವೆ ಇರುವ ಸಂಬಂಧವನ್ನು ಕಂಡೆಲ್ಲ. ಮಹಿಳೆಯರು ಯುದ್ಧದ ಬಗ್ಗೆ ಹೋಂದಿರುವ ಐತಿಹಾಸಿಕ ಸ್ಕೃತಿ ಅಂಥದು. ಹಾಗೆಯೇ ಅದು ನಮ್ಮ ಅನುದಿನದ ಶಾಂತಿಕಾಲದ ಅನುಭವ ಕೂಡ. ಈ ದೃಷ್ಟಿಯಲ್ಲಿ ಮಹಿಳೆಯರು ನಿರಂತರ ಯುದ್ಧದಲ್ಲಿ ತೊಡಗಿರುತ್ತಾರೆ. ಮರುಷರ ಲ್ಯಾಂಗಿಕತೆಯು ವಿಜ್ಞಂಭಿಸಿ ಆನಂದಿಸುವಂತೆ ತೋರುವ ಯುದ್ಧದ ಫನಫೋರ ಆಟವು ಸಾಂಪ್ರದಾಯಿಕ ಲ್ಯಾಂಗಿಕ ಸಂಬಂಧದಂತೆ ಆಕ್ರಮಣ, ದಾಳಿ, ಸ್ವಾಧೀನ, ಮತ್ತು ನಿಯಂತ್ರಣವಂಬ ಅವೇ ಸ್ತರಗಳಲ್ಲಿ ಸಾಗುತ್ತದೆ. ಅದು ಹೆಣ್ಣೋ ಭೂಮಿಯೋ,

ಅಂಥ ವ್ಯತ್ಯಾಸವೇನೂ ಆಗಲಾರದು.

ಜರ್ಮನಿಯಲ್ಲಿ ಅಣುವಿದ್ಯೆತ್ ಸ್ಥಾವರಗಳನ್ನು ಕಟ್ಟಬುದರ ವಿರುದ್ಧ ನಡೆದ ಚೆಳುವಳಿಗಳಲ್ಲಿ ಪ್ರೇರಕ ಶಕ್ತಿಯಾಗಿ ಭಾಗವಹಿಸಿದ್ದ ಮಹಿಳೆಯರೇನೂ ಮಹಿಳಾ ಚೆಳುವಳಿಗಳಿಂದ ಬಂದವರಾಗಿರಲಿಲ್ಲ. ಆದರೆ ಅವರಿಗೆ ಸಹ ತಂತ್ರಜ್ಞಾನಕ್ಕೂ ಮಹಿಳೆಯರು, ಪರಿಸರ ಹಾಗೂ ಭವಿಷ್ಯದ ಸಂತಾನಗಳ ವಿರುದ್ಧ ಸಾಗಿರುವ ಸಮರಕ್ಕೂ ನಡುವೆ ಇರುವ ಸಂಬಂಧದ ಸ್ವಷ್ಟ ಅರಿವಿತ್ತು. ಅಣುವಿದ್ಯೆತ್ ಸ್ಥಾವರಗಳನ್ನು ಕಟ್ಟಬುದರ ವಿರುದ್ಧ ಚೆಳುವಳಿ ನಡೆಸಿದ ಆಗ್ನೇಯ ಜರ್ಮನಿಯ ವೈಲ್ ಪ್ರಾಂತ್ಯದ ರ್ಯಾತ ಮಹಿಳೆಯರು ತಂತ್ರಜ್ಞಾನಕ್ಕೂ, ಕೃಗಾರಿಕೆಗಳ ಲಾಭದ ದೃಷ್ಟಿಯ ಅಭಿವೃದ್ಧಿಯ ಮುಚ್ಚು ಮತ್ತು ಮೂರನೇ ವಿಶ್ವದ ಶೋಷಣೆಗೂ ಸಂಬಂಧವನ್ನು ಮನಗಂಡಿದ್ದರು. ಎಲೆಲ್ಲರಲ್ಲಿ ಉಂಟಾದ ಚೆನೋಬಿಲ್ ದುರಂತದ ಬಳಿಕ ರಷ್ಯಾದ ಮಹಿಳೆಯರು ಸಹ ತುಂಬ ಸ್ವಷ್ಟವಾಗಿ ಹೇಳಿದ್ದರು: ‘ಪುರುಷರು ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಅವರು ಬರಿ ಪರಿಸರವನ್ನು, ಶತ್ರುಗಳನ್ನು ಸ್ವಾಧೀನಪಡಿಸಿಕೊಳ್ಳಬುದರ ಬಗ್ಗೆ ಮಾತ್ರ ಯೋಚಿಸುತ್ತಾರೆ.’

ಚೆನೋಬಿಲ್ ದುರಂತವು ಯಿದ್ದ ತಂತ್ರಜ್ಞಾನ ವ್ಯವಸ್ಥೆಯ ಮತ್ತು ಸಾಮಾನ್ಯ ಕೃಗಾರಿಕಾ ಯೋಧ ವ್ಯವಸ್ಥೆಯ ಕುರಿತ ಮಹಿಳೆಯರಲ್ಲಿ ಸ್ವಯಂಪ್ರೇರಿತ ರೋಷ ಮತ್ತು ಪ್ರತಿರೋಧವನ್ನು ಉದ್ದೀಕಿಸಿತು. ಅಣು ತಂತ್ರಜ್ಞಾನವು ಬಾಂಬುಗಳಲ್ಲಿ ಬಳಸಿದಾಗ ಮಾನವನಾಶಕವೂ, ಉತ್ತರವಾಸಿಗಳ ಅಗತ್ಯಕ್ಕೆ ಬೇಕಾದ ವಿದ್ಯೆತ್ ಉತ್ಪಾದಿಸಿದಾಗ ವಾನವಪೋಷಕವೂ ಆಗಿರುವುದೆಂಬ ವಾಯೆಯನು ಕರಿಗಿಹೋಯಿತು. ಬಹಳಷ್ಟು ಮಹಿಳೆಯರು ಮನಗಂಡದ್ದು ಏನೆಂದರೆ ತಮ್ಮ ಕೊಳ್ಳಬಾಕ ಜೀವನಪದ್ಧತಿಯ ಪರಿಸರ, ಮಹಿಳೆಯರು, ವಿದೇಶಿಯರು ಮತ್ತು ಭವಿಷ್ಯದ ಸಂತಾನಗಳ ವಿರುದ್ಧ ನಡೆಸಿರುವ ಯಿದ್ದದ ಭಾಗವಾಗಿದೆ ಎನ್ನುವುದು.

ಜ್ಯೇವಿಕ ತಂತ್ರಜ್ಞಾನದಲ್ಲಿ, ವಂಶವಾಹಿ ಎಂಜಿನಿಯರಿಂಗ್‌ನಲ್ಲಿ, ಮತ್ತು ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಆಗಿರುವ ನೂತನ ಆವಿಷ್ಕಾರಗಳು ಮಹಿಳೆಯರು ವಿಜ್ಞಾನ ತಂತ್ರಜ್ಞಾನಗಳ ಲಿಂಗತಾರತಮ್ಯ ಮನೋಭಾವವನ್ನು ಅತ್ಯಂತ ಎಚ್ಚರದಿಂದ ಗಮನಿಸುವಂತೆ ಮಾಡಿವೆ. ಅಲ್ಲದೆ ವಿಜ್ಞಾನದ ದೃಷ್ಟಿಕೋನವು ಮೂಲತಃ ಮರುಷಕೆಂದಿತವೂ, ಪರಿಸರವಿರೋಧಿಯರೂ, ವಸಾಹತಶಾಹಿಯರೂ ಆಗಿದೆ. ಅದು ಪರಿಸರದಿಂದ ಪುನರುತ್ಪಾದನೆಯ ಶಕ್ತಿಯನ್ನು ಕಸಿದುಕೊಂಡಂಡಂತೆಯೇ ಹಣ್ಣಿಂದಲೂ ಅದನ್ನು ಕಸಿದುಕೊಳ್ಳಲು ಉದ್ದೇಶ ಹೊಂದಿದೆ. ಎಲೆಲ್ಲರಲ್ಲಿ Feminist International Network of Resistance to Genetic and Reproductive Engineering (FINRRAGE) ನ ಸ್ಥಾಪನೆಯಾಯಿತು. ಅದರ ಬೆನ್ನಲ್ಲಿ ಹಲವು ಪ್ರಮುಖ

ಸಮಾವೇಶಗಳು ನಡೆದವು: ಎಲೆಜಿರಲ್ಲಿ ಬಾನ್ ಮತ್ತು ಸ್ವಿಡನ್ನಿನಲ್ಲಿ, ಎಲೆಲ್ಲರಲ್ಲಿ ಬಾಂಗ್ಲಾದೇಶದಲ್ಲಿ, ಎಲೆಗಿರಲ್ಲಿ ಬ್ರೆರಿಲ್ ನಲ್ಲಿ. ಈ ಚೆಳುವಳಿಯ ಸಂಕುಚಿತವಾಗಿ ವಿವರಿಸಲ್ಪಟ್ಟ ಮಹಿಳಾ ಅಥವಾ ಸ್ತ್ರೀವಾದಿ ಚೆಳುವಳಿಗಳಿಗಿಂತ ತುಂಬ ದೂರ ಸಾಗಿತು. ಜರ್ಮನಿಯಲ್ಲಿ ಕಾರ್ಮಿಕ ಸಂಘಟನೆಗಳಲ್ಲಿದ್ದ, ಚೆಚ್ಕಾಗಳ, ವಿಶ್ವವಿದ್ಯಾಲಯಗಳ, ಹಳ್ಳಿ-ಪೇಟಿಗಳ, ಹೋರ್ಗೆ ದುಡಿಯತ್ತಿದ್ದ-ಮನೆಗೆಲಸದ ಮಹಿಳೆಯರು ಈ ತಂತ್ರಜ್ಞಾನದ ವಿರುದ್ಧ ಸಂಘಟಿತರಾದರು. ಇಂದಿಗೂ ತಂತ್ರಜ್ಞಾನಗಳ ಸ್ವೇತಿಕ, ಆರ್ಥಿಕ ಮತ್ತು ಆರೋಗ್ಯದ ಪರಿಣಾಮಗಳನ್ನು ಕುರಿತು ಗಂಭೀರ ಚಕ್ಕಾಗಳು ನಡೆಯುತ್ತಿಲೇ ಇವೆ. ಈ ಚೆಳುವಳಿಯು ಫಾರ್ಮಾಪಟ್ಟಣಲ್ಲಿ ಸಾಪಿಸಲು ಉದ್ದೇಶಿಸಿದ್ದ ಬಾಡಿಗೆ ತಾಯ್ಯನದ ಸಂಸ್ಥೆಯು (Surrogate Motherhood Agency) ಸ್ಥಾಪನೆಗೊಳ್ಳಿರಲು ಮುಖ್ಯ ಕಾರಣ. ಎಲ್ಲಿ ಬಂದವಾಳಶಾಹಿ ಪುರುಷ ಪ್ರಾಧಾನ್ಯತೆಯೂ, ಯುದ್ಧಸ್ಥಕ ವಿಜ್ಞಾನವೂ ಯಾವುದು ಜೀವಂತವೂ, ಇಡಿಯೂ ಆಗಿರುವುದೋ ಅದನ್ನು ವಿಫಟಿಸುವ, ಬಗೆದು ನೋಡುವ ಉದ್ಯಮದಲ್ಲಿರುವವೋ ಅಲ್ಲಿ ಜೀವಂತ ಸಂಬಂಧಗಳಾಗಿ ಕೊರಳು ನಿರುಕ್ಷಿ ನೋಡುವ ಎಕಾಫೆಮಿನಿಸ್ಟ್ ಆದರ್ಥವು ಈ ಚೆಳುವಳಿಯ ಬಗ್ಗೆ ಸಮಗ್ರ ಹಾಗೂ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಹಾಗಾಗಿ ಇವುಗಳಲ್ಲಿ ಶೋದಗಿಕೊಂಡಿರುವವರೆಲ್ಲ ಈ ಬಗೆಯ ತಂತ್ರಜ್ಞಾನಗಳು ಮಹಿಳೆಯರ ಮೇಲೆ ಎಂಥ ಪರಿಣಾಮವನ್ನು ಉಂಟುಮಾಡುತ್ತವೆ ಎನ್ನುವುದರಷ್ಟೇ ಅಲ್ಲ, ತೃತೀಯ ಜಗತ್ತಿನ ಹಾಗೂ ಕೃಗಾರಿಕೆರಣಗೊಂಡಿರುವ ಉತ್ತರದ ರಾಷ್ಟ್ರಗಳಲ್ಲಿ ಸಸ್ಯಗಳ, ಪ್ರಾಣಿಗಳ, ಕೃಷಿಜಟ್ಟಿವಟಕೆಗಳ ಮೇಲೆ ಇವುಗಳ ಪ್ರಭಾವ ಎಂಥದ್ದು ಎನ್ನುವುದನ್ನೂ ಗಮನಿಸುತ್ತದೆ. ಅವುಗಳ ಅರಿತುಕೊಂಡಿದೆ: ಮಹಿಳೆಯರ ವಿಮೋಚನೆಯು ಬಿಡಿಯಾಗಿ ಆಗುವಂಥದ್ದಲ್ಲ, ಅದು ಈ ಭೂಮಿಯ ಉಳಿವಿಗಾಗಿ ನಡೆವ ಬೃಹತ್ ಸಂಗ್ರಾಮದ ಜೊತೆ ಧೆಳುಕು ಹಾಕಿಕೊಂಡಿದೆ.

ಈ ಚೆಳುವಳಿಯ ಹೊಸ ಸಂಬಂಧಗಳು ಕಾರ್ಯಜಾಲಗಳು ಜನ್ಮತಾಳಲು ಅವಕಾಶ ಕಲ್ಪಿಸುತ್ತದೆ. ಬಾಂಗ್ಲಾದೇಶದ ಸಮಾವೇಶದಲ್ಲಿ ಈ ತಂತ್ರಜ್ಞಾನದ ಬಗ್ಗೆ ಕೇಳಿದ ಅಷ್ಟಿಕ್ಣ್ಯ ಮಹಿಳೆಯೊಬ್ಬರು ಉದ್ದರಿಸಿದ್ದ ಹೀಗೆ: ಆದೇ ಅಭಿವೃದ್ಧಿಯಾದರೆ ನಮಗೆ ಅದು ಬೇಡ, ನೀವೇ ಇಟ್ಟುಕೊಳ್ಳಿ.

ಆಧ್ಯಾತ್ಮಿಕ ಅಥವಾ ರಾಜಕೀಯ ಎಕಾಫೆಮಿನಿಸಂ?

ಪರಿಸರ, ಶಾಂತಿ, ಸ್ತ್ರೀವಾದ ಮತ್ತು ಮುಖ್ಯವಾಗಿ ಸ್ವಾಸ್ಥ್ಯ ಹೀಗೆ ಬೇರೆಬೇರೆ ಚೆಳುವಳಿಗಳಲ್ಲಿದ್ದ ಮಹಿಳೆಯರು ಎಲ್ಲದರಲ್ಲೂ ಇರುವ ಅಂತರ್-ಅವಲಂಬನೆ

ಮತ್ತು ಸಂಸಗ್ರಹನ್ನು ಕಂಡುಕೊಂಡರು. ಅಪ್ಪೇ ಅಲ್ಲ, ನಾವು ಯಾವುದನ್ನು ಬದುಕಿನ ಆಧ್ಯಾತ್ಮಿಕ ಆಯಾಮವೆಂದು ಕರೆಯುತ್ತೇವೋ ಅದನ್ನು ಕೂಡ ಕಂಡುಕೊಂಡರು. ಅಂತರ್-ಸಂಸಗ್ರಹಗಳನ್ನೇ ಹಲವು ಸೆಲ ಆಧ್ಯಾತ್ಮಿಕತೆಯೊಂದು ಕರೆಯುವುದುಂಟು. ಮನುಷ್ಯನ ಸಂಕೋಪವು ಮೂಲಭೂತವಾಗಿ ಉಪಭೋಗಿಸುವ ವಸ್ತುಗಳ ಉತ್ಪಾದನೆಯ ಹೆಚ್ಚಿದ ಮೇಲೆ ನಿಲ್ಲುವುದೆಂಬ ನಿಲುವಿನ ಬಂಡವಾಳಶಾಹಿ ಹಾಗೂ ಮಾರ್ಕ್‌ವಾದೀ ಮೆಟೇರಿಯಲಿಸಂಗಳು ಮೇಲೆ ಹೇಳಿದ ಆಯಾಮವನ್ನು ಕೇಳುಗಳಿಂದವು ಅಥವಾ ನಿರಾಕರಿಸಿದವು. ಸ್ತೇವಾದಿಗಳು ಹೊಸಯುಗದ ಆರಂಭದಲ್ಲಿ ನಡೆದ ಭೂತಬೇಟಿಯ ಮಹತ್ವವನ್ನು ಕಂಡುಕೊಂಡವು; ಪುರುಷಕೇಂದ್ರಿತ ವಿಜ್ಞಾನ ತಂತ್ರಜ್ಞಾನಗಳು ಆ ಮಹಿಳೆಯರನ್ನು ಕೊಂಡುಹಾಕಿದೆ ಬಳಿಕವಷ್ಟೇ ಅಭಿವೃದ್ಧಿಗೊಂಡವು. ಜೊತೆಜೊತೆಗೇ ಅವರ ಜ್ಞಾನ, ವಿವೇಕ ಮತ್ತು ಪರಿಸರದೊಂದಿಗೆ ಅವರು ಹೊಂದಿದ್ದ ನಿಕಟ ಸಂಬಂಧ - ಎಲ್ಲವೂ ನಾಶವಾದವು. ಮಹಿಳೆಯರನ್ನು ಹಾಗೂ ಪರಿಸರವನ್ನು ಪುರುಷರೂ ಲಿಂಗಾಂಶದಲ್ಲಿ ವಿಮುಕ್ತಿಗೊಳಿಸುವ, ಪುನಶ್ಚೇತನಗೊಳಿಸುವ ಸಾಧನವಾಗಿ ಈ ವಿವೇಕವನ್ನು ಕಂಡಷ್ಟು, ಅದನ್ನು ಮರಳಿ ಪಡೆಯುವ ಹಂಬಲವು ಅವರನ್ನು ಆಧ್ಯಾತ್ಮದ ಕಚೇಗೆ ಒಯ್ಯಿತು ಎನ್ನಬಹುದು. ಆಧ್ಯಾತ್ಮಿಕ ಎಂಬ ಮಾತೇ ಗೊಂದಲಮಯವಾಗಿದೆ. ಅದು ಬೇರೆ ಬೇರೆ ಜನರಲ್ಲಿ ಬೇರೆಬೇರೆ ಜಿತ್ರಗಳನ್ನು ಮೂಡಿಸುತ್ತದೆ. ಕೆಲವರಿಗೆ ಅದೊಂದು ಬಗೆಯ ಧರ್ಮ, ಜುದಾಯಿ, ಇಸ್ಲಾಂ ಅಥವಾ ಶ್ರೀಯಾನಿಂಟಿಯಂತಹ ಏಕದೇವೋಪಾಸಿ, ಪುರುಷಶ್ರೇಷ್ಠವಾದಿ ನಂಬಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದಲ್ಲ. ಅವೆಲ್ಲವೂ ಸೈನಿಕ ಮನೋಭಾವದ ಪರಂಪರೆಯಿಂದ ಬಂದವು ಹಾಗೂ ಆ ಕಾರಣದಿಂದ ಪರಿಸರದ ಬಗ್ಗೆ, ಮಹಿಳೆಯರ ಬಗ್ಗೆ ಪ್ರತಿಕೂಲ ಭಾವವನ್ನು ಹೊಂದಿರುವಂಥವು. ಹಾಗಾಗಿ ಕೆಲವರು ದೇವತೆಯ ಕಲ್ಪನೆ ಆಧರಿಸಿದ ಧರ್ಮವನ್ನು ಮರುಜೀವಗೊಳಿಸಲು ಅಥವಾ ಸ್ಥಾಪಿಸಲು ಪ್ರಯತ್ನ ಮಾಡಿದರು; ಆಧ್ಯಾತ್ಮವನ್ನು ದೇವತೆ ಎಂದು ಕರೆಯಲಾಯಿತು.

ಕೆಲವರು ಇದನ್ನು ಎಲ್ಲ ವಸ್ತುಗಳಲ್ಲೂ ಇರುವ ಮತ್ತು ಎಲ್ಲ ವಸ್ತುಗಳನ್ನಾಗ್ಯಾಸಿಕೊಂಡಿರುವ ಸ್ತೇತ್ತು ಎನ್ನುತ್ತಾರೆ. ಈ ಆಧ್ಯಾತ್ಮವನ್ನು ಕಡಿಮೆ ಮೌಲ್ಯದ ಆಧ್ಯಾತ್ಮವಾಗಿ ಅರ್ಥಮಾಡಿಕೊಳ್ಳಲಾಗಿದೆ. ಅಂದರೆ ಕಡಿಮೆ ಮೌಲ್ಯದ ಆರ್ಥವಾದೀ ನೆಲೆಯಲ್ಲಿ. ಆಧ್ಯಾತ್ಮವು ಸ್ತೇ ಆದರೂ ಪ್ರಾಪಂಚಿಕ ಬದುಕಿಗೆ ಅದು ಹೊರಗಲ್ಲ. ಬದಲಿಗೆ ಅದನ್ನು ಎಲ್ಲದರಲ್ಲಿ, ಎಲ್ಲ ಮಾನವರಲ್ಲಿ ಇರುವ ಜೀವಶಕ್ತಿ ಎಂದು ನೋಡಲಾಗಿದೆ. ನಿಜಕ್ಕೂ ಅದು ಸಂಸಗ್ರಹ ಆಧ್ಯಾತ್ಮ. ಆಧ್ಯಾತ್ಮಿಕತೆಯ ಹೆಚ್ಚಿನ ವಸ್ತುವಿಷಯಕ ಆಗಿಹೋದ ಪರಿಭಾಷೆಯಲ್ಲಿ ಯಾಕ್ಷಣಿಯಾದಿತೇ ಹೊರತು ನಾವೆಲ್ಲ

ಸಾಮಾನ್ಯವಾಗಿ ಅಂದುಕೊಂಡಿರುವಂತೆ ಧರ್ಮವಾಗಲಾರದು. ಆಧ್ಯಾತ್ಮವನ್ನು ಕುರಿತ ಈ ನೋಟವನ್ನು ಸ್ವಾರ್ಥಾಕ್ಷರ ಬರೆವಣಿಗೆಯಲ್ಲಿ ಕಾಣುತ್ತೇವೆ. ಅವರಿಗೆ ಆಧ್ಯಾತ್ಮಿಕತೆಯ ಸ್ತೇಯರ ಐಂಡಿಕ ಮೋಹಕತೆಗೆ, ಅವರ ಲ್ಯಾಂಗಿಕ ಶಕ್ತಿಗೆ, ಅವರ ಅಮೂಲ್ಯ ಜೀವಶಕ್ತಿಗೆ ಹೆಚ್ಚು ಸಂವಾದಿಯಾಗಿ ಕಂಡಿದೆ. ಅವು ಅವರ ಎರಡು ಜೀವಶಕ್ತಿಗಳ - ಮತ್ತು ಇತರ ಜೀವರೂಪಗಳ ಹಾಗೂ ಪ್ರಕೃತಿಯ ಮೂಲಧಾರುಗಳ ನಡುವೆ ಸಂಪರ್ಕವೇ ಪರಿಸ್ಥಿತಿಯಲ್ಲಿ ಮತ್ತು ಬದುಕನ್ನು ಸಂಭೂಮಿಸಲು ಅವಕಾಶಮಾಡಿಕೊಡುತ್ತದೆ. ಅನ್ನಲೋಕದಲ್ಲಿ ಈ ಐಂಡಿಕ ಅಥವಾ ಲ್ಯಾಂಗಿಕ ಆಧ್ಯಾತ್ಮಿಕತೆಯ ಎಲ್ಲದರ ಕೇಂದ್ರದಲ್ಲಿದೆ ಹಾಗಾಗಿ ವಸ್ತು ಮತ್ತು ಜ್ಯೇಷ್ಠನ್ಯಾ. ಅತೀಂದ್ರಿಯ ಮತ್ತು ಸಹಜ ಎನ್ನುವುದರ ಮಧ್ಯ ಇರುವ ವಿರೋಧವನ್ನು ನಿರೂಪಿಸಲ ಮಾಡುತ್ತದೆ. ಇರುವುದು ಎಲ್ಲವೂ ಸ್ವೇಸ್ಥಿಕವೇ. ಆದರೆ ಈ ಸ್ವೇಸ್ಥಿಕವೆಂಬುದು ಜ್ಯೇಷ್ಠನ್ಯಾರಿತಿವೂ, ಭಾವರಹಿತವೂ ಆದ ಕ್ರಿಯಾಶಾಂಕೆ ವಸ್ತುವಲ್ಲ. ಜ್ಯೇಷ್ಠನ್ಯಾ ಸ್ವಾಭಾವಿಕವಾಗಿ ಎಲ್ಲದರಲ್ಲಿ ಅದರಲ್ಲಿ ಮುಖ್ಯವಾಗಿ ನಮ್ಮ ಲ್ಯಾಂಗಿಕ ಅನುಭವದಲ್ಲಿ ಅಂತಸ್ಥವಾಗಿರುವಂತಹುದು. ಏಕೆಂದರೆ ನಾವು ನಮ್ಮ ಶರೀರದ ಮೂಲಕ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕಗಳನ್ನು ಬೇರ್ಪಡಿಸಲಾರೆವು. ಆಧ್ಯಾತ್ಮಿಕತೆ ಎನ್ನುವ ಸ್ತೇತ್ತು ಇಲ್ಲದೆ ಯಾವ ಜೀವವೂ ಅರಳಿದು. ಅದೊಂದು ಎಲ್ಲದರಲ್ಲಿ ಅವಿಷ್ಯಾವನ್ಯಾಗಿ ಬರೆತಿರುವ ಮಾಯೆ. ನಾವು ಮನರಾಖಿಷ್ಯಾರ್ಥ ಮಾಡಿದ ಪ್ರಾಚೀನ ವಿವೇಕವು ಈ ಎಲ್ಲ ತಪ್ಪಿ ಕುಳಿತ ಸಂಬಂಧಗಳ ಅಸ್ತಿತ್ವ ಬಗ್ಗೆ ಇಂದ್ರಜಿತ ಒಳನೊಟವನ್ನು ಹೊಂದಿತ್ತು ಮತ್ತು ಅದರ ಮೂಲಕ ಅಶಕ್ತ ಸ್ತೇಯರು ಸಶಕ್ತ ಪುರುಷರ ಮೇಲೆ ಪ್ರಭಾವ ಬೀರುವಲ್ಲಿ ಸಫಲರಾಗಿದ್ದರು. ಇಲ್ಲಿ ಪೆಟಗನ್ ಅನ್ನ ಸುತ್ತುವರಿದು ತಮ್ಮ ಶ್ರೀಯಾವಿಧಿಗಳನ್ನು ಆಚರಿಸಿದ ಮಹಿಳೆಯರು ಮೊದಲ ಎಕಾಫೆಮಿನಿಸ್ಟ್ ಮಾನ್ಯನಿಫೆಸ್ಟ್ರೇವನ್ನು ಸಿದ್ಧಪಡಿಸಿದರು.

‘ಆಧ್ಯಾತ್ಮಿಕತೆಗೆ ಕೊಟ್ಟ ಪ್ರಾಧಾನ್ಯತೆಗೆ ಪಾರಿಸರಿಕ ಸಾಂಗತ್ಯವಂಟು. ಇದು ಬದುಕಿನ ಪಾವಿತ್ರ್ಯವನ್ನು ಮನರಾಖಿಷ್ಯಾರ್ಥಿಸಿದ್ದರ ಫಲ. ಇದರ ಅನ್ನಯ ಜೀವರಾಶಿಯನ್ನು ಕಾಪಾಡಿಕೊಳ್ಳುವುದು ಈ ಭೂಮಿಯ ಮೇಲೆ ಇರುವ ಎಲ್ಲ ಜೀವಪ್ರಕಾರಗಳೂ ಪವಿತ್ರವೆಂದು ಗ್ರಹಿಸಲು, ಮತ್ತು ಅವನ್ನು ಹಾಗೆ ಗೌರವಿಸಲು ಜನ ಹೊದಲಿಟ್ಟಾಗ ವಾತ್ರ. ಈ ಗುಣ ಪರಲೋಕದ ದೈವಗಳಲ್ಲಿ, ಅತೀಂದ್ರಿಯತೆಯಲ್ಲಿ ಇರುವುದಲ್ಲ. ಬದಲಿಗೆ ಅದು ಅನುದಿನದ ಬದುಕನಲ್ಲಿ, ನಮ್ಮ ಕೆಲಸದಲ್ಲಿ, ನಮ್ಮ ಸುತ್ತಲಿನ ವಸ್ತುಗಳಲ್ಲಿ ಮತ್ತು ನಮ್ಮ ಪರಿಸರದಲ್ಲಿ ಇರುತ್ತದೆ. ಕಾಲಕಾಲಕ್ಕೆ ಇವುಗಳನ್ನು ನಾವು ಕ್ರಿಯೆಗಳ ಮೂಲಕ, ಹಾಡಿನ ಮೂಲಕ, ಸ್ವತ್ಯದ ಮೂಲಕ ಸಂಭೂಮಿಸಬೇಕಿದೆ.

ಈ ತಾಯಿನೆಲದ ಮೇಲಿನ ನಮ್ಮ ಅವಲಂಬನೆಯನ್ನ ಪಾಡಿ ಸಂಭೂತಿಸುವುದು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಏತಾಮಹರಾದ ಘಾಸಿನ್‌ ಬೇಕನ್ ಮತ್ತು ಅವನ ಸಂಗಡಿಗರು ಪ್ರತಿಪಾದಿಸಿದ ವರ್ತನೆ ಅಥವಾ ಸ್ವಿಫ್ಟ್‌ ವಿರುದ್ಧವಾದುದು. ಅವರಿಗೆ ಈ ಅವಲಂಬನೆಯು ಅತ್ಯಾಚಾರ, ಮನುಷ್ಯನ ಇಚ್ಛಾಸ್ವಾತಂತ್ರ್ಯದ ಹಕ್ಕಿನ ಅಣಕು. ಆದ್ದರಿಂದ ಅದನ್ನು ಬಲಾತ್ಮಾರದಿಂದ, ಶಕ್ತಿಯನ್ನು ಪ್ರಯೋಗಿಸಿ ತೆಗೆದುಹಾಕಬೇಕು ಎನ್ನುವುದು ಅವರ ಆಗ್ರಹ. ಪ್ರಶ್ನಿಮುದ ವಿಚಾರವಾದ, ಪ್ರಶ್ನಿಮುದ ವಿಜ್ಞಾನದ ಮಾದರಿಗಳು ಮತ್ತು ಸ್ವಾತಂತ್ರ್ಯದ ಕಲ್ಪನೆ ಎಲ್ಲವೂ ಈ ಅವಲಂಬನೆಯನ್ನು ನಿವಾರಿಸಿಕೊಳ್ಳುವ, ಮೀರುವ ಹಾಗೂ ಪರಿಸರವನ್ನು (ಪುರುಷನ) ಇಚ್ಛಾವರ್ತಿಯನ್ನಾಗಿಸುವ, ಅಡಿಯಾಳಾಗಿಸಿಕೊಳ್ಳುವ, ಹಾಗೂ ಅವಳ ಎಲ್ಲ ಮಾಯಾಶಕ್ತಿಗಳಿಂದ ಮನುಷ್ಯನನ್ನು ವಿಮುಕ್ತಿಗೊಳಿಸುವ ವಿಚಾರದ ಮೇಲೆ ನಿಂತಿತೆ. ಈ ಸಂದರ್ಭದಲ್ಲಿ ಆಧ್ಯಾತ್ಮಿಕತೆಯು ತಾಯಿಭೂಮಿಯ ಹುಣಿಗಳನ್ನು ಮಾಯಿಸುವ ಕೆಲಸದಲ್ಲಿ ತೊಡಗುತ್ತದೆ ಹಾಗೂ ವಿಶ್ವವನ್ನು ಮರುಮಾಯಾವೃತ್ತಗೊಳಿಸುವತ್ತ ದುಡಿಯತ್ತದೆ. ಅಂದರೆ ಇದು ನಿವಾರಣಗೊಳಿಸುವ ಕ್ರಿಯೆಯನ್ನು ನಿರಾಕಾರಗೊಳಿಸುವುದು. ಇದನ್ನೇ ವಾರ್ಕ್‌ ವೆಬ್‌ರ್ ಯೂರೋಪಿನ ವೈಚಾರಿಕರಣ ಪ್ರಕ್ರಿಯೆಯ ಅನಿವಾರ್ಯ ಉತ್ಪನ್ನವೆಂದು ಕಂಡಿರುವುದು.

ಯೂರೋಪಿನಲ್ಲಿ ಇರುವವರಿಗಿಂತ ಅವೆರಿಕದಲ್ಲಿನ ಎಕಾಫೆಮಿನಿಸ್‌ರು ಆಧ್ಯಾತ್ಮಿಕತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಉದಾಹರಣೆಗೆ ಜರ್ಮನಿಯಲ್ಲಿ, ಅದರಲ್ಲಿ ಇಟಲಿಯನ ದಶಕದ ಪ್ರಾರಂಭದಿಂದ ಈಚೆಗೆ ಈ ಪ್ರವೃತ್ತಿಯನ್ನು ಪಲಾಯನವಾದ ಎಂದು, ಒಂದು ಬಗೆಯಲ್ಲಿ ರಾಜಕೀಯ ವಲಯದಿಂದ ಹಿಂದೆ ಸರಿದು, ವಾಸ್ತವದಿಂದ ವಿಷ್ಣೇದನ ಪಡೆದು ಕನಸುಗಳ ಲೋಕಕ್ಕೆ ಓಡಿಹೋಗುವುದರ ಸೂಚಕ ಎಂದು, ಇದರಿಂದ ಪುರುಷರ ಕ್ಯುಲಿ ಅಧಿಕಾರ ಉಳಿಸಿಕೊಡಲಾಗಿದೆ ಎಂದು ಟೀಕಿಸಲಾಗುತ್ತದೆ. ಆದರೆ ಆಧ್ಯಾತ್ಮಿಕ ಸ್ತೀವಾದಿಗಳು ತಮ್ಮ ರಾಜಕೀಯವೆನ್ನುವುದು ಪ್ರತಿದಿನದ ಬದುಕಿನಲ್ಲಿ ಇದ್ದೇ ಇರುವ ರಾಜಕೀಯ, ಎಷ್ಟೇ ಸಣ್ಣ ಸಮುದಾಯದಲ್ಲಿ ಫಾಟಿಸಿದರೂ ಅದು ಮೂಲಭೂತ ಸಂಬಂಧಗಳ ಪರಿವರ್ತನೆ ಎಂದು ವಾದಿಸುತ್ತಾರೆ. ಪುರುಷರ ಅಧಿಕಾರದ ಆಟಗಳನ್ನು ಅಂಥವೇ ಆಟಗಳಿಂದ ಎದುರಿಸುವುದಕ್ಕಿಂತ ಈ ರಾಜಕೀಯ ಹೆಚ್ಚು ಪರಿಣಾಮಕಾರಿ ಎಂದು ನಂಬುತ್ತಾರೆ. ಜರ್ಮನಿಯಲ್ಲಿ ಕೂಡ ಈ ಚರ್ಚೆಯನ್ನು ಇಟಲಿಯಲ್ಲಿ ರಾಜಕೀಯವನ್ನು ಪ್ರವೇಶಿಸಿದ ಗ್ರೇನ್‌ ಸಂಘಟನೆಯ ಹುಟ್ಟಿನ ಹಿನ್ನೆಲೆಯಲ್ಲಿ ಗಮನಿಸಬೇಕು. ಬಹಳ ಮಂದಿ ಮಹಿಳೆಯರು ಗ್ರೇನ್‌ ಸಂಘಟನೆಯನ್ನು ಸೇರಿದ್ದು ಪರಿಸರ ಕಾಳಜಿಯಿಂದಲೇ ಅಲ್ಲ. ಅವರಲ್ಲಿ ಅದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಇದ್ದದ್ದು

ಸ್ತೀವಾದಿ ಕಾಳಜಿಗಳಿಗೆ. ಗ್ರೇನ್‌ ಸಂಘಟನೆಯ ಲಕ್ಷ್ಯವಿದ್ದದ್ದು ತಮ್ಮ ಕಾಳಜಿಗಳನ್ನು ತಮ್ಮ ಯೋಜನೆಗಳ ಹಾಗೂ ರಾಜಕೀಯದ ಜೊತೆ ಐಸ್‌ಗೋಳಿಸುವುದರ ಕಡೆಗೆ. ಎಕಾಫೆಮಿನಿಸ್‌ ಚಳುವಳಿಯಲ್ಲಿನ ಆಧ್ಯಾತ್ಮಿಕ ನಿಲುವಿನ ವಿಮರ್ಶೆಗೆ ದನಿಗೊಡಿಸಿದ್ದು ಮುಖ್ಯವಾಗಿ ಎಡಪಂಥೀಯ ನಿಲುವಿನ ಪುರುಷರು ಹಾಗೂ ಮಹಿಳೆಯರು. ಬಂಡವಾಳಶಾಹಿಯ ವಿಮರ್ಶೆಯನ್ನು ಪುರುಷ ಪ್ರಾಧಾನ್ಯತೆಯ ವಿಮರ್ಶೆಯೊಂದಿಗೆ ಕೊಡಿಸಿದ ಹಾಗೂ ಚರ್ಚಿತ್ಯೆಯನ್ನು ಕುರಿತು ಒಂದು ಬಗೆಯ ಭೌತವಾದಕ್ಕೆ ಅಂಟಕೊಂಡಿರುವ ಮಹಿಳೆಯರು ಸುಲಭವಾಗಿ ಆಧ್ಯಾತ್ಮಿಕ ಎಕಾಫೆಮಿನಿಸ್‌ನ್ನು ಒಪ್ಪಬುದಿಲ್ಲ. ಏಕೆಂದರೆ ನಿಜಿಕೆಂದು ಬಂಡವಾಳಶಾಹಿಯ ಆಧ್ಯಾತ್ಮಿಕ ಸ್ತೀವಾದಿಗಳ ಭೌತವಾದದ ವಿಮರ್ಶೆಯನ್ನು ತನ್ನ ಸಹಯೋಗಕ್ಕೆ ಬಗ್ಗಿಸಿಕೊಳ್ಳಬಲ್ಲದು.

ಇದು ನಿಜಕ್ಕೂ ಈಗಾಗಲೇ ಆರಂಭವಾಗಿಬಿಟ್ಟಿದೆ. ಹೊಸ ಯುಗ ಮತ್ತು ಇಂದ್ರಿಯಾತ್ಮಕ ತತ್ವ ಚಳುವಳಿಗಳು ಪೌರಾಣಿ - ಅದರಲ್ಲಿಯೂ ಪ್ರಮುಖವಾಗಿ ಚೀನೀ ಮತ್ತು ಭಾರತೀಯ - ಸಂಸ್ಕೃತಿಗಳಿಂದ ಅನಾಮತ್ತಾಗಿ ಎತ್ತಿಕೊಂಡ ಅತೀಂದ್ರಿಯ ಧ್ಯಾನ, ಮನನ, ಯೋಗ, ಯತ್ಕಿಣಿ, ಪರಯಾರ್ಥ ಆರೋಗ್ಯ ಪದ್ಧತಿಗಳು ಮುಂತಾದವಕ್ಕೆ ಒಳ್ಳೆಯ ಮಾರುಕಟ್ಟಿಯನ್ನು ಹುಟ್ಟುಹಾಕಿದೆ. ವಸಾಹತುಗಳಿಂದ ಭೌತಿಕ ಸಂಪತ್ತನ್ನು ಲೂಟಿ ಮಾಡಿ ಆಗಿದೆ. ಈಗ ವಿಶ್ವ ಮಾರುಕಟ್ಟಿಗೆ ಒದಗಿಸಲು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಸರಕಿಕರಣಗೊಳಿಸಲಾಗುತ್ತಿದೆ.

ಆಧ್ಯಾತ್ಮಿಕ ವಸ್ತುಗಳ ಕುರಿತ ಆಸಕ್ತಿಯು ಪ್ರಶ್ನಿಮುದ ಪುರುಷಪ್ರಧಾನವಾದ ಬಂಡವಾಳಶಾಹಿ ನಾಗರಿಕತೆಯ ತಂದುಕೊಂಡ ಆಳವಾದ ಸಮಸ್ಯೆಯ ವ್ಯಕ್ತವಾದ ಬಗೆ. ಪ್ರಶ್ನಿಮುದಲ್ಲಿ ಬದುಕಿನ ಆಧ್ಯಾತ್ಮಿಕ ಅಂಶಗಳ ಬಗೆ ಆಸಕ್ತಿಯು (ಯಾವಾಗಲೂ ಭೌತಿಕ ಜಗತ್ತಿನಿಂದ ಪ್ರತ್ಯೇಕಗೊಳಿಸಲ್ಪಟ್ಟ) ಹೆಚ್ಚು ಹೆಚ್ಚು ಸವೆದುಹೋದಂತೆಲ್ಲ ಅಲ್ಲಿನ ಜನ ತಮ್ಮದೇ ಸಂಸ್ಕೃತಿಯಲ್ಲಿ ತಾವು ನಾಶಮಾಡಿಕೊಂಡದ್ದೇನು ಎನ್ನುವುದನ್ನು ಹುಡುಕಲು ಮಾರ್ವದತ್ತ, ಕ್ರಿಂಗಾರಿಕೀಕರಣ ಮಾರ್ವದ ಸಂಸ್ಕೃತಿಯತ್ತ ತಿರುಗುತ್ತಿದ್ದಾರೆ.

ಸ್ವಷ್ಟವಾಗಿ ತೋರುವಂತೆ ಈ ಹುಡುಕಾಟವು ಸಮಗ್ರತೆಯನ್ನು ಸಂಪೂರ್ಣತೆಯನ್ನು ಪಡೆದುಹೊಳ್ಳುವ ಮನುಷ್ಯರ ಹಂಬಲದಿಂದ ಹುಟ್ಟಿರುವಂಭದು. ಇಲ್ಲಿ ನಾವು ದೂಷಿಸಬೇಕಾಗಿರುವುದು ಅದು ಬಿಡಿಬಿಡಿ ತುಂಡುಗಳಾಗಿ ಹರಿದುಹೋದ ಹಾಗು ಸರಕಿಕರಣಗೊಂಡ ಬಗೆಯನ್ನು ಪೌರಾಣಿ ಆಧ್ಯಾತ್ಮಿಕತೆಯ ಬಗೆ ಆಸಕ್ತಿ ಹೊಂದಿದ ಜನರು ನಿಜಕ್ಕೂ ಯಾವ ನೆಲದ ಸಂಸ್ಕೃತಿಯಿಂದ ಯೋಗ, ತಾಯ್-ಚಿ ಮುಂತಾದ ತುಂಡುಕುಗಳನ್ನು ಹೆಚ್ಚಿಕೊಳ್ಳಲಾಗಿದೆಯೋ ಆ ಪ್ರದೇಶಗಳಲ್ಲಿ ಜನ ಹೇಗೆ ಬದುಕುತ್ತಾರೆ ಎನ್ನುವ ಬಗೆ ತಿಳಿದುಕೊಂಡಿರುವುದಿಲ್ಲ, ತಿಳಿದುಕೊಳ್ಳುವ ಆಸಕ್ತಿಯನ್ನೂ ಹೊಂದಿರುವುದಿಲ್ಲ. ಇಲ್ಲಿನ ಸಾಮಾಜಿಕ-ಆರ್ಥಿಕ

ಹಾಗೂ ರಾಜಕೀಯ ಸಂದರ್ಭಗಳ ಅರಿವು ಅವರಿಗೆ ಇರುವುದಿಲ್ಲ. ಇದೊಂದು ರೀತಿ ಐಷಾರಾಮೀ ಆಧ್ಯಾತ್ಮಿಕತೆ. ಸರಳ ಸರ್ಕಾರ ಹೇಳುವಂತೆ ಪಟ್ಟಿಮಂದ ಇಹಭೋಗದ ಜೀವನಮಟ್ಟವೆಂಬ ಕೇಳಬಾರ ಮೇಲೆ ಹರಡಿದ ಆದರ್ಶವಾದೀ ಐಸಿಂಗ್. ಇಂತಹ ಐಷಾರಾಮೀ ಆಧ್ಯಾತ್ಮಿಕತೆಯು ವಸ್ತು ಮತ್ತು ಚೈತನ್ಯ, ಹಾಗೂ ಆರ್ಥಿಕತೆ ಮತ್ತು ಸಂಸ್ಕೃತಿಗಳ ನಡುವಿನ ಭಿನ್ನತೆಯನ್ನು ತೋಡೆಹಾಕಲಾರದು. ಪೂರ್ಣತೆಯ ಕುರಿತ ಹುಡುಕಾಟವನ್ನು ಇಂದು ಅಸ್ತಿತ್ವದಲ್ಲಿರುವ ದಮನಕಾರೀ ವಿಶ್ವವಸ್ಥೆಯ ವಿಮರ್ಶೆಯಾಗಿ ಎಲ್ಲಿಯವರೆಗೂ ನೇಮಕಗೊಳಿಸಲಾಗದೋ, ಈ ಹುಡುಕಾಟವನ್ನು ಒಳ್ಳೆಯ ಸಮಾಜಕೆ ನಡೆಸುವ ಹುಡುಕಾಟವನ್ನಾಗಿ ಮಾರ್ಪಡಿಸಲಾಗದೋ ಅಲ್ಲಿಯವರೆಗೂ ಅದನ್ನು ಸಹಭಾಗಿಯನ್ನಾಗಿಸಿಕೊಂಡು ತಟಸ್ಥಗೊಳಿಸುವುದನ್ನು ತಡೆಯಲಾಗದು.

ತಮ್ಮ ಅಸ್ತಿತ್ವದ ಮೂಲವನ್ನು ಸಂರಕ್ಷಿಸಿಕೊಳ್ಳಲು ಹೋರಾಡುವ ಮೂರನೇ ವಿಶ್ವದ ಮಹಿಳೆಯರಿಗೆ ಆದರ್ಶವಾದೀ ಐಸಿಂಗ್ ಹಾಗೂ ವಸ್ತುವಿನಿಂದ ಚೈತನ್ಯವನ್ನು ವಿಚ್ಯುತಿಸಿಕೊಳ್ಳಲು ಏಂಬ ಎರಡೂ ಗ್ರಹಣಾತೀತವಾದವು. ಭೂಮಿತಾಯಿ ಎನ್ನುವ ಮಾತನ್ನು ಉದ್ದರಣ ಚಿಹ್ನೆಗಳಲ್ಲಿ ಇಡುವ ಅಗತ್ಯವಿಲ್ಲ. ಏಕೆಂದರೆ ಅವರು ಈ ಭೂಮಿಯನ್ನು ಜೀವವಂತವೆಂದು ಭಾವಿಸುತ್ತಾರೆ. ಅದು ತಮ್ಮ ಹಾಗೂ ಉಲ್ಲಿಂದಲ್ಲಿ ಜೀವಿಗಳಿಗೂ ಬದುಕಿನ ಶಾತರಿಯನ್ನು ಕೊಡುತ್ತದೆ. ಅವರು ಭೂಮಿಯ ಪಾವಿತ್ರವನ್ನು ಗೌರವಿಸುತ್ತಾರೆ ಮತ್ತು ಅದನ್ನು ಸಂಭೂಮಿಸುತ್ತಾರೆ. ಹಾಗೆಯೇ ಕ್ಯಾರಿಕೆಗಳ ಹಸಿವಿಗೆ, ಸರಕೀಕರಣಕ್ಕೆ ಬೇಕಾದ ಮೃತ ಕಚ್ಚಾವಸ್ತುವನ್ನಾಗಿ ಅದನ್ನು ಮಾರ್ಪಡಿಸುವುದನ್ನು ವಿರೋಧಿಸುತ್ತಾರೆ. ಹಾಗಾಗಿ ಅವರು ಪರಿಸರದ ವೈವಿಧ್ಯತೆಯನ್ನು, ಮೀರಿದರೆ ತಮ್ಮ ಅಸ್ತಿತ್ವಕ್ಕೆ ಮಾರಕವಾಗುವ ಅದರ ಗಡಿಯನ್ನೂ ಗೂರವಿಸುತ್ತಾರೆ. ಈ ಮಾದರಿಯ ಮೇಟೆರಿಯಲಿಸಂನಲ್ಲಿ, ಈ ಮಾದರಿಯ ಸಹಜಪರಿಸರವಾದದಲ್ಲಿ ವಿಶ್ವದ ಬಹುತೇಕ ಮಹಿಳೆಯರು ಉತ್ಸಾಹಿಸುವ ಪ್ರತಿದಿನದ ಬದುಕಿನ ಅಗತ್ಯಗಳಲ್ಲಿ ನಮ್ಮ ಎಕಾಫೆಮಿನಿಸ್ಟ್ ನೇಲೆಯಿದೆ. ಈ ಮೇಟೆರಿಯಲಿಸಂ ಸರಕೀಕರಣಗೊಂದ ಬಂಡವಾಳಶಾಹಿಯಲ್ಲ, ಯಾಂತ್ರಿಕವಾಗಿ ಪರಿಭಾವಿಸಿದ ಮಾರ್ಕೆಟಾದವೂ ಅಲ್ಲ. ಆ ಎರಡೂ ಪರಿಭಾವಿಸುವಂತೆ ಪರಿಸರದೊಂದಿಗೆ ಮನುಷ್ಯ ಹೊಂದಿರುವ ಸಂಬಂಧ ಒಂದೇ ರೀತಿಯದು. ಆದರೆ ಎಕಾಫೆಮಿನಿಸ್ಟ್ ಆಧ್ಯಾತ್ಮಿಕತೆಯು ಒಂದು ಬಗೆಯ ಅನ್ಯಲೋಕದ ಆಧ್ಯಾತ್ಮಿಕತೆಯಿಂಬ ಭೂಂತಿಗೆ ನಾವು ಈಡಾಗಬಾರದು. ಅನ್ಯಲೋಕದ ಆಧ್ಯಾತ್ಮಿಕತೆಯೋ ಬೆವರಿಳಿಸದೆ ಅನ್ಯ ಬೇಕೆನ್ನುತ್ತದೆ. ಅನ್ಯ ಎಲ್ಲಿಂದ ಬಂತು, ಅದಕ್ಕೆ ಯಾರು ಬೆವರು ಸುರಿಸಿದರು ಎನ್ನುವ ವಿಚಾರಗಳ ಬಗ್ಗೆ ಅದಕ್ಕೆ ಯೋಜನೆಯಿಲ್ಲ.

ಎಕಾಫೆಮಿನಿಸಂ ಕುರಿತ ನಮ್ಮ ವ್ಯಾಖ್ಯಾಗಳ ಸಂರಕ್ಷಣೆ ಮತ್ತು ಸಂಗೋಪನೆಯ ದೃಷ್ಟಿಕೋನದಿಂದ ರೂಪಿತವಾದವು. ನಮ್ಮ ದೃಷ್ಟಿಯಲ್ಲಿ ಮರುಪರಿಗಿಂತ ಮಹಿಳೆಯರು ಈ ವ್ಯಾಖ್ಯಾನಕ್ಕೆ ಸೆನಿಹದಲ್ಲಿದ್ದಾರೆ; ತಮ್ಮ ಬದುಕಿಗಾಗಿ ದುಡಿಯುತ್ತ, ತಮ್ಮ ಸದ್ಗುರಿ ಬಾಳಿಗಾಗಿ ಹೋರಾಡುತ್ತ ಅವರು ನಗರವಾಸಿಗಳಿಗಿಂತ, ಮಧ್ಯಮ ವರ್ಗದವರಿಗಿಂತ, ಉತ್ತರ ಭೂಭಾಗವಾಸಿಗಳಿಗಿಂತ ಹೆಚ್ಚು ಸಮೀಪದಲ್ಲಿದ್ದಾರೆ. ಆದರೂ ಎಲ್ಲ ಮಹಿಳೆಯರಿಗೂ, ಹೊನೆಗೆ ಎಲ್ಲ ಮರುಪರಿಗೂ ದೇಹವನ್ನುವುದಿದೆ. ಅದು ಕ್ಯಾರಿಕಾ ವ್ಯಾವಸ್ಥೆಯ ಫಲಶ್ರುತಿಯಾದ ವಿನಾಶಕ್ಕೆ ಒಳಿಕೊಂಡಿದೆ. ಆದ್ದರಿಂದ ಎಲ್ಲ ಮಹಿಳೆಯರಿಗೂ ಹಾಗೆಯೇ ಹೊನೆಗೆ ಎಲ್ಲ ಮರುಪರಿಗೆ ಮೇಟೆರಿಯಲ್ ಆದ ತಳಹದಿಯೊಂದು ಇದೆ. ಇದರಿಂದ ಸಮಸ್ಯೆಯನ್ನು ವಿಶೇಷಿಸಿ ಪ್ರಕ್ರಿಯೆಯನ್ನು ಮಾಪಾಡು ಮಾಡಬಹುದಾಗಿದೆ.

(ಅನಿಕೇತನ)

ಅನುವಾದ : ಆರ್. ವಿಜಯರಾಘವನ್
ಡಾ. ಕೆ. ಶಿವಾರೆಡ್ಡಿ



ಆಧ್ಯಾತ್ಮಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ

ಮೂಲ : ಅಮಿತ್ ಬಾಧುರಿ

ರಾಷ್ಟ್ರೀಯತೆಯನ್ನು ಒಂದು ಕಾಲ್ಪನಿಕ, ಆಧುನಿಕ ಪರಿಕಲ್ಪನೆ ಎಂದು ಹಜ್ಞೊಂಬತ್ತನೇ ಶತಮಾನದಲ್ಲಿ ಅಮೆರಿಕಾದ ಅಧ್ಯಕ್ಷನಾಗಿದ್ದ ಜಿಫರ್ಸನ್ ಪ್ರತಿಪಾದಿಸಿದ. ಅದರ ಪ್ರಕಾರ ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಜನಸಮಾಹ ಎಂದೇ ವಾಡಲಾಯಿತು. ಜನಸಮಾಹ ಎಂದರೇನು? ಜನಸಮಾಹವವನ್ನು ಏಕಸ್ವರೂಪದ್ದೆಂದು ಹೇಗೋ ಬಗೆದು, ಒಂದೇ ಸಂಸ್ಕೃತಿಗೆ, ಅಥವಾ ಒಂದೇ ಜನಾಂಗಕ್ಕೆ, ಸಾಮಾನ್ಯವಾಗಿ ಒಂದೇ ಜರಿತ್ತೆಯ ಪರಂಪರೆಗೆ ಸೇರಿದ ಜನಸಮಾಹವವೆಂದು ವ್ಯಾಖ್ಯಾನಿಸಿ ಅವರನ್ನು ಏಕಸ್ವರೂಪದ ಒಂದೇ ಘಟಕಕ್ಕೆ ಸೇರಿಸಿ, ನಿರ್ದಿಷ್ಟ ಭೋಗೋಳಿಕ ಪ್ರದೇಶದಲ್ಲಿ ವಾಸಿಸುವ, ಸ್ವಯಂ ನಿರ್ಧಾರ ಮತ್ತಿತರ ಹಕ್ಕಿಷ್ಠವರೆಂದು ವ್ಯಾಖ್ಯಾನಿಸಲಾಯಿತು. ಹಿಂದಿನ ಒಂದು ನೂರು ವರ್ಷಗಳ ಜಗತ್ತಿನ ಜರಿತ್ತೆಯ ಮೇಲೆ ಕಣ್ಣ ಹಾಯಿಸಿದಾಗ, ರಾಷ್ಟ್ರೀಯತೆಯ ಪರಿಕಲ್ಪನೆಯ ರಚನೆಯನ್ನು ಒಂದು ನಿರ್ದಿಷ್ಟ ಗುರಿ/ಉದ್ದೇಶಕ್ಕೆ ಒಳಪಟ್ಟಿ ಮಾಡಲಾಗಿದೆ ಎಂಬುದು ಗೋಚರವಾಗುತ್ತದೆ. ಅಪೇಕ್ಷಿತ ಉದ್ದೇಶವನ್ನು ನೀವು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಅದರ ಉದ್ದೇಶ ಜನರನ್ನು ಉದ್ದೇಶಪೂರ್ವಕವಾಗಿಯೇ ಇಕ್ಕೆಮತಗೊಳಿಸುವುದಾಗಿದೆ. ನಮ್ಮ ದೇಶದ ಮಟ್ಟಿಗೆ ಹೇಳಬುದಾದರೆ ರಾಷ್ಟ್ರೀಯತೆ-ಅಸ್ತಿತ್ವದಲ್ಲಿರಬಹುದಾದ ಅಥವಾ

ರಾಮಗೊಳ್ಳುತ್ತಿರುವ- ಪರಿಕಲ್ಪನೆಯಾಗಿ ಅದೊಂದು ಸಾಮುಜ್ಞಶಾಂಕಿ ವಿರೋಧಿ ಜೆಳುವಳಿಯಾಗಿ ಪ್ರಾರಂಭವಾಯಿತು. ಅದಕ್ಕೆ ಮುಂಚಿನ ಪ್ರಾಚೀನ ಅಥವಾ ಮಧ್ಯಕಾಲೀನ ಇತಿಹಾಸವನ್ನು ನೋಡಿದರೆ ಅದೊಂದು ಬಹುತೇಕ ರಾಜ ಅಥವಾ ಚಕ್ರವರ್ತಿಯ ಆಳ್ವಿಕೆಯಲ್ಲಿದ್ದ ಒಂದು ಭೂಪ್ರದೇಶದಲ್ಲಿ ವಾಸಿಸುತ್ತಿದ್ದ ಜನ. ಅವರು ಯಾವುದೋ ಧರ್ಮವನ್ನು ಅನುಸರಿಸುತ್ತಿದ್ದರು ಅಷ್ಟೇ. ಆದರೆ ಆಧುನಿಕ ವ್ಯಾಖ್ಯಾನವನ್ನು ನೋಡಿದರೆ ಅದಕ್ಕೆ ಒಂದು ನಿರ್ದಿಷ್ಟ ಉದ್ದೇಶವಿತ್ತು. ಸ್ವಾರಸ್ಯಕರ ವಿಷಯವೆಂದರೆ ೧೦-೪೦ ದಶಕದಲ್ಲಿ ಯುರೋಪಿನ ವಿದ್ಯಮಾನವನ್ನು ಪರಿಶೀಲಿಸಿದಾಗ, ಮೂಲಭೂತವಾಗಿ ಎರಡೂ ಪರಿಕಲ್ಪನೆಗಳನ್ನು ಮಿಶ್ರಣ ಮಾಡಲಾಯಿತು.

ಈ ರಾಷ್ಟ್ರೀಯತೆಯ ಪರಿಕಲ್ಪನೆ ಅಥಾರ್ ಸಾಪೇಕ್ಷವಾಗಿ ಒಂದು ಪ್ರದೇಶದ ಸುಮಾರಾಗಿ ಏಕಸ್ವರೂಪಿ ಜನತೆ ಅದರೊಂದಿಗೆ ನಾವು ಮತ್ತು ಹೊರಗಿನವರು, ನಾವು ಮತ್ತು ಅವರು; ನಾವು ಅವರಿಗಿಂತ ಭಿನ್ನರು ಎನ್ನುವ ವ್ಯೇದ್ಯಶ್ಯಗಳ ಪರಿಕಲ್ಪನೆ. ನಾವು ಒಂದು ಸಮೂಹವಾಗಿ ನಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಬೇಕು, ನಾವು ಜಗತ್ತಿನಲ್ಲಿ ಒಂದು ಸಮೂಹವಾಗಿ ಪ್ರಮುಖಿರಾಗಬೇಕು, ಇತರ ಜನಸಮೂಹವನ್ನು ನಮ್ಮವರೆಂದು ಪರಿಗಣಿಸಬಾರದು. ಏಕೆಂದರೆ ಅವರು ನಮ್ಮನ್ನು ದುರುಲಗೊಳಿಸುತ್ತಾರೆ ಇತ್ಯಾದಿ ಭಾವನೆಗಳು ದಟ್ಟವಾದದ್ದನ್ನು ಹಿಟ್ಟಿರೋನ ನಾಜಿ ಸಿದ್ಧಾಂತದಲ್ಲಿ ಕಾಣಬಹುದು. ಸರಿಸುಮಾರಾಗಿ ಇದೇ ಭಾವನೆಗಳನ್ನು ಇನ್ನೂ ತೀವ್ರವಾಗಿ ಘಾಸಿಸ್ತು ಸಿದ್ಧಾಂತದಲ್ಲಿ ಕಾಣಬಹುದು. ಅದರಲ್ಲಿ ಬಹಳ ಪ್ರಮುಖರಾಗಿ (ಭಾರತೀಯರು ವಿಶೇಷವಾಗಿ ನೆನಟಿಟ್ಟಿಕೊಳ್ಳಬೇಕು) ಮುಸಲ್ಮೇನಿಯು ಪ್ರಥಮ ಬಾರಿಗೆ ಒಂದೇ ಮತ, ಒಂದೇ ರಾಷ್ಟ್ರ, ಒಂದೇ ಜರ್ಮನ್ ಎಂಬ ಫೋಷಣೆಯಿಂದ ರಾಷ್ಟ್ರೀಯತೆಯ ಮರುವ್ಯಾಖ್ಯಾನ ಮಾಡಿದನು. ನಮ್ಮಿದು ಹಿಂದೂ ರಾಷ್ಟ್ರ ಎನ್ನುವ ಕಾಗು ಇದೇ ಧಾಟಿಯ ಸಿದ್ಧಾಂತ. ಅಂದರೆ ರಾಷ್ಟ್ರೀಯತೆ ಬೆಸುಗೆಯ ಸಾಮಗ್ರಿ ಮತಥರ್ಮ ಎಂದಾಗಿದೆ. ಸಮಾಜದಲ್ಲಿ ಮತಥರ್ಮ ಹಿಂದೆಯೂ ಇತ್ತು. ಆದರೆ ಅದು ರಾಷ್ಟ್ರೀಯತೆಯ ಬುನಾದಿಯಾಗಿ ಎಂದೂ ಪರಿಗಳಿಸಲ್ಪಟಿರಲ್ಲ. ಒಂದು ಜರ್ಮನೆಗೆ ಸೇರಿದವರೆಲ್ಲ ಒಂದು ಧರ್ಮಕ್ಕೆ ಸೇರಿದವರು, ಒಂದೇ ರಾಷ್ಟ್ರೀಯತೆಯವರು ಎನ್ನುವ ವಿಚಾರಧಾರೆಯನ್ನು ನಾವು ಘಾಸಿಸ್ತು ಸಿದ್ಧಾಂತ ಎಂದು ಕರೆಯುತ್ತೇವೆ.

ಇಪ್ಪತ್ತನೇ ಶತಮಾನದಲ್ಲಿ ನಮ್ಮ ದೇಶದ ರಾಷ್ಟ್ರೀಯತೆಯು (ಸಾಮುಜ್ಞಶಾಂಕಿ-ವಸಾಹತುಳಾಂಕಿ ವಿರೋಧಿ ಹೋರಾಟದ ಭಾಗವಾಗಿ) ಬೆಳೆದು ಬಂದರೂ ಸಹ ಅಲ್ಲಸಂಖ್ಯಾತರ ಪ್ರಶ್ನೆಯನ್ನು ಹೇಗೆ ಬಗೆಹರಿಸಬೇಕೆಂಬುದು ಮುಖ್ಯವಾಗಿ ಮುಸಲ್ಮಾನರು, ಕ್ರಿಷ್ಟಿಯನ್ನರು, ಸಿಖಿರ ಪ್ರಶ್ನೆಯನ್ನು ಹೇಗೆ ಎದುರಿಸುವುದು,

ಕೇವಲ ಮತ-ಧರ್ಮ ಮಾತ್ರವಲ್ಲ, ದೇಶದ ವಿಶಾಲ ವೈವಿಧ್ಯದ ಪ್ರಶ್ನೆಯನ್ನು ನಿಭಾಯಿಸುವುದು ಹೇಗೆ ಎಂಬುದೇ ಆ ಮಿತಿ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ವೇಧಾಂತಿಕ ನೆಲೆ ಇರಲಿಲ್ಲ. ಕಮ್ಮನಿಷ್ಪರಿಗೆ ಅಂತರರಾಷ್ಟ್ರೀಯತೆ ಸ್ವಷ್ಟ ಸ್ವೇಧಾಂತಿಕ ನೆಲೆ ಇತ್ತು. ಆದ್ದರಿಂದಲೇ ಕಾಂಗ್ರೆಸ್ ವಸಾಹಿತಾಹಿ ವಿರೋಧಿ ನೆಲೆಯಲ್ಲಿ ರಾಷ್ಟ್ರೀಯತೆಯ ಸಿದ್ಧಾಂತವನ್ನು ಕಂಡುಕೊಂಡಿತು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯನಂತರ ಆರ್ಥಿಕ ಅಭಿವೃದ್ಧಿಯೇ ಪ್ರಮುಖ ಪ್ರಶ್ನೆಯಾಯಿತು. ನೆಹರುರವರು ಮತ್ತು ಪಟೇಲರ ಬರವಣಿಗೆಗಳನ್ನು ಗಮನಿಸಿದಾಗ ಇದು ಸ್ವಷ್ಟವಾಗುತ್ತದೆ. (ಆರ್ಥಿಕ ಅಭಿವೃದ್ಧಿಯ ಮೂಲಕ ಜನತೆಯನ್ನು ಒಗ್ಗೂಡಿಸುವ ಬೇಸುಗೆಯು ಸಾಮಗ್ರಿಯಾಯಿತು.) ಸ್ವಾತಂತ್ರ್ಯನಂತರದ ವಿಭಜನೆಯ ಇತ್ತಾದಿ ಬೆಳವಣಿಗೆಗಳ ಹಿನ್ನೆಲೆಯ ವಿವರಗಳಿಗೆ ನಾನು ಹೋಗುವುದಿಲ್ಲ.

ಈ ಆರ್ಥಿಕ ಅಭಿವೃದ್ಧಿಯು ವಾಸ್ತವದಲ್ಲಿ ಬಹುಸಂಖ್ಯಾತರ ಪ್ರಜಾಪ್ರಭುತ್ವವಾಗಿ ರೂಪಗೊಂಡಿತು. ನಾವು ನಮ್ಮ ದೇಶವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುತ್ತೇವೆ, ಇದೆಲ್ಲವು ನಿಜ. ಆದರೆ ಇದೊಂದು ಬಹುಸಂಖ್ಯಾತರ ಪ್ರಜಾಪ್ರಭುತ್ವ ಎಂಬುವುದನ್ನು ಗಮನಿಸುವುದೇ ಇಲ್ಲ. ಬಹುಸಂಖ್ಯಾತ ಎಂದರೆ ಬಹುಮತದ ಆಧಾರದ ಮೇಲೆ ನಡೆಯುವ ಕಾರ್ಯವಿಧಾನ ಎಂಬರ್ಥದಲ್ಲಿ ಅಲ್ಲ; ಭಾಷೆ, ಧರ್ಮ, ಇತ್ಯಾದಿಗಳ ಆಧಾರದಿಂದಲೂ ಅಲ್ಲ; ಅನುಪಾತದ ಪ್ರಾತಿನಿಧಿವಿಲ್ಲದ ಬಹುಸಂಖ್ಯಾತ ಪ್ರಜಾಪ್ರಭುತ್ವ ಉದಾಹರಣೆಗೆ ನೀವು ಶೇಕಡ ಇ ರಪ್ಪು ಮತಗಳನ್ನು ನಿಯಂತ್ರಿಸಿದರೆ ನಿಮಗೆ ಬಹುಮತ ಸಿಗುತ್ತದೆ. ಶೇಕಡ ಇಂ ಮತ ಪಡೆದರೆ ಇತ್ತಿಂಚಿಗೆ ಮೋದಿಯವರ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸಿಕ್ಕಿದಂತೆ. ಬಹುಪಕ್ಷೀಯ ಅತಂತ್ರ ಶಾಸನಸಭೀಯ ಸಂದರ್ಭದಲ್ಲಿ ಅಲ್ಲಿ ಭಾರತ ಮಟ್ಟದಲ್ಲಿ ಶೇಕಡ ಅಂತರ್ಗತ ರಪ್ಪು ಮತ ಪಡೆದರೂ ಸ್ವಷ್ಟ ಬಹುಮತ ದೋರೆಯುತ್ತದೆ. ಇದು ಬಹುಸಂಖ್ಯಾತರ ಏಕ ಕೇಂದ್ರಿತ ಪ್ರಜಾಪ್ರಭುತ್ವವಾಗುತ್ತದೆ. ಈ ಪರಿಕಲ್ಪನೆಯನ್ನು ಸರಿಯಾದ ಕಾರಣಕ್ಕೂ ಅಥವಾ ತಪ್ಪಾದ ಕಾರಣಕ್ಕೂ ಮಹಮ್ಮದ ಅಲ್ಲಿ ಜಿನಾನ್ ಕಟುವಾಗಿ ವಿರೋಧಿಸಿದ್ದರು. ನೀವು ಭಾರತೀಯ ಜರಿತ್ಯೆಯನ್ನು ಓದಿದರೆ ಸ್ವಷ್ಟವಾಗುತ್ತದೆ. ಅವರು ಪ್ರತಿಪಾದಿಸಿದ ಎರಡು ರಾಷ್ಟ್ರ ಸಿದ್ಧಾಂತ ನಾವು ತಿಳಿದಿರುವಂತೆ ‘ಹಿಂದೂ ಮುಸ್ಲಿಂ’ ಆಧಾರಿತ ಅಲ್ಲ ಎನ್ನುವುದು ಜಿನಾನ್ರವರ ಪತ್ರಗಳನ್ನು ಓದಿದರೆ ಸ್ವಷ್ಟವಾಗುತ್ತದೆ. ಮುಸ್ಲಿಮರು ಅಲ್ಲಸಂಖ್ಯಾತರಾದ ಉತ್ತರಪ್ರದೇಶ, ಬಿಹಾರದಂತಹ ರಾಜ್ಯದಲ್ಲಿ ಕೇಂದ್ರ ಮಟ್ಟದ ಪ್ರಾತಿನಿಧಿ ಪಡೆಯಬೇಕಾದರೆ ಅನುಪಾತ ಆಧಾರಿತ ಪ್ರಾತಿನಿಧಿ ಇಲಿದಿದ್ದರೆ ಅವರ ದ್ವಾರಾ ಕೇಳುವುದೇ ಇಲ್ಲ. ಆದ್ದರಿಂದ ದೇಶಾಧ್ಯಂತ ಮುಸಲ್ಮಾನರನ್ನು ಪ್ರಾತಿನಿಧಿ ಪಡೆಯಲು ಒಂದೇ ಸಮುದಾಯವಾಗಿ ಪರಿಗಣಿಸಿದರೆ

ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ

೫೨

ಮಾತ್ರ ಸಾಧ್ಯ. ಪಾಕಿಸ್ತಾನದ ಜನನಕ್ಕೆ ಇದೂ ಒಂದು ಕಾರಣವಾಯಿತು. ಪೇಷಾವರದಲ್ಲಿ ನಡೆದ ಶಾಲಾಮಕ್ಕಳ ಮೇಲೆ ಬಾಂಬ್ ಹಾಕಿದ ಫಟನೆ, ನಂತರದ ಚೆಳವಣಿಗೆ ಏನೇ ಇರಬಹುದು ಅದೇ ಬೇರೆ ವಿಷಯ. ಬಹುಸಂಖ್ಯಾತ ಪ್ರಜಾಪ್ರಭುತ್ವಕ್ಕೆ ನಿಜವಾಗಿಯೂ ಇಂದಿಗೂ ಅಲ್ಲಸಂಖ್ಯಾತರ ಹಕ್ಕಿಗಳ ಪ್ರಶ್ನೆಯನ್ನು ಹೇಗೆ ಬಗೆ ಹರಿಸಬೇಕೆಂಬುದು ತಿಳಿದಿಲ್ಲ.

ಆದನ್ನು ನಾವು ಸರಿಯಾಗಿ ಸಮರ್ಪಿಸಿದ್ದರೆ, ಈ ಪ್ರಶ್ನೆಯು ಪದೇ ಪದೇ ಬೇರೆ ಬೇರೆ ಸ್ವರೂಪದಲ್ಲಿ ಭಾರತೀಯ ಸಂದರ್ಭದಲ್ಲಿ ಉದ್ಘಾಟಿತ್ತಲೇ ಇರುತ್ತದೆ. ಸ್ವಾತಂತ್ರ್ಯನಂತರ ರಾಷ್ಟ್ರವಾದಿಗಳು ಕಮ್ಮನಿಷ್ಪರೇ ಇರಲಿ, ಕಾಂಗ್ರೆಸ್‌ನವರೇ ಇರಲಿ ಶೀಪ್ತ್ ಆರ್ಥಿಕ ಬೆಳವಣಿಗೆಯಿಂದ ಇದನ್ನು ಸಾಧಿಸಬಹುದೆಂದು ಬಗೆದ್ದರು. ಅದೇ ಜಾಡಿನಲ್ಲಿ ಇಂದಿನ ಮೋದಿ ಸಹ ರಾಷ್ಟ್ರಕ್ಕೆ ತಮ್ಮದೇ ಸ್ವಷ್ಟವಾಯಾನ ನೀಡಿ, ಮೂಲಭೂತವಾಗಿ ಹಿಂದೂ ರಾಷ್ಟ್ರ; ತಮ್ಮದೇ ಪರಿಕಲ್ಪನೆಯ ಶೀಪ್ತ್ ಅಭಿವೃದ್ಧಿ ಸಾಧಿಸಲು ಬಯಸುತ್ತಾರೆ. ಇವರಡನ್ನೂ ಒಟ್ಟಾಗಿ ಜೋಡಿಸಿ ದೇಶವನ್ನು ಮುನ್ನಡಿಸಲು ಬಯಸುತ್ತಾರೆ. ಇತರ ಗುಂಪುಗಳೂ ಇದಕ್ಕೆ ಒಂದಲ್ಲಿ ಒಂದು ರೀತಿಯಲ್ಲಿ ಹೊಂದಿಕೊಳ್ಳಬೇಕೆಂದು ಬಯಸುತ್ತಾರೆ. ಇದು ಇಂದಿನ ರಾಜಕೀಯ. ಕಾಂಗ್ರೆಸ್‌ನ ರಾಜಕೀಯ ಇದಕ್ಕಿಂತ ಸ್ವಲ್ಪ ಭಿನ್ನವಾಗಿತ್ತು ಇಂದು ಅಭಿವೃದ್ಧಿ ಕಾರ್ಯಕ್ರಮದ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಪಾರ್ಥಿಸಾರಥಿಯವರು ತಮ್ಮ ಪ್ರಾಸ್ತಾಪಿಕದಲ್ಲಿ ಪ್ರಸ್ತಾಪಿಸಿದಂತೆ, ಜಾಗತೀಕರಣದ ಸಂದರ್ಭದಲ್ಲಿ, ರಾಷ್ಟ್ರ-ಪ್ರಭುತ್ವದ ಸ್ವರೂಪ ಎನ್ನ? ಎಂಬ ಪ್ರಸ್ತುತ ಪ್ರಶ್ನೆ ಉದ್ಘಾಟಿತ್ತದೆ. ವಸಾಹತುಶಾಹಿ ಹಂತವನ್ನು ದಾಟಿದ ಮೇಲೆ ಜಾಗತೀಕರಣಗೊಂಡ ಪ್ರಪಂಚದಲ್ಲಿ ಒಂದು ದೇಶವಿರುತ್ತದೆ. ಜಾಗತೀಕರಣವನ್ನು ಒಪ್ಪಬೇಕೋ, ಬೇಡವೋ ಎನ್ನುವುದು ಬೇರೆ ಪ್ರಶ್ನೆ, ಆದರೆ ಜಾಗತೀಕರಣದ ಸಂದರ್ಭದಲ್ಲಿ ರಾಷ್ಟ್ರದ ಪಾತ್ರ ಎನ್ನ, ಪ್ರಭುತ್ವ ಯಾವ ಪಾತ್ರ ನಿರ್ವಹಣೆಯಾಗಿ ಎಂಬುದು ಸ್ವಾರ್ಪಸ್ಯಕರ ವಿಷಯ.

ಇಕೆಂದರೆ ಅಭಿವೃದ್ಧಿಯ ಸಾಮಾಜಿಕ ಭಾಗವನ್ನು ನಿರ್ವಹಿಸುವಲ್ಲಿ ಪ್ರಭುತ್ವದ ಪಾತ್ರ ಮಹತ್ವದಾಗಿರುತ್ತದೆ. ಭಾರತ ಸಂವಿಧಾನದಲ್ಲಿ ಇದನ್ನು ಸ್ವಷ್ಟವಾಗಿ ಉಲ್ಲೇಖಿಸಲಾಗಿದೆ. ಸ್ವಾತಂತ್ರ್ಯ ಜಳುವಳಿಯ ಸಂದರ್ಭದಲ್ಲಿ ಈ ಪ್ರಶ್ನೆ ಗಾಂಧಿ ಮತ್ತು ಅಂಬೇಡ್ಕರ ನಡುವೆ- ಗಾಂಧಿ-ನೆಹರು ಮತ್ತು ಜಿನಾನ್ ನಡುವೆ ಪ್ರಮುಖ ಭಿನ್ನಭಿನ್ನರಾಯಕ್ಕೆ ಕಾರಣವಾಗಿತ್ತು. ಗಾಂಧಿ ಮತ್ತು ಅಂಬೇಡ್ಕರ ನಡುವಿನ ಪತ್ರ ವೈವಾರಿಗಳನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಅಂಬೇಡ್ಕರವರು ಸಾಮಾಜಿಕ ಪೂರ್ವಾಗ್ರಹಗಳಾದ ಜಾತಿ, ಅಸ್ತ್ರ್ಯತೆಯಂತಹ ಸಮಸ್ಯೆಗಳ ನಿವಾರಣೆಗೆ

೫೩

ಕಂಗಳಿಗೆ ನಿಡ್ದ ಭಾರದು

ಪ್ರಾಮುಖ್ಯತೆ ನೀಡಿದ್ದರು. ಅವರು ತೀವ್ರವಾಗಿ ವಿರೋಧಿಸುತ್ತಿದ್ದ ವಿಷಯಗಳಲ್ಲಿ ಪಂಚಾಯತಿ ರಾಜ್ ಸಹ ಒಂದು. ಅದಕ್ಕೆ ಅವರು ಸರಳವಾದ ಕಾರಣಗಳನ್ನು ಕೊಡುತ್ತಿದ್ದರು. ಅವರಿಗೆ ಸಮಾಜದಲ್ಲಿ ದಲಿತರ ಸ್ಥಾನಮಾನದ ಪ್ರಶ್ನೆ ಬಹಳ ಮುಖ್ಯವಾಗಿತ್ತು. ಜಿನ್ನಾರವರಿಗೆ ಮುಸಲ್ಬಾನರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ಆ ಕಾಲದಲ್ಲಿ ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ನಮ್ಮ ರಾಷ್ಟ್ರೀಯತೆ ರೂಪಗೊಳ್ಳುತ್ತಿತ್ತು. ಭಾರತದ ಸ್ವಾತಂತ್ರ್ಯನಂತರದ ದಿನಗಳಲ್ಲಿ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಧ್ರರವರು ಮುಖ್ಯ ಭೂಮಿಕೆಯನ್ನು ನಿರ್ವಹಿಸಿ ಮಹಿಳೆಯ ಸ್ಥಾನಮಾನ, ಜಾತಿಪಥ್ರತೆ ನಿವಾರಣೆಯಂತಹ ಸಾಮಾಜಿಕ ಅಭಿವೃದ್ಧಿಯ ಪ್ರಶ್ನೆಗಳತ್ತ ಗಮನಪರಿಸಿ ಸಮಾಜದ ಆಧುನಿಕರಣ ಪ್ರಕ್ರಿಯೆಯ ಬದಲಾವಣೆಗೆ ಒತ್ತು ನೀಡಿದರು. ಎಲ್ಲಾ ಪ್ರಶ್ನೆಗಳೂ ಪ್ರಭುತ್ವದ ನೇರ ಮಧ್ಯಪ್ರೇಶದ ಅವಶ್ಯಕತೆಯನ್ನು ಬೇಡುವಂತಹವು. ಕೇವಲ ಆರ್ಥಿಕ ಅಭಿವೃದ್ಧಿಯಿಂದ ಇದನ್ನು ಸಾಧಿಸಲಾಗದು. ಇಂದಿನ ಅರ್ಥಶಾಸ್ತ್ರಜ್ಞರು ಆರ್ಥಿಕ ಬೆಳವಣಿಗೆ ಉನ್ನತವಾಗಿದ್ದರೆ ಅದು ಜಿನ್ನಾನುಧಾರೆಯಾಗಿ ಕೆಳ ಹಂತಕ್ಕೆ ಸ್ವೀಕಿಸಿ ಬಡತನ ನಿವಾರಣೆಯಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಅದು ಕೆಳ ಹಂತಕ್ಕೆ ಜಿನ್ನಾನುವುದೋ ಇಲ್ಲವೋ ಎನ್ನಾವುದು ಬೇರೆ ಮಾತು. ಹಿಂದಿನ ಅರ್ಥಸಚಿವರಾಗಿದ್ದ ಜಿದಂಬರಂರವರು ಒಮ್ಮೆ ಚಚ್ಚೆಯೋಂದರಲ್ಲಿ ಮಾರುಕಟ್ಟಿ ಇದ್ದರೆ ಅದು ಜಾತಿ ಮತ್ತಿತರ ಸಾಮಾಜಿಕ ಪೂರ್ವಗ್ರಹಗಳನ್ನು ತೊಡೆದು ಹಾಕುತ್ತದೆ, ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅವರು ಬೆಂಗಳೂರಿನ ಉದಾಹರಣೆ ಕೊಡುತ್ತಾರೆ. ಬೆಂಗಳೂರಿನಲ್ಲಿ ಐ.ಟಿ. ಉದ್ಯಮ ಬೃಹತ್ ಆಗಿ ಬೆಳೆದಿರುವುದರಿಂದ ನಾವು ಜಾತಿಗಳ ಬಗ್ಗೆ ಕೇಳಬುದೇ ಇಲ್ಲ. ಇದೇ ವಿಧಾನವನ್ನು ಎಲ್ಲ ಕಡೆ ಅನುಸರಿಸಿದರೆ ಜಾತಿ ವ್ಯವಸ್ಥೆಯೇ ಇಲ್ಲವಾಗುತ್ತದೆ. ಇದನ್ನು ಮಾರುಕಟ್ಟಿ ಆಧಾರಿತ ರಾಷ್ಟ್ರೀಯತೆ ಎನ್ನುತ್ತೇವೆ. ನಾವು ಮಾರುಕಟ್ಟಿಯನ್ನು ವಿಸ್ತಾರಗೊಳಿಲು ಬಿಡುವುದಾದರೆ, ಉನ್ನತ ಮಟ್ಟದ ಆರ್ಥಿಕ ಅಭಿವೃದ್ಧಿ ಸಾಧಿಸಿದರೆ ಸಾಮಾಜಿಕ ಪೂರ್ವಗ್ರಹಗಳು ತಾವೇ ತಾವಾಗಿ ಅಳಿಯತ್ವವೇ ಎನ್ನುವ ವಾದವನ್ನು ಮಂಡಿಸುತ್ತಾರೆ. ಆದರೆ ಇದು ವಾಸ್ತವವಲ್ಲ. ಅಮೇರಿಕಾದಲ್ಲಿಯೂ ಇತ್ತಿಜೆಗೆ ಇಬ್ಬರು ಅಮಾಯಕ ಕರಿಯರ ಮೇಲೆ ಸಶಸ್ತ್ರ ಬಿಳಿಯ ಪೊಲೀಸರು ದಾಳಿ ಮಾಡಿದ್ದನ್ನು ಗಮನಿಸಬೇಕು. ಇದರ ವಿರುದ್ಧ ಕನಿಷ್ಠ ಕಾಲುಭಾಗದ ಅಮೆರಿಕನ್ನರು ಇನ್ನೂ ಹೆಚ್ಚು ನ್ಯಾಯಸಮೃತ ವಿಚಾರಣಾ ವ್ಯವಸ್ಥೆ ಇರಬೇಕೆಂದು ಒತ್ತಾಯಿಸಿ ಬೀದಿಗಳಿದ್ದಾರೆ. ಯಾವುದೇ ಪೂರ್ವಗ್ರಹಗಳು ಎಲ್ಲಿಯೇ ಆಗಲಿ (ಎಷ್ಟೇ ಬಲಿಪ್ರಾಪ್ತವಾದ ಪ್ರಭುತ್ವವೇ ಇದ್ದರೂ) ಪ್ರಭುತ್ವದ ಪ್ರಯತ್ನದಿಂದ ಸುಲಭವಾಗಿ ಕಣ್ಣರೆಯಾಗುವುದಿಲ್ಲ. ಹಿಂದಿ ಸೋವಿಯತ್ ಯೂನಿಯನ್‌ನಲ್ಲಿ ನಾಲ್ಕು ವರ್ಷಗಳ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ

ಕಾಲ ನೆಲೆಸಿದ್ದೆ. ಸಮಾಜವಾದಿ ವ್ಯವಸ್ಥೆಯಲ್ಲಿ ಸರ್ಕಾರವು ಪ್ರತಿಬಂಧಿಸಿದ್ದ ಬಹುತೇಕ ಪೂರ್ವಗ್ರಹಗಳು ಮರಳಿ ಬಂದಿದೆ. ಮಹಿಳೆಯರಿಗೆ ಆಯ್ದುಯ ಸ್ವಾತಂತ್ರ್ಯವನ್ನು ನೀಡಿದಾಗ ಅವರು ಯಾವುದೋ ಒಂದು ವಿಧವಾದ ಮುಸ್ಲಿಂ ಸಂಘಟನೆಗೆ ಮತ್ತ ನೀಡಬಹುದು. ಆದರೆ ಅಪಘಾನಿಸ್ತಾನದಲ್ಲಿ ಮಹಿಳೆಯ ಪ್ರಶ್ನೆಗೂ ಅದರ ಸ್ತುಲೂ ಇರುವ ಮಧ್ಯಯುರೋಪಿನ ರಾಷ್ಟ್ರಗಳಿಗೂ ವ್ಯತ್ಯಾಸವಿದೆ. ಪ್ರಭುತ್ವದ ಮಧ್ಯಪ್ರವೇಶದಿಂದ ಸಾಮಾಜಿಕ ಪೂರ್ವಗ್ರಹಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂಬುದು ನಿಜ. ಒಂದು ಜಾತಿಯವರು ಇನ್ನೊಂದು ಜಾತಿಯವರ ಮೇಲೆ ನಡೆಸುವ ದಾಳಿಯನ್ನು ನಿರ್ವಹಿಸಿದ್ದೇವೆ. ಒಂದು ಬಗೆಯ ಅಸ್ತ್ರೀತೆಯನ್ನು ಪ್ರತಿಬಂಧಿಸಿದ್ದೇವೆ ಎಂದು ಹೇಳಿ ಅವುಗಳನ್ನು ನಿರೂಪಿಸಿ ಮಾಡಲಾಗದು ಎಂಬುದೂ ಸತ್ಯ. ಪ್ರಭುತ್ವದ ಮಧ್ಯಪ್ರವೇಶ ಸ್ವಲ್ಪ ವ್ಯತ್ಯಾಸಕ್ಕೆ ಕಾರಣವಾಗಬಹುದು. ಆದರೂ ಅಂಬೇಡ್ಕರ್ ಹೇಳಿದಂತೆ ವ್ಯಕ್ತಿಗತ ಪೂರ್ವಗ್ರಹಗಳನ್ನು ಅವರದೇ ವಿವೇಚನಗೆ ಬಿಡಲಾಗದು. ಇಂದಿನ ರಾಷ್ಟ್ರೀಯತೆಯ ಬಿಕ್ಕಣ್ಣ ಇದೇ. ಎಲ್ಲಾ ಮನರುಜ್ಞವನಗೊಳಿಸಬೇಕನ್ನುವ ಜಳುವಳಿಗಳು, ಹಳೆವೈಸ್ಟ್ ಮೂರ್ವದ ಆ ವರೋಲ್ಗಳು ಮರಾತನ ಎಂಬ ಕಾರಣಕ್ಕೆ ಅದನ್ನು ಹೊಂಡಿಸಿಕೊಂಡು ಹೋಗಬೇಕನ್ನುವುದು ಅವುಗಳ ಒತ್ತಾಯ. ಸೋವಿಯತ್ ಪತನದ ನಂತರ ರಷ್ಯಾದಲ್ಲಿ ಇದೇ ಮಾದರಿಯ ರಾಷ್ಟ್ರೀಯತೆ ತೆಲೆ ಎತ್ತಿತು. ಇದನ್ನು ತಿರಸ್ಕರಿಸಬೇಕು. ಭಾಗಶಃ ಆರ್.ಎಸ್.ಎಸ್. ಸಹ ಇದನ್ನು ಬಲವಾಗಿ ಪ್ರತಿಪಾದಿಸುತ್ತದೆ. ಉದಾಹರಣೆ: ಸಂಪ್ರದಾಯ, ಅದನ್ನು ಕಲಿಯಬೇಕು ಎನ್ನುವ ಒತ್ತಾಯ. ನಮ್ಮದನ್ನುವ ಸಂಪ್ರದಾಯ ಪರಂಪರೆಗಳನ್ನು ಅರಿತುಕೊಳ್ಳಬೇಕೆಂದೇ ಬೇರೆ, ಅದು ಬದಲಾಗಲೇ ಕೂಡದು ಎನ್ನುವ ಮಂಬತನ ಬೇರೆ. ಈ ಮನಸ್ಥಿತಿಯ ರಾಷ್ಟ್ರೀಯತೆಯನ್ನೇ ಅಂಬೇಡ್ಕರವರು ಗಾಂಧಿಜಿಯವರಲ್ಲಿ ಕಂಡು ಅದನ್ನು ವಿರೋಧಿಸುತ್ತಿದ್ದ ಸ್ವಲ್ಪ ಮಟ್ಟಿಗೆ. ರಾಷ್ಟ್ರೀಯತೆಯ ಈ ಮುಖಿವನ್ನು ಆರ್ಥಿಕ ರಂಗದಲ್ಲಿ ಕಾಣಬಹುದು. ನಮ್ಮ ಸಂವಿಧಾನದ ರಾಜ್ಯ ನಿರ್ದೇಶನ ತತ್ವದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ಸಂಪತ್ತಿನ ಕೇಂದ್ರೀಕರಣವನ್ನು ನಿರಾಕರಿಸಲಾಗಿದೆ. ಆದರೂ ಅದು ಮುಂದುವರೆದಿದೆ. ಇಂದಿ ರ ನಂತರ ವಾಸ್ತವದಲ್ಲಿ ನರಸಿಂಹರಾವ್ ಸರ್ಕಾರ, ಅದಾದ ಮೇಲೆ ಈ ಸಿದ್ಧಾಂತವನ್ನು ಇನ್ನೂ ತೀವ್ರವಾಗಿ ಅನುಸರಿಸಿದರು. ಉದಾರವಾದಿ ಆರ್ಥಿಕ ನೀತಿಗಳಿಂದ ಇದನ್ನು ಕರೆಯಲಾಗಿದೆ. ನಮ್ಮ ವ್ಯವಸ್ಥೆ ಜಾಗತಿಕ ಮಾರುಕಟ್ಟಿ ಆಧಾರಿತ ಅರ್ಥವ್ಯವಸ್ಥೆಯ ಭಾಗವಾಗಿ ಬಿಟ್ಟರೆ ಜಿನ್ನಾನುಧಾರೆಯ ನಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಎನ್ನುವ ವಿಚಾರಧಾರೆಯಿದು. ಪರಿಣಾಮವಾಗಿ ಸಾಮಾಜಿಕ ಕ್ಷೇತ್ರದಿಂದ ಪ್ರಭುತ್ವ ಹಿಂದೆ ಸರಿದು ಖಾಸಗಿಯವರಿಗೆ ಆರ್ಥಿಕ

ಕ್ಕೇತ್ತವನ್ನು ಬಿಟ್ಟುಕೊಟ್ಟಿತು. ಅದರ ಫಲವಾಗಿ ಯಾವ ಸಾಮಾಜಿಕ ಪೂರ್ವಾಗ್ರಹಗಳ ವಿರುದ್ಧ ಹೋರಾಡುತ್ತಿದ್ದೇವೋ; (ಅವುಗಳ ವಿರುದ್ಧ ನಾವು ಸಮರ್ಪಕವಾಗಿ ಹೋರಾಡಿದ್ದೇವೋ ಇಲ್ಲವೋ ಎನ್ನುವುದು ಬೇರೆ ವಿಷಯ) ಅವು ಸಕೂರದ/ಪ್ರಭುತ್ವದ ಹೊಣೆಗಾರಿಕೆ ಎಂದು ಹೇಳಲಾಗದ ಸ್ಥಿತಿಗೆ ಇಂದು ತಲುಪಿದ್ದೇವೆ.

ಇದು ಆರ್ಥಿಕ ರಂಗದ ಮೇಲೆ ತೀವ್ರ ಪರಿಣಾಮ ಮಾಡಿತು. ಭಾರತದ ವಿಷಯದಲ್ಲಿ ಹೇಳುವುದಾದರೆ ಕಳೆದ ನಾಲ್ಕು ವರ್ಷ ಬಿಟ್ಟರೆ ಆರ್ಥಿಕ ಬೆಳವಣಿಗೆ ೩-೫ ರಷ್ಟು ಇತ್ತು. ಇದು ದೇಶದ ಇಡೀ ದಾಖಲಿತ ಚರಿತ್ರೆಯಲ್ಲಿಯೇ ಈ ಪ್ರಮಾಣದ ಬೆಳವಣಿಗೆ ಕಂಡು ಕೇಳಿರಿಯಿತು. ಅದರ ಪ್ರತಿಪಾದಕರು ಅದರ ಗುಣಾನವನ್ನು ಮಿತಿಯಿಲ್ಲದೇ ಮಾಡಿದರು.

ಮಾರುಕಟ್ಟೆ ನಿರ್ದೇಶಿತ ಅತಿ ಹಚ್ಚಿನ ಬೆಳವಣಿಗೆಯ ದರವನ್ನು ದಾಖಲಿಸಿದಾಗಲೂ ಸಹ ಅದೇ ಅವಧಿಯಲ್ಲಿ ಅದರ ಉದ್ದೋಗಾವಕಾಶಗಳ ಬೆಳವಣಿಗೆ ಅತಿ ಕಡಿಮೆ ದರವನ್ನು ದಾಖಲಿಸಿತು. ಇದು ಕಳೆದ ಇ ವರ್ಷದಲ್ಲಿ ಮಾತ್ರವಲ್ಲ ಸ್ವಾತಂತ್ರ್ಯ ಭಾರತ ಚರಿತ್ರೆಯಲ್ಲಿಯೇ ಅತಿ ಕಡಿಮೆ ಉದ್ದೋಗ ವ್ಯಧಿಯ ದರವಾಗಿದೆ. ಮೊದಲು ಆರ್ಥಿಕ ಬೆಳವಣಿಗೆ ಶೇ. ೪ ರ ದರದಲ್ಲಿ ಬೆಳೆಯತ್ತಿತ್ತು. ಉದಾರೀಕರಣದ ಅವಧಿಯಲ್ಲಿ ಅದು ನಾಲ್ಕುರಿಂದ ಲ್ಕ್ಕೆ ಜಿಗಿಯಿತು. ಇ ಪಟ್ಟಿ ಹೆಚ್ಚಳೆ. ಆದರೆ ಉದ್ದೋಗಾವಕಾಶಗಳು ಅದೇ ಪ್ರಮಾಣದಲ್ಲಿ ಬೆಳೆಯಲಿಲ್ಲ. ಹೆಚ್ಚಿತ್ತಿರುವ ಆರ್ಥಿಕ ಅಸಮಾನತೆಗೆ ಇದೇ ಕಾರಣ. ಮಧ್ಯಮ ವರ್ಗದ ಜನರಿಗೆ ಉದ್ದೋಗಾವಕಾಶ ನೀಡದೆ ಸೃಷ್ಟಿಸಿದ ಸಂಪತ್ತಿನ ವರ್ಗವಣಿಗೆ ದಾರಿಯೇ ಇಲ್ಲ. ಸಮಾಜದಲ್ಲಿ ಒಂದು ಪ್ರಮಾಣದ ಸಮಾನತೆಯನ್ನು ಸಾಧಿಸಲು ಈ ದಾರಿ ಬಿಟ್ಟರೆ ಬೇರೆ ವಿಧಾನಗಳಿಲ್ಲ. ಪರಿಣಾಮ ಅಸಮಾನತೆ ವಿಪರೀತ ಹೆಚ್ಚಿತ್ತದೆ. ನೀವು ಕರ್ಮನಿಷ್ಟರಾಗಿರಲಿ, ಸರ್ವಾಜವಾದಿಗಳಾಗಿರಲಿ, ಸೋಂಂಟುಲ್ ದೇವೋಕ್ಕೇಟರಾಗಿರಲಿ, ನಿರ್ದಿಷ್ಟ ಸಂದರ್ಭದಲ್ಲಿ ನೀವು ಉದ್ದೋಗದ ಹೆಚ್ಚಿನ ಬೆಳವಣಿಗೆಯನ್ನು ನೀಡಲಾಗಿದ್ದರೆ ಅದು ಹಲವಾರು ರೀತಿಯಲ್ಲಿ ವರಮಾನದಲ್ಲಿ ಅಸಮಾನತೆಯಾಗಿ ಪ್ರಕಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಸಂದರ್ಭದಲ್ಲಿ ಉದ್ದೋಗಾವಕಾಶಗಳ ಬೆಳವಣಿಗೆ ಮಂದಗತಿಯಾಗುವುದು ಏಕೆ? ಎಂಬ ಪ್ರಶ್ನೆ ಮಣಿಪುದು ಸಹಜ. ಪ್ರಭುತ್ವವು ಉದ್ದೋಗಾವಕಾಶ ಸೃಷ್ಟಿಸುವ ಇಡೀ ಹೊಣೆಗಾರಿಕೆಯನ್ನು ಇಡಿಯಾಗಿ ಕಾರ್ಮೋರೇಟ್ ವಲಯಕ್ಕೆ ಬಿಟ್ಟುಕೊಟ್ಟಿದೆ. ಅದೇ ಕಾಲಕ್ಕೆ ಕಾರ್ಮೋರೇಟ್ ವಲಯವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವಧಾರ್ತಕವಾಗಿಯೂ ಇರಬೇಕೆಂದು ಸೂಚಿಸುತ್ತೇವೆ. ಅದರ ಅರ್ಥವೇನು? ಐ.ಟಿ. ಕ್ಕೇತ್ತವೇ ಇರಲಿ, ಉತ್ತಾದನಾ ಕ್ಕೇತ್ತವೇ ಇರಲಿ ಟೆಲಿಕಮ್ಯೂನಿಕೇಶನ್ ಕ್ಕೇತ್ತವೇ

ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ

೯೮

ಇರಲಿ, ಪ್ರತಿ ಕಾರ್ಮಿಕನ ಹೆಚ್ಚು ಕಡಿಮೆ ಇರಬೇಕೆಂದಾಗ, ಅದನ್ನು ಸಾಧಿಸುವ ಬಗೆ ಹೇಗೆ? ತಂತ್ರಜ್ಞಾನವನ್ನು ಉನ್ನತೀಕರಿಸುವುದು ಮುಖ್ಯ ಮಾರ್ಗ. ಟಾಟಾ ಕಿಂಬಾ ಮತ್ತು ಉತ್ತಿನ ಕಂಪನಿಯು ೧೦ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಅರ್ಥಕ್ಕೆ ಇಳಿಸಿದ್ದರೆ, ಅದೇ ಸಮಯ ಉತ್ತಾದನೆಯನ್ನು ಇಮ್ಮಡಿ ಮಾಡಿದ್ದರೆ. ಅದೇ ರೀತಿ ಬಜಾಜ್, ಕಿಲೋಎಸ್‌ಸ್ಟ್ರೋ, ಅಂಬಾನಿ ಉತ್ತಾದನಾ ಕ್ಕೇತ್ತದ ಯಾರೇ ಆಗಲಿ ಉತ್ತಾದಕತೆಯನ್ನು ಹೆಚ್ಚಿಸಿ ಉದ್ಯೋಗಾವಕಾಶವನ್ನು ಕಡಿತಗೊಳಿಸಿದ್ದಾರೆ ಉತ್ತಾದಕತೆಯನ್ನು ಟಾಟಾರವರು ಲ ಪಟ್ಟು, ಬಜಾಜ್‌ರವರು ೧೦ ಪಟ್ಟು, ಕಿಲೋಎಸ್‌ಸ್ಟ್ರೋರವರು ರೋಬೋ ತಂತ್ರಜ್ಞಾನದಿಂದ ೧೬ ಪಟ್ಟು ಹೆಚ್ಚಿಸಿದರು. ಉದ್ಯೋಗಾವಕಾಶವು ಅದೇ ಪ್ರಮಾಣದಲ್ಲಿ ಇಳಿಮುಖಿವಾಯಿತು. ಕಾರಣವೇನೆಂದರೆ ಮಾರುಕಟ್ಟೆಯು ಅದೇ ಪ್ರಮಾಣದಲ್ಲಿ ಬೆಳೆಯತ್ತಿಲ್ಲ. ಇದನ್ನು ಮಾರುವದಲ್ಲಿ ಎಂದು ಸಕಾರವನ್ನು ಕೇಳಿದರೆ ಮನಮೋಹನ ಸಿಂಗರಂಡಹ ಅರ್ಥಶಾಸ್ತ್ರಜ್ಞರೂ ಸೇರಿದಂತೆ ‘ವಿದೇಶಿ ಮಾರುಕಟ್ಟೆಯಲ್ಲಿ’ ಎಂಬ ಉತ್ತರವನ್ನು ನೀಡುತ್ತಿದ್ದರು. ಜೀನಾ ಸೇರಿದಂತೆ ನಮ್ಮ ದೇಶದ ಸಂದರ್ಭದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ನಾವು ವಿದೇಶಗಳಿಗೆ ಮಾರುವುದಕ್ಕಿಂತಲೂ ನಾವು ವಿದೇಶಗಳಿಂದ ತರಿಸಿಕೊಳ್ಳುವುದೇ ಹಂಚ್ಚು ಆದ್ದರಿಂದ ಇದು ಸಾಧ್ಯವಿಲ್ಲ. ವಿದೇಶಿ ಮಾರುಕಟ್ಟೆ ಇಲ್ಲವಾದರೆ ಮತ್ತೆಲ್ಲ ಮಾರುವಿರಿ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅಂತರರಾಷ್ಟ್ರೀಯವಾಗಿ ಸ್ವಧಾರ್ತಕವಾಗಲು ಕಾರ್ಮೋರೇಟರ ಸಂಸ್ಥೆಗಳಿಗೆ ಸಕಾರವು ತೆರಿಗೆ ವಿನಾಯಿತಿ ಮತ್ತಿತರ ರಿಯಾಯಿತಿಗಳ ರೂಪದಲ್ಲಿ ಜಿ.ಲ ಟ್ರೀಲಿಯನ್ ರೂಪಾಯಿಗಳನ್ನು ನೀಡಿದೆ. ಶೇ. ೧೦ ರಷ್ಟು ಇರುವ ಬಡಜನತೆಗೆ ಜಿ.ಲ ಟ್ರೀಲಿಯನ್ ರೂಪಾಯಿಗಳು. ಇಷ್ಟಾದರೂ ಉದ್ದೋಗಾವಕಾಶ ಬೆಳೆಯಲ್ಲಿಪೆಡರೆ ಏನು ಮಾಡುವುದು? ಅದಕ್ಕೆ ಆಳುವವರು ಇನ್ನೊಂದು ಮಾರ್ಗವನ್ನು ಮಾಡುಕಿದರು. ತೆರಿಗೆ ವಿನಾಯಿತಿ ಮತ್ತಿತರ ರಿಯಾಯಿತಿಗಳ ಜೊತೆಗೆ ಹೂಡಿಕೆದಾರರಿಗೆ ಇನ್ನರಷ್ಟು ಅನುಕೂಲಗಳನ್ನು ಕಲ್ಪಿಸುವುದು. ಅದಕ್ಕೆ ಹೂಡಿಕೆಗೆ ಬಂಡವಾಳವನ್ನೇ ನೀಡುವುದು. ನೀವು ಮನಮೋಹನ ಸಿಂಗರ/ಜಿದಂಬರವರ ಆಗಿನ ಭಾಷಣದಲ್ಲಿ ಹೂಡಿಕೆದಾರರಿಗೆ ಪೂರಕ ವಾತಾವರಣ ಹಾಳಾಗಿದೆ, ವಾಪ್ರೋವಾದಿಗಳು ಹೂಡಿಕೆಯ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ. ನಾವು ಹೂಡಿಕೆಗೆ ಪೂರಕವಾದ ಮಾತಾವರಣವನ್ನು ತರುತ್ತೇವೆ ಎಂದೆಲ್ಲಾ ಹೇಳುತ್ತಿದ್ದರು. ಕೊಳ್ಳುವ ಶಕ್ತಿಯೇ ಇಲ್ಲದ ಬಡ ಗ್ರಾಹಕರೆ ತುಂಬಿರುವ ದೇಶದಲ್ಲಿ ಹೂಡಿಕೆಗೆ ಪೂರಕ ವಾತಾವರಣವನ್ನು ಇಲ್ಲಿ ತರುವುದು ಹೇಗೆ? ಅದಕ್ಕೆ ಅವರು ದಾರಿಯೊಂದನ್ನು ಮಾಡುಕಿದರು. ಅದು ಬಹುರಾಷ್ಟ್ರೀಯ ಕಂಪನಿಗಳಿಗೆ ಕಾರ್ಮೋರೇಟ್ ಸಂಸ್ಥೆಗಳಿಗೆ ಭೂಮಿ ಮತ್ತಿತರ

೯೯

ಕಂಗಳಿಗೆ ನಿಡ್ದ ಬಾರದು

ಭೂಮಿಯೋಳಗಿನ ಖರಿಜವನ್ನು ನೀಡುವವರು. ಮನಮೋಹನ ಸಿಂಗರು ಬಹಳ ಕುಶಲಮತಿ. ನಸ್ಕಲರ ವಿರುದ್ಧ ‘ಅಪರೇಶನ್ ಗ್ರೀನ್ ಹಂಟ್’ ನಡೆಯುತ್ತಿದ್ದಾಗ ಅವರನ್ನು ದೇಶದ ಸುರಕ್ಷತೆಗೆ ಬಹುದೊಡ್ಡ ಅಪಾಯ ಎಂದು ಕರೆದರು. ಮೇಲ್ಮೈಟೆಕ್ ಪ್ರಭುತ್ವ ಶಕ್ತಿಯ ವಿರುದ್ಧ ನಡೆಸುತ್ತಿರುವ ಗೆರಿಲ್ಲಾ ಮಾದರಿಯ ಸತತ ಹೋರಾಟವನ್ನು ಅವರು ಉಲ್ಲೇಖಿಸುವಂತೆ ಕಂಡರೂ ಒಳ ಅಥವಾ ಬೇರೆಯೇ ಇದೆ. ಅದೇನೆಂದರೆ, ಇದು ಇದೇ ರೀತಿ ಮುಂದುವರಿದರೆ ನಮಗೆ ಬೇಕಾಗಿರುವ ಹೂಡಿಕೆಗೆ ಹೂರಕವಾದ ವಾತಾವರಣವಿರುವುದಿಲ್ಲ ಎಂಬುದು. ಅದೇ ತಪ್ಪನ್ನು ಸಿಪಿಎಂ ಸಹ ಮಾಡಿತು. ಅದರೊಂದಿಗೆ ಸಿಪಿಎಂ ಸಹ ಸೇರಿತು. ಇದನ್ನು ನಾನು ಹೇಳಲು ವಿಷಾದಿಸುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳು ಭೂಮಿಯನ್ನು ಕೊಡುವ ವಿಷಯದಲ್ಲಿ ಬಂದೇ ರೀತಿ ವರ್ತಿಸಿವೆ. ಭೂಮಿ ಅದರ ಒಳಗಿರುವ ಖರಿಜಗಳು, ಕಾಡುಗಳು, ಪರವರ್ತಗಳು, ಕರಾವಳಿ ಎಲ್ಲವನ್ನು ಹೂಡಿಕೆಗೆ ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಕಾರ್ಮೋರೇಟ್ ಸಂಸ್ಥೆಗಳಿಗೆ ಕೊಡುವುದು, ಹೂಡಿಕೆಗೆ ಮೌಲ್ಯಾಧಿಕೃತ ಭಕ್ತೆಯಾಗಿ; ಕಾರ್ಮೋರೇಟ್ ಸಂಸ್ಥೆಗಳು ಇರುವುದೇ ಲಾಭಕ್ಕಾಗಿ. ಅವರಿಗೆ ಭೂಮಿ ಉಚಿತವಾಗಿ ಸಿಕ್ಕಿದರೂ ಬಂಡವಾಳ ಮಾಡಬೇಕೆಂದೇನಿಲ್ಲ. ಭವಿಷ್ಯದಲ್ಲಿ ಹೆಚ್ಚಿನ ಲಾಭಕ್ಕಾಗಿ ಅವರು ಸಮಯ ಕಾದು(ಪನೂ ಮಾಡದೆ) ಕುಳಿತುಬಿಡುತ್ತಾರೆ. ಉತ್ತರಪ್ರದೇಶ, ದೇಶದ ಮತ್ತಿರ ಭಾಗಗಳಲ್ಲಿ ಇದರ ಪರಾವೆ ನಿಮಗೆ ಸಿಗುತ್ತದೆ. ಮಂಂದ ಲಾಭಕ್ಕೆ ಮಾರಿಕೊಳ್ಳುತ್ತಾರೆ.

ಬಹತೇಕ ಸಂದರ್ಭಗಳಲ್ಲಿ ಅವರು ಭೂಮಿಯನ್ನು ಬೀಳು ಬಿಟ್ಟು ಬಾಕ್ಸೆಟ್‌ನಂತಹ ಖರಿಜಗಳನ್ನು ಮಾರಾಟ ಮಾಡಲು ಉಪಕ್ರಮಿಸುತ್ತಾರೆ. ಸರ್ಕಾರದ ನೀತಿಗಳ ಉದ್ದೇಶ ಜಾಗತಿಕರಣದ ಸಂದರ್ಭದಲ್ಲಿ ಬೇರೆಯೇ ಆಗಿದೆ. ಅದನ್ನು ನಾವು ಮನಗಾಳಬೇಕಾಗಿದೆ. ಕಾಂಗ್ರೆಸ್ ಅನುಸರಿಸಿದ ನೀತಿಯೂ ಇದೇನೆ. ಮೇರಿದಿ ಅದನ್ನು ಇನ್ನಷ್ಟು ತೀವ್ರವಾಗಿ ಜಾರಿಗೊಳಿಸುತ್ತಿದ್ದಾರೆ. ಅದೇನೆಂದರೆ, ಮೂಲಭೂತವಾಗಿ ಆರ್ಥಿಕ ಬೆಳವಣಿಗೆಗೆ ಕಾರ್ಮೋರೇಟ್ ವಲಯವನ್ನು ಬಲಗೊಳಿಸಬೇಕಂಬಾಗಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗದಿದ್ದರೆ ಕಾರ್ಮೋರೇಟ್ ವಲಯಕ್ಕೆ ಒಳಗೊಂಡಿ. ಏಕೆಂದರೆ ಸರ್ಕಾರಗಳಿಗೆ ಕಾರ್ಮೋರೇಟ್ ವಲಯಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದು ಎಷ್ಟು ಸಾಧ್ಯವೇ ತಿಳಿಯುವುದಿಲ್ಲ. ಆದರೆ ಕಾರ್ಮೋರೇಟ್ ಸಂಸ್ಥೆಗಳೇ ಅಭಿವೃದ್ಧಿಯ ಎಂಜೆನೋಗಳಾಗಿವೆ. ಕಾರ್ಮೋರೇಟ್ ಸಂಸ್ಥೆಗಳನ್ನು ಅಭಿವೃದ್ಧಿ ಕಾರ್ಯಕ್ರಮ ಪ್ರೇರಣೆಯಲು ಹೆಚ್ಚಿನ ಹೆಚ್ಚಿನ ಸಭ್ಬಿಡಿಗಳನ್ನು ನೀಡಲಾಗುವದು. ಅದು ಸಾಲದಿದ್ದರೆ ನ್ಯೆಸಿಕ್ ಸಂಪನ್ಮೂಲಗಳನ್ನು ಉಚಿತವಾಗಿ ಅಥವಾ ಅಗ್ಗದ ದರದಲ್ಲಿ ನೀಡಲಾಗುವದು. ಇದಕ್ಕೆ ಪ್ರತಿಯಾಗಿ ಕಾರ್ಮೋರೇಟ್

ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ

೯೫

ಸಂಸ್ಥೆಗಳು ಏನನ್ನು ಕೊಡುತ್ತವೆ ಎಂಬುದು ನಮಗೆಲ್ಲಾ ತಿಳಿದಿದೆ. ಏಕೆಂದರೆ ಕನಾರ್ಕಕದಲ್ಲಿ ಯಾಡ್ಯಾರಪ್ಪನಂತಹವರನ್ನು ನೀವು ಬಲ್ಲಿರಿ. ಭೂಮಿ ಹಾಗೂ ನ್ಯೆಸಿಕ್ ಸಂಪನ್ಮೂಲಗಳ ಹಸ್ತಾಂತರದಿಂದ ಲಾಭ ಪಡೆದ ಕಾರ್ಮೋರೇಟ್ ಸಂಸ್ಥೆಗಳು ಲಂಚದ ರೂಪದಲ್ಲಿ ಮಾತ್ರವಲ್ಲದೇ ಪಕ್ಷದ ನಿಧಿಗೂ ದಂಡಿಯಾಗಿ ಹಣ ನೀಡುತ್ತವೆ. ವೈಯಕ್ತಿಕ ಭೂಪ್ರಾಚಾರದ ವಿಷಯದಲ್ಲಿ ನನಗೆ ಮಹತ್ವದ್ದೇನೂ ಕಾಣುವುದಿಲ್ಲ. ವೈಯಕ್ತಿಕ ಭೂಪ್ರಾಚೆಯಲ್ಲಿ ರುಪುವಲ್ತು ಪಡೆದವನು ಕೊಟ್ಟ ವಚನದ ಪ್ರತಿನಿಧಿಯಾಗಿ ಕೆಲಸ ಮಾಡುವಂತಹ ವಾಕರಿಕೆ ತರಿಸುವ ಮಾದರಿಯಾಗಿ ಸಮಸ್ಯೆಯಾಗಿದೆ.

ಕಾರ್ಮೋರೇಟ್ ಸಂಸ್ಥೆಗಳು ಮಾಡುವ ಕೆಲಸ ಇನ್ನೂ ಭಯಾನಕವಾದದ್ದು. ಜಗತ್ತಿನ ಅತಿ ಹೆಚ್ಚು ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುವ ಫೋಬ್ಸ್ ಪತ್ರಿಕೆಯ ಪ್ರಕಾರ ಜಗತ್ತಿನ ವಿಲ್ಲಂ ಹೆಚ್ಚು ಶ್ರೀಮಂತರ ಪ್ರೇಕ್ಷಿ ಜಿಲ್ಲಾ ಮಂದಿ ಭಾರತೀಯರಾಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಉ ಇದ್ದಾದ್ದು ಈಗ ಜಿಲ್ಲಾ ಕ್ಕೆ ಏರಿದೆ. ಇವರೆಲ್ಲರ ಸಿರಿಯು ಬಂದದ್ದು ಎಲ್ಲಿಂದ? ಈ ಜಿಲ್ಲಾ ಜನರ ಪ್ರೇಕ್ಷಿ ಜಿಲ್ಲಾ ಮಂದಿ ಭೂಮಿ ವ್ಯವಹಾರದಲ್ಲಿ ತೊಡಗಿದವರೆ. ಈ ರೀತಿಯಾಗಿ ಇವರು ಹಣ ಮಾಡುತ್ತಿದ್ದಾರೆ. ಅವುಗಳಿಗೆ ಸರ್ಕಾರಗಳು ಮುಕ್ಕಬೆಯಾಗಿ ಅಥವಾ ಅಗ್ಗದ ದರದಲ್ಲಿ ಭೂಮಿ ಒದಗಿಸುತ್ತವೆ. ಇದಕ್ಕೆ ಇತ್ತಿಚಿನ ಉದಾಹರಣೆ ಎಂದರೆ ಆಕಾಶದಲ್ಲಿ ಇಜಿ ಸೆಕ್ರೆಂಟ್ ಆದರೆ ಭೂಮಿಯಲ್ಲಿ ಕಲ್ಲಿದ್ದಲು. ಕಲ್ಲಿದ್ದಲು ನಿಕ್ಷೇಪದ ಹಂಚಿಕೆಯನ್ನು ನೀವು ಗಮನಿಸಿದರೆ; ಅದಕ್ಕೂ ವೈಯಕ್ತಿಕವಾಗಿ ಯಾರಾರದರು ಭೂಪ್ರಾಚಾರವೇಸಿರುವರೆ ಎಂಬುದು ಅಪ್ಪು ಮುಖ್ಯವಲ್ಲ. ಅಗ್ಗದ ಬೆಲೆಗೆ ಇದನ್ನು ಪಡೆದ ಕೆಲವೇ ಕಾರ್ಮೋರೇಟ್ ಸಂಸ್ಥೆಗಳು ಪ್ರತಿಯಾಗಿ ಬೃಹತ್ ಮೊತ್ತದ ಹಣವನ್ನು ರಾಜಕೀಯ ದೇಶಿಗೆಯಾಗಿ ನೀಡಿದವು. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಎಂತಹ ಪರಿಣಾಮನ್ನು ಬೀರಿದೆ ಎಂದರೆ ಜನಸಾಮಾನ್ಯ ಚುನಾವಣೆಯಲ್ಲಿ ಸ್ವರ್ಥಸುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ೨೦-೩೦ ವರ್ಷಗಳ ಹಿಂದೆ ಸಾಮಾನ್ಯ ಜನರು ಚುಣಾವಣೆಗೆ ಸ್ವರ್ಥಸಲು (ಸ್ಲೋಪ್ ಹಣ ಖರ್ಚು ಮಾಡಿ ಅವರ ಕೆಲಸ, ಪಕ್ಷ ಸಿದ್ಧಾಂತಗಳ ಆಧಾರದ ಮೇಲೆ) ಯೋಜಿಸಬಹುದಾಗಿತ್ತು. ಇಂದು ಒಂದು ಪಾಲ್ವ ಮೆಂಟ್ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ೫೦-೬೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆಂದರೆ, ಪ್ರಜಾಪ್ರಭುತ್ವ ಎಷ್ಟು ದುಬಾರಿಯಾಗಿದೆ ಎಂದು ನೀವೇ ಯೋಚಿಸಿ. ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡಲು ಯಾರಿಗೆ ಸಾಧ್ಯ? ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನೇ ಬದಲಾಯಿಸಿದೆ. ನಮ್ಮ ದೇಶವನ್ನು ಅತಿ ದೊಡ್ಡ ಪ್ರಜಾಪ್ರಭುತ್ವ ಬಡಜನರ ಪ್ರಜಾಪ್ರಭುತ್ವ ಎಂದೆಲ್ಲಾ

೯೬

ಕಂಗಳಿಗೆ ನಿಡ್ದ ಬಾರದು

ಬಣ್ಣಿಸಲಾಗುತ್ತಿದೆ. ಅದೆಲ್ಲವೂ ನಿಜ, ಆದರೆ ಇಪ್ಪು ದೊಡ್ಡ ಪ್ರಮಾಣದಲ್ಲಿ ಕಾರ್ಮೋರೇಟ್ ಸಂಸ್ಥೆಗಳಿಗೆ ನೈಸಿಕ ಸಂಪನ್ಮೂಲಗಳನ್ನು ನೀಡುವುದು ಅದಕ್ಕೆ ಪ್ರತಿಯಾಗಿ ಅವುಗಳೂ ರಾಜಕೀಯ ಪಕ್ಷಗಳಿಗೆ ದೊಡ್ಡ ವೊತ್ತದ ಹಣ ನೀಡುವುದು. ನಮ್ಮ ರಾಷ್ಟ್ರೀಯತೆ ಹಾಗೂ ಆರ್ಥಿಕ ಅಭಿವೃದ್ಧಿಯ ಸ್ವರೂಪದ ಮೇಲೂ ಸಹ ತನ್ನ ಪ್ರೇಭಾವವನ್ನು ಬೀರಿದೆ. ಇದು ವಯಕ್ತಿಕೆ ಭ್ರಷ್ಟಾಚಾರದ ಪ್ರಶ್ನೆಯಲ್ಲ. ಇಡೀ ವ್ಯವಸ್ಥೆಯನ್ನು ಶ್ರೀಮಂತರ ಪರ ದೊಡ್ಡ ಕಾರ್ಮೋರೇಟ್ ಸಂಸ್ಥೆಗಳ ಪರವಾಗಿ ಭ್ರಷ್ಟಗೊಳಿಸುವುದಾಗಿದೆ. ಕೃಷ್ಣ-ಗೋದಾವರಿ ಕಣಿವೆಯಲ್ಲಿ ಅಂಬಾನಿಗಳಿಗೆ ತ್ಯಲ ನಿಕ್ಕೆಪ ನೀಡಿರುವುದು, ಅವರು ಉತ್ಪಾದಿಸಬೇಕಾದ ಅನಿಲ ಪ್ರಮಾಣದಲ್ಲಿ ಶೇ. ಇಲ್ಲಿ ರಷ್ಟನ್ನೇ ಉತ್ಪಾದಿಸುತ್ತಿರುವುದು, ಟಾಟಾರವರು ಲೋಹಂಡಿ ಗುಡ್ಡವನ್ನು ಪಡೆದು ಅನೇಕ ವರ್ಷಗಳಿಂದ ಅದನ್ನು ಅಭಿವೃದ್ಧಿಗೊಳಿಸಿದೇ ಇರುವುದು ಇತ್ಯಾದಿ ಹಲವು ಉದಾಹರಣೆಗಳನ್ನು ನೀಡಬಹುದು. ಜಗತ್ತಿನ ಅತಿ ಹೆಚ್ಚು ಬಡವರು ಇರುವುದು ಜಗತ್ತಿನ ಅತಿ ದೊಡ್ಡ ಪ್ರಜಾಭುಕ್ತವನ್ನು ಅತಿ ಹೆಚ್ಚು ಶ್ರೀಮಂತ ಕಾರ್ಮೋರೇಟ್ ಸಂಸ್ಥೆಗಳ ಪರವಾಗಿ ಕಾನೂನು ಸಮೃದ್ಧವಾಗಿಯೇ ಹೆಚ್ಚಿಸುವುದು ಅದರ ಒಂದು ವಿಧಾನ. ಇಂದು ನಡೆಯುತ್ತಿರುವುದೂ ಅದೆ. ಸರ್ಕಾರಿ ಸರ್ವೇಶಕ್ ಶುಲ್ಕವಿರುವಂತೆ ರಾಜಕೀಯ ಪ್ರೇರಣೆಯಲ್ಲಿ ೨೦-೩೦ ಕೋಟಿ ರೂಪಾಯಿ ನಿಗದಿಪಡಿಸುವುದು. ಅರ್ಥಶಾಸ್ತ್ರದ ದೃಷ್ಟಿಯಿಂದ ಇದನ್ನು ಹೇಳುವುದಾದರೆ, ಇದರ ಬೆಲೆಯನ್ನು ತರ್ಕಬಧಿಗೊಳಿಸುವುದು. ರಾಜಕೀಯ ಪ್ರೇರಣದ ಬೆಲೆಯನ್ನು ಅತಿ ಹೆಚ್ಚಾಗಿ ನಿಗದಿಪಡಿಸಿದಾಗ, ಜನಸಾಮಾನ್ಯರು ಹೊರಗುಳಿಯುತ್ತಾರೆ. ನಾವು ಎಷ್ಟೇ ಜನಪರ ನೀತಿಗಳ ಬಗ್ಗೆ ಮಾತನಾಡಿದರೂ ಈ ವ್ಯವಸ್ಥೆಯ ರಾಜಕಾರಣದ ಹಣಕಾಸು ಮೂಲದಲ್ಲಿಯೇ ಅದನ್ನು ಪ್ರತಿಬಂಧಿಸಿದೇ ಈ ಆರ್ಥಿಕ ಬೆಳವಣಿಗೆ ಜನಪರವಾಗಲಾರದು. ರಾಷ್ಟ್ರೀಯತೆ ದೃಷ್ಟಿಯಿಂದ ಕಾರ್ಮೋರೇಟ್‌ಗಳಿಗೆ ಅರ್ಥರು ಬೇಕಾದ್ದಾರೆ? ಆವರೋಂದಿಗೆ ಅತಿ ಕಡಿಮೆ ಸಂಪರ್ಕವಿರುವ ಜನರು ಬೇಕು. ಜನರ ಸಾಮಾಜಿಕ ಪೂರ್ವಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳುವ ಹೆಚ್ಚಿನ ದರದ ಆರ್ಥಿಕ ಬೆಳವಣಿಗೆಯ ಭೂಮೆ ಹುಟ್ಟಿಸುವವರು ಬೇಕು. ಈ ವಿಧಾನ ಕಾರ್ಯಸಾಧುವಲ್ಲ. ಇದು ಎರಡು ಕಾರಣಗಳಿಂದ ವಿಫಲವಾಗಲಿದೆ. ಇನ್ನು ೧೦-೧೨ ವರ್ಷಗಳಲ್ಲಿಯೇ ಇದರ ಮೊಳ್ಳುತನ ಬಯಲಾಗಲಿದೆ. ಒಂದು ಕಾರಣವೇನಂದರೆ ಬಡರಾಷ್ಟ್ರಪೋಂದರಲ್ಲಿ ಹೆಚ್ಚಿತ್ತಿರುವ ಆರ್ಥಿಕ ಅಸಮಾನತೆ, ಉದ್ಯೋಗಗಳ ಅತಿ ಕಡಿಮೆ ಬೆಳವಣಿಗೆ ಸಮರ್ಥನೀಯವಲ್ಲ. ಈಗಾಗಲೇ ಇದರ ಸೂಕ್ಷನೆಗಳು ಆರಂಭವಾಗಿವೆ. ಟಾಟಾರವರ ಉಕ್ಕನ್ನು ಉತ್ಪಾದಿಸಬಹುದು. ಆದರೆ ಅದನ್ನು ಮಾರುವುದೆಲ್ಲಿ? ಶಾಸ್ತ್ರೀಯ ಮಾರ್ಕೆಟ್‌ವಾದಿ ಪರಿಭಾಷೆಯಲ್ಲಿನ ಕೇಂದ್ರ

ಸಿದ್ಧಾಂತಗಳಲ್ಲಿ ಬಂಡವಾಳ ವ್ಯವಸ್ಥೆಯೋಳಗೆ ಇದನ್ನು ಹೆಚ್ಚು ಉತ್ಪಾದನೆ ಸಮಸ್ಯೆ ಎಂದು ಬಣ್ಣಿಸಲಾಗಿದೆ. ಉತ್ಪಾದನೆಯಾದ ವಸ್ತುಗಳನ್ನು ಮಾರಿ ಲಾಭ ಗಳಿಸಲು ಮಾರುಕಟ್ಟಿಯ ಅವಶ್ಯಕತೆ ಇದೆ. ಉಕ್ಕನ್ನು ಉತ್ಪಾದಿಸುವುದೇ ಲಾಭವಲ್ಲ. ಅದನ್ನು ಮಾರಬೇಕು. ಅದಕ್ಕೆ ಜನರಲ್ಲಿ ಕೊಳ್ಳುವ ಶಕ್ತಿ ಕ್ಷೇತ್ರದಲ್ಲಿ ಮಾರುಕಟ್ಟಿಯ ಅದನ್ನು ಮಾರುವುದೆಲ್ಲಿ? ಉದ್ಯೋಗವಾರ್ತಾಗಳನ್ನು ಸೃಷ್ಟಿಸಿ ಜನರ ಕ್ಷೇತ್ರದಲ್ಲಿ ಕೊಳ್ಳುವ ಶಕ್ತಿ ನೀಡಿದರೆ ಮಾತ್ರ ಸ್ವಲ್ಪ ಪರಿಸ್ಥಿತಿ ಸರಿಯಾಗಬಹುದು, ಇಲ್ಲವಾದರೆ ಇದು ಸಮಸ್ಯೆಯ ಒಂದು ಮುಖಿ. ಸಾಕಷ್ಟು ಪ್ರಮಾಣದಲ್ಲಿ ವಿಸ್ತಾರಗೊಳ್ಳಬ ಮಾರುಕಟ್ಟಿಯ ಕಾರಣ ಈ ಮಾದರಿಗೆ ತೀವ್ರ ಇತಿಮಿತಿಗಳಿವೆ. ಇನ್ನೊಂದು ಕಾರಣ ರಾಜಕೀಯ ಸ್ವರೂಪದ್ದು. ಸರ್ಕಾರವು ಸುಮಾರು ೬೦ ಲಕ್ಷ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಕಾರ್ಮೋರೇಟ್ ಸಂಸ್ಥೆಗಳಿಗೆ ಕೊಡಲು ಉದ್ದೇಶಿಸಿದೆ. ಇದು ಭಾಗಶಃ ಸರ್ಕಾರ ಸಂಸ್ಥೆ ಕೊಟ್ಟಿರುವ ಮಾಹಿತಿಯಾಗಿದ್ದರಿಂದ ಉತ್ತೇಜಿತವೂ ಇರಬಹುದು. ಆದರೆ ಇಷ್ಟು ಪ್ರಮಾಣದ ಹೂಡಿಕೆ ಆಗುತ್ತಿಲ್ಲ. ಏಕೆಂದರೆ ದೇಶದ ಜನತೆ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಿದರೆ ಅವರು ಹೋಗುವುದಾದರೂ ಎಲ್ಲಿಗೆ. ನೀವು ಆರ್ಥಿಕ ಬೆಳವಣಿಗೆ ಬಗ್ಗೆ ಮಾತನಾಡಬಹುದು ಬೇಕಾದರೆ ಅದನ್ನೇ ತಿನ್ನಲೂಬಹುದು. ಏಕೆಂದರೆ ನೀವು ಒಂದು ಸಭೆಯಲ್ಲಿ ಕುಳಿತುವಿರಿ. ಆದರೆ ಗ್ರಾಮೀಣ ಪ್ರದೇಶದ ಒಬ್ಬ ರ್ಯಾತ್ ತನ್ನ ಭೂಮಿಯನ್ನು ಕೆಳಿದುಕೊಂಡರೆ ತನ್ನ ಬದುಕನ್ನೇ ಕೆಳಿದುಕೊಳ್ಳುತ್ತಾನೆ. ಭೂಮಿ ಕೆಳಿದುಕೊಳ್ಳುವದರಿಂದ ಉಂಟಾಗುವ ಬೆಳವಣಿಗೆಯ ಕುಸಿತವು ಉತ್ಪಾದನೆ ಹೆಚ್ಚಾಗುವುದರಿಂದ ಉಂಟಾಗುವ ಬೆಳವಣಿಗೆಗಿಂತಲೂ ಹೆಚ್ಚಾಗಿದೆ. ಆದ್ದರಿಂದ ಈ ಕಾರಣದಿಂದಲೂ ಈ ಅಭಿವೃದ್ಧಿ ಮಾದರಿ ವಿಫಲವಾಗುವುದು ಖಂಡಿತ. ಈ ಅಭಿವೃದ್ಧಿಯ ಮಾದರಿಯ ಬೆಳವಣಿಗೆಯ ದರ ಜಿ.ಡಿ.ಪಿ. ಮೇಲೆ ಅವಲಂಬಿಸಿದೆಯೇ ವಿನಾ ಜನರ ಉಪಭೋಗದ ಶಕ್ತಿಯನ್ನು ಅವಲಂಬಿಸಿಲ್ಲ. ಶಾಸ್ತ್ರೀಯ ಮಾರ್ಕೆಟ್‌ವಾದಿ ಪರಿಭಾಷೆಯಲ್ಲಿ ಮಾರುಕಟ್ಟಿ ಇಲ್ಲದಿರುವಿಕೆ ಎನ್ನಲಾಗುತ್ತದೆ ಇದಕ್ಕೆ. ಇದೇ ಈ ಮಾದರಿಯ ಇತಿಮಿತಿ. ಇದೇ ಕಾರಣಕ್ಕಾಗಿ ಜನರಿಂದ ತೀವ್ರ ವಿರೋಧಕ್ಕೆ ಒಳಗಾಗಿದೆ. ದೇಶದ ಜನರು ಹಲವು ರೀತಿಗಳಿಂದ ಹಿಂಸಾತ್ಮಕ, ಅಂಹಿಸಾತ್ಮಕ ಮತ್ತಿತರ ವಿಧಾನಗಳಿಂದ ಸ್ವಾಧೀನವನ್ನು ವಿರೋಧಿಸುತ್ತಿದ್ದಾರೆ. ಇದು ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇಂದು ನಾವು ವಿಶೇಷ ಸಭಿಕರ ಸಭೆಯಲ್ಲಿರುವ ಕಾರಣ ಇದನ್ನು ಇನ್ನೊಂದು ರೀತಿಯಿಂದಲೂ ವಿಶೇಷಿಸಬಹುದು. ಇಂದಿನ ಸಂಘಟಿತ, ಚೆನಾವಣ್ಣ ವ್ಯವಸ್ಥೆಯಲ್ಲಿ ಕವುನಿಸ್ಟ್ ಪಕ್ಷಗಳು ರಾಜಕೀಯವಾಗಿ ಪ್ರಸ್ತುತವಾಗಿರಬೇಕಾದರೆ ಭೂಸ್ವಾಧೀನ ಪ್ರಶ್ನೆಗೆ ಸರಿಯಾಗಿ ಸ್ವಂದಿಸಬೇಕು. ಹಿಂದೆ

ರಾಷ್ಟ್ರೀಯತೆಯ ವಸಾಹತುಂಬಾಹಿ ವಿರೋಧಿಯಾಗಿ ಮೂಡಿಬಂದಾಗ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿದೇ ಕಮ್ಮನಿಸ್ಪರ್ದು ದುಬಾರಿ ಬೆಲೆ ತೆರಬೇಕಾಯಿತು. ಕಮ್ಮನಿಸ್ಪ್ರ ಸಿದ್ಧಾಂತ ಉತ್ತಪ್ಪವಾಗಿರಬಹುದು. ಆದರೆ ರಾಜಕೀಯವಾಗಿ ಪ್ರಸ್ತುತವಾಗಿರಲು ಅದಷ್ಟೇ ಸಾಲದು. ಅಂತರರಾಷ್ಟ್ರೀಯತೆ ಸರಿಯಾದ ತಿಳಿವಳಿಕೆ ಇರಬಹುದು ರಾಷ್ಟ್ರೀಯತೆಯ ಪ್ರಶ್ನೆಯೊಂದಿಗೆ ಸರಿಯಾದ ಜೋಡಣೆಯಾಗದ ಕಾರಣ ದುಬಾರಿ ಬೆಲೆ ನೀಡುವಂತಾಯಿತು. ಹಿಂದೆ ರಾಷ್ಟ್ರೀಯತೆಯ ವಸಾಹತುಂಬಾಹಿ ವಿರೋಧಿ ನೆಲೆಯಲ್ಲಿತ್ತು. ಇಂದು ಅದು ಬಡಜನರ ರಾಷ್ಟ್ರೀಯತೆಯಾಗಿ ರೂಪಗೊಂಡಿದೆ. ಅದನ್ನು ರಾಷ್ಟ್ರೀಯತೆ ಎಂದು ಕರೆಯುದಿಲ್ಲ; ಬದಲಾಗಿ ‘ಪ್ರತಿರೋಧ’ ಎಂದು ಗುರುತಿಸಲಾಗುತ್ತಿದೆ. ಜನತೆಯು ತಮ್ಮ ಬದುಕನ್ನು ಕಳೆದುಕೊಳ್ಳುತ್ತಿರುವಾಗ ಕಮ್ಮನಿಸ್ಪರ್ದು ಮತ್ತು ಇತರ ಎಡಪಕ್ಷಗಳೂ ನಿಸ್ಪಂದೇವವಾಗಿ ಪರ್ಯಾಯವನ್ನು ಪ್ರತಿಪಾದಿಸಿದ್ದರೆ; (ಪರ್ಯಾಯ ಮಾದರಿ ಬಗ್ಗೆ ಈಗ ನಾನು ಮಾತನಾಡುವುದಿಲ್ಲ;) ರಾಜಕೀಯವಾಗಿ ಪ್ರಸ್ತುತರಾಗಿರುವುದು ಸಾಧ್ಯವಿಲ್ಲ.

(ಹೊಸತು)

ಅನುವಾದ : ಡಿ. ಎ. ವಿಜಯಭಾಸ್ಕರ



ಅಭಿವೃತ್ತಿ ಸ್ವಾತಂತ್ರ್ಯ : ನಾಗರಿಕ ಸಮಾಜದ ಹೊಣೆ

ಮೂಲ : ತನು ಮೆಹ್ಮೆ

ಇತ್ತೀಚಿನ ಒಂದು ಸಮಾಜಾರ ಹೀಗಿತ್ತು; “ದೀಪಿಕಾ ಎಂಬುವಳಿಗೆ ಮುತ್ತು ಕೊಟ್ಟಿದ್ದಕ್ಕಾಗಿ ರಣವೀರನ ವಿರುದ್ಧ ಪ್ರಥಮ ಆರೋಪ ಪಟ್ಟಿ ದಾಖಲು.” ಅದನ್ನು ವರದಿ ಮಾಡುತ್ತಾ ಟ್ಯೆಮ್ಸ್ ಆಫ್ ಇಂಡಿಯಾದ ಇಂಟರ್ ನೇಟ್ ವಾರ್ತಾ ಭಾಗದಲ್ಲಿ ಅಧಿಕ ಮಾಹಿತಿಯನ್ನು ನೀಡಲಾಗಿತ್ತು. “ಎಬಬಿ ಎಂಬ ಸಂಸ್ಥೆಯ ವಿರುದ್ಧ ಮಹಾರಾಷ್ಟ್ರದ ಒಬ್ಬ ಸರ್ಬ ಇನ್ಸ್ಟಿಟ್ಯೂಟ್ ಆದ ವಚೀರ ಶೇಖ್ರೆ ಪ್ರಥಮ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಸಂಸ್ಥೆ ವಿರುದ್ಧದ ದೂರು ಅದು. ಆರೋಪವೇನೆಂದರೆ ಸಂಸ್ಥೆಯು ಸಾರ್ವಜನಿಕವಾಗಿ ಅಲ್ಲಿಲತೆಯಲ್ಲಿ ತೊಡಗಿದ್ದಿತು ಮತ್ತು ಲೈಂಗಿಕ ಸಾಹಿತ್ಯವನ್ನು ಪ್ರಚರ ಪಡಿಸಿದೆ ಎಂದು. ಈ ದೂರು ಕೇವಲ ಎಬಬಿ ಸಂಸ್ಥೆಯ ವಿರುದ್ಧವಾದುದಲ್ಲ. ಮುಂಬೀನ ಸಿನಿಮಾ ತಾರೆಯರಾದ ರಣವೀರ ಸಿಂಗ್, ದೀಪಿಕಾ ಪಡುಕೋಣೆ, ಅಜುವನ ಕಮೂರ ಮತ್ತು ಕರಣ ಜೋಹರ್ ಸಹ ಪ್ರಮುಖ ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದಾರೆ. ಪ್ರಥಮ ಆರೋಪ ಪಟ್ಟಿಯನ್ನು ದಾಖಲಿಸಲಾಗಿರುವುದು ಭಾರತೀಯ ದಂಡ ಸಂಹಿತೆಯ ನಿಬಂಧ ೨೯೨ (ಲೈಂಗಿಕ ಸಾಹಿತ್ಯದ ಮಾರಾಟ) ಮತ್ತು ನಿಬಂಧ ೨೯೪ (ಸಾರ್ವಜನಿಕ ಸ್ಥಳದಲ್ಲಿ ಅಲ್ಲಿಲತೆಯ ಪ್ರದರ್ಶನ) ರ ಅಡಿಯಲ್ಲಿ.”

ಕರ್ಣಾಟಕ ಶಿಲ್ಪ ತಿಂಗಳುಗಳಲ್ಲಿ ಅಭಿವೃದ್ಧಿ ಸ್ವಾತಂತ್ರ್ಯವನ್ನು ಕುರಿತಂತೆ ವಿಘ್ರಹಿಸಿದ ಜರ್ನಲ್ ನಡೆದಿದೆ. ೧೯೫೪ ವರ್ಷದಲ್ಲಿ ಹಿಂದೆ, (೨೦೦೦) ಮಾಹಿತಿ ತಂತ್ರಜ್ಞಾನ ಶಾಸನ ಬಂತು. ಅದಕ್ಕೆ ನಿಂದಾಗಿ ರಲ್ಲಿ ಒಂದು ತಿದ್ದುವಡಿಯನ್ನು ತಂದು ನಿಬಂಧ ಇಟ್ಟ (ಎ) ಸೇರ್ವೆಸರ್ವೆಸ್‌ಲೋಜಿಸ್ಟಿಕ್ಸ್‌ಲಾಂಗ್ವಿಜ್ ಅಥವಾ ಏಂಬುದನ್ನು ಸರ್ವೋರ್ಚ್‌ಜ್ಞ ನ್ಯಾಯಾಲಯವು ಇನ್ನೊಮ್ಮೆ ಪರಿಸ್ಥಿತಿಗೆ ಅದರ ದುರ್ಭಾಗ್ಯಕ್ಕೆ ಅವಕಾಶವೂ ಇದೆಯೇ ಏಂಬುದು ಸಹ ನ್ಯಾಯಾಲಯವು ತೀರ್ಮಾನಿಸಬೇಕಾಗಿದೆ. ಈನು ಇದು ನಿಬಂಧ ಇಟ್ಟ(ಎ)? ಅದು ಹೀಗಿದೆ;

“**କୈ**(ଏ); ସଂପର୍କ ଜାଲଦ ଅଧିଷ୍ଠାତ୍ରୀ ଯାଏବୁଦାଦରୂ ଜାଲଦ ମୁଖୀାଂତର ଆକ୍ଷେପାବାବ୍ ସଂଦେଶଗଳନ୍ତୁ କଣ୍ଠୀରୁ ଦିଲ୍ଲିକେ;

ಕಂಪ್ಯೂಟರ್ ಮೂಲದಿಂದ ಅಥವಾ ಬೇರಾವುದೇ ಸಂವಹನ ತಂತ್ರಜಾಲದ ಮೂಲದಿಂದ ಯಾವುದೇ ವೈಕಿಂಯ ಕೆಳಗೆ ನಮೂದಿಸಲಾದಂತಹ ಸಂದೇಶಗಳನ್ನು ಕಳ್ಳಿಸಿದರೆ ಅಂತಹ ವ್ಯಕ್ತಿಗೆ ಮೂರು ವರ್ಷಗಳ ವರೆಗಿನ ಜ್ಯೇಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

(ಅ) ಮೇಲ್ಮೈಟಕ್ಕೆ ಅದು ವಿವರಿತ ಆಕ್ಸೈಪಾಹ್ವಾದ್ಯ ಅಥವಾ ಬೆದರಿಕೆ ಒಡ್ಡುವ ಲಕ್ಷಣವುಳ್ಳದ್ದು:

(ಆ) ತನಗೆ ಆ ಮಾಹಿತಿ ಸುಳ್ಳಿಂದು ತಿಳಿದಿದ್ದಾಗ್ನೋ ಮನಸ್ಸಿನ ನೆಮ್ಮೆದ ಕಲಕುವುದು, ಹೊಂದರೆ ಉಂಟುಮಾಡುವುದು, ಅಪಾಯ ಒಡ್ಡುವುದು, ಅಡೆತಡೆ ಒಡ್ಡುವುದು, ಅವರಾಧವೇನಿಸುವಂತಹ ಬೆದರಿಕೆ ಹಾಕುವುದು, ಶತ್ರುತ್ವ ಉಂಟುಮಾಡುವುದು, ದ್ಯೋಷ ಉಂಟುಮಾಡುವುದು. ಪರಸ್ಪರ ಅನ್ಮೋನ್ಯತೆಯನ್ನು ನಾಶ ಮಾಡುವುದು ಇಂತಹ ಉದ್ದೇಶಗಳಿಂದ ಪದೇ ಪದೇ ಕಂಪ್ಯೂಟರ್ ಮೂಲವನ್ನು ಅರ್ಥವಾ ಬೇರಾಪದೇ ಸಂವಹನ ತಂತ್ರಜಾಲವನ್ನು ಒಳಸಿ ಸಂದೇಶಗಳನ್ನು ರವಾನಿಸುವುದು.

(ఇ) యారిగె అంతక సందేశగళన్న ఇలెక్ట్రోనిక్ అంచే అథవా అంతక అంచే సందేశవన్న కళిసలాగుత్తదెయో అంతవరిగె నేమ్మది కలకువంతక అథవా తొందరిగేడుమాడువంతక సందేశగళన్న రవానిసుపుదు; ఇల్లపే సందేశ స్క్రీకరిసుపువరన్న మోసగొలిలు అథవా హాది తప్పిసలు అంతక సందేశ యావ మూలదింద బందిద ఎంబుదన్న తిళియలాగదంతే మాడుపుదు.”

ಅಭಿವೃದ್ಧಿ ಸ್ವಾತಂತ್ರ್ಯವನ್ನು ಕುರಿತ ಚರ್ಚೆಯು ೨೦೧೫ ರ ಜನೇವರಿ ೨

ಅಭಿವೃದ್ಧಿ ಸ್ವಾತಂತ್ರ್ಯ: ನಾಗರಿಕ ಸಮಾಜದ ಹೊಣೆ

66

ରଂଦୁ ଫ୍ରାନ୍ସନ୍ତିଲି ଚାରିଟ ହେବ୍ରୋ ହେତ୍ତେଗଳ ସଂଦର୍ଭଦଲୀ ମୁଠରେକେ
ବଂଦିଦେ. ପ୍ରବାଦି ମହମ୍ମଦରନ୍ନୁ ଚାରିଟ ହେବ୍ରୋ ଜିତ୍ତିଷିଦ ପରିଯ ବଗ୍ର
ବିଶ୍ୱଦଲୀ ଅଭିପ୍ରାୟଗଳୁ ବହୁଵାରି ଭିନ୍ନବାଗିବେ. ଏଲ୍ଲରୂ ହେତ୍ତେଗଳନ୍ତେମୋ
ବିଂଜିଷିଦରୁ. ଆଦରେ ବ୍ୟାଙ୍ଗ୍ନ ଜିତ୍ତେଗଳନ୍ତୁ ପ୍ରକଟିଷିଦ ପ୍ରତିକିଂଗେ ଅବନ୍ନୁ ପ୍ରକଟିଷୁଵ
“ହକ୍କୁ” ଜିନ୍ଧିତେ ଏବୁଦନ୍ତୁ କୁରିତଂତେ ଅଭିପ୍ରାୟଗଳୁ ବହୁତଵାଗିରଲିଲ୍.
ତେ ବ୍ୟାଙ୍ଗ୍ନ ଜିତ୍ତେଗଳୁ ଅଭିଷ୍ଟକେ ସାନ୍ତେତିକ୍ତରୁ ଦୁରୁପଯୋଗବାଗିଦ୍ଵୀତୀଂଦୁ
ହଲବରୁ ଅଭିପ୍ରାୟ ପଟରୁ.

ಆಧುನಿಕ ಪ್ರಪಂಚದ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ವಾಕ್ ಸ್ವಾತಂತ್ರ್ಯವು ಒಂದು ಮೂಲಭೂತ ಹಕ್ಕಾಗಿದೆ. ವಿಶ್ವದ ಬಹುತೇಕ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಸಂವಿಧಾನಗಳಲ್ಲಿ ಇದು ಅಂತರ್ಗತವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಳನವು ಐಣಿಲ ರ ಡಿಸೆಂಬರ್‌ನಲ್ಲಿ ಮಾನವ ಹಕ್ಕಾಗಳ ಸಾರ್ವತ್ರಿಕ ಫೋರ್ಮಾಷನೆಯನ್ನು ಅಂಗೀಕರಿಸಿತು. ಅದರ ನಿಬಂಧ ಐ ರ ಪ್ರಕಾರ ಅಭಿಪ್ರಾಯ ಮತ್ತು ಅದರ ಅಭಿವೃತ್ತಿಯ ಸ್ವಾತಂತ್ರ್ಯವು ಮಾನಸ್ಯ ಪಡೆದಿದೆ. ಈ ಅಭಿವೃತ್ತಿಗೆ ಯಾವುದೇ ಅಡಚನೆ ಇರಬೇಕಾದ್ದು; ಅಂತಹೀ, ಯಾವುದೇ ದೇಶದಲ್ಲಾಗಲಿ ಎಂಥಾದೇ ಮಾಧ್ಯಮಗಳ ಮೂಲಕವೇ ಆದರೂ ಮಾಹಿತಿಯನ್ನು ಹಾಗೂ ವಿಚಾರಗಳನ್ನು ಪಡೆಯಲು ಮತ್ತು ಅದನ್ನು ಪರಿಸುವುದು ಅಡ್ಡಿಯಲ್ಲದೆ ಜರುಗುವಂತಿರಬೇಕೆಂಬುದು ನಿರೀಕ್ಷೆ ಇದೆ. ವಾಕ್ ಸ್ವಾತಂತ್ರ್ಯವನ್ನು ಚಲಾಯಿಸುವ ಹಕ್ಕನ್ನು ಇನ್ನೂ ವಿಸ್ತೃತವಾಗಿ ಐಣಿಲ ನಾಗರಿಕ ಮತ್ತು ರಾಜಕೀಯ ಹಕ್ಕಾಗಳ ಅಂತರರಾಷ್ಟ್ರೀಯ ಒಷ್ಣದವು ವಿಶದಪಡಿಸಿದೆ. ಆದರೆ ಈ ಹಕ್ಕನ್ನು ಚಲಾಯಿಸುವಾಗ ವಿಶೇಷ ಕರ್ತವ್ಯ ಮತ್ತು ಜವಾಬ್ದಾರಿಯೊಂದನ್ನು ನಿರ್ವಹಿಸಬೇಕೆಂಬ ಷರತ್ತಿದೆ. ಅದೇನೆಂದರೆ, ಐಣಿಲ ಫಾಸತೆ ಮತ್ತು ಗೌರವಗಳನ್ನು ಕಾಯ್ದುಕೊಳ್ಳಬೇಕು ಹಾಗೂ ಸಾರ್ವಜನಿಕ ಸುವ್ಯವಸ್ಥೆಯನ್ನು ಎತ್ತಿಹಿಡಿಯಬೇಕು ಎಂಬುದು. ಆ ಮಟ್ಟಿಗೆ ಈ ವಾಕ್ ಸ್ವಾತಂತ್ರ್ಯದ ಹಕ್ಕಿನ ಚಲಾವಣೆಗೆ ಕೆಲವು ನಿರ್ಬಂಧಗಳನ್ನು ಹೇರುವುದನ್ನು ಅಂಗೀಕರಿಸಲಾಗಿದೆ. ಅಂದರೆ ಅದು ಸರ್ವತಂತ್ರ ಸ್ವಾತಂತ್ರ್ಯವಾದ ಹಕ್ಕಿಲ್ಲ. ಆದರೆ ಒಬ್ಬ ಮಾನವ ವ್ಯಕ್ತಿಯ ರಾಜಕೀಯ ಸಾಂಸ್ಕೃತಿಕ, ಆರ್ಥಿಕ ಮತ್ತು ಮತ್ತಧಾರ್ಮಿಕ ಸ್ವಾತಂತ್ರ್ಯದ ಚಲಾವಣೆಗೆ ವಾಕ್ ಸ್ವಾತಂತ್ರ್ಯವೇ ಅಡಿಗಲ್ಲ.

ଜନ୍ମେଣିଦିରେ ଅଧିକ୍ଷତ୍ତି ସାହିତ୍ୟକୁ ନିବର୍ଣ୍ଣନା କାମାନୁରୀତ୍ୟା ଅଳ୍ପବଦିଶିରୁପୁଦୁ ଅନାଦିକାଲଦିନରୁଲା କାଣବରୁତେବେ ପ୍ରେସ୍‌ରେ ବର୍ଣ୍ଣନା କରିବାରେ ଏକ ଉପର୍ଯ୍ୟାମ ହେଉଥିଲା.

ಪರಿಕಲ್ಪನೆಯ ವ್ಯಾಪ್ತಿಯು ಅಗಾಧವಾಗಿದೆ. ಒಂದು ನಿರ್ದಿಷ್ಟ ಸಮಾಜ ಅಥವಾ ಅಧಿಕಾರ ಕೇಂದ್ರವು ಯಾವ ಮಾತು ಮತ್ತು ಅದರ ಅಭಿವೃತ್ತಿಯನ್ನು ಮಾನ್ಯ ಮಾಡುವುದಿಲ್ಲವೋ ಅಂಥದನ್ನು ಅಭಿವೃತ್ತಿಸುವುದು ಶಿಕ್ಷಣವಂದು ಪರಿಗಳಿಸಲಾಗಿದೆ. ಯಾವ ಸಂದರ್ಭದಲ್ಲಿ ಅಂತಹ ವಾಕ್ ಸ್ವಾತಂತ್ರ್ಯ ಅಥವಾ ಅಭಿವೃತ್ತಿ ಸ್ವಾತಂತ್ರ್ಯವನ್ನು ಯಾರು ಚಲಾಯಿಸದಂತಿರಬೇಕಿಂಬ ಆಕಾಂಕ್ಷೆ ಅಂತಹ ಕಾನೂನುಗಳಲ್ಲಿದೆ. ಮಾನವ ಸಮಾಜಗಳು ಮತ್ತು ಅವುಗಳ ಸಾಮಾಜಿಕ-ರಾಜಕೀಯ ಸಂರಚನೆಗಳು ಎಲ್ಲ ಕಾಲಗಳನ್ನೂ ಪಾವಿತ್ರ್ಯವನ್ನು ಹೀನಾಯವಾಗಿ ಕಾಣುವುದನ್ನು ಬಲವಾಗಿ ವಿರೋಧಿಸಿವೆ; ಅದನ್ನು ಉಲ್ಲಂಘಿಸಿದವರಿಗೆ ಕಿರಿ ಶಿಕ್ಷಣನ್ನು ನೀಡುತ್ತಾ ಬಂದಿದೆ. ಆ ಅಧಿಕಾರ ಕೇಂದ್ರಗಳು ಮತ್ತು ಅವುಗಳ ನೈತಿಕತೆಯನ್ನು ಮಾತು ಮತ್ತು ಕ್ರಿಯೆಯಲ್ಲಿ ಉಲ್ಲಂಘಿಸುವುದನ್ನು ಅವೆಂದೂ ಸಹಿಸುತ್ತಾ ಬಂದಿಲ್ಲ. ಪಾವಿತ್ರ್ಯದ ಬಗೆನ ಇಂಥದೇ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಯೇಸುವನ್ನು ಶಿಲುಬೇರಿಸಲಾಗಿತ್ತು. ಗೀಲಿಲಿಯೊ ಸಹ ಅಂತಹ ‘ಅಪರಾಧ’ಕ್ಕಾಗಿ ಶಿಕ್ಷಿಗೆ ಗುರಿಯಾಗಿದ್ದ. ಹಾಗೆ ನೋಡಿದರೆ, ಸ್ವಾತಂತ್ರ್ಯದ ಹಕ್ಕು ಸಾಫ್ತಫ್ಲೆಯ ಬೆಳವಣಿಗೆಯು ಸದಾ ಏನಾದರೊಂದು ನಿರ್ಬಂಧದ ಮುಗ್ಧಿನ ಜೊತೆಯಲ್ಲೇ ನಡೆದುಬಂದಿದೆ. ಇಂತಹ ಪರಿಸ್ಥಿತಿಯು ಮಾನವ ಜನಾಂಗಗಳಲ್ಲಿ ಹಲವು ಶತಮಾನಗಳ ಕಾಲ ಅವಿರತವಾಗಿ ನಡೆದು ಬಂದಿರುವ ಸನ್ನಿಹಿತ ಎನ್ನುಬಹುದು. ಅಭಿಪ್ರಾಯ ಮತ್ತು ಅಭಿವೃತ್ತಿ ಸ್ವಾತಂತ್ರ್ಯಗಳ ಕಾನೂನುಗಳ ಆಧುನಿಕ ಪ್ರಪಂಚದಲ್ಲಿ ಸಹ ಆಗಗೆ ಎಡರುತ್ತೊಡರುಗಳಿಗೆ ಸಿಕ್ಕಿದರೆ ಅಥವಾ ಭಿನ್ನತೆಯನ್ನು ತೋರುಡಿಸಿದರೆ ಅಜ್ಞರಿಗೊಳ್ಳುವ ಪ್ರಮೇಯವಿಲ್ಲ. ಯಾವುದನ್ನು ‘ಪಾವಿತ್ರ್ಯದ ಹೀನಾಯಿಸುವಿಕೆ’ ಎಂದು ಬಗೆಯಲಾಗುತ್ತಾ ಬರಲಾಗಿದೆಯೋ ಅದನ್ನು ಕೇವಲ ಕೆಲವು ದಶಕಗಳಲ್ಲಿ ತೊಡೆದು ಹಾಕಿದಿಬಹುದೆಂಬ ಭೂಮೆ ಬೇಡ.

ಇದರ ಸಾರಾಂಶವಿಷ್ಯೆ: ಅಭಿವೃತ್ತಿ ಸ್ವಾತಂತ್ರ್ಯವು ವಿಶ್ವದ ಯಾವ ಭಾಗಗಳಲ್ಲಾ ಸರ್ವತಂತ್ರ ಸ್ವತಂತ್ರವಂಬ ರೀತಿಯಲ್ಲಿ ಪರಿಗಣನೆಗೆ ಬಂದಿಲ್ಲ. ಅದಕ್ಕಿರುವ ನಿರ್ಬಂಧಗಳ ಸ್ವರೂಪಗಳೂ ಬೇರೆಬೇರೆ. ಬಳಸಲಾದ ಭಾಷೆಯು ‘ಬೃಗುಳ್ಳ’ ರೀತಿಯಲ್ಲಿ ‘ಮನಸ್ಸಿಗೆ ನೋವುಂಟುಮಾಡುವಂತಿದೆ’, ‘ಅಶ್ಲೀಲವಾಗಿದೆ’, ಬೇಕಿಂದೇ ‘ದೋಷಾರೋಪಯುತ್ವಾಗಿದೆ’, ಮುಂತಾಗಿ ಗುರುತಿಸಬಹುದು. ಇವೆಲ್ಲ ಕಳೆ ಮುಂತಾದ ಪ್ರಕಾರಗಳಲ್ಲಿ ಅಭಿವೃತ್ತಿಗೊಳಿಸುವಾಗ ಹೆಚ್ಚಿನ ರೀತಿಯಲ್ಲಿ ವ್ಯಕ್ತವಾಗುತ್ತವೆಂಬುದು ಅನುಭವದ ವಿಷಯ.

ಸಮಸ್ಯೆ ಉದ್ದೇಶಿಸುವುದು ಯಾವಾಗೆಂದರೆ ‘ನೋವುಂಟುಮಾಡುವುದು,

ಅಶ್ಲೀಲವಾದದ್ದು, ಬೃಗುಳ್ಳ ರೂಪದ್ದು. ಸಿಟ್ಟು ತರಿಸುವಂಥದು, ಮುಖಭಂಗ ಮಾಡುವಂಥದು’ ಎಂಬಿತ್ಯಾದಿಯಾಗಿ ಹೇಳಿದಾಗ ಆ ಪದಗಳನ್ನು ವ್ಯಾಖ್ಯಾನಿಸುವ ಬಹಳ ಸಹಜವಾದ ಮಾತಾಗಿ ತೋರಬಹುದು. ಪ್ರಪಂಚದಲ್ಲಿ ಎಷ್ಟೊಂದು ತರಹೇವಾರಿ ಜನರಿದ್ದಾರೆ, ಸಮುದಾಯಗಳಿವೆ, ರೀತಿ-ನೀತಿಗಳಿವೆ ಎಂಬುದನ್ನು ನೋಡಿದರೆ ಎಲ್ಲದಕ್ಕೂ ಸಮಾನವಾದ ಒಂದು ‘ನೋವುಂಟು ಮಾಡುವಂಥದು’ ಎಂಬುದನ್ನೇ ಪರಿಪರಿಯಾಗಿ ಭಾವಿಸಿಕೊಳ್ಳುವ ಸನ್ನಿಹಿತವಿದೆ.

ಇದು ಆಯಾ ಹಿನ್ನೆಲೆಗೆ ಮತ್ತು ಆಯಾ ವ್ಯೇಯಕೆ ದೃಷ್ಟಿಗೆ ತಕ್ಷಂತೆ ಇರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಬಹುದು.

ನಮ್ಮ ದೇಶದ ಇಂದಿನ ಸನ್ನಿಹಿತವನ್ನು ಗಮನಿಸೋಣ : ಒಂದು ನಗರಕೇಂದ್ರಿತ ಪ್ರದೇಶದ ಯುವಹೀಗೆಯವರ ಭಾಷಾಪ್ರಯೋಗವನ್ನು ನೋಡಿ. ಅಂಗ್ಗಭಾಷೆಯ ಕೆಲವು ಪದಗಳಿರುತ್ತವೆ, ಅವೆಲ್ಲಾ ಒಂದೇ ಸ್ವರ ಉಳಿವಂಥವು. ‘ಫ್ರೋ’ ಇಲ್ಲವೇ ‘ಶಿಟ್’ ಎಂಬ ಪದಗಳು ಅವರ ನಾಲಿಗೆಯ ತುದಿಯಲ್ಲಿರುತ್ತವೆ. ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ಅವು ಚಾಲ್ತಿಯಲ್ಲಿರಲ್ಲ. ಅಲ್ಲಿ ಬಳಸಲಾಗುತ್ತಿದ್ದ ಪದಗಳು ‘ಇವನ್ಮ್ಯಾ’ ಮುಂತಾಗಿರುತ್ತಿದ್ದವು. ಅವು ಯಾವುವು ಶಬ್ದಾರ್ಥಕೋಶದ ಅರ್ಥಗಳ ರೀತಿಯಲ್ಲಿ ಬಳಸಿರುವಂಥದಲ್ಲ. ಅದೇನೋ ನಕ್ಕು ಸುಮ್ಮಾನಗುವ ಸಂದರ್ಭದ ಪದಗಳಂತೆ ಅವನ್ನು ಕಾಣಲಾಗುತ್ತದೆ. ಪದಗಳ ಬಳಕೆಯಲ್ಲಿ ‘ಗ್ರಾಮ್ಯತೆ’ ಇದು ಎನ್ನುಬಹುದು. ಆ ಪದಗಳ ಬಳಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯು ತಾನು ಸಿದಿದೇಳುವ ಪ್ರವೃತ್ತಿಯವನು (ಅಥವಾ ಪ್ರವೃತ್ತಿಯವಳು) ಎಂಬುದನ್ನು ತೋರಿಸುವ ಹನನ್ನಾರವಿರಲು ಸಾಧ್ಯ. ಸಿದಿದೇಳುವದಿಲ್ಲ, ಆದರೆ ಸಿದಿದೇಳುತ್ತೇನೆಂದು ತೋರುಡಿಸಿಕೊಳ್ಳುವ ಭಾವ ಅದು. ಯಾವುದಕ್ಕೂ ಅತೀವ ಗೌರವ ಸಲ್ಲಿಸುವ ಅಗತ್ಯವಿಲ್ಲವೆಂದು ಸೂಚಿಸುವ ಒಂದು ಬಗೆಯ ದರ್ಶಕ ಭಾಯೆಯೂ ಇರುತ್ತದೆ. ಲ್ಯಾಂಗಿಕ ಮುಕ್ತತೆಯನ್ನೋ, ಎಲ್ಲದರಲ್ಲಿ ಒಂದು ತಕ್ಷಣದ ‘ಶಾಕ್’ ನೀಡುವ ಭಾವವನ್ನೋ ಅಂತಹ ಪದಪ್ರಯೋಗಗಳಲ್ಲಿ ಕಾಣಬಹುದು. ಪದ ಮತ್ತು ಅದರ ನಿರ್ದಿಷ್ಟ ಅರ್ಥ ಇಂತಹ ಬಳಕೆಗಳಲ್ಲಿ ಸರ್ವಧಾ ಇರುವುದಿಲ್ಲ. ‘ಆಧುನಿಕತೆ’ಯ ಸೋಗು ಹಾಕಲು ಆ ಪದಗಳು ಸ್ವಲ್ಪ ಸಹಾಯ ಮಾಡುತ್ತವೆ. ಆ ಪದಗಳನ್ನು ಕೇಳಿ ಕೇಳಿ ಅವು ಅರ್ಥರಹಿತ ಉದ್ದೇಗದ ಅಭಿವೃತ್ತಿ ಎನ್ನುವಂತಾಗಿರುತ್ತವೆ. ಒಬ್ಬ ಹದಿಹರೆಯೆಡ ವ್ಯಕ್ತಿಯು ಇಂದು ಅವನ್ನು ಬಳಸುವುದಕ್ಕೂ ಹಿಂದಿನ ಪೀಠಿಗೆಯ ಒಬ್ಬ ವಯಸ್ಸನು ಅವನ್ನು ಬಳಸುತ್ತಿದ್ದುದಕ್ಕೂ ಅಗಾಧ ವ್ಯಾತ್ಯಾಸವಿದೆ. ತಾನು ಇತರರಿಗಂತ ಭಿನ್ನ ಎಂದು ತೋರುಡಿಸಿಕೊಳ್ಳುವ ಉದ್ದೇಶ ಇಂದಿನ ಹದಿಹರೆಯೆಡ ವ್ಯಕ್ತಿಯದು;

ಆ ಪದಗಳನ್ನು ಬಳಸುವುದನ್ನು ಬಿಟ್ಟು ಬೇರಾವ ವಿಚಿತ್ರವಾದ ಭಿನ್ನತೆಯೂ ಆ ವ್ಯಕ್ತಿಯಲ್ಲಿರಬೇಕೆಂದೇನೂ ಇಲ್ಲ. ಆ ವ್ಯಕ್ತಿಯು ಅಯ್ಯಪ್ಪನ ಸೇವೆ ಮಾಡುವುದರಲ್ಲಿ ಮುಂದಾದರೆ ಆಶ್ಚರ್ಯಪಡಬೇಕಾಗಿಲ್ಲ. ಅಂದರೆ, ಅಂತಹ ಪದಗಳ ಬಳಕೆಗೆ ಏನೋ ಗಾಥವಾದ ಅರ್ಥವಿದೆ, ಹಿನ್ನಲೆಯಿದೆ ಎಂದು ಭಾವಿಸುವಂತಿಲ್ಲ.

ಆದರೆ ಅವೇ ಪದಗಳು ಕೆಲವರಿಗೆ ವಿವರೀತ ಇರಿಸುವುದು ಉಂಟುಮಾಡುತ್ತದೆ. ಆ ಪದಗಳು ನಿರ್ದಿಷ್ಟ ಅರ್ಥವುನ್ನಿಂಳು ಪದಗಳಾಗಿ ಅವರಿಗೆ ಫಾಸಿಯನ್ನಿಂಟು ಮಾಡುತ್ತದೆ, ಅಕ್ರಮವೆಂದು ತೋರುತ್ತದೆ. ತಮ್ಮ ಭಾವನೆಗಳಿಗೆ ಪೆಟ್ಟು ಬಿದ್ದಂತೆಯೂ, ಮನಸ್ಸಿಗೆ ಒಂದು ದೊಡ್ಡ ಗುಡ್ಡ ಕೊಟ್ಟಂತೆಯೂ ಆಗಿ ಅವರು ಕೆರಳುವ ಸಾಧ್ಯತೆ ಉಂಟು. ಅಂಥವರ ಸಮುಖಿದಲ್ಲಿ ಆ ಪದಗಳನ್ನು ಬಳಸದಿರುವುದು ಒಳ್ಳೆಯದೆಂದು ಸಮಜಾಯಿಸಿ ಹೇಳಬಹುದು, ಆದರೆ ಹದಿಹರೆಯದವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಇರಬಹುದು. ಅಭಿವ್ಯಕ್ತಿ ಮತ್ತು ಸಂವಹನಗಳು ಸಮುದಾಯಲ್ಲಿ ಉಂಟುಮಾಡಬಹುದಾದ ಕಿರಿಕಿರಿ ಇಂಥದು.

ಹೀಗಿರುವಾಗೆ, ತಥಾಕಥಿತ ‘ನೋವುಂಟುಮಾಡುವ ಮಾತಿನ’ ಬಳಕೆಯನ್ನು ಸರ್ವಧಾ ನಿಷೇಧಿಸಿ, ಅದನ್ನು ಬಳಸಿದವರನ್ನು ಅಪರಾಧಿಗಳೆಂದು ಘೋಷಿಸಿ, ಎಂಥದೋ ಶಿಕ್ಷಿಯನ್ನು ವಿಧಿಸಲು ಸಾಧ್ಯವೇ? ಅಂತಹ ಕಾನೂನು ಕ್ರಮಗಳಿಗೆ ಒಳಪಡಿಸಬೇಕೆ, ಮತ್ತು ಜೈಲಿಗೆ ತಳ್ಳಬೇಕೆ? ಅಂತಹ ಕಾನೂನು ಕ್ರಮದ ವಿಧಾನ ಮತ್ತು ಅದಕ್ಕೆ ತಗಲುವ ವೆಚ್ಚ ಸಾಮಾನ್ಯವೇನಲ್ಲ. ಇಲ್ಲ, ನಾವು ಕಾನೂನು ಕ್ರಮ ಜರುಗಿಸಿ ಅಂಥವರನ್ನು ಕಾರಾಗ್ಯಹಕ್ಕೆ ತಳ್ಳುತ್ತೇವೆಂದೇ ಬಗೆಯೋಣ; ಆಗ “ನೋವು ತರುವ ಪದಗಳ ಬಳಕೆಯು” ಸರ್ವಧಾ ಇಲ್ಲವಾಗುತ್ತದೆಯೆ? ಒಂದಂತೂ ನಿಜ; ಅಂತಹ ಪದಗಳ ಬಳಕೆ ಮಾಡುವವರ ಮೇಲೆ ಕ್ರಮ ಜರುಗಿಸಲು ಮುಂದಾದರೆ ಸಮುದಾಯದ ಕೆಲವು ಭಾಗಗಳಿವೆ. ಕೋಪ, ಅಸಮಾಧಾನ, ಮುಯ್ಯ ತೀರಿಸಿಕೊಳ್ಳುವ ಭಲ, ಇವೆಲ್ಲ ಮೂಡುವುದು ಅನಿವಾರ್ಯ. ಹೊದಲೇ ಜಾಳುಜಾಳಾಗಿರುವ ಸಂಬಂಧಗಳು ಇನ್ನೂ ಹೆಚ್ಚಿನ ಪ್ರಶ್ನೆಕೆಗೆ ಹಾದಿ ಮಾಡಿಕೊಡುವ ಸಂಭವವೆ ಹೆಚ್ಚು. ಅಂದರೆ, ನಮಗೆ ಅಗತ್ಯವಾಗಿರುವುದು ಸಮಾಜದಲ್ಲಿ ಪರಸ್ಪರ ಭಾವನೆಗಳ ಬಗೆಗೆ ಕಾಳಜಿ ಮತ್ತು ಸಾರ್ವಜನಿಕವಾಗಿ ಅಷ್ಟೋ ಇಷ್ಟೋ ಫಾಸೆಯನ್ನು ಕಾಪಾಡಿಕೊಳ್ಳುವ ತುಡಿತ.

ಪ್ರತಿಯೋಂದು ‘ನೋವುಂಟು ಮಾಡುವ’ ಅಭಿವ್ಯಕ್ತಿಗೂ ನಾವು ‘ಸಾಮಾನ್ಯವಾದ ಅಪರಾಧ ಸಂಹಿತೆಯನ್ನು ರೂಪಸಿಕೊಳ್ಳುವ ಪ್ರಶ್ನೆತ್ತಿ ಬೆಳೆಸಿಕೊಂಡರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ: ನಾಗರಿಕ ಸಮಾಜದ ಹೋಸೆ

ಸಮಾಜವನ್ನು ಆಳುವುದರಲ್ಲಿ ನಾವು ಭಾರಿ ಸೋಲನ್ನು ಅನುಭವಿಸಬೇಕಾಗುತ್ತದೆ. ದೇಶಗಳೆಂದರೆ ಸಾಮಾನ್ಯವಲ್ಲ, ಅವು ಅಗಾಧ ವಿಸ್ತೀರ್ಣ ಹೊಂದಿವೆ. ಮತ್ತು ಅವುಗಳಲ್ಲಿ ನೂರಾದು ರೀತಿಗಳ ಅಭಿಪ್ರಾಯಗಳನ್ನು ಹೊಂದಿರುವ ಜನಗಳಿರುತ್ತಾರೆ. ಕೆಲವು ಅಂಶಗಳಿವೆ, ಅವುಗಳಿಗೆ ಸಂಬಂಧಿಸಿದಂತೆ ಸರ್ವರಿಗೂ ಅನ್ನಯವಾಗುವ ಕಾನೂನು ಸಾಧ್ಯ ಮತ್ತು ಅವಶ್ಯಕ; ಉದಾಹರಣೆಗೆ, ಭದ್ರತೆಗಾಗಿ ನಿರ್ದಿಷ್ಟ ನಿಯಮಗಳು, ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳು, ಅಪರಾಧ ಪ್ರಸಂಗಗಳಿಗೆ ಸಂಬಂಧಿಸಿದ ಕಾನೂನು, ವ್ಯಾಪಾರ-ಪಹಿವಾಟಿಗಳ ಕಾನೂನು, ಇತ್ಯಾದಿ. ಆದರೆ ‘ನೋವುಂಟು ಮಾಡುವ ಮತ್ತು ಚೈನ್ಸಿ ಸ್ವರೂಪದ’ ಭಾಷೆಯ ಬಳಕೆಗೆ ಸರ್ವಾನ್ನಯವೆನಿಸಿಕೊಳ್ಳುವ ಯೊವ ಅಪರಾಧ ಸಂಹಿತೆಯನ್ನು ರಚಿಸಿಕೊಳ್ಳಲು ಸಾಧ್ಯ? ಹಾಗೇನಾದರೂ ಮಾಡಹೊರಟರೆ ಅದು ಮುಗ್ಗಟ್ಟುಗಳನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಅದು ಕಷ್ಟಸಾಧ್ಯ; ಅಂತಹ ಕಾನೂನಿನ ದುರುಳಿಕೆಗೆ ಎಲ್ಲೆಲ್ಲಿರುವುದಿಲ್ಲ. ಅದು ಸರಿಯಾದ ಕ್ರಮವಲ್ಲ.

ನಮಗಿರುವ ಒಂದೇ ಪರಯಾರುವೆಂದರೆ ‘ನೋವುಂಟುಮಾಡುವ ಇಲ್ಲವೆ ಚೈನ್ಸಿ ರೂಪದ’ ಭಾಷೆಯ ಬಳಕೆಯಿಂದ ಉಂಟಾಗಬಹುದಾದ ದ್ವಾಂದ್ವವನ್ನು ಪರಿಹರಿಸಿಕೊಳ್ಳಲು ಬೇರೆಯೇ ವಿಧಾನವನ್ನು ಕಂಡುಕೊಳ್ಳುವದು. ಇದನ್ನು ‘ಕರಾರು ಪರಿಹರಿಸುವ ಪರಯಾರು ಪದ್ಧತಿ’ ಎಂದು ಕರೆಯಬಹುದು. ಅದರಲ್ಲಿ ಮುದ್ದುಸ್ತಿಕೆ ವಹಿಸಿವುದು, ಸಂಧಾನ ನಡೆಸುವುದು, ಎಲ್ಲಾ ಸೇರಿರುತ್ತದೆ.

ತಿ ಪ್ರತಿಯೆಗಳಲ್ಲಿ ಮುದ್ದುಸ್ತಿಕೆ ವಹಿಸುವ ಇಲ್ಲವೆ ಸಂಧಾನ ನಡೆಸುವ ವ್ಯಕ್ತಿಯು ಅಲಿಪ್ಪ ಸ್ವಭಾವ ಮತ್ತು ಮನೋಭಾವ ಹೊಂದಿರುವ ವ್ಯಕ್ತಿಯಾಗಿರಬೇಕು. ಮತ್ತು ಮುದ್ದುಸ್ತಿಕೆ ವಹಿಸಲು ತರಬೇತಿ ಪಡೆದಿರಬೇಕು. ಯಾರ ನಡುವೆ ತಕರಾರಿದೆಯೋ ಅಂಥವರನ್ನು ಜೊತೆಮಾಡಿ ಸಂಧಾನವನ್ನೇ ಪರಿಸಲು ಸಾಮಧ್ಯ ಇರಬೇಕಾದ್ದು ಆ ವ್ಯಕ್ತಿಗೆ ಅತ್ಯಗತ್ಯ ಲಕ್ಷಣವಾಗಿರುತ್ತದೆ. ಎರಡೂ ಪ್ರಕ್ರದವರನ್ನು ಒಬ್ಬಿಗೊಬ್ಬರು ಸಂವಾದಕ್ಕೆ ಸಿದ್ಗಣಿಸುವ ಚಾಕಚ್ಚತೆ ಆ ವ್ಯಕ್ತಿಗಿರಬೇಕು ಮತ್ತು ಅದಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಲು ಆ ವ್ಯಕ್ತಿಗೆ ಸಾಧ್ಯವಾಬೇಕು. ವರಸ್ತಗಟ್ಟೇ ನಡೆಸುವ ನ್ಯಾಯಾಲಯದ ಕಾನೂನು ಕ್ರಮಗಳ ಜಾಗದಲ್ಲಿ ಪರಸ್ಪರವಾಗಿ ಅರ್ಥವತ್ತಾದ ಸಂಭಾಷಣೆ ನಡೆಸುವ ವ್ಯವಸ್ಥೆ ಹೆಚ್ಚಿ ಸ್ವಾಗತಾರ್ಥ. ಇಡೀ ಪ್ರಕರಣಗಳ ಹಿನ್ನೆಲೆಯಲ್ಲಿ ತಕರಾರು ಇರುವ ಎರಡು ಪ್ರಕ್ರಗಳವರನ್ನು ಸೇರಿಸಿ ಅವರವರ ಹಿತಗಳನ್ನು ಪರಸ್ಪರ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವಂತೆ ಮಾಡುವುದು ದೀರ್ಘಕಾಲಿಕ ಪರಿಹಾರವನ್ನು ದೊರಕಿಸಿಕೊಳ್ಳುವ ಸುಭದ್ರು ಕ್ರಮ.

ನಾವು ಮೊದಲಿಗೆ ಪ್ರಸ್ತಾಪಿಸಿದ ಸನ್ನಿಹಿತವನ್ನು ಮತ್ತೆ ಪರಾಮರ್ಶ ಮಾಡಿಕೊಳ್ಳೋಣ: ಯಾರೋ ಸಾರ್ವಜನಿಕವಾಗಿ ಮತ್ತು ಕೊಟ್ಟಕೊಳ್ಳುತ್ತಾರೆ. ಇದು ಇನ್ನಾರ್ಥಿಗೋ ಮುಜಗರ ಉಂಟುಮಾಡುತ್ತದೆ. ಅನಭ್ಯ ಮತ್ತು ಅಶ್ಲೀಲ ಎನಿಸುತ್ತದೆ. ಇದು ಇಬ್ಬರು ವ್ಯಕ್ತಿಗಳ ನಡುವಳಿ ನಡತೆ ಇರಬಹುದು, ಇಲ್ಲವೆ ಗುಂಪಿನ ನಡವಳಿಕೆ ಇರಬಹುದು ಆಗ ಅನುಸರಿಸುವ ವಿಧಾನವೇನು? ಒಂದು, ಫಿಯಾರ್ಡು ನೀಡುವುದು. ಅದರ ಬದಲಿ ಪರ್ಯಾಯ ಪದ್ಧತಿಯಲ್ಲಿ ತಕರಾರು ಪರಿಹರಿಸಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿಕೊಂಡರೆ ನಾವು ಅಂಥ ತಕರಾರು ಪರಿಹಾರ ಕೇಂದ್ರಕ್ಕೆ ಎಡತಾಕಿ, ಪರಸ್ಪರ ಸಂಧಾನ ಮುಂದಾಗಲು ಸಾಧ್ಯವಿದೆ. ಅಂತಹ ಕೇಂದ್ರವು ಮಧ್ಯಸ್ಥಿಕೆದಾರರಿಗೆ ಒಂದು ತಂಡವನ್ನು ರಚಿಸುತ್ತದೆ ಮತ್ತು ಆ ತಂಡವು ಸಂಬಂಧಪಟ್ಟ ಎರಡೂ ಪಕ್ಷಗಳವರ ನಡುವೆ ಸಂಘಾದವನ್ನು ಆಗುಗೊಳಿಸುತ್ತದೆ. ಪರಸ್ಪರರ ದೃಷ್ಟಿಕೋನಗಳನ್ನು ಯಥಾವತ್ತಾಗಿ ಪ್ರತಿಪಾದಿಸಿ ಒಬ್ಬರು ಇನ್ನೊಬ್ಬರನ್ನು ನಿಗದಿತವಾಗಿ ಅಥವ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆಗ ಎರಡು ಪಕ್ಷಗಳವರೂ ಒಮ್ಮತವೋಂದನ್ನು ರೂಪಿಸಿಕೊಂಡು ಪರಸ್ಪರರಲ್ಲಿ ಕ್ರಮೆ ಬೇಡುವುದು, ಇಲ್ಲವೇ ಒಡ್ಡಲಾಗಿರುವ ಬೆದರಿಕೆಗಳನ್ನು ಹಿಂದಕ್ಕೆ ಪಡೆಯುವುದು ಸಾಧ್ಯವಾದೀತು. ವ್ಯಾಜ್ಯವು ನ್ಯಾಯಾಲಯಕ್ಕೆ ಹೋದಾಗಿನ ಸಂಭರ್ಜಿಕ್ತಿಂತಲೂ ಇದು ಏಕೆ ಭಿನ್ನವೆಂದರೆ, ಇಲ್ಲಿ ಎಲ್ಲವೂ ಎದುರುಬದರು ನಡೆಯುವ ನೇರ ವ್ಯವಹಾರ, ಮಾತುಕತೆ ಮತ್ತು ಸಂಧಾನ.

ಈಗ ನಮ್ಮ ನಡುವೆ “ಅಭಿವೃತ್ತಿ ಸ್ವಾತಂತ್ರ್ಯ” ದ ಪ್ರಶ್ನೆಯು ಬಹಳವಾಗಿ ದ್ವಾಂಡಗಳನ್ನು ಉಂಟುಮಾಡುತ್ತದೆ. ಅದನ್ನು “ಸಾಮಾನ್ಯ ಅಪರಾಧ ಸಂಹಿತೆ ಪರಿಧಿ” ಯಿಂದ ಹೊರತಂದು ತಕರಾರು ಪರಿಹರಿಸುವ ಪರ್ಯಾಯ ವ್ಯವಸ್ಥೆಗೆ ಒಳಗೊಳಿಸಬೇಕು. ಇದು ಸಾರ್ವತ್ರಿಕವಾಗಿ ಕ್ಷೇಮಕರವಾದ್ದು, ಒಬ್ಬರೊನ್ನೊಬ್ಬರು ಪ್ರೀತಿ ಗೌರವಗಳಿಂದ ಕಾಣಲು ಸಾಧ್ಯಗೊಳಿಸುವಂತದು, ಮುಖಾಮುಖಿಯಾಗಿ ತಮ್ಮ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡು ಒಮ್ಮತಕ್ಕೆ ಬರಲು ಪ್ರೇರೇಸಿಸುವಂತದು. ಇಂತಹ ತಿಳಿವಳಿಕೆಯು ನಮ್ಮ ಜೀವನದ ಪರಿಸರವನ್ನು ಹಸನಾಗಿಸುತ್ತದೆ, ಜೀವನವೂ ರಮ್ಯವೆನ್ನುವ ಭಾವನೆಯನ್ನು ಅಂಕುರಿಸುತ್ತದೆ. ನಮ್ಮ ನಮ್ಮಲ್ಲಿ ಒಮ್ಮತ ರೂಪಿಸಿಕೊಳ್ಳುವುದು, ಪರಸ್ಪರ ಸಂಘರಣೆಯಲ್ಲಿ ತೊಡಗಿಕೊಳ್ಳುವುದು, ಒಂದು ರೀತಿಯಲ್ಲಿ ಸಮಾಜದಲ್ಲಿ ಸಾಮೂಹಿಕ ವಿಮೆಯನ್ನು ಪಡೆದುಕೊಂಡಂತೆ ಎನ್ನಬಹುದು. ಇಲ್ಲಿ ಪ್ರಭುತ್ವದ ಸಂಕೀರ್ಣ ಮಧ್ಯಪ್ರವೇಶದ ಬದಲು ನಮ್ಮ ನಮ್ಮಲ್ಲಿ ಎಂತಹ ಭಾಷೆಯನ್ನು ಬಳಸಬೇಕೆಂದು ನಾವೇ ಒಮ್ಮತಕ್ಕೆ

ಬರುವ ಪ್ರಸಂಗವಿದೆ. ಪ್ರಭುತ್ವದ ‘ಆಜ್ಞೆ’ ಗಿಂತಲೂ ನಾವೇ ನೇರವಾಗಿ ಮೂಡಿಸಿಕೊಳ್ಳುವ ಒಮ್ಮತವು ಹೆಚ್ಚಿಗೆಯಾದದ್ದು, ಸ್ನೇಹ ಪರವಾದ್ದು, ಸಮುದಾಯಕ್ಕೆ ಹಿತವನ್ನು ತರುವಂಥದು.

ನಮ್ಮ ಸಮಾಜದಲ್ಲಿ ಹಿಂಗೆ ಒಮ್ಮತವನ್ನು ರೂಪಿಸಿಕೊಳ್ಳುವ ಪ್ರಸಂಗಗಳನ್ನು ಹೆಚ್ಚಿಸಿಕೊಳ್ಳುವುದು ಆರೋಗ್ಯಕರವಾದದ್ದು. ನಿಮ್ರಳ ಶಾಂತಿಗೆ ಇದು ನೇರವಾದ ಪ್ರಶ್ನೆ ಮಾರ್ಗ. ಪರಸ್ಪರರ ಹಕ್ಕಿಗೆ ಮಾನ್ಯತೆ ಲಭಿಸುವುದು ಈ ಹಾದಿಯಲ್ಲಿ ಎಂಬುದನ್ನು ನಾವು ತಿಳಿಯಬೇಕು. ಮಧ್ಯಸ್ಥಿಕೆ ವಹಿಸುವುದು ಮತ್ತು ಸಂಧಾನ ನಡೆಸುವುದು ಎಂಬುವುದನ್ನು ಬಹುವ್ಯಾಪ್ತಿ ಪಡೆಯುತ್ತೆ ಶ್ರಮಿಸಬೇಕಾದ್ದು ಇಂದಿನ ಆದ್ಯತೆ.

(ಹೊಸತು)

ಅನುವಾದ : ಡಾ. ಜಿ. ರಾಮಕೃಷ್ಣ



ಮರೋಗಾಮಿ ಚಳುವಳಿಯ ಒಂದು ಪಕ್ಷಿನೋಟ

ಮೂಲ : ರಾಜನ್ ಬಾವಡೇಕರ್

ಕೆಲವು ತಿಂಗಳುಗಳೇ ಕಳೆದು ಹೋಗಿವೆ. ಮೋದಿ ನೇತ್ಯಾದಲ್ಲಿ ಕೇಂದ್ರ ಸರ್ಕಾರವು ಅಧಿಕಾರದ ಪ್ಲಟವನ್ನು ಕಂಡಿತು. ಅಧಿಕ ಬಹುಮತವನ್ನು ಪಡೆದ ಸರ್ಕಾರ ಅದೆಂದು ಭಾವಿಸಲಾಗಿತ್ತು. ಒಟ್ಟು ಮತಗಳ ಅನುಪಾತದ ಪ್ರಮಾಣದಲ್ಲಿ ಸ್ಥಾನಗಳ ಹಂಚಕೆಯಾಗುವ ಪದ್ಧತಿ ಇದ್ದಿದ್ದರೆ ಮೋದಿಯವರ ಪಕ್ಷಕ್ಕೆ ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಹೆಚ್ಚಿ ಮೂರನೆ ಒಂದರಷ್ಟು ಸ್ಥಾನಗಳು ಸಹ ದೂರೆಯುತ್ತಿರಲಿಲ್ಲ. ಆದಾಗ್ಯಾ ಮೋದಿಯವರು ಸರ್ಕಾರ ರಚಿಸಿದಾಗ ಮರಾಠಿ ನಿಯತಕಾಲಿಕೆಗಳು ಭಾತೀಯ ಜನತಾ ಪಕ್ಷವು ಪಡೆದಿದ್ದ ಬಹುಮತದ ಬಗ್ಗೆ ಬೇಕಾದಷ್ಟು ಚರ್ಚೆಗಳನ್ನು ನಡೆಸಿದವು. ಅದರ ಯಶಸ್ವಿನ ಗುಣ್ಣ ಚಿದಂಬರ ರಸವಸ್ವವೆಂಬಂತೆ ವಿಶೇಷಿಸಲಾಗಿದ್ದಿತು. ಇಂದಿನ ಸನ್ವೇಶ ತಿಳಿದಿದೆಯಲ್ಲವೇ? ಒಂದರಷ್ಟು ಟಿ.ವಿ. ವಾಹಿನಿಗಳು, ತಂತ್ರಜ್ಞನಿರ್ದ ವಿಮಲ ಬಳಕೆ, ಜಾಗತಿಕವಾಗಿ ಬಳಸಲಾಗುವ ಸಂಖ್ಯೆಗಳ ವಿಶೇಷಣೆಯಲ್ಲಿನ ಸರ್ಕಾರ, ಶೇಕಡಾವಾರು ಭೂಮಾತ್ರಕ ಲೆಕ್ಕಾಚಾರ, ಹೀಗೆ ಹತ್ತಾರು ಪರಿಕರಗಳೂ ಎಲ್ಲಾ ನಿಪ್ಪಲವಾದವು, ಅದರ ತಿಂಗಳುಗಟ್ಟಿಲೇ ಇಂತಹ ವಿದ್ದತ್ವಾಂ ಚರ್ಚೆ ನಡೆಯುತ್ತಿರುತ್ತೇ. ಮರಾಠಿಯ ಒಂದು ನಿಯತಕಾಲಿವಿದೆ, “ಮೌಜ್ಬ” ಎಂದು ಅದರ ಹೆಸರು. ಅದು ಎಲ್ಲವನ್ನೂ ಅಳೆದು ಬಿಸಾಡುತ್ತದೆ! ಜನಪ್ರತಿನಿಧಿಗಳ ಮತ್ತು ಜನಾವಣಾ ಅಭ್ಯರ್ಥಿಗಳ ಸಂತತಿ, ಧರ್ಮ, ಜಾತಿ, ಎಲ್ಲವನ್ನೂ ಕೆದಕಿ ‘ಮೌಜ್ಬ’

ತನ್ನ ತೀವ್ರಾನ ಪ್ರಕಟಿಸುತ್ತದೆ. ಆದರೂ ಎಡವಿಬೀಳುವ ಪ್ರಸಂಗಗಳಿಗೆ ಕೊರತೆ ಇಲ್ಲ. ಯಾವುದೂ ಪಕ್ಷಕ್ಕೆ ಶೆಕಡ ಟೆ ಕಟ್ಟಿಟು ಬುತ್ತಿ ಎಂದು ಡಂಗುರ ಸಾರುತ್ತದೆ. ಆದರೆ ಘಲಿತಾಶಂಗಳೂ ಪ್ರಕಟವಾದ ನಂತರ ಅದು ಯಾರ ನೆನಪಿನಲ್ಲಿ ಉಳಿದಿರುವುದಿಲ್ಲ. ಈಗಂತೂ ಶೇ.ಟೆ ರಪ್ಪು ಮಂದಿ ಮೋದಿಯವರ ವಿರುದ್ಧ ಇದ್ದರೆಂದು ಸವಿಯುವವರೂ ಇದ್ದಾರೆ. ಆದರೆ ಮೋದಿಯವರು ಅಧಿಕಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವಕ್ಕೆ ಆಫಾತ ತಂದಿದೆಯೆಂದು ಬಹಿರಂಗವಾಗಿ ಘೋಷಿಸುವುದು ಕಮ್ಮಿ. ಇಂತಹ ಲೆಕ್ಕಾಚಾರ, ವಿಶೇಷಣೆ, ಅಲ್ಪಸಾಂಭ್ರಾನ, ಇತ್ಯಾದಿಗಳೂ ಪುರೋಗಾಮಿ ಚಳುವಳಿಯ ಬಲಾಧ್ಯತೆಯನ್ನೇನೂ ಬಿಂಬಿಸುವುದಿಲ್ಲ.

ಮುಂಬೆನ್ ದಾದ್ರಾನಲ್ಲಿ ‘ಹಿಂದು ಕಾಲನಿ’ ಎಂಬುದೊಂದಿದೆ. ಅಲ್ಲಿ “ತ್ರೈಮಿಕ್” ಎಂಬ ಸಂಘಟನೆಯ ಕಚೇರಿಯಲ್ಲಿ ಚುನಾವಣೆಗೆ ಮುಂಚೆ ಸಭೆಯೊಂದು ಜರಗಿತ್ತು. ಎಡಪಕ್ಷಗಳನ್ನು ಬೆಂಬಲಿಸುವ ಪರೋಗಾಮಿ ಕವಿಗಳು, ಸಾಹಿತಿಗಳು, ಕಲಾವಿದರು, ಕಾರ್ಮಿಕ ನಾಯಕರು, ಎಲ್ಲಾ ಉಪಸ್ಥಿತಿರಿದ್ದರು. ಕೇಂದ್ರದಲ್ಲಿ ಆರೆಸ್ಸ್ ಅಧಿಕಾರಕ್ಕೆ ಬರಬಹುದೆಂದು ಅವರಾರೂ ಭಾವಿಸಿರಲಿಲ್ಲ. ಅಂತಹ ಗುಸುಗುಸು ಮಾತು ಕಿವಿಗೆ ಬೀಳುವಂತಹ ಕಡೆಗಳಿಗೆ ಅವು ಹೋಗಿಯೇ ಇರಲಿಲ್ಲವೇನೋ! ಅವರೆಲ್ಲಾ ಸೇರಿ ಚರ್ಚೆಸಿದ್ದೇನು ಗೊತ್ತೇ? “ಪರಿವರ್ತನೆಯ ಹಾದಿಯಲ್ಲಿ” ಎಂಬ ಪಾಕ್ಷಿಕ ಪತ್ರಿಕೆಯ ಆರ್ಥಿಕ ಸ್ಥಿತಿ-ಗತಿ. ಅದೊಂದು ಪುರೋಗಾಮಿ ಪತ್ರಿಕೆ, ತನ್ನ ಕಾಲ ಮೇಲೆ ಸ್ವಿರವಾಗಿ ನಿಲ್ಲಲು ಸಾಧ್ಯವಾಗೆದೇ ತಡವರಿಸುತ್ತಿರುವ ಜನಪರ ಸಂಗಾತಿ. ದಿನ ಕಳೆದಂತೆ ಪತ್ರಿಕೆಗೆ ಉದಾರವಾಗಿ ದೇಣಿಗೆ ನೀಡಬಲ್ಲ ಚಂದಾದಾರರು ಇಲ್ಲವಾಗಿದ್ದರೆಂಬುದು ಅದರ ಆತಂಕ. ಸಭೆಯಲ್ಲಿ ಹತ್ತಾರು ಕಾರ್ಮಿಕ ಸಂಘಗಳ ನಾಯಕರಿದ್ದರು. ಎಲ್ಲಾ ಮಜಬೂತಾದ ಸಂಘಗಳೇ, ಆದರೆ ಅವರಲ್ಲಿ ಯಾರೊಬ್ಬರೂ “ ಯೋಚನೆ ಬಿಡಿ, ನಾವು ನಿಮಗೆ ಏದು ಸಾವಿರ ಚಂದಾದಾರರನ್ನು ಕೂಡಿಸಿ ಕೊಡುತ್ತೇವೆ; ಎನ್ನಲಿಲ್ಲ, ಮತ್ತು ತಾಣ ವಿಭಾಗಗಳಲ್ಲಿ ಅಪ್ಪು ಮಾಡುವುದೇನು ದೊಡ್ಡದೇನು” ಎನ್ನಲಿಲ್ಲ, ಎನ್ನುವ ಸ್ಥಿತಿಯಲ್ಲಿ ಇರಲಿಲ್ಲ. ತಮ್ಮ ಪ್ರಭಾವದ ಬಗ್ಗೆ ಸಾಕಷ್ಟು ಅಭಿಮಾನ ತುಂಬಿಸಾಂದಿದ್ದ ಕೆಲವು ಪುರೋಗಾಮಿ ಕವಿಗಳೂ, ಲೇಖಿಕರು ಮತ್ತು ಕಲಾವಿದರು ಪ್ರಸ್ತಾಪಷ್ಟೇಂದನ್ನು ಮುಂದಿಟ್ಟಿರು. ತಾವೆಲ್ಲಾ ಪ್ರಸಿದ್ಧರು. ಕಾರ್ಮಿಕ ಸಂಘಗಳು ಪ್ರಬುಲವಾಗಿವೆ, ಆದ್ದರಿಂದ ತಾವೆಲ್ಲಾ ಒಟ್ಟಾಗಿ ಬೀದಿಗಳಿದು ಹಣ ಸಂಗ್ರಹಿಸಬಹುದಲ್ಲವೇ? “ಬನ್ನಿ ಭುಜಕ್ಕೆ ಜೋಳಿಗೆ ನೇತುಹಾಕಿಕೊಳ್ಳಿ, ‘ಸಾಹಿತ್ಯ ಸಹವಾಸ’ ಎಂಬಂತಹ ಕಾಲನಿಗಳಲ್ಲಿ ಓಡಾಡಿ ಹಣ ಸಂಗ್ರಹಿಸೋಣ, ಜನರಲ್ಲಿ ಶೇ.ಟೆರಪ್ಪು ಮಂದಿ ನಮ್ಮ ಕಡೆಗಿದ್ದಾರೆ. ಹೀಗಿರುವಾಗ ಜನಪರ ಪಾಕ್ಷಿಕ ಪತ್ರಿಕೆಯೊಂದಕ್ಕೆ ಒಂದರಷ್ಟು ಹಣ ಸಂಗ್ರಹಿಸುವುದು ಕಷ್ಟದ ಕೆಲಸವೇನಲ್ಲ” ಎಂಬ

ಸಲಹೆ ಬಂದಿತು.

ಮರೋಗಾಮಿ ಸಾಹಿತಿಗಳು, ಕವಿಗಳೂ, ಕಲಾವಿದರು ಮತ್ತು ಕಾರ್ಮಿಕ ನಾಯಕರೆಲ್ಲಾ ಸೇರಿ “ಪರಿವರ್ತನೆಯ ಹಾದಿಯಲ್ಲಿ” ಎಂಬ ಸಂಸ್ಥೆಯನ್ನು ಉಳಿಸಿದರೇ, ಇಲ್ಲವೇ, ಎಂಬುದು ಬೇರೆ ಪ್ರಶ್ನೆ. ಪ್ರಗತಿಪರ ಚಳುವಳಿಯೊಂದರ ಸಾಮರ್ಥ್ಯದ ಮಾಪನಕ್ಕೆ ಅದೊಂದು ಪ್ರಾಸಂಗಿಕ ಸಂಗತಿ, ಅಷ್ಟೆ. ಮೂಲತಃ ಇರುವ ಪ್ರಶ್ನೆ ಇನ್ನೂ ಹೆಚ್ಚು ಸಂದಿಗ್ಧವಾದ್ದು. ಸಾಹಿತಿಗಳೂ, ಕವಿಗಳೂ ಮತ್ತು ಕಲಾವಿದರು ಒಂದು ಕಡೆ ಮತ್ತು ಪ್ರಗತಿಪರ ಕಾರ್ಮಿಕ ಚಳುವಳಿಗಳೂ ಇನ್ನೊಂದು ಕಡೆ. ಇವೆರಡರ ನಡುವಿನ ಭಾವನಾತ್ಮಕ ಸಂಬಂಧ ಎಂಥದು ಮತ್ತು ಎಷ್ಟು ಗಟ್ಟಿಯಾದ್ದು? ಕಾರ್ಮಿಕ ಚಳುವಳಿಯ ಆಸರೆಯನ್ನು ಪಡೆದು ತಾನೆ ಈ ಮಂದಿ ಪತ್ರಿಕೆಯನ್ನು ಉಳಿಸುವ ಭರವಸೆ ಹೊಂದಿದ್ದುದು! ಅಲ್ಲದೆ ಎರಡು ಗುಂಪುಗಳೂ ಜೊತೆಯಲ್ಲೇ ಹೆಚ್ಚು ಹಾಕುವ ಆಶಯವನ್ನು ಸಹ ಹೊಂದಿವೆ. ಹೆಚ್ಚು ಹಾಕುವುದಂದರೆ ಯಾವುದೋ ಒಂದು ನಿರ್ದಿಷ್ಟ ವಿಷಯದಲ್ಲಿ ಅಲ್ಲ; ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗೊಂದಲ ಇರುವಾಗೆಲ್ಲಾ ಎರಡು ಒಳಗಳೂ ಜೊತೆಯಲ್ಲೇ ಇರುವಂಥವು, ಇಲ್ಲವೇ ಇರಬೇಕಾದಂಥವು. ಇರಾನ್, ಇರಾಕ್, ಇಸ್ರೇಲ್ ನಂತಹ ದೇಶಗಳತ್ತ ಕಣ್ಣ ಹಾಯಿಸಿ; ಅಲ್ಲಿಯ ಚಲನಚಿತ್ರಕಾರು ಎಷ್ಟೋ ಮಂದಿ ಕಾರಾಗ್ಯಹಗಳಲ್ಲಿದ್ದಾರೆ. ಆ ದೇಶಗಳ ಆಳುವರ ಕೆಂಗಣಗಳಿಗೆ ಇವರನ್ನು ಕಂಡರೆ ಉಗ್ರವಾದ ಅಸಹನೆ. ಆದರೆ ಈ ಕಲಾವಿದರು ತಮ್ಮ ಸ್ವಜನಶೀಲ ಪ್ರವೃತ್ತಿಯನ್ನು ಬೆಂಬಿಡದೆ ಕಾಯ್ದುಕೊಳ್ಳುತ್ತಿದ್ದಾರೆ. ಆ ದೇಶಗಳಲ್ಲಿ ಸರ್ವಾಧಿಕಾರ ತಲೆಯೆತ್ತಿದಾಗೆಲ್ಲಾ ಇವರು ನೇರವಾಗಿ ಹೋರಾಟಗಳಲ್ಲಿ ಭಾಗಿಗಳಾಗಿದ್ದಾರೆ. ಒಂದೊಂದು ದಶಕವು ಮೌರ್ಯಸಿದಾಗಲೂ ಇವರು ಸಂತಸದ ಕ್ಷಣಗಳನ್ನು ಅನುಭವಿಸಿದ್ದಾರೆ. ಅದರ ಗಹನತೆಯನ್ನು ನಾವು ಅರಿಯಲಾರೆವು, ಅದನ್ನು ಅವರ ಬಾಯಿಂದಲೇ ಕೇಳಬೇಕು. ನಮ್ಮ ದೇಶದ ಸಂದರ್ಭದಲ್ಲಿ ಇದು ನಿಜ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ಚನಿಂದ ಕಾಮರೂಪದವರೆಗೆ ನಮ್ಮಲ್ಲಾ ಸ್ವಜನಶೀಲ ಕವಿಗಳಿದ್ದಾರೆ, ಸಾಹಿತಿಗಳಿದ್ದಾರೆ, ಕಲಾವಿದರಿದ್ದಾರೆ. ಅವರು ಖಿಂಡಿತವಾಗಿಯೂ ಬಿಕ್ಕಟ್ಟುಗಳ ಸಂದರ್ಭದಲ್ಲೇ ಕ್ರಿಯಾಶೀಲರಾಗಿ ಸೃಷ್ಟಿಕ್ಯಾಯೆಲ್ಲಿ ತೊಡಗಿದ್ದಾರೆ. ಅವರು ಎದುರಿಸುವ ಬಿಕ್ಕಟ್ಟು ಎಷ್ಟು ತೀವ್ರವಾದದ್ದೆಂಬುದು ದೇಶದ ಜನತೆಗೆಲ್ಲಾ ತಿಳಿದಿದೆ. ಪ್ರಮಾಣದಲ್ಲಿ ದೇಶದಿಂದ ದೇಶಕ್ಕೆ ಸ್ವಲ್ಪ ಭಿನ್ನತೆ ಇರಬಹುದೆ, ಆದರೆ ಸವಾಲುಗಳು ಸಾಮಾನ್ಯವಾಗಿ ಒಂದೇ ತೆರನಾದವು. ಬಾಂಗಾಳದೇಶದ ತಸ್ಲಿಮಾಗೆ ತನ್ನ ಬಂಗಾಳದಲ್ಲಿ ನೆಲೆಯಿಲ್ಲ. ನಮ್ಮ ಪಶ್ಚಿಮ ಬಂಗಾಳದಲ್ಲಿ ಇಲ್ಲ. ಇದು ನಮ್ಮ ಪರೋಗಾಮಿತನದ ಪ್ರಾಬಲ್ಯದ ಅಭಾವದ ಸೂಚನೆಯಲ್ಲವೇ?

ಮರೋಗಾಮಿ ಚಳುವಳಿಯ ಒಂದು ಪಕ್ಷನೋಟ

೧೦೯

ಸಂಘ ಪರಿವಾರ, ಶಿವಸೇನೆ, ಮುಂತಾದವು ಸುಲಭವಾಗಿ ಫ್ಯಾಸಿಸ್ ದೊಜನಸ್ಯಗಳಲ್ಲಿ ತೊಡಗಿಬಿಡುತ್ತವೆ. ಜನರ ಮನಸ್ಸುಗಳನ್ನು ಖಾಲಿ ಮಾಡಿ ಭೂ ಬಿಡುವುದು, ಅವುಗಳ ಹೀನ ಪದ್ಧತಿ. ಹೊಡೆಯುವುದು, ಬಡಿಯುವುದು, ಬಣ್ಣ ಬಳಿಯುವುದು, ಬ್ಯೇಯುವುದು ಎಲ್ಲಾ ಅವುಗಳ ಸಹಜಕ್ಕಿಯೆ. ಅಂತಹ ದುಷ್ಪಶಕ್ತಿಗಳನ್ನು ಮೆಟ್ಟಿ ನಿಲ್ಲಲು ನಮ್ಮ ಅಧಿಕಾರಾರಾಧರಿಗೆ ಸಾಧ್ಯವಾಗಿಲ್ಲ. ಅವಕ್ಕೆ ಪ್ರತಿಯೋಧ ಒಡ್ಡಬೇಕೆಂಬ ಆಶಯವೂ ಅವರಲ್ಲಿ ಅಷ್ಟಾಗಿ ಕಂಡುಬಂದಿಲ್ಲ. ಸಾರಕ್ಕು ಹಿಂದಿನ ಒಂದು ಪ್ರಸಂಗವನ್ನು ನೋಡಿ: “ಫಾಶಿಂರಾಮ್ ಹೊತ್ತಾಲ್” ತಂಡವು ಜರ್ಮನಿಗೆ ಹೋಗುವುದಿತ್ತು, ಆ ಸಂಬಂಧದ ಪ್ರಸ್ತಾವಗಳು ವಿದೇಶಾಂಗ ಸಚಿವರ ಮೇಜಿನವರೆಗೂ ಕುಂಟುತ್ತಾ ಸಾಗಿತ್ತು. ಬಹುಭಾಷಾ ಪಂಡಿತನೆಂದು ಹೆಸರು ಗಳಿಸಿದ್ದ ಪಿ.ಎ. ನರಸಿಂಹರಾಮ್ ಅಂದಿನ ವಿದೇಶಾಂಗ ಸಚಿವ. ಕಲಾಭಿಮಾನಿ ಎಂಬ ಬಿರುದು ಅವರದಾಗಿತ್ತು. ಆದರೆ ಪ್ರಸ್ತಾವಕ್ಕೆ ಮಣಿ ಹಾಕಲಿಲ್ಲ! ಆಗೇನಾಯಿತು ಗೊತ್ತೆ? ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯರೊಡನೆ ಶ್ರೀ ಸತ್ಯಜಿತ್ರಾಯ್ ವಿಷಯದ ಪ್ರಸ್ತಾಪ ಮಾಡಿದರು. ಆಗ ‘ಫಾಶಿಂರಾಮ್ ಹೊತ್ತಾಲ್’ ಬಂಧನದಿಂದ ಬಿಡುಗಡೆ ಹೊಂದಿದ !

ನಮ್ಮ ಇಂದಿನ ಸನ್ನಿವೇಶ ತಿಳಿದೇ ಇದೆ: ಗೆರೆಯ ಈ ಕಡೆಗೆ ಶೇ.ಎಂ.ರಪ್ಪು ಮಂದಿ ಇದ್ದೇವೆ, ಆ ಕಡೆಗೆ ಮೋದಿಯವರೆಡನೆ ಶೇ.ವಿ.ಗಿರಪ್ಪು ಇದ್ದಾರೆ. ಆದರೆ ಅತ್ಯಾವರ್ಯೋಕನ ಮಾಡಿಕೊಂಡರೆ ನಮ್ಮ ಕೆಣ್ಣೀರಿನ ಕಷ್ಟ ಒಡೆಯಬೇಕು ! ಮಾತಿಗೇನೂ ಕೊರತೆಯಿಲ್ಲ, ಆದರೆ ಮರೋಗಾಮಿ ಚಳುವಳಿಯ ಸ್ಥಿ-ಗತಿಯನ್ನು ತೆಣ್ಣನೆಯ ಹಾಕುವಿನಿದ ಕೊಯ್ದು ನೋಡಿದರೆ ನಾವೆಷ್ಟು ಆಳದ ನೀರಿನಲ್ಲಿ ನಿಂತಿದ್ದೇವೆಂಬುದು ತಿಳಿಯತ್ತದೆ.

ಸ್ವಾತಂತ್ರ್ಯನಂತರದ ಕಾಲದಲ್ಲಿ ನಮ್ಮ ಪ್ರಮೂಳಿ ಜವಾಬ್ದಾರಿ ಏನಾಗಿತ್ತು? ಫಾಸಿನ ಖ್ಯಾತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಆಂದ್ರೆ ಮಾಲ್ಯೋ ಜೊತೆ ಒಮ್ಮೆ ಮಾತನಾಡುತ್ತಾ ನಮ್ಮ ದೇಶದ ಮೊದಲು ಪ್ರಧಾನಿ ಜವಾಹರಲಾಲ್ ನೆಹರು ಆದಕ್ಕೆ ಉತ್ತರ ಹೊಣೆದ್ದರು: “ಜನಮಾನಸದಲ್ಲಿ ಧರ್ಮನಿರವೇಕ್ಷಕೆಯ ಭಾವವನ್ನು ಸ್ಥಿರವಾಗಿ ನೆಲೆಗೊಳಿಸುವುದು.” ಈವರೆಗೂ ಈ ಕೆಲಸವನ್ನು ಸಾಧಿಸಲಾಗಿಲ್ಲವೆಂಬುದು ಎದ್ದು ಕಾಣುತ್ತದೆ. ಆ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣವೆಂಬ ಸಭಾಬು ಹೇಳಿ ನುಣುಚಿಕೊಳ್ಳಲಾಗು. ನೆಹರು ಸ್ವತಃ ಯಾವ ಮತದಾರ್ಥ ಪೊಜಾಸ್ಥಾನಗಳಿಗೂ ಮಾಡಿ ಸಲ್ಲಿಸಲು ಮೋಗಿರಲಿಲ್ಲ. ಆಧುನಿಕ ಯುಗದಲ್ಲಿ ನೈಜವಾಗಿ ನಾಷ್ಟಿಕರಂತೆ ನಡೆದುಕೊಂಡವರು ನೆಹರು ಮತ್ತು ಸಾವಕರ್ತ್ವ ಅವರ (ಆದರೆ ಈಗ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಸಾವಕರ್ತ್ವ ಅವರ ಮನೆಯನ್ನೇ

೧೧೦

ಕಂಗ್ರೆಸ್ ನಿಡ್ದೆ ಬಾರದು

ದೇವಸ್ಥಾನವಾಗಿಸಿ ಬಿಟ್ಟದ್ದಾರೆ ಮತ್ತು ಅಲ್ಲಿಯ ದೇವರು ಸ್ಥಾತ್ವ: ಸಾವಕರ್ತ್ವ ಅವರೇ). ಶ್ರೀಮತಿ ಇಂದಿರಾ ಗಾಂಧಿ ದೇವಸ್ಥಾನಗಳಿಗೆ ಹೋಗುತ್ತಿದ್ದಂತು, ಅದಕ್ಕೆ ಅವರು ಕೊಡುತ್ತಿದ್ದ ಕಾರಣ, “ಸಹಸ್ರಾರು ಮಂದಿರ ಭಾವನೆಗಳಿಗೆ ಗೌರವ ತೋರುವುದು ಅಪೇಕ್ಷಣೆಯ, ನಮ್ಮ ಅಭಿಪ್ರಾಯಗಳನ್ನು ಡಂಗೂರ ಹೊದೆದು ಸಾರುತ್ತಿರುವುದು ಸೂಕ್ತವಲ್ಲ” ಎಂದು. ಶಾಬಾನು ಪ್ರಕರಣದಲ್ಲಿ ರಾಜೀವ ಗಾಂಧಿ ಎಸಗಿದ ಫೋರೆ ತಪ್ಪಗಳು ಅಯೋಧ್ಯೆಯ ತಥಾಗತಿ ರಾಮಜನ್ಮಾಮಿಯ ಹೇಸರಿನಲ್ಲಿ ಜರುಗಿದ ಪಾತಕ, ಮುಂತಾದವು ಕಾಂಗ್ರೆಸ್‌ಗೆ ಬಲವಾದ ಪೆಟ್ಟಗಳನ್ನು ತಿನ್ನಿಸಿದವು. ಹಾಗೆಂದು ಕೆಲವು ರಾಜಕೀಯ ವಿಶೇಷಕರು ಮತ್ತು ಕಾಂಗ್ರೆಸ್‌ನ ಸಲಹೆಗಾರರು ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಿಯ ಬಾಲ ಪದೇ ಪದೇ ಉಂಕಾಗುತ್ತಲೇ ಬಂದಿದೆ. ಎಡಪಕ್ಷಗಳು ತಮ್ಮ ತಪ್ಪಗಳನ್ನು ಕಾಲದಿಂದ ಕಾಲಕ್ಕೆ ಪಾಪ ನಿರ್ವೇದನೆಯು ರೂಪದಲ್ಲಿ ಹೇಳಿಕೊಳ್ಳುತ್ತಿರುತ್ತವೆ. ಹಾಗೆ ಹೇಳಿಕೊಳ್ಳುವುದು ಸಹ ಒಂದು ಸಂಪ್ರದಾಯವೇ ಇರಬಹುದೇನೋ!

ಸ್ವಷ್ಟವಾಗಿ ಕೇಳಿಕೊಳ್ಳೋಣ: ಬಲಪಂಥೀಯ ಸಂಘಿಗಳು ಎಂದೂ ತಪ್ಪನ್ನು ಮಾಡಲಿಲ್ಲವೇ ? ಅದಕ್ಕಾಗಿ ಎಂದಾದರೂ ಅವರಿಗೆ ಶಿಕ್ಷೆ ನೀಡಲಾಯಿತೆ? ಈ ಪ್ರಶ್ನೆಯನ್ನು ಅಗ್ವಾಗಿ ತಳ್ಳಿಹಾಕಬಾರದು. ತಪ್ಪಗಳಿಗೆ ಶಿಕ್ಷೆ ದೊರಕಿದ್ದರೆ ಮಾನ್ಯ ಮೋದಿಯವರು ಇಂದು ಪ್ರಧಾನಿಯ ಪಟ್ಟದಲ್ಲಿರಲು ಆಗುತ್ತಿರಲ್ಲ. ಅವರ ಬಲವರ್ಧನೆ ಸಾಧ್ಯವಾಗಿದ್ದ ಸಂಘಿಗಳಿಗೆ ಎಂದೂ ಕಾನೂನಿನನ್ನೆಯ ಶಿಕ್ಷೆ ಆಗಿದ್ದುದರಿಂದ. ಶಿವಸೇನೆಯು ಮಹಾರಾಷ್ಟ್ರದಲ್ಲಿ ಬೆಳೆದದ್ದು ಕಾಂಗ್ರೆಸ್‌ನ ನೇರವಿನಿಂದ ಎಂಬುದನ್ನು ಮರೆಯಲಾದಿತೆ? ಇಂತರ ದಶಕದಲ್ಲಿ ಮುಂಬ್ಯನ್ನ ಪರೇಲ್ ಶಾಸನಸಭಾ ಕ್ಷೇತ್ರದಿಂದ ಆಯ್ದೆಯಾಗಿದ್ದ ಕರ್ಮ್ಯನಿಸ್ಪ ಪಕ್ಷದ ಶಾಸಕನನ್ನು ಕೊಂಡು ಮರುಚುನಾವಕೆಯಲ್ಲಿ ಶಿವಸೇನೆ ಆ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತು. ಶಾಸಕ ಹಂತಕನನ್ನು ಪತ್ತೆಮಾಡುವ ಗೋಜಿಗೆ ಹೋಗಲಿಲ್ಲ. ಅಂದಿನ ಪಾಪಕೂಪದ ಆಳವು ಈಗ ನೂರುಪಟ್ಟು ಹೆಚ್ಚಿದೆ. ರಾಜಕೀಯ ಅಧಿಕಾರದ ಸಮೀಕರಣಗಳು ಒತ್ತಣಿಗಿರಲಿ, ಆದರೆ ಸಂಘಪರಿವಾರದ ಫೋಇತ ಮತ್ತು ಅಫೋಇತ ಕಾರ್ಯಸೂಚಿಯನ್ನು ಹೇಗೆ ಕಾರ್ಯರೂಪಕ್ಕೆ ಇಂಗಳಾಗಿದೆ ಎಂಬುದರ ಪರಿಣಾಮಲೋಕನೆ ಮಾಡಿ. ಅದರಿಂದ ಎದೆಯು ಧಸಕ್ಕೆನ್ನದಿದ್ದರೆ ನಮ್ಮಲ್ಲಿ ಅಗಾಧ ಲೋಪವಿದೆಯಿಂದಧರ್. ಗಾಂಧಿಜಿಯನ್ನು ಕೊಂಡದ್ದು ಯಾವ ಶಕ್ತಿ ಮತ್ತು ವಕ್ಷಿಯೇ ಆಗಿರಲಿ, ಅಂಥವರ ಬಗ್ಗೆ ಜನಕ್ಕೆ ಅಪಾರ ವಿಶ್ವಾಸವಿರಲ್ಲಿಪೆಂಬುದು ಸತ್ಯವಲ್ಲವೇ ? ಶಾಮಪ್ರಸಾದ ಮುಖ್ಯಾಯವರ ಭಾರತೀಯ ಸಂಘವು ಎಂದೂ

ಅಧಿಕಾರ ಸ್ಥಾನಕ್ಕೆ ಬರಲಿಲ್ಲ. ಮುಂಬ್ಯನ ಈಶಾನ್ಯ ಕ್ಷೇತ್ರದಿಂದ ಪ್ರೋಫೆಸರ್ ಮುಕುಂದರಾಯ ಅಗತ್ಯೆಯವರು ಆ ಪಕ್ಷದ ಅಭ್ಯರ್ಥಿಯಾಗಿರುತ್ತಿದ್ದರು. ಅವರ ಬಗ್ಗೆ ಒಂದು ತಮಾಷೆಯ ಮಾತು ಪ್ರಜಲಿತವಾಗಿತ್ತು. “ಅಗತ್ಯೆಯವರೇ, ಒಂದು.. ಎರಡು.. ಮೂರು.. ಮತ್ತಿನ್ನೆಷ್ಟು ಬಾರಿ, ಹೇ ಮುಕುಂದ?” ಎಂದು. ಅವರು ಎಂಭತ್ತು ಸಾವಿರದಪ್ಪು ಮತಗಳನ್ನು ಪಡೆಯುತ್ತಿದ್ದುದು ನಿಜ. ಅದು ಹೆಚ್ಚಲೂ ಇಲ್ಲ, ಕಡಿಮೆಯಾಗಲೂ ಇಲ್ಲ. ಗೀರ್ಗಾಂಬಂದಂಥ ಕ್ಷೇತ್ರದಲ್ಲಿ ಸಹ ಕರ್ಮ್ಯನಿಸ್ಪ ಅಭ್ಯರ್ಥಿಗಳು ಅಂತಹ ಸಾಧನೆಯನ್ನು ಮಾಡಿ ತೋರಿಸಿದ್ದಿಲ್ಲ. ಅವರಿಗೆಲ್ಲಾ ಮಹತ್ತರ ಗೌರವ ನೀಡಲಾಗುತ್ತತ್ತು. ಆದರೆ ಮತಗಳ ಗಳಿಕೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಲಿಲ್ಲ. ಆಗ ಸಂಘಿಗಳ ಫೋಇತಗಳು ಹೀಗಿರುತ್ತಿದ್ದವು : “ಅಲ್ಲಿ ನೋಡಿ, ದೀಪಕ್, ಇಲ್ಲಿ ನೋಡಿ ದೀಪಕ್ ! ಮುಂದಿನ ಬಾರಿ ಅಂತಲೂ ಬಿಹಾರಿ”, ಇತ್ಯಾದಿ. ಫೋಇತಗಳು ಸಂಯುಕ್ತ ವಿಧಾಯಕ ದಳವು ಅಸ್ತಿತ್ವಕ್ಕೆ ಬಂದಾಗಲೂ ಹಾಗೆಯೇ ಉಳಿದಿದ್ದವು. ಆ ದಳಕ್ಕೆ “ಅಪರಿಮಿತವಾದ ಕಾಂಗ್ರೆಸ್-ವಿರೋಧ” ಎಂಬ ಹೆಸರಿತ್ತು. ಆದರೆ ಸಂಘ ಪರಿವಾರವೆಂಬುದು ಅಂತಹಿಸಿರಲಿಲ್ಲ. ಆಮೇಲೆ ಬಂದಿದ್ದ ತುರ್ತ ಪರಿಸ್ಥಿತಿ. ಸಮಾಜವಾದಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ಶರ್.ಎಸ್.ಎಸ್.ಗೆ ಅದ್ದುತವಾದ ಸರ್ಟಿಫಿಕೆಟ್ ನೀಡಿಬಿಟ್ಟರು. “ಶರ್.ಎಸ್.ಎಸ್. ಫ್ರಾಸಿಸ್” ಆದರೆ ನಾನೋ ಫ್ರ್ಯಾಸಿಸ್” ಎಂಬ ಅವರ ಮಾತು ತುಂಬಾ ಪ್ರಸಿದ್ಧವಾಗಿದೆ. ಎಡಪಕ್ಷಗಳೆಲ್ಲವೂ ವಿವಿಧ ನಿಲುವುಗಳನ್ನು ತಳೆದಿದ್ದವು. ಎಡಪಕ್ಷಗಳು ಎಡದಲ್ಲಿ ಎಡವಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಬಲದಲ್ಲಿ ಎಡವಿದರೆ ಏನು ಹೇಳಲಾದೀತು! ಈಗಲೂ ಅಷ್ಟೇ, ಶೇ.ಎಂ ರಘು ನಿಜಕ್ಕೂ ಈರ ಶಕ್ತಿ ಪಡೆಯಬೇಕಾದರೆ ನಾವೆಗಬೇಕಾದ ಕೆಲಸಗಳೂ ಬೆಟ್ಟಿದಷ್ಟಿವೆ.

ಸ್ವಲ್ಪ ಮುಕ್ತವಾಗಿ ಹೇಳುವುದಾದರೆ, ನಮ್ಮ ದೇಶದಲ್ಲಿ ಎಡಪಕ್ಷಗಳ ಮುಗ್ರಿಸುವಿಕೆಯನ್ನು ಸರಿಪಡಿಸುವುದು ಕಷ್ಟ; ಏಕೆಂದರೆ ಮುಗ್ರಿಸುವುದು ಅವರ ಸಂಪ್ರದಾಯವಾಗಿ ಬಿಟ್ಟದೆ. ಆರೆಸ್ಸ್‌ ಬೌದ್ಧಿಕವಾಗಿ ಎದ್ದೇ ಇಲ್ಲ. ಆದ್ದರಿಂದ ಮುಗ್ರಿಸುವ ಪ್ರಶ್ನೆಯೇ ಇಲ್ಲ: ಆದರೆ ತಪ್ಪಗಳ ಪಟ್ಟಿಯನ್ನು ನೋಡಿದರೆ ಕಡಿಮೆಯೇ ಉದಾಹರಣೆಗೆ, ಶ್ರಾವಣ- ಭಾದ್ರಪದ, ಆಮೇಲೆ ಮಾರ್ಗಶಿರ, ನಗಾರಿ ಬಾರಿಸುವ ಕಾಲ, ಗಣೇಶ, ನವರಾತ್ರಿ, ಹೀಗೆ ಒಂದಾದನಂತರ ಇನ್ನೊಂದು, ಆರೆಸ್ಸ್‌ಗೆ ಸುಗ್ರಿಯ ಕಾಲ. ಘಸಲು ದೊರೆಯಲು ನರಸಿಂಹ ರಾವ್, ರಾಜೀವ್ ಗಾಂಧಿ, ಮುಂತಾದವರು ಸಹಾಯ ಮಾಡಿದ್ದಾರೆ. ಬಾಬ್ರಿ ಮಸೀದಿ ಸಾಲದೆಂಬಂತೆ ರಾಮಾಯಣ- ಮಹಾಭಾರತಗಳೂ ಟಿ.ವಿ. ಗಳಲ್ಲಿ ಮಸಾಲೆ ತಂದುಕೊಟ್ಟಿವೆ. ಎಷ್ಟೇ ಪಟ್ಟಣಗಳಲ್ಲಿ ರಸ್ತೆಗಳೂ ಬಿಕೋ ಎನ್ನುತ್ತಿದ್ದುವಂತೆ ಈ ‘ಸಿರಿಯಲ್’ಗಳು

ಬಂದಾಗ. ಅಲ್ಲಿಯ ಸೀತೆ ಕೇಂದ್ರಸಚಿವೆಯೂ ಆಗಬಹದು ! ಬಿಹಾರದಲ್ಲಿ ಅದ್ವಾನಿಯವರ ರಾಮರಘಕೈ ಭ್ರೇಕ್ ಹಾಕಿದ್ದುಂಟು. ಅದಕೈ ಅಂದಿನ ಬಿಹಾರದ ಸರ್ಕಾರವು ಕಾರಣವೇ ಹೊರತು ಎಡಪಕ್ಕಗಳ ಮತ್ತು ಪ್ರಗತಿಪರ ಚಳುವಳಿಯ ಒತ್ತಾಸೆ ಕಾರಣವಾಗಲಿಲ್ಲ.

ಮುಂಬೈ ಮತ್ತು ಅದರ ಆಸುಪಾಸಿಲ್ಲಿ ಮೂವತ್ತೆಕ್ಕೂ ಹೆಚ್ಚು ಪುರೋಗಾಮಿ ಸಂಘಟನೆಗಳಿಂದೆ. ಅವುಗಳ ಕಾರ್ಯಕಾರಿ ಸಮಿತಿಗಳೂ ಸಹ ದೊಡ್ಡವು. ಅದರೆ ಅವೆಲ್ಲಾ ಶಿವಸೇನೆ ಮತ್ತು ಶರ್ತೋರಾವ್‌ಗಳನ್ನು ಹಿಮ್ಮೆಟ್ಟಿಸಲು ಶಕ್ತವಾಗಿಲ್ಲ. ಸಾಹಿತ್ಯಕ ವಲಯದಲ್ಲಿ ಅಂತಹ ಶಕ್ತಿಗಳನ್ನು ಎದುರಿಸುವವರು ಎಪ್ಪು ಮಂದಿ? ಪಾಠೆ, ನೇಮಾಡೆ, ಗುರ್ಜರ್ ಧಾರೆ, ಘಸಾಳ್ ಇವರೆಲ್ಲ ಪುರೋಗಾಮಿ ಚಳುವಳಿಯು ಅದಪ್ರಾರಿಂದ ತೃತೀಪಟ್ಟಕೊಳ್ಳುವಂತಿಲ್ಲ. ಸಾಹಿತ್ಯಗಳೂ ಮತ್ತು ಕಲಾವಿದರು ಒಂದು ಬ್ರಹ್ಮ ಪುರೋಗಾಮಿ ಚಳುವಳಿಗೆ ಪಯಾರ್ಥಿಯಾಗುವುದಿಲ್ಲ, ಅವರು ಚಳುವಳಿಗೆ ಪೂರಕ ಶಕ್ತಿಗಳಾಗಿರುತ್ತಾರೆ ಅಪ್ಪೇ. ರಾಜಕೀಯ, ಅಭಿವೃದ್ಧಿ ಮೀಮಾಂಸೆ, ಸಾಮಾಜಿಕ ನಡತೆ, ಇವಕ್ಕೆಲ್ಲಾ ಸಾಹಿತ್ಯಗಳು ಪ್ರಶ್ನೆಕವಾಗಿ ದಿಕ್ಕು ತೋರಿಸಲಾಗುವುದಿಲ್ಲ. ಅದನ್ನು ಮಾಡುವ ಚಳುವಳಿಯ ಜೊತೆ ಅವರು ಕೈ ಜೊಡಿಸುತ್ತಾರೆ. ಆದ್ದರಿಂದ ಮೊದಲು ಚಳುವಳಿಯ ವಿಸ್ತರಣೆಯಾಗಬೇಕು., ಧರ್ಮನಿರಪೇಕ್ಷತೆಯ ತಿಳಿವಳಿಕೆಯ ವ್ಯಾಪ್ತಿ ವಿಶಾಲಗೊಳ್ಳಬೇಕು. ಹಿಂದುತ್ತದ್ದ ಹೆಸರಿನಲ್ಲಿ ನಮ್ಮ ದೇಶವನ್ನು ಮುತ್ತಿರುವ ಲಿಂಗನ್ನು ನಿವಾರಿಸಲು ಇದು ಅತ್ಯಗತ್ಯ. ಒಬ್ಬ ಖ್ಯಾತ ವಕ್ತಾರರಿದ್ದಾರೆ, ವ್ಯ.ಡಿ. ಫಂಡ್ ಎಂದು ಅವರ ಹೆಸರು. ಅವರು ಆಗಾಗ್ಗೆ ಹೇಳುತ್ತಿರುತ್ತಾರೆ, “ತಿಳಿವಳಿಕೆಯನ್ನು ನೀಡುವ ಉಪನ್ಯಾಸಗಳನ್ನು ಕೇಳಹೋಗುವವರು ತಿಳಿದವರೇ” ಎಂದು. ತಿಳಿಯದವರಿಗೆ ಹೇಗೆ ತಿಳಿವಳಿಕೆಯನ್ನು ಮುಟ್ಟಿಸಬೇಕು? ನಾವು ಸೋತಿರುವುದು ಅದರಲ್ಲಿ. ಧರ್ಮನಿರಪೇಕ್ಷತೆ ಮತ್ತು ಪ್ರಜಾಪ್ರಭುತ್ವ ಇವರೆಡರ ವಿಶಾಲ ತಳಹದಿ ಮತ್ತು ಪರಿಕಲ್ಪನೆಗಳ ಸಾರವನ್ನು ಮೈಗೂಡಿಸಿಕೊಳ್ಳಲು ಹಾಗೂ ಇತರರನ್ನು ಆ ಮಾರ್ಗಕ್ಕೆ ಆಧ್ಯಾತ್ಮಿಕ ತರಲು ನಮ್ಮ ಶ್ರಮ ಆಗಾಧವಾಗಿ ಬೆಳೆಯಬೇಕಿದೆ.

ತುರ್ತು ಪರಿಸ್ಥಿತಿಯ ಸ್ನಿವೇಶದಲ್ಲಿ ಮಧ್ಯಮ ವರ್ಗದ ಕಾರ್ಮಿಕ ಸಂಘಟನೆಗಳಲ್ಲಿ ಕೆಲವು ನಡೆದುಕೊಂಡ ರೀತಿಯನ್ನು ಅವಲೋಕಿಸಿ; ಕೆಲವು ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದವು. ಇನ್ನು ಕೆಲವು ವಿರೋಧಿಸಿದವು, ಮತ್ತೆ ಕೆಲವು ಸಮಾಧಿಸಲೂ ಇಲ್ಲ ವಿರೋಧಿಸಲೂ ಇಲ್ಲ. ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದವರು ಸಂಘಟನೆಯಿಂದ ಹೊರಣಡಿಯುತ್ತಾರೆಂದು ನಿರೀಕ್ಷಿಸಲಾಗಿತ್ತು. ಪರಿಸ್ಥಿತಿಯು ಬದಲಾದ ನಂತರ ಯಾವುದು ಪ್ರಬಲ ಸಂಘಟನೆಯೋ ಅದಕ್ಕವರು ಸೇರಿಕೊಳ್ಳತ್ತಾರೆಂದೂ ನಿರೀಕ್ಷಿಸಲಾಗಿತ್ತು. ಅದರೆ ಹಾಗೇನೂ ಆಗಲಿಲ್ಲ. ತಾನು

ಪುರೋಗಾಮಿ ಚಳುವಳಿಯ ಒಂದು ಪಕ್ಕನೋಟ

೧೧೩

ಪ್ರಬಲವೆಂದು ನಂಬಿಕೊಂಡಿದ್ದ ಸಂಘಟನೆ ಹತಾತ್ಮನ ಮುರಿದು ಬೀಳುವಂತಾಯಿತು. ಇದರಫರ್ಮವೇನು? ನಾಯಕನ ಹಂಬತನವೋ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರ ಅವಕಾಶವಾದಿತನವೋ?

ನಮ್ಮ ಮಧ್ಯಮ ವರ್ಗದ ಮನೆಗಳಲ್ಲಿ ಬಾಗಿಲು ಮುಚ್ಚಿಕೊಂಡು ಗಾಂಧಿಜಿ, ನೇಹರು, ಮುಂತಾದವರ ಹೆಗ್ಲಿಕೆಯನ್ನು ಗುಟ್ಟಾಗಿ ತಮ್ಮ ತಮ್ಮಲ್ಲಿ ಅವಹೇಳಿಸ ಮಾಡುವುದುಂಟು. ಸ್ವಾಲ್ಪಮಟ್ಟಿಗೆ ಈಗ ಅದು ಬೀದಿಗೂ ಬಂದಿದೆ. ಈಗಂತೂ ಟಿ.ವಿ., ಮೊಬೈಲ್, ಆಪ್, ಫೇಸ್‌ಬುಕ್ ಮುಂತಾದವರು ಮುಖಾಂತರ ಲೇವಡಿಯನ್ನು ಹಂಚಿಕೊಳ್ಳುವ ಪರಿಪಾಠವಿದೆ. ಅಂಬೇಡ್‌ರ್ ಸಹ ಇಂತಹ ಲೇವಡಿಗೆ ಪಾತ್ರರಾಗುತ್ತಿದ್ದಾರೆ. ಗಾಂಧಿಜಿಯ ಅಂಧಿಂಸೆ, ಉಪವಾಸ, ಸತ್ಯಗ್ರಹ ಇತ್ಯಾದಿ ಪರಿಕಲ್ಪನೆಗಳನ್ನು ಗುರಿಯಾಗಿಸಿ ದಂಡಿಸುವುದಂತೂ ವಿಕ್ಸಿಪ್ತ ಮನೋಭಾವದ ಪ್ರತೀಕವಾಗಿದೆ. “ಆ ಮುದುಕ ಪಾಕಿಸ್ತಾನವನ್ನು ತಣಿಸಲು ಇಂಬೆ ಕೊಟೆ ರೂಪಾಯಿಗಳನ್ನು ನಮ್ಮ ಖಿಜಾನೆಯಿಂದ ತೆಗಿಸಿ ದಾನ ಮಾಡಿದ” ಎಂದು ಗಾಂಧಿಜಿಯನ್ನು ಭೇಡಿಸುವುದು ಆಧುನಿಕ ಯುವಕರ ಲಕ್ಷಣವಾಗುತ್ತಿದೆ. ಅವರಿಗೆ ಇತಿಹಾಸದ ಪಾಠಗಳನ್ನೇಲ್ಲ ಅಭಿಸವಿಲ್ಲ. ಬೇರೆ ಪರ್ಯಾಗ ಕಡೆ ಲಕ್ಷ್ಯವೂ ಇಲ್ಲ. ಆರೆಸ್ಸ್‌ಸ್ ಸಾಹಿತ್ಯವೇ ಅವರ ಮೊದಲ ಮತ್ತು ಕಡೆಯ ಆಕರ. ಹೇಳಿಕೇಳಿ ಆರೆಸ್ಸ್‌ಸ್‌ಗೆ ಬೌದ್ಧಿಕ ಶಿಸ್ತ ಅಂದರೆ ಮುಜುಗರ. ಕಿಲ್ತಿ ಸಾಮಗ್ರಿಯನ್ನು ಅದು ಇತಿಹಾಸವೆಂದು ಪ್ರಚೆರಪಡಿಸುತ್ತದೆ. ಯುವ ಮನಸ್ಸಿಗಳು ಅಪಕ್ಷವಾಗಿದ್ದಾಗ ಅದನ್ನೇ ಅಧಿಕಾರವಾಗಿಯೆಂದು ಸ್ವೀಕರಿಸಿಬಿಡುತ್ತವೆ. ಖ್ಯಾತ ಮರಾಠಿ ಲೇಖಕ ಪು.ಲ. ದೇಶಪಾಂಡೆಯವರು ಸೃಷ್ಟಿಸಿದ ಒಂದು ಪಾತ್ರ ಲಖು ರಿಸ್ಪ್ಷ್ಟ್ ಎಂಬ ಹೆಸರಿನವನು, ತಾನು ಓದದೆ ಬಿಟ್ಟರುವುದು ಏನೂ ಇಲ್ಲವೆಂದು ಅವನು ಸದಾ ಒದರುತ್ತಾನೆ. ಹೀಗೆ ಒದರಿ ಒದರಿ ಅದನ್ನು ತಾನೇ ಸಂಪೂರ್ಣವಾಗಿ ನಂಬಿಬಿಡುತ್ತಾನೆ. ಮೊದಲಿಗೆ ತೋರಿಕೆಯಾಗಿದ್ದರು ಈಗ ಅವನಿಗೆ ವಾಸ್ತವ ಎನಿಸಿಬಿಟ್ಟಿದೆ. ನಮ್ಮ ನಡುವಿನ ಅನೇಕ ಮನಸ್ಸಿಗಳು ಅಂಥವು. ಇತಿಹಾಸದ ಪುಟಗಳನ್ನು ತಿರುವಿಹಾಕುವ ಅಭಿಸವ ಮತ್ತು ವಿವೇಕ ಇಲ್ಲ. ಆದ್ದರಿಂದ ಆರೆಸ್ಸ್‌ಸ್ ಹೇಳಿದ್ದೇ ಅವಕೈ ಇತಿಹಾಸ! ಆ ಇತಿಹಾಸವು ಉಪವಾಸವೆಂಬ ಅರಿವು ಸಹ ಬಾರದಪ್ಪ ಬೌದ್ಧಿಕ ದಾರಿದ್ರ್ಯವನ್ನು ಹರಡಲಾಗುತ್ತದೆ. ಗಾಂಧಿಜಿ ನೇತ್ಯಾತ್ಮದಲ್ಲಿ ನಡೆಯುತ್ತಿದ್ದ ವ್ಯಾಪಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಮೋಳಿದೆ ರೆ.೨೧-೨೫ರ ಸಂದರ್ಭದಲ್ಲಿ ಕೆಲವರು ಆರೆಸ್ಸ್‌ಸ್‌ಅನ್ನು ಸಾಫಿಸಿಕೊಂಡರು, ತಮ್ಮನ್ನು ತಾವು ‘ಹಿಂದು ಪ್ರತಿನಿಧಿಗಳು’ಎಂದು ಬಣ್ಣಿಸಿಕೊಂಡರು. ಅಂದರೆ ಗಾಂಧಿಜಿಯವರೊಡನೆ ಹೋರಾಟದಲ್ಲಿ ತೊಡಗಿದ್ದವರು ಹಿಂದುಗಳಾಗಿರಲಿಲ್ಲವೆಂದೆ? ಅದೇ ಗಾಂಧಿ

೧೧೪

ಕಂಗಳಿಗೆ ನಿಡ್ಡ ಬಾರದು

ಎಂಬಲರಲ್ಲಿ ಹತ್ಯೆಗೊಳಿಸಾದರು. ಹತ್ಯೆಯನ್ನು ಗುಟ್ಟಿನಲ್ಲಿ ಸಮರ್ಥಿಸುತ್ತಿದ್ದವರಿಗೆ ಮೋದಿ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಬಹಿರಂಗವಾಗಿಯೂ ಸಮರ್ಥಿಸುವ ಎದೆಗಾರಿಕೆ ಬರುತ್ತಿದೆ. ಈಗ ಹೇಳಿ, ಗರೆಯ ಈ ಕಡೆ ಶೇ. ಈ ಇರುವುದು ಸತ್ಯವಾದರೆ ಗರೆ ಆ ಕಡೆ ಇರುವವರಿಗೆ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಎದೆಗಾರಿಕೆ ಹೇಗೆ ಬಂತು? ಅಥವಾ, ಸಂಘ ಪರಿವಾರದ ತೇಜಸ್ಸು ವ್ಯಾಧಿಯಾಗಿದ್ದರೂ ಭುಜಬಲ ಹೆಚ್ಚಿತ್ತಿರುವುದು ಹೇಗೆ? “ಅದಕ್ಕೆಲ್ಲಾ ನಮಗೆ ಉತ್ತರ ತಿಳಿದಿದೆ” ಎಂದು ಬೀಗುವವರು ಇನ್ನೊಂದು ಪ್ರಶ್ನೆ ಎದುರಿಸಬೇಕು: “ಎಲ್ಲಾ ತಿಳಿದಿದರೆ, ಸ್ವಫ್ರೇಯಲ್ಲಿ ವಿಜಯಿಗಳಾಗಲು ನಿಮ್ಮ ಸಂಪರ್ಕಸೆಗಳು ಯಾವವು ಮತ್ತು ಎಲ್ಲಿವೆ? ನಿಮ್ಮ ಸಾಧನೆಗಳೇನು? ಮರೋಗಾಮಿ ಚಳುವಳಿಯನ್ನು ಹೇಗೆ ಶಕ್ತಿಯುತವನ್ನಾಗಿಸುತ್ತಿರಿ?” ಅರ್ಜುನನ ಬಿಲ್ಲು ಬಾಣಗಳು ವಿರಾಟನಗರದಾಚಿಯ ಒಂದು ಶಮೀ ವೃಕ್ಷದ ಮೇಲೆ ಇಡಲ್ಪಟ್ಟಿದ್ದವಂತೆ. ಮರೋಗಾಮಿ ಚಳುವಳಿಯ ಆಯುಧಗಳು ಹಾಗೇನಾದರೂ ಶಮೀ ವೃಕ್ಷದ ಮೇಲೆಲ್ಲೋ ಇರಿಸಲಾಗಿವಯೇ? ಅಥವಾ ಅತಿ ಜರೂರಾದ ಸಮಯದಲ್ಲಿ ಕಣಣ ಅಸ್ತಗಳು ನಿಷ್ಪಳವಾದಂತೆ ನಿಮ್ಮ ಶಸ್ತರಗಳು ಪೇಲವವಾಗಿ ಹೋಗಿವಯೇ? ಪರೋಗಾಮಿ ಚಳುವಳಿಗಳೇಲ್ಲ ಈ ಪ್ರಶ್ನೆಗಳನ್ನು ಗಂಭೀರವಾಗಿ ಉತ್ತರಿಸಮೋರಡಬೇಕು. ಧರ್ಮನಿರಪೇಕ್ಷತೆಯ ವಿರುದ್ಧ ಇಂದು ಅಷ್ಟೇಂದು ದುರಂಹಕಾರದ ಮಾತುಗಳು ತೇಲಿ ಬರುತ್ತಿವೆಯಲ್ಲ ಏಕೆ? ಆರೆಸ್ಸ್‌ಸೌನವರು ಇತಿಹಾಸವನ್ನು ಆಧಾರರಹಿತವಾಗಿ ಕಟ್ಟಿಕೊಳ್ಳುವದರಲ್ಲಿ ನಿಮ್ಮಾರು, ಹಾಗೆಯೇ ಮರೋಗಾಮಿಗಳು ಸಮಕಾಲೀನ ಇತಿಹಾಸವನ್ನು ಅಧ್ಯೇಯ ಸಹಾರಿಸುವರೇ? ‘ಪಾಂಚಜನ್ಯ’ವು ಹೃಷಿಕೇಶನ ಶಂಖಿ; ಅದು ಆರೆಸ್ಸ್‌ಸೌನ ಶಂಖಿಯಾ ಹೋದು. ಅದರ ಪ್ರಕಂಡವಾಸೀಯನ್ನು ನಂಬಿವುದಾದರೆ, ಭಾರತದಲ್ಲಿಲ್ಲ ಮುಸಲ್ಮಾನರ ಆಗಮನಕ್ಕೆ ಮುಂಚೆ ಅಸ್ವಾತ್ಮತೆ ಇರಲಿಲ್ಲ; ಮನು ಮುಂತಾದ ಧರ್ಮಶಾಸ್ತ್ರ ಕೋವಿದರು ಪಂಚಮರ ಮಾತೇ ಅಡಿರಲಿಲ್ಲ; ಮುಸಲ್ಮಾನರ ಉಪಟಳವನ್ನು ಎದುರಿಸುವ ಬದಲು ಬ್ರಾಹ್ಮಣ ಧೀರರು ಬೆಟ್ಟಗುಡ್ಡಗಳಿಗೆ ಓಡಿಹೋಗಿ ಅವಿಶುಂಜರು. ಅವರೇ ಇಂದಿನ ಗುಡ್ಡಗಾಡು ಜನ. ಸಾಹಿತ್ಯ, ಶಾಸನಗಳು, ಜಾನಪದ ಸಂಖಿತನ, ಉತ್ತರನ ಶಾಸ್ತ್ರ, ಮಾನವ ಶಾಸ್ತ್ರ ಹೀಗೆ ಇತಿಹಾಸದ ಎಲ್ಲ ಆಕರಗಳನ್ನು ತ್ಯಾಜಿಸಮವಾಗಿಸಿ ‘ಪಾಂಚಜನ್ಯ’ವು ಹೊಸ ಮರುಳಿಲ್ಲದ ಇತಿಹಾಸವನ್ನು ಸೃಷ್ಟಿಸುತ್ತದೆ, ಅಕ್ಷರಸ್ಥರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ! ಮರೋಗಾಮಿ ಚಳುವಳಿಯ ಇದನ್ನು ಹೇಗೆ ತಡೆಗಟ್ಟಿತ್ತದೆ? ಪಾಂಚಜನ್ಯವನ್ನು ಮೀರಿಸುವ ಟಿ.ವಿ. ವಾಹಿನಿಗಳಿವೆ. ಕಳೆದ ಹದಿನೆಂಟು ತಿಂಗಳಿಗಳಲ್ಲಿ ಅವು ಗಂಟಲು ಹರಿದುಕೊಂಡು ಅಬಧ್ಯವಾದುವನ್ನೆಲ್ಲ ಸಬಧ್ಯಗೊಳಿಸಲು ಅತೀವ ಮರೋಗಾಮಿ ಚಳುವಳಿಯ ಒಂದು ಪ್ರಶ್ನೆನೋಟ

ಶ್ರಮವಹಿಸಿವೆ. ದೆಹಲಿಯಲ್ಲಿ ಕೇಜ್ಜಿವಾಲ್ ಪ್ರಕ್ಕ ಗೆದ್ದಿದೆಯಾದ್ದರಿಂದ ಕೋಟಾ ಇತಿಹಾಸವನ್ನು ನಗಣ್ಯವಾಗಿಸುವ ಸಾಮರ್ಥ್ಯವು ಮರೋಗಾಮಿ ಚಳುವಳಿಗೆ ದಳ್ಳಿದೆಯಿಂದ ಭೂಮಿಸುವುದು ಬೇಡ. ಬಿಹಾರದ ಚುನಾವಹಣೆಯೂ ಭರವಸೆಯನ್ನು ಪೂರ್ಣವಾಗಿ ಮೂಡಿಸುವಂತದ್ದಲ್ಲ. ಇಂದು ನಿಮ್ಮ ದೇಶದ ರಾಷ್ಟ್ರೀಯತೆಯು ಅಂತರಾಷ್ಟ್ರೀಯ ವಿದ್ಯಮಾನ ಮತ್ತು ಹಿತಾಸಕ್ತಿಗಳಿಂದಲೂ ನಿರ್ಬಂಧಕ್ಕೆ ಸಿಲುಕಿದೆ. ತಾವು ಕಟ್ಟು ರಾಷ್ಟ್ರೀಯವಾದಿಗಳನ್ನುವ ಮಾನ್ಯ ಮೋದಿಯವರ ಪಕ್ಷದವರು ಅಂತರಾಷ್ಟ್ರೀಯ ಬಂಡವಾಳದ ಕಂಕರರಾಗಿರಲು ಸರ್ವಧಾ ಸಿದ್ಧರಿದ್ದಾರೆ.

ರಷ್ಯಾದ ಎಂಬಲರ ಸಮಾಜವಾದಿ ಕ್ರಾಂತಿಯ ತರುವಾಯದಲ್ಲಿ ಹದಿನಾಲ್ಕು ರಾಷ್ಟ್ರಗಳ ಸ್ವಾನ್ಯ ರಷ್ಯಾದ ಹೊಸ ವ್ಯವಸ್ಥೆಯನ್ನು ಹೊಸಕಿ ಹಾಕಲು ಆಕ್ರಮಣ ನಡೆಸಿತ್ತು. “ಈ ಬಾಲ್ಯವಿಕ್ ಶಿಶುವಿನ ಕತ್ತನ್ನು ತೊಟ್ಟಿಲಲ್ಲಿಯೇ ಹಿಚುಕಿ ಹಾಕಬೇಕು” ಎಂದು ವಿನಾಸ್ತನ್ ಚಚಿ ಲ್ ತನ್ನ ದೇಶದ ಪಾಲ್ವಿಮೆಂಟನಲ್ಲಿ ಅಬರಿಸಿದ್ದ. ಆದರೆ ಶಿಶು ಬದುಕಿ ಉಳಿಯಿತು, ಆದರೆ ಅದರ ತಾರ್ಣ್ಯದಲ್ಲಿ ಅದು ಅಸ್ತಂಗತವಾಯಿತು. ಅಸ್ತಂಗತವಾದ ಸೂರ್ಯ ಮತ್ತೆ ಉದಯಿಸುತ್ತಾನೆ ನಿಜ. ಆದರೆ ಎಷ್ಟು ಕಾಲದ ನಂತರ ಮತ್ತು ಹೇಗೆ? ಮರೋಗಾಮಿ ಚಳುವಳಿಯ ಮುಂದಿನ ಪ್ರಶ್ನೆ ಅದೇ: ಶೋಷಣೆಯಿಂದ ಮುಕ್ತವಾದ ಸಮಾಜದ ನಿರ್ಮಾಣಕ್ಕೆ ನಿಮ್ಮ ಕಾರ್ಯಕ್ರಮವೇನು? ಸೋಂವಿಯತ್ ಒಕ್ಕೂಟವು ಕರಿಗಿ ಹೋದಾಗ ಸಂತೃಪ್ತಿ ಅನುಭವಿಸಿದ ಜನ ನಿಮ್ಮ ದೇಶದಲ್ಲಿ ಇದ್ದಾರೆ. ಅವರು ನೇಹರು, ಗಾಂಧಿ, ಕಮ್ಯೂನಿಸ್ಟರು. ಸಮಾಜವಾದಗಳೂ, ವಿಜಾರವಾದಿಗಳು ಹೀಗೆ ಎಲ್ಲರನ್ನು ಬಡಿದುಹಾಕಲು ಹಾಕೊರೆಯುತ್ತಾರೆ. ನೇಹರು ಯಾಗದ ನಂತರ ಧರ್ಮನಿರಪೇಕ್ಷತೆಯ ಉಪಕ್ಕೆಗೆ ಗುರಿಯಾಗುತ್ತ ಬಂದಿದೆ. ಸೋಂವಿಯತ್ ಒಕ್ಕೂಟವು ಶಿಧಿಲಗೊಂಡಾಗ ಅದಕ್ಕೆ ಪ್ರತಿಯಾಗಿ ಅದನ್ನು ಬಲಪಡಿಸುವವರ ಒಂದು ಜನತಾ ಒಕ್ಕೂಟವು ಕಾರ್ಯಪ್ರವೃತ್ತವಾಗಲಿಲ್ಲ. ಆದರೆ ನಿಮ್ಮ ದೇಶದಲ್ಲಿ ಸ್ವೇಜ ರಾಷ್ಟ್ರೀಯತೆ ಮತ್ತು ಧರ್ಮನಿರಪೇಕ್ಷತೆಯ ಸಮರ್ಥನೆಗೆ ಮರೋಗಾಮಿ ಚಳುವಳಿಯ ಬಲಿಪ್ರಸ್ತಾಪನೆ ರಂಗಕ್ಕಿಳಿಯಬೇಕು.

ನೇಹರು ಗತಿಸಿ ಅಥ ಶತಮಾನ ಕಳೆದುಹೋಗಿದೆ. ಮಹಾರಾಷ್ಟ್ರದ ದುಸ್ಫಿತಿ ಹೇಗಾಗಿದೆಯಂದರೆ ಸೋಂವಿನಾಥ ಮುಂದೆ ಗತಿಸಿದಾಗ ಮಾಧ್ಯಮಗಳು ಅದನ್ನು ಬಹುಕಾಲ ಪ್ರಧಾನವಾಗಿ ಜಿತ್ತಿಸಿದವು. ಆದರೆ ನೇರನುಡಿಯ ಖ್ಯಾತ ಪತ್ರಿಕೆ – ಸಂಪಾದಕ ರಾಂ ಪಟವರ್ಥನ್ ಗತಿಸಿದಾಗ ಅದೊಂದು ಘಟನೆ ಎನಿಸಿಕೊಳ್ಳಿದೇ ಹೋಯಿತು. ಅದು ಮಾಧ್ಯಮಗಳ ದುನಿಈತಿ ಮತ್ತು ದುರಾಲೋಚನೆಯ ಪರಿಣಾಮ. ಅಂತಹ ವಾತಾವರಣದಲ್ಲಿ ಮರೋಗಾಮಿ ಚಳುವಳಿಯ ಸಜೀವವಾಗಿ ಉಳಿಯಬೇಕಾಗಿದೆ, ಹೋರಾಡಬೇಕಾಗಿದೆ. ಬಾಲಚಂದ್ರ ನೇಮಾಡೆ ಅವರ

“ಕೋಸಲ” ಕೃತಿಯಲ್ಲಿ ಪಾಂಡರಂಗ ಸಾಂಗ್ನಿಕರ ಎಂಬುವ ಪಾತ್ರವೊಂದಿದೆ. ಅವನೊಂದೆಡೆ ಬಿಸುಸುಯ್ಯಾತ್ನಾನೆ; “ಹಣವಿಲ್ಲದ ಕಡುಬಡತನದಲ್ಲಿ ಎರಡು ವರ್ಷ ನೀಗಿದ್ದಾಯಿತು, ಈಗ ಈ ಅಗಾಧ ಗುಡ್ಡೆಯಲ್ಲಿ ಭೀಕರ ಭಯದಿಂದ ಇರಬೇಕಾದ ಪರಿಸ್ಥಿತಿಯೂ ಬಂದಿದೆ”. ಕೃತಿಯ ಯಾವ ಹಿನ್ನೆಲೆಯಲ್ಲಿ ಈ ಮಾತು ಬಂದಿದೆಯೆಂಬುದನ್ನು ಗಮನಿಸೋಣ ಮತ್ತು ಅದರ ತಾತ್ಪರ್ಯವನ್ನು ಗ್ರಹಿಸೋಣ. ಆಗ ಸರಿದಾರಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ, ಗುರಿ ಮುಟ್ಟಲು ಮೈತ್ರಿಯಾಗಿಸುತ್ತದೆ.

ನಾನೋಬ್ಬ ಯುವಕ. ಕಚೇದ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಹಾಕಿದೆ. ನನ್ನ ಪಕ್ಕದ ಜಿಹ್ವೆಯ ಮೇಲೆ ಮುದ್ದೆ ಒತ್ತಿದಾಗ ನನಗೆ ಹೃದಯ ತುಂಬಿ ಬಂದಿತು. ಆದರೆ, ಅಬ್ಜ್ಞಾ, ಅದೇಷ್ಟು ಜಿಹ್ವೆಗಳಿವೆ ! ಬಲಪಂಥಿಯ ಪಕ್ಕದ್ದು ಒಂದೇ ಜಿಹ್ವೆ, ಆದರೆ ಮರೋಗಾಮಿ ಪಕ್ಕಗಳ ಜಿಹ್ವೆಗಳು ಹಲವು. ಎಲ್ಲ ಎಡ ಮತ್ತು ಮರೋಗಾಮಿ ಪಕ್ಕಗಳೂ ಇನ್ನಾದರೂ ಒಂದೇ ಜಿಹ್ವೆಗೆ ಬದ್ಧವಾಗುವುದು ಅಶ್ವರ್ಯವಾಗಿ. ನಾವೆಲ್ಲ ಒಂದು ಕುಟುಂಬದವರಾಗಲು ಇನ್ನಾ ಮೀನಾಮೇಷ ಎಣಿಸುತ್ತಿರೋಣವೇ? ಈಚೆಗೆ ಗೋರ್ಕೆನಲ್ಲಿ ಮರೋಗಾಮಿ ಕವಿಗಳು, ಲೇಖಕರು, ಪತ್ರಕರ್ತರು, ಕಲಾವಿದರು, ನಾಟಕಕಾರರು ಎಲ್ಲಾ ಒಟ್ಟಾಗಿ ಸೇರಿ ಅಧಿವೇಶನವನ್ನು ನಡೆಸಿದೆವು. ಮುಂದಿನ ಹಾದಿ ಕಂಡುಕೊಳ್ಳಲು ನಾವು ಏಕೇಭವಿಸಿದೆವು. ಅಲ್ಲಿನ ಮಾತುಗಳನ್ನು ಇಂದು ಕೃತಿಗಳಿಸಬೇಕಾಗಿದೆ. ಇಳಿಸುತ್ತೇವೆ.

(ಹೋಸತು)

ಅನುವಾದ : ಡಾ. ಜಿ. ರಾಮಕೃಷ್ಣ



ಬಾಹ್ಯಪೂ - ಭಾವಪೂ

ಮೂಲ : ರೇವತಿ

ಯುದ್ಧಭೂಮಿಗೆ ಇಳಿದಿರುವೆವು ನಾವು
ಭಾವನೆಗಳ ಅರಿಯಬೇಕು ನೀವು
ಅನುಕಂಬಿಸಬೇಡಿರಿ ಹಕ್ಕುಗಳ ನೀಡಿರಿ
ಅಮೃನ ಸಮೃತಿಯಿರಲಿ ಗುರುವೇ
ಅಪ್ಪನ ಒಪ್ಪಿಗೆಯು ಇರಲಿ
ಉಂಟು ಒಪ್ಪಲಿ ಗುರುವೇ ಲೋಕವೋಪ್ಪಲಿ
ಸೊತ್ತು ಸಿಗಬೇಕು ಗುರುವೇ ಸುಖವು ಸಿಗಬೇಕು
ಮನೆ ಸಿಗಬೇಕು ಗುರುವೇ ಮಾಡಲು ಕೆಲಸ ಸಿಗಬೇಕು

ರಸ್ತೆಯಲ್ಲಿ ನಡೆದು ಹೋಗುವಾಗ ನಾನ್ಯಾರೆಂದು ತಿಳಿದು ಬಿಡುವುದೆಂಬ ಭಯ. ಹಾದಿಯಲಿ ನಡೆಯುವಾಗ ಯಾರಾದರು ಗೇಲಿ ಮಾಡುವರೆಂಬ ಭಯ. ಹೋಲೀಸರು ಕಂಡರೆ ಎಲ್ಲಿ ಹಿಡಿದು ಬಿಡುವರೊ ಎಂಬ ಭಯ. ಯಾರೋಡನೆ ಕುಳಿತುಕೊಳ್ಳುವುದೆಂಬ ಅಂಜಕೆಯಿಂದ ಬಸ್ಸಿನಲ್ಲಿ ಹೋಗಲೂ ಭಯ. ಶೌಚಾಲಯಕ್ಕೆ ಹೋದರೆ ಕಂಡುಕೊಂಡರೆ ಏನಾಗುವುದೊ ಎಂಬ ಭಯ. ಅಂಗಡಿಗಳ ಬೀದಿಯಲ್ಲಿ ಹೋದರೆ ಕೊಳೆತ ಓಮೋಟ ಹಣ್ಣುಗಳು ಮೃಮ್ಮೆಲೆ ಬೀಳುವುದೆಂಬ ಭಯ.

ಬ್ರೀತಿಸಿದರೆ ನಿಡಾರ್ಕ್ಷಿಣ್ಯಾವಾಗಿ ದಂಡನೆಗೆ ಒಳಗಾಗುವೆನೆಂಬ ಭಯ. ಹೀಗೆ ಮುಟ್ಟಿದ್ದಕ್ಕೆಲ್ಲಾ ಭಯ, ಅಂಜಿಕೆ... ನನಗೆ ಯಾಕಿಂತಹ ಭಯ! ನನ್ನ ಮನದೊಳಗೆ ಇದು ಯಷ್ಟ ಪ್ರಶ್ನೆಯಾಗಿಯೇ ಉಳಿದಿದೆ. ಗಂಡಾಗಿ ಹೆಚ್ಚಿ ಹೆಣ್ಣಿನ ಉದುಮಗಳ ತೊಟ್ಟ, ಆಪರೇಷನ್ ಮೂಲಕ ಗಂಡಿನ ಜನನಾಂಗವನ್ನು ತೈಸಿಸಿ ಹಿಜಿಡಾ ಆಗಿರುವುದರಿಂದ ಉಂಟಾದ ಅಂಜಿಕೆಯೇ!, ಹೆತ್ತವರಿಂದ ತಿರಸ್ಕಾರಕ್ಕೆ ಒಳಗಾಗಿ, ಸಮಾಜದಿಂದ ಅಂಗೀಕರಿಸಲಾರದೆ, ಕಾನೂನಿನಿಂದ ದಂಡನೆಗೊಳಗಾಗಿ ಬದುಕಲು ದಾರಿಯಿಲ್ಲದೆ ಅಂಗಡಿ ಅಂಗಡಿಯಾದಿಯಾಗಿ ಭಿಕ್ಕೆ ಎತ್ತುವುದರಿಂದ ಉಂಟಾದ ಭಯವೇ. ನಾನು ಮಾಡಿರುವ ತಪ್ಪಾದರು ಏನು? ನನ್ನ ಒಡಹುಟ್ಟಿದವರಂತೆಯೇ ತಾನೆ ನನ್ನ ತಾಯಿ ನನ್ನನ್ನೂ ಹತ್ತು ತಿಂಗಳು ಹೊತ್ತು ಹೆತ್ತಿದ್ದಾಳೆ. ನನಗೆ ಮಾತ್ರ ಏಕೆ ಈ ಅಪಮಾನದ ನೆಲೆ, ನಾನು ಮಾತ್ರ ಕಾಲಪೂರ್ವಿ ಹೆದರಿ ಸಾಯಬೇಕೇ? ನಾನು ಬಿಸಿಲಿಗೆ ಬಿದ್ದ ಹುಳುವಿನಂತೆ ನೋವಿನಿಂದ ತಹತಹಿಸಲೆ, ಇದು ಯಾರಿಗೂ ತಿಳಿಯದೆ?

ಗಂಡಸಿನ ದೇಹವನ್ನು, ಹೆಣ್ಣಿನ ಭಾವನೆಗಳನ್ನು ನೀಡಿ ಮಡುಗಾಟ ಆಡುವವರು ದೇವರಾ? ಹೆತ್ತವರಾ? ನಾನೇನು ಕೊಬ್ಬೇರಿ ವೇಷ ಕಟ್ಟಿಕೊಂಡು ಅಲೆಯುತ್ತಿದ್ದೇನೆಯೇ? ನಾನು ಯಾರು, ನಾನು ಯಾವ ಲಿಂಗಕ್ಕೆ ಸೇರಿದವಳು, ಹಿಗಿರುವುದು ಸರಿಯೆ? ತಪ್ಪೇ? ಎಂಬ ಪ್ರಶ್ನೆಗಳಿಗೆ ಉತ್ತರ ದೇರಿಸುವುದಾದರು ಎಲ್ಲಿ?

ಅರ್ಥನಾರೀಶ್ವರನನ್ನು ದ್ಯುವವಾಗಿ ನಮಿಸುವ ನಮ್ಮ ಭಾರತದಲ್ಲಿ ಹಿಜಿಡಾ/ ಮಂಗಳಮುಖಿಯರನ್ನು ತುಕ್ಕವಾಗಿ ನಡೆಸಿಕೊಳ್ಳುವುದೇಕೆ? ಮಾಹಾಭಾರತದಲ್ಲಿ ಶಿಖಿಂಡಿಯ ಕೆಳೆಯನ್ನು ಓದಿಯೂ, ಕೇಳಿ ತಿಳಿದಿದ್ದರೂ ನೀವು ಏಕೆ ಹಿಜಿಡಾಗಳನ್ನು ಅರ್ಥಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳು ಗಂಡು, ಹೆಣ್ಣಿಗೆ ಮಾತ್ರ ಸೀಮಿತವೇ? ಹಿಜಿಡಾಗಳಿಗೆ ಇಲ್ಲವೇ? ನಾವು ಈ ದೇಶದ ಪ್ರಜಿಗಳಲ್ಲವೇ? ಮತದಾನದ ಹಕ್ಕು, ಪಾಸ್‌ಮೋರ್ಚ, ದ್ಯುವಿಂಗ್ ಲೈಸೆನ್ಸ್, ರೇಜನ್‌ಕಾರ್ಡ್, ಆಸ್ಟ್ರಿಯ ಹಕ್ಕು, ಮೊದಲಾದ ಹಕ್ಕುಗಳು ನಮಗೂ ಬೇಕು. ಗಂಡಾಗಿದ್ದರೆ ಮಾತ್ರ ಈ ಮೂಲಭೂತ ಹಕ್ಕುಗಳು ಸಿಗುವುದಾದರೆ ಇದು ಯಾವ ನ್ಯಾಯ? ಲಿಂಗವನ್ನು ಬದಲಿಸಿಕೊಳ್ಳುವ ಹಕ್ಕಿಲ್ಲವೇ ನನಗೆ? ಏಕೆ ನನ್ನ ಭಾವನೆಗಳನ್ನು ಸ್ವೀಕರಿಸದೆ ತಿರಸ್ಕಾರಿಸುತ್ತಿದ್ದೀರಿ?

ನಾನು ಕಾಸು ಕೊಟ್ಟೂ, ಸಾಲಮಾಡಿಯೋ ಈ ಭಾವನೆಗಳನ್ನು ಪಡೆದಿಲ್ಲ. ಪ್ರಕೃತಿದತ್ತವಾಗಿ ಬಂದಿರುವ ಈ ಭಾವನೆಗಳಿಗೆ ಮನ್ವಾಂಶ ನೀಡಿರಿ. ನನ್ನನ್ನು ಹೆಣ್ಣಾಗಿ ಅಂಗೀಕರಿಸಿ ಹೆಣ್ಣಿನ ಹಕ್ಕೊತ್ತಾಯಗಳನ್ನು ಮನ್ವಾಂಶಿಸಿರಿ. ಒಂದು ಹೆಣ್ಣು ಗಂಡು ಬಾಹ್ಯಪ್ರ - ಭಾವಪ್ರ

ಪ್ರೇಮಿಸುತ್ತಾರೆ, ಮದುವೆಯೂ ಆಗುತ್ತಾರೆ. ಹಾಗೆಯೇ ನಾನೂ ಒಬ್ಬ ಪುರುಷನನ್ನು ಮದುವೆಯಾಗಲು ಕಾನೂನು, ಸಮಾಜವು ಒಮ್ಮೆಪುದಿಲ್ಲವೇಕೆ? ನಿರಾಕರಿಸಲು ಕಾರಣವಾದರು ಏನು? ನಾವೂ ನಿಮ್ಮನ್ನು ನೋಡುವ ದೃಷ್ಟಿಕೋನ ಸರಿಯಾಗಿಯೇ ಇದೆ. ಅಮ್ಮ, ಅಪ್ಪ, ಅಣ್ಣ, ಅಕ್ಕ ಸ್ನೇಹಿತರು, ಶಿಕ್ಷಕರಾಗಿ ಹೀಗೆ ನಿಮ್ಮ ಭಾವನೆಗಳನ್ನು ನಮ್ಮಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ನೀವು ನಮ್ಮನ್ನು ಮನುಷ್ಯರಾಗಿಯೂ ನೋಡುವುದಿಲ್ಲ. ಇದು ನಮ್ಮ ತಪ್ಪಲ್ಲ, ನಿಮ್ಮ ಸಮಾಜದ ತಪ್ಪೆಂದು ಈಗ ಅರ್ಥವಾಗುತ್ತಿದೆ.

ನಾನು ಬೆಂಗಳೂರಿನ ‘ಸಂಗವು’ [ಸಂಗವು : ಹಿಜಿಡಾ {ಮಂಗಳಮುಖಿಯರು} ಕೊತ್ತಿಗಳು, ಹೆಣ್ಣು-ಗಂಡು ಸಲಿಂಗಿಗಳೂ, ಲಿಂಗಪರಿವರ್ತನೆ/ರೂಪಾಂತರಿಸಿಕೊಂಡವರ, ತೈತೀಯ ಲಿಂಗಿಗಳ ಹಕ್ಕುಗಳಾಗಿ ಹೊರಾಡುವ ಸಂಸ್ಥೆ] ದಲ್ಲಿ ಕಳೆದ ಪದು ವರ್ಷಗಳಿಂದ ಕಾಯ್ ನಿರತಳಾಗಿದ್ದೇನೆ. ಈ ಮೂರನೇ ಲಿಂಗದವರ/ ಅಲ್ಲಸಂಖ್ಯಾತ ಲಿಂಗದವರ ಬಗೆಗೆ ಜನ ಸಮುದಾಯ ಹೊಂದಿರುವ ತಪ್ಪಾದ ತಿಳಿವಳಿಕೆಯನ್ನು ಹೋಗಲಾಡಿಸಿ ಅವರನ್ನು ಸಮಾನ ಅಂತಹಿನಿಂದ ಬಾಳುವಂತೆ ಮಾಡುವುದೆ ಸಂಗಮದ ಮೊದಲ ಆದ್ಯತೆ. ಹಾಗೆಯೇ ಲಿಂಗಿಯ ಅಲ್ಲಸಂಖ್ಯಾತರ ಮೇಲಿನ ದಮನಕಾರಕ ನೀತಿ, ಮೋಲಿ, ಸುಜ್ಞ ಕೇಸುಗಳು, ಕಾನೂನಿನ ದೌಜನ್ಯಗಳು ಮೊದಲಾದವುಗಳ ವಿರುದ್ಧವಾಗಿ ಹೊರಾಡುತ್ತದೆ. “ಪ್ರಕೃತಿ ಸಹಜವಲ್ಲಿದ ಲ್ಯಂಗಿಕ ಸಂಬಂಧವನ್ನು ನಿರಾಕರಿಸುವ” ಐಪಿಸಿ-ಐಐ ರ ಕಾನೂನಿನ ತಿಳಿಪಡಿಗಾಗಿ ದುಡಿಯುತ್ತಿದೆ. ಜನ ಸಮುದಾಯಗಳ ನಡುವೆ ಅರಿವು ಮೂಡಿಸುವ ಸಲುವಾಗಿ ಸಾವಜನಿಕ ಸಭೆಗಳು, ಚಲನಚಿತ್ರಗಳ ಪ್ರದರ್ಶನ ಮೊದಲಾದ ಕಾಯ್ ಕ್ರಮಗಳನ್ನು ವರ್ಷದಿಸುತ್ತದೆ. ಮೂರನೇ ಲಿಂಗದವರ ಹಕ್ಕುಗಳ ಕುರಿತ ವಿಜಾರ ಸಂಕಿರಣಗಳು, ತರబೇತಿ ಕಮ್ಮುಟಗಳು, ಎಚೋಬಿ/ ಏಡ್ಸ್ ಬಗೆಗಿನ ಎಚ್ಚರಿಕೆ, ಸೋಂಕಿನವರ ಪರವಾಗಿ ಹೋರಾಟ ಮಾಡುವುದು, ಮೊದಲಾದ ಚಟುವಟಿಕೆಗಳಲ್ಲಿ ಸಂಗಮ ಸಂಸ್ಥೆ ತೊಡಗಿಸಿಕೊಂಡಿದೆ.

ನಾನು ಹಲವಾರು ಹಿಜಿಡಾಗಳನ್ನು ಅವರ ಪ್ರೇಮಿಗಳು, ಗಂಡಂದಿರು ಚಿತ್ರಿತಿಂಸೆ ಮಾಡುವುದನ್ನು ಕಂಡಿದ್ದೇನೆ. ಆದ್ದರಿಂದ ನನ್ನ ಬಾಳಿನಲ್ಲಿ ಪ್ರೇಮ, ವಿವಾಹ ಎಂಬ ಮಾತಿಗೆ ಜಾಗವಿತ್ತಿರಲ್ಲ. ಆದರೆ ನನ್ನ ಮನದಲ್ಲಿ ಆಸೆಗಳಿದ್ದವು. ನನ್ನ ತಾಯಿಯಂತೆ, ಅಕ್ಕನಂತೆ, ಇತರ ಹೆಣ್ಣಗಳಂತೆಯೇ ಕುಟುಂಬ, ಸಂಸಾರ ನಡೆಸುವ ಆಸೆಯೆ ಮೇಲುಗೈ ಸಾಧಿಸಿತ್ತು. ನಮ್ಮನ್ನು ಅರಿತುಕೊಂಡು ಯಾರು ಮುಂದೆ ಬರುತ್ತಾರೆ? ಎಂದೆನಿಸಿದ್ದೆ. ಅದು ನೆರವೇರಿತ್ತು. ನನ್ನ ಹದಿನಾರನೇ ವಯಸ್ಸಿನಲ್ಲಿ ಚಿಗುರಿದ ಆಸೆಯು ಮುವ್ವತ್ತೆರದನೇ ವಯಸ್ಸಿನಲ್ಲಿ ಪೂರ್ವೇಸಿತ್ತು.

ಹೌದು ನಾನು ಪ್ರೇಮ ವಿವಾಹವಾದೆ. ಆದರೆ ಪರಿಸ್ಥಿತಿ ನನ್ನ ಬಾಳಿನ ಆಸೆ, ಕನಸುಗಳಿಗೆ ಮಣ್ಣ ಹಾಕಿಬಿಟ್ಟಿತ್ತು ಮದುವೆಯಾಗಿ ಒಂದು ವರ್ಷವಾಗುವುದರೊಳಗೆ ನಮ್ಮ ದಾಂಪತ್ಯಜೀವನ ಮುಕ್ಕಾಯಿಕ್ಕೆ ಬಂತು. ಈ ವೇದನೆಯನ್ನು ಸಹಿಸದಾದೆ. ಅವರ ಅಗಲಿಕೆ ನನ್ನ ಮನಸ್ಸು, ಭಾವನೆಗಳನ್ನು ಅಡಿಯಾಗಿ ಬಾಧಿಸಿತ್ತು. ಜೀವಂತವಾಗಿರುವುದೇ ಬೇಡಪೆಂಬ ನಿರ್ಧಾರಕ್ಕೆ ಒಳಗಾದೆ. ಒಬ್ಬ ಗಂಡಸಿಗಾಗಿ ಜೀವ ಕೆಳೆದುಕೊಂಡನೆಂದು ನನ್ನ ಸಮುದಾಯದ ಜನ ತೆಗಳುವರೆಂಬ ಭಾವನೆ ಮೂಡಿತಲ್ಲದೆ ಹಲವರಿಗೆ ಬುದ್ಧಿ ವಾತು ಹೇಳುವ ನಾನು ತಪ್ಪಾಗಿ ಆಲೋಚಿಸುತ್ತಿದ್ದೇನೋ? ಎಂದು ಚಿಂತಿಸಿ ನೋಡಿದೆ. ಆದರೂ ನನಗೆ ಸಂತ್ಯೇಸಿಕೊಳ್ಳಲಾಗಲಿಲ್ಲ. ಕಬ್ಬೀರಿ ಕೆಲಸ ಮಾಡಲಾಗದೆ ಆಳವಾದ ಮನಸ್ಸಿನ ಒತ್ತಡಕ್ಕೆ ಒಳಗಾದೆ. ಕೆಲಸದಿಂದ ನಿಂತುಬಿಡಲೆ ಎಂದು ಸಹ ಯೋಚಿಸಿದೆ. “ಎಲೇ ಮಜ್ಜಿ ನೀನು ನಿನ್ನ ಸಮುದಾಯಕ್ಕಾಗಿ ದುಡಿಯುತ್ತಿರುವೆ. ಎಷ್ಟೋ ಬದಲಾವಣೆಗಳಾಗಿವೆ. ನೀನೂ ಬೆಳೆದಿರುವೆ, ನಿನ್ನ ಚಿಂತನೆಗಳನ್ನು ಅಂಜಿಗೆ ದೂಡದೆ ನಿನ್ನಂಥವರಿಗಾಗಿ ಇನ್ನೂ ಏನಾದರು ಮಾಡಲು ಮುಂದಾಗು, ನಿನ್ನಂದ ಆಗದ್ದೇನಿಲ್ಲ” ಎಂದು ಕೆಲವು ಗೆಳೆಯರು ಪಕ್ಕಗೊಳಿಸಿದರು. “ಅವರ” ಬಗೆನಿಗೆ ಚಿಂತೆ ನನ್ನ ಜೀವ ಹಿಂಡುವುದು. ಹಾಗಾಗಿ ಆಲೋಚನೆಗಳನ್ನು ಬೇರೆ ದೇಸೆಯೆಡೆಗೆ ತಿರುಗಿಸಲು ನಿರ್ಧಾರಿಸಿದೆ. ಅಂದರೆ ಹಿಜಡಾ ಸಮುದಾಯದ ಬಗ್ಗೆ ಸಂಶೋಧನೆ ಮಾಡಿ ಕೃತಿರೂಪದಲ್ಲಿ ಪ್ರಕಟಿಸಲು ಯೋಜನೆ ಮಾಡಿದೆ.

ವಿದೇಶಗಳಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವರ ಬಗೆಗೆ ಹೇರಳವಾಗಿ ಕೃತಿಗಳು ಇಂಗ್ಲಿಷ್‌ನಲ್ಲಿ ಬಂದಿವೆ. ತಮಿಳನಲ್ಲಿ ಬಂದಿರುವುದು ಕಡಿಮೆ. ಪ್ರಮುಖವಾಗಿ ಹಿಜಡಾಗಳ ಜೀವನ ಚರಿತ್ರೆಯನ್ನು ಬಿಚ್ಚು ಮನಸ್ಸಿನಿಂದ ಇದುವರೆಗೆ ಯಾರೂ ರಚಿಸಿಲ್ಲವೆಂದೆನಿಸುತ್ತದೆ. “ನೀನು ನಿನ್ನ ಸಮುದಾಯದವರ ಕುರಿತು ಏಕೆ ಕೃತಿ ರಚನೆ ಮಾಡಬಾರದು” ಎಂದು ಉತ್ತೇಜಿಸಿದವರು ಸಂಗಮದ ಗಳಿಯರು. ಅವರುಗಳು ನೀಡಿದ ಪ್ರೋತ್ಸಾಹದಿಂದ ನನ್ನ ನೋವುಗಳು ಇಂದು ನಿಮ್ಮ ಮುಂದಿರುವ ಬರಹದ ಸಾಲುಗಳಾಗಿವೆ. ವೇದನೆಗಳಿಂದ ಕೂಡಿರುವ ಈ ಸಾಲುಗಳನ್ನು ನನಗೆ ತಿಳಿದಿರುವ ಭಾಷಾ ವಿಧಾನದಲ್ಲಿ ನಿರೂಪಿಸಿರುವೆನು.

ನನಗೆ ಪರಿಚಿತರಾಗಿರುವ ಹಿಜಡಾಗಳಲ್ಲಿ ಹಲವರು ತಮಿಳನಾಡಿನವರು. ಆದ್ದರಿಂದ ನನ್ನ ಸಂಶೋಧನೆಯಲ್ಲಿ ಬಹಂಭಾಗ ತಮಿಳನಾಡಿನ ಹಿಜಡಾಗಳಿಗೆ ಸಂಬಂಧಿಸಿವೆ. ಬೆಂಗಳೂರಿನಲ್ಲಿ ಕೆಲವು ಹಿಜಡಾಗಳನ್ನು ಸಂದರ್ಶಿಸಿದ್ದೇನೆ. ಈ ನನ್ನ ಕೃತಿ ಸಂಶೋಧನಾ ಗ್ರಂಥ ಮಾತ್ರವಾಗಿರದೆ, ನಾವು ಅನುಭವಿಸಿದ ವೇದನೆಗಳು, ಸಂಶೋಷಣೆಗಳನ್ನು ಪರಸ್ಪರ ಹಂಚಿಕೊಳ್ಳುವ ರೀತಿಯಲ್ಲಿ

ನಿರೂಪಿಸಿದ್ದೇನೆ.

ನನ್ನ ಬಳಿ ಕೆಲವರು“ ಈ ಸಂಶೋಧನೆ ಏಕೆ? ಇದರಿಂದ ನಮಗೇನು ಉಪಯೋಗ ಇದಕ್ಕೆ ಎಷ್ಟು ವಿಚಾರಗಳಿರುತ್ತದೆ? ಈ ಹಣವನ್ನು ನಿನಗೆ ಯಾರು ಕೊಡುತ್ತಾರೆ? ನಮಗೆ ಏನಾದರು ಗಿಟ್ಟುವುದೆ?” ಎಂದೆಲ್ಲಾ ಕೇಳಿದ್ದರು. ಈ ಕಾರ್ಯದಲ್ಲಿ ನನಗೆ ಸಂಬಳ ದೋರೆತರು ಕೂಡ “ನಮ್ಮ ಹಿಜಡಾ ಸಮುದಾಯದವರ ಬಗ್ಗೆ ಈ ಜನ ಸಮುದಾಯ ಹೊಂದಿರುವ ತಪ್ಪಾದ ಅಭಿಪ್ರಾಯವನ್ನು ಹೋಗಲಾಡಿಸಬೇಕ್ಕಳ್ಳುವೇ? ನಮ್ಮ ಭಾವನೆಗಳನ್ನು ಅವರಿಗೂ ತಿಳಿಯಪಡಿಸುವುದಲ್ಲದೆ ನಾವು ಹೇಗೆ ಈ ಸಮಾಜದಲ್ಲಿ ಹೋರಾಟದ ಬದುಕನ್ನು ಸಾಗಿಸುತ್ತಿದ್ದೇವೆಂದು ಅವರಿಗೆ ಮನದಟ್ಟ ಮಾಡಬೇಕ್ಕಳ್ಳವೇ? ಇದು ನಮ್ಮ ತಪ್ಪಲ್ಲ, ಈ ಸಮುದಾಯದ ತಪ್ಪು ಎಂಬುದನ್ನು ಜನರಿಗೆ ವಿವರಿಸಿ ಹೇಳಲು ಈ ಮಸ್ತಕ” ಎಂದು ಹೇಳಿದೆ. ಬಳಿಕ ಕೃತಿಯ ಮಹತ್ವವನ್ನು ಅರಿತುಕೊಂಡು ಸಹಕರಿಸಿದರು.

ಪ್ರತಿಯೊಬ್ಬ ಹಿಜಡಾ ತಮ್ಮ ಬದುಕಿನಲ್ಲಿ ನಡೆದ, ಆಗ್ನಿತ್ಯರುವ ಅನುಭವಗಳನ್ನು ನನ್ನಲ್ಲಿ ಹೇಳಿಕೊಳ್ಳುವಾಗ ಮುಖಿದಲ್ಲಿ ಕಂಡುಬಂದ ಸಂತಸ, ವೇದನೆಯನ್ನು ನನ್ನಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗಿತ್ತು. ಕೆಲವರು ಹೇಗೆ ಕಣ್ಣೀರಿಟ್ಟೆಂದು ನೆನೆದರೆ ಈಗಲೂ ಕಣ್ಣಲ್ಲಿ ನೀರೂರುತ್ತದೆ.

ನನಗೆ ಮಾತ್ರವೇ ಇಷ್ಟೊಂದು ಕಷ್ಟವೆಂದು ತಿಳಿದಿದ್ದ ನನಗೆ, ನನಗಿಂತಲೂ ಹೆಚ್ಚು ನೂರುಪಟ್ಟ ಕಷ್ಟವನ್ನು ಅನುಭವಿಸುತ್ತಲೇ ಜೀವನ ನಡೆಸುತ್ತಿರುವ ಹಿಜಡಾಗಳೊಂದಿಗಿನ ಮಾತುಕತೆ, ಸಂವಾದವು ಸಾವಿನ ಕುರಿತು ನನ್ನ ಎಣಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿತ್ತು. ಒಂದು ಹಂತದಲ್ಲಿ ಆತ್ಮಚರಿತ್ರೆಯನ್ನು, ಕವಿತೆಗಳನ್ನು ಬರೆದಿದ್ದ ನನಗೆ ಇತರರ ಕುರಿತು ಬರೆಯಲು ಸಾಧ್ಯವಾಗಿತ್ತು. ಈ ನನ್ನ ಕತೆಯನ್ನು ಒಂದೇ ಉಸಿರಿಗೆ ಬರವಣಿಗೆ ಮಾಡಿದ್ದಲ್ಲ, ಬರೆದಿದ್ದದನ್ನು ಒಮ್ಮೆ ಓದಿ ಮತ್ತೆ ಮತ್ತೆ ಓದುತ್ತಾ ಹೋದಂತೆಲ್ಲಾ ಗತಿಸಿದ ನೆನಮಗಳು ‘ಆಟೋಗ್ರಾಮ್’ ಸಿನಿಮಾದಂತೆ ನೆನಿಪಿಗೆ ಬರುತ್ತದೆ. ಅವುಗಳನ್ನೇಲ್ಲಾ ಮನಃ ಪುನಃ ಬರೆದಂತೆಲ್ಲಾ ಒಂದು ಕಾದಂಬರಿಯೆ ಆಯಿತು. ಈ ಬರವಣಿಗೆಯ ಅನುಭವ, ಪ್ರಶ್ನಿಸುವ ವಿಧಾನ, ಇತರರಿಂದ ವಿಷಯ ಸಂಗ್ರಹಿಸುವ ಬಗೆ, ಪ್ರಶ್ನಿಸುವಾಗ ಅವರಿಗೆ ನೋವಾಗದಂತೆ ಉತ್ತರ ಪಡೆಯುವುದು ಮೊದಲಾದ ವಿಧಿ ವಿಧಾನಗಳನ್ನು ಕಲಿತುಕೊಂಡೆ. ಹಿಜಡಾ ಒಬ್ಬ ಮತ್ತೊಬ್ಬ ಹಿಜಡಾ ಕುರಿತು ಸಂದರ್ಶಿಸುವ, ಪ್ರಶ್ನಿಸುವುದರ ಬಗ್ಗೆ ಕೇಳಿದಾಗ “ಒಬ್ಬ ಹಿಜಡಾಳಿಂದ ಮಾತ್ರವೇ ಮತ್ತೊಬ್ಬ ಹಿಜಡಾ ಭಾವನೆಗಳನ್ನು ಅರಿಯಲು ಸಾಧ್ಯವೆಂದಿದ್ದರು. ಸಂದರ್ಶಿಸುವಂತಹ ಹಿಜಡಾಗೂ ಭೇಟಿಯಾಗುವಂತಹ ಹಿಜಡಾಳಿಗೂ ಕೆಲವು ಸಂಗತಿಗಳಲ್ಲಿ ಒಂದೇ ತೆರನಾದ

ಕಷ್ಟಗಳು, ಶೋಷಣೆಗಳನ್ನು ಕಂಡಿರುತ್ತಾರೆ. ಅಂತಹ ವಿಷಯಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ಮಹಿಳೆ ಮರುಷನ ಬಳಿ ಪರಿಸ್ಥಿರ ಹೇಳಿಕೊಳ್ಳಲಾಗದ ವಿಷಯಗಳನ್ನು ಸಹ ಇಲ್ಲಿ ಹಂಚಿಕೊಳ್ಳಬಹುದು. ಹಿಜಡಾ ಒಬ್ಬಳು ತನ್ನ ಸಮುದಾಯದವರ ಬಗ್ಗೆ ಸಂಶೋಧನೆ ಮಾಡಿ ಹೊರತೆರುವ ಕೃತಿ ಸಂಶೋಧನಾ ದೃಷ್ಟಿಯಿಂದ ಮಾತ್ರವಲ್ಲ ಹಿಜಡಾಗಳ ನಿಜವಾದ ಸುಧಾರಣೆಗೆ, ಸಮಾಜದ ಪರಿವರ್ತನೆಗೆ ದಾರಿ ದೀಪವಾಗುತ್ತದೆ.

“ಹಿಜಡಾಗಳು ಏನನ್ನಾದರು ಸಾಧಿಸಬಹುದು”ಎಂಬುದು ಬರೀ ಬಾಯಿಮಾತಿಗಷ್ಟೇ ಸೀಮಿತವಾಗದೆ ಇಂತಹ ಸಂಶೋಧನೆಗಳ ಮೂಲಕ ಅದು ರುಜುವಾಶಾಗುತ್ತಿದೆ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾದವು. ಇದು ಒಂದು ಮಗ್ನಲಾದರೆ, ಈ ಕಾರ್ಯದಿಂದ ವ್ಯಕ್ತಿಗತವಾಗಿ ನನ್ನ ಮನಸ್ಸಿನ ಒತ್ತಡ ನೀಗಿ, ನಾನು ಮರುಜೀವ ಪಡೆಯಲು ಕಾರಣವಾಯಿತು.

ಅನುವಾದ : ಆರನಕಟ್ಟಿ ರಂಗನಾಥ ಎನ್.



ವಿಷಮೂರಿತ ಪಿಬಿಎಲ್:

ದೇಶದ ದಲಿತರ ಮನಸ್ಸನ್ನು ಭಿದ್ರಗೊಳಿಸುತ್ತಿದೆ.

ಮೂಲ : ಡಾ. ಆನಂದ ತೇಲ್ ತುಂಬೆ

ಇತ್ತಿಂಚಿಗೆ ಕೆಲವರು ಸುತ್ತಿಂಚೋಟ್‌ನಲ್ಲಿ ಸಾರ್ವಜನಿಕ ಹಿತಾಸ್ತಕೆ ಅರ್ಜಿಯನ್ನು ಸಲ್ಲಿಸಿದ್ದರು. ಅದರ ಪ್ರಕಾರ ಕೆಲವೊಂದು ೫ ೧೦ ರಿಂದ ೧೦ ಪರಿಶೀಲ್ಪ ಜಾತಿ ಮತ್ತು ಪಂಗಡಗಳನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ. ಕಾರಣ ಈ ಜಾತಿಗಳು ೧೯೬೫ ಜಾತಿಗಳಿಗೆ ನೀಡುವ ೬೬% ಮೀಸಲಾತಿಯನ್ನು ತಾವೇ ಉಪಯೋಗಿಸಿಕೊಂಡು ಉಳಿದ ಜಾತಿಗಳನ್ನು ಮೂಲೆಗುಂಪು ಮಾಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸ್ತಕೆ ಅರ್ಜಿಯನ್ನು ಕೈಗೆತ್ತಿಕೊಂಡ ನಾಯಾಧೀಶರಾದ ಆರ್.ವಿ. ರವೀಂದ್ರ ಮತ್ತು ಎ.ಕೆ ಪಟ್ಟಾಯಿಕರನ್ನೊಳಗೊಂಡ ಹೀರವು ಈ ವಿಷಯದ ಬಗ್ಗೆ ಪರಾಮರ್ಶಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಲ್ವ ಕೇಳಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲ್ವ ತೆಗೆದುಕೊಂಡ ಹೀರವು ಘೋರವಾದ ಒಳಮೀಸಲಾತಿಯನ್ನು ಹುಟ್ಟ ಹಾಕಿತು. ಇದರ ವ್ಯತಿರಿಕ್ತ ಪರಿಣಾಮವೇ ದಲಿತರಲ್ಲಿ ನಡೆಯುತ್ತಿರುವ ಕಿತ್ತಾಟ ಮತ್ತು ಸಂಘರ್ಷ. ಇದರ ಘಳಶ್ಯತಿಯೆ ರ೧೯೯೦ ರ ಅಂಧ್ರ ಪ್ರದೇಶದಲ್ಲಿ ಮಾಲಾಸ್ ಮತ್ತು ಮಾದಿಗರ ನಡುವ ನಡೆದ ಒಳಜಗತ್ವವು ದೇಶದ ಎಲ್ಲಾ ರಾಜ್ಯಗಳಿಗೆ ಪ್ರಸರಿಸಿದ್ದು. ಪರಿಣಾಮ ಇದು ಎಲ್ಲೆಲ್ಲಿ ಪ್ರಸರಿಸಿತೋ ಅಲ್ಲಲ್ಲಿ ಜನರ ಮಧ್ಯ

ವೈಷಮ್ಯ ಬೆಳೆಸಿ, ಜನರ ಮದ್ದತ್ತ ಕಿತ್ತಾಟ ತಂದಿತು. ಹೀಗಾಗಿ ಇದು ದಲಿತರಲ್ಲಿಯೆ ನಡುಕ ಉಂಟು ಮಾಡಿ, ಜಾತಿ ಹೆಸರಿನಲ್ಲಿ ಸವಾರಿ ಮಾಡಿ ದಲಿತವೆಂಬ ಪದದ ಮೇಲೆ ವಿಜಯ ತಂದು ಅಂಬೇಧ್ತ್ರ್ ಚೆಳವೆ (Ambedkarite Movement) ಯನ್ನು ಹುಟ್ಟು ಹಾಕಿತು.

ನಿದಾನಕ್ಕಿಣಿ ಕ್ರಮ (Venomous Action):

ಈ ಹಿಂದಿನ ಸಲ್ಲಿಸಿರುವ ವೈಷಮ್ಯ ನೈಕರನಾಗಿದ್ದ ಮತ್ತು ವಾಲ್ಯೂಚಿ ಜಾತಿಗೆ ಸೇರಿದವರಾಗಿದ್ದರೂ, ತನ್ನ ಜಾತಿಯನ್ನು ಗುರುತಿಸಬಾರದೆಂಬ ಕಾರಣಕ್ಕೆ 'ಶುಕ್ಕ' ವೆಂಬ ಬ್ರಾಹ್ಮಣ ಜಾತಿಯ ಸರ್ವೇಮ್ ನಮೂದಿಸಿ ನ್ಯಾಯಾಲಯಕ್ಕೆ ಹಿಂದಿನ ಹಾಕಿದ್ದರು. ಆದರೆ ತಮ್ಮ ಸಮುದಾಯದ ಏಳಿಗೆಗೆ ಸುಮಾರು ಇನಿ ವರ್ಷಗಳಿಂದ ದುಡಿಯುತ್ತಿದ್ದಾರೆ. ಒಂದೊಮ್ಮೆ ತಮ್ಮ ಸಮುದಾಯಕ್ಕೆ ತೋಂದರೆಯಾದರೆ ಅದನ್ನು ಪರಿಹರಿಸಲು ಪರಿಶ್ರಮಿಸುತ್ತಾರೆ. ಆದರೆ ಇವರು ಮಾಡಿದ ಪ್ರಮಾದ ಹಿಂದಿನ ಎಂಬ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಜಾತಿ-ಜಾತಿಗಳ ನಡುವೆ ಬಿರುಕು ಉಂಟು ಮಾಡಿದೆ. ಅದೇನೇ ಇದ್ದರೂ ಇವರು ಒಂದು ಎನ್.ಜಿ.ಬಿ ಸ್ಥಾಪಿಸಿ ಅತೀ ತಳಮಟ್ಟದಲ್ಲಿರುವ ಜಾತಿಗಳನ್ನು ಗುರುತಿಸಿ, ಅವಗಳಿಗೆ ಪ್ರಾಮುಖ್ಯತೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇ. ಮೀಸಲಾತಿಯನ್ನು ಮನರ್ ಪರಿಶೀಲಿಸಿ ಕೀಳುಜಾತಿಗೆ ಮೀಸಲಾತಿ ದೊರಕಿಸುವಂತೆ ಸುಮಾರು ೧೦೦ ಪುಟಗಳ ಹಿಂದಿನ ಅರ್ಜಿ ಸಲ್ಲಿಸಿದ್ದರ ಪ್ರಮಾದದ ಫಲವೇ ಒಳಜಗಟ ಕಿತ್ತಾಟ.

ಇದರ ಪ್ರಕಾರ ಸುಮಾರು ಇಂದಿ ವರ್ಷಗಳಿಂದ ಚಾಲ್ತಿಯಲ್ಲಿರುವ ಮೀಸಲಾತಿಯು ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿಲ್ಲ ಮತ್ತು ಕೆಲವೊಂದು ಝಿರಿಂದ ೧೦ ಜಾತಿಗಳು ಇದರ ಲಾಭ ಪಡೆದು ಉಳಿದ ಜಾತಿಗಳಿಗೆ ಏನು ದೊರಕಿಲ್ಲ ಎಂದು ಸರ್ಕಾರಕ್ಕೆ ಆರೋಪಿಸಿ ಈ ಮೀಸಲಾತಿಯನ್ನು ಪಡೆದು ಮುಂದುವರಿದ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯಿಂದ ತೆಗೆದು ಹಾಕಬೇಕು ಎಂದು ಶಿಫಾರಸ್ಸು ಮಾಡಿತು. ಹಾಗಾಗಿ ಸರ್ಕಾರವು ಲೋಕಾರ್ ಕಮಿಟಿ (ರೋಕಿ) ಯನ್ನು ರಚಿಸಿತು. ಈ ಕಮಿಟಿಯು ಬಲಿಪ್ಪ ಜಾತಿಗಳಾದ ಜರ್ಮನ್ಯಾರ್, ಮಹರ್, ಮಾಲ, ದುಸಾದ್ (ಪಾಸ್ಲನ್) ಪಾಸಿ, ದೋಬಿ ಮುಂತಾದ ಜಾತಿಗಳನ್ನು ಮೀಸಲಾತಿಯಿಂದ ಕ್ಯೆ ಬಿಡಲು ಶಿಫಾರಸ್ಸು ಮಾಡುತ್ತದೆ.

ಇದು ನಮ್ಮಿಗೆ ಅನಿವಾರ್ಯವಾಗಿ ಬಂದ ಸನ್ನಿಹಿತ ಹಾಗಾಗಿ ನಾವು ತಳ್ಳಿ ಹಾಕುವಂತಿಲ್ಲ. ಕಾರಣ ತುಂಬಾ ಜನಸಂಖ್ಯೆ ಹೊಂದಿರುವ ಜಾತಿಗಳನ್ನು ಹಿಂದಿನ

ನಲ್ಲಿ ಉದಾಹರಣೆ ಸಮೇತ ನೀಡಿತು ಮತ್ತು ಅಗತ್ಯಕ್ಕಿಂತ ಹೆಚ್ಚು ಮೀಸಲಾತಿ ಪಡೆದುಕೊಂಡು ಪ್ರಾಬಲ್ಯಕ್ಕೆ ಬಂದಿರುವ ಜಾತಿಗಳ ಪಟ್ಟಿ ಮಾಡಿದರು. ಹಿ.ಬಿ.ಎಲ್ ನಲ್ಲಿರುವ ಸನ್ನಿಹಿತದಂತಿಲ್ಲ. ಕಾರಣ ಎಲ್ಲರೂ ಮುಂದುವರೆದಿಲ್ಲ ಮತ್ತು ಮೀಸಲಾತಿಯನ್ನು ಬಲಿಪ್ಪ ಮತ್ತು ದುರ್ಬಲವೆಂಬ ಆಧಾರದ ಮೇಲೆ ರೋಕಿ ರಲ್ಲಿ ನೀಡಲಾಗಿಲ್ಲ. ಬದಲಾಗಿ ಅಸ್ವಲ್ಯಕ್ಕೆಂಬ ಹೆಸರಿನಲ್ಲಿ ನೀಡಲಾಗಿತ್ತು ಎಂದು ಸ್ಪಷ್ಟಿಕರಣ ನೀಡಿತು. ಹೀಗಾಗಿ ಹಿಂದಿನ ಮನಸೆ ಹೇಳಿದ್ದು, ಆ ಸನ್ನಿಹಿತ ಬದಲಾಗಿದೆ ಮತ್ತು ಇವರಲ್ಲಿ ಕೆಲವರು ಮೀಸಲಾತಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಸದೃಢವಾಗಿದ್ದರೂ, ಸಾವಾಜಿಕವಾಗಿ ಅಸ್ವಲ್ಯಕ್ಕೆಂದು ಗುರುತಿಸಲಾಗುತ್ತದೆ. ಇವರಲ್ಲೇ ಈಗ "ತಾ ಮೇಲು ನೀ ಕೀಳು" ಎಂಬ ವಾದ ಹಂಟಕೊಂಡಿದೆ. ಈ ವಾದ ಅಂಬೇಧ್ತ್ರ್ ಕಾಲದಲ್ಲೂ ಇತ್ತು. ಉದಾಹರಣೆಯಾಗಿ ನಾವು ಮಹಾರಾಷ್ಟ್ರದ ಅಂಬೇಧ್ತ್ರ್ ರವರ ಮಹಾರ್ ಜಾತಿ ತೆಗೆದುಕೊಂಡರೆ, ಈ ಜಾತಿಯವರು ಅಂಬೇಧ್ತ್ರ್ ತಮ್ಮ ಜಾತಿಯವನು ಎಂದು ತೋರಿಸಿದ ಹಾಗೆ, ಕೆಲವು ರಾಜ್ಯದ ಬಹುಸಂಖ್ಯಾತ ದಲಿತರು ಅಂಬೇಧ್ತ್ರ್ ಹೆಸರನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡರು. ಹೀಗಾಗಿ ಈ ಜಾತಿಗಳು ಮೀಸಲಾತಿ ಮೂಲಕ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸದೃಢಗೊಂಡವು. ಇದರ ಪರಿಣಾಮವಾಗಿ ಕೆಲವು ಜಾತಿಗಳಿಗೆ ಈ ಮೀಸಲಾತಿ ಸರಿಯಾಗಿ ಹಂಚಿಕೆಯಾಗುವುದರ ಬದಲಾಗಿ ಮೀಸಲಾತಿಯೇ ಒಂದು ತೋಂದರೆಯಾಗಿ ಮಾರ್ಪಟಿದೆ. ಹಾಗಾಗಿ ಹಿ.ಬಿ.ಎಲ್. ನ ಉದ್ದೇಶ ಜಾತಿ ಜಾತಿಗಳ ನಡುವೆ ಕಿಷ್ಟ ಹಂಟಿ ಹೊಸ ವೈಮನಸ್ಸು ತಂದೊಡ್ಡಿ ಜಾತಿಗಳ ನಾಂದಿ ಹಾಡುತ್ತಿದೆ ಹೊರತು ಸಾಮರಸ್ಯವಲ್ಲ. ಈ ಹಿ.ಬಿ.ಎಲ್ ಇಂದ ಮೀಸಲಾತಿ ತೆಗೆದರೆ ಸಾಕ್ಷೀಯ ಮೀಸಲಾತಿ ವಿರೋಧಿಗಳಿಗೆ ಅನುಕೂಲವಾಗಿದೆಯೇ ಹೊರತು ಪಡೆದು ಕೊಳ್ಳುವವರಿಗಲ್ಲ.

ಮೀಸಲಾತಿಯ ಅವ್ಯವಸ್ಥೆ: (Reservation Imbrolio)

'ಶುಕ್ಕ' ಅಂಥವರು ಹೇಳುವಂತೆ ಸಮಸ್ಯೆ ಬಗೆಹರಿಸಲು ಹೋದರೆ ಅದು ಸಮಸ್ಯೆಯಾಗಿ ಉಳಿಯುತ್ತದೆ. ಕಾರಣ ಇತ್ತೀಂ ಜಾತಿಗಳಲ್ಲಿ ಮುಂದುವರೆದ ಜಾತಿಗಳನ್ನು ಬಿಟ್ಟು ಹಿಂದುಳಿದ ಜಾತಿಗಳಿಗೆ ಶೇ.೮ ಮೀಸಲಾತಿ ಕೊಟ್ಟರೂ, ಇದರಲ್ಲಿಯೂ ಕೆಲವು ಜಾತಿಗಳಲ್ಲಿ ಮುಂದುವರೆದ ಕುಟುಂಬಗಳಿವೆ. ಹಾಗಾಗಿ ಸಮಸ್ಯೆ ಪರಿಹಾರವಾಗುವುದರ ಬದಲು ಸಮಸ್ಯೆಯಾಗಿ ಉಳಿಯುತ್ತದೆ. ಒಂದು ವೇಳೆ ಉಳಿದ ಪರಿಶಿಷ್ಟ ಜಾತಿಗಳಿಗೆ ಶೇ.೮ ರಲ್ಲೂ ಸಮನಾದ ಪಾಲು ಹಂಚಿದರೆ ೦.೦೦೫% ಆಗುತ್ತದೆ. ಇದರಿಂದ ನಾವು ಯಾವ ರೂಪದ ಅಭಿವೃದ್ಧಿ

ಕಂಡುಕೊಳ್ಳಬಹುದು ಉಂಟಿಸಲು ಅಸಾಧ್ಯ. ಹೀಗಾಗಿ ಈ ಸ್ವಲ್ಪ ಮತ್ತಿನ ಶೇಕಡಾವಾರು ಹಂಚಿಕೆಯ ದುರ್ಭಲ ಜಾತಿಗೆ ಉಪಯೋಗಿಸಲು ಸಾಧ್ಯವೇ? ಮತ್ತು ಮೀಸಲಾತಿಯಲ್ಲಿ ಸಿಂಹಪಾಲು ಪಡೆಯುತ್ತಿದ್ದವರಿಗೆ ತಡೆಯಲು ಆಗುವುದೇ? ಹಾಗಾಗಿ ಮೀಸಲಾತಿಯ ಶುಕ್ಲ ಅಂಥವರು ಹೇಳುವಂತೆ ಸರಳವಾಗಿಲ್ಲ. ಬದಲಾಗಿ ಅದರ ಜಾಲವು ಸುರುಳಿಯಂತೆ ಸುತ್ತಿಕೊಂಡಿದೆ. ಇದು ವ್ಯಕ್ತಿಯಿಂದ ತನ್ನ ಕುಟುಂಬಕ್ಕೆ ಕುಟುಂಬದಿಂದ ತನ್ನ ಜಾತಿಗೆ ಅನುಕೂಲವಾಗುವಂತೆ ಪ್ರತಿಯೊಬ್ಬನಿಗಾಗಿರುವ ಪಟ್ಟಿಯಾಗಿದೆ. ಮೀಸಲಾತಿಯ ಅವಶ್ಯಕತೆ ಸಿದ್ಧಾಂತದಿಂದ ಅಥವಾ ವಾದದಿಂದ ನೋಡಿದರೆ ರಾಜ್ಯದಲ್ಲಿರುವ ಶೋಷಿತ ಸಮಾಜದ ಏಳಿಗೆಯನ್ನು ಗಮನವಿಟ್ಟು ಮರುಮೌಲ್ಯಮಾಪನ ಮಾಡಿದರೆ ಅವರು ತುಳಿತಕೊಳ್ಳಬಾದವರು ಎಂಬ ಸಮಾಜ ದೃಷ್ಟಿಕೋನದಿಂದ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಈ ದಶಕಗಳು ಕಳೆದರು ಹಿ.ಪಿ.ಎಲ್. ನ ವ್ಯತಿರಿಕ್ತವಾದ ಪರಿಸ್ಥಿತಿಯನ್ನು ಗಮನಿಸಬಹುದಾಗಿದೆ. ಮುಂದುವರೆದ ಪರಿಶ್ರಣೆ ಜಾತಿಗಳ ಸಾಫನಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣ ಕಾಣಲು ಸಾಧ್ಯವಿಲ್ಲ. ಅವರು ಸಮಾಜದ ದೃಷ್ಟಿಯಲ್ಲಿ ಕೇಳು ಜಾತಿಯವರು ಎಂಬ ದೃಷ್ಟಿಕೋನವಾದ ಕೇಳಿರಿಮೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಸಮಾಜದ ಜಾತ್ಯಾತೀತ ಸಿದ್ಧಾಂತದ ದೃಷ್ಟಿಕೋನದಿಂದ ಸ್ವಲ್ಪ ಬದಲಾದರೂ ಅದು ಅಷ್ಟಕ್ಕೆ ಹಿ.ಗಾಗಿ ದಿಲಿತರು ಮೇಲಾಂತಿಯವರು ಶೋರಿಸುವ ಶಿಖರಗಳನ್ನು ವರುತ್ತಿದ್ದಾರೆ ಹೊರತು ತಮ್ಮ ಮನಸ್ಸಿನಿಂದಲ್ಲ.

ಈ ಕಾರಣದಿಂದಲೇ ಅವರು ದಲಿತರಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳಸ್ತರವಾಗಿ ಕಾಣಿಸಿಕೊಳ್ಳತ್ತಾರೆ ಹೊರತು ಮುಂದುವರಿದ ಜಾತಿಯವರಂಥಲ್ಲ. ಮುಂದುವರಿದಂತೆ ಗೋಚರಿಸುವ ಪರಿಶ್ರಣೆ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಕ್ಯೆಬಿಡಬಾರದು ಬದಲಾಗಿ ಮೀಸಲಾತಿಯ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬೇಕೆ ಹೊರತು ಜಾತಿ ಆಧಾರದ ಮೇಲ್ಲ. ಮೀಸಲಾತಿಯನ್ನು ಕುಟುಂಬ ಘಲಾನುಭವಿಗಳ ಆಧಾರದ ಮೇಲೆ ನಿರ್ಧರಿಸಬೇಕೆ ಹೊರತು ಜಾತಿ ಪ್ರಾಧಾನ್ಯತೆಯ ಚರ್ಚಿಗಳ ಮೂಲಕವಲ್ಲ.

ಮೀಸಲಾತಿ ಸೌಲಭ್ಯ ಪಡೆದು ಮುಂದುವರೆದವರನ್ನು ಕೈಬಿಡಬೇಕು (Exclusion of Beneficiary):

ಈ ಸಮಸ್ಯೆಗೆ ಸರಳ ಪರಿಹಾರವೆಂಬಂತೆ ಹೇಳುವುದಾದರೆ ಈಗಾಗಲೇ ಮೀಸಲಾತಿಯನ್ನು ಪಡೆದುಕೊಂಡ ಜಾತಿಗಳನ್ನು ಕೈಬಿಡದೇ ಇವರಲ್ಲೇ ಕುಟುಂಬವಾರು ಮೀಸಲಾತಿಗಳನ್ನು ನೀಡುವ ಮೂಲಕ ಇಲ್ಲಿಯವರಿಗೂ ಯಾರು ಮೀಸಲಾತಿಯನ್ನು ಪಡೆದಿಲ್ಲವೋ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು

ವಿಷಯಾರ್ಥಿ ಹಿ.ಪಿ.ಎಲ್.

೧೨೧

ಮತ್ತು ಈ ತರಹದ ಮೀಸಲಾತಿಯನ್ನು ಕಲ್ಪಿಸಲು ಇದೊಂದು ವಿಭಕ್ತ ಕುಟುಂಬವಾಗಿರಬೇಕು. ಉದಾಹರಣೆಗೆ ತಂದೆ-ತಾಯಿ ಮತ್ತು ಮಕ್ಕಳಿಗೆ ಇದರಲ್ಲಿ ಒಳಪಡಿಸಬೇಕು. ತದನೆಂತರದ ದಿನಗಳಲ್ಲಿ ವಿಭಕ್ತ ಕುಟುಂಬದ ಮಕ್ಕಳು ಮದುವೆಯಾಗಿ ದಂಪತಿಗಳಾಗಿ ಬೇರೆ ಸಂಸಾರ ಹೂಡಿದರೆ ಆಗ ಅವರಿಗೆ ಈ ಮುಂಚೆ ಪಡೆದುಕೊಳ್ಳಬಿದುವ ಮೀಸಲಾತಿಯನ್ನು ಇವರಿಗೆ ಕಲ್ಪಿಸಬೇಕು. ಹೀಗೆ ಮಾಡುವುದರ ಮೂಲಕ ಈಗಾಗಲೇ ಮೀಸಲಾತಿಯನ್ನು ಪಡೆದುಕೊಂಡು ಬಲಿಷ್ಠವಾದ ಜಾತಿಗಳು ತಮ್ಮ ತಮ್ಮ ಕುಟುಂಬಗಳಲ್ಲಿ ಯಾರು ಮೀಸಲಾತಿಯನ್ನು ಪಡೆದುಕೊಂಡಿಲ್ಲವೋ ಅವರಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಈ ವಿಧಾನವು ಎಲ್ಲಾ ಮೀಸಲಾತಿಗೂ ಅನ್ನಯಿಸಬೇಕು. ಉದಾಹರಣೆಗೆ ಉದ್ಯೋಗ ಮತ್ತು ಶೀಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿ ನಿಲ್ಲಿಸಲು ಸಾಧ್ಯವಾಗಿದ್ದರೂ, ರಾಜಕೀಯವಾಗಿ ಬಲಿಷ್ಠವಾಗುವುದನ್ನು ತಪ್ಪಿಸುಹುದು. ಈಗಿರುವ ಹಿ.ಪಿ.ಎಲ್. ಪ್ರಕಾರ ಮೀಸಲಾತಿಯ ಪ್ರಮಾಣವನ್ನು ಶೇಕಡಾವಾರು ಹಂಚುವ ಮೂಲಕ ಈ ಮುಂಚೆ ಯಾರಿಗೆ ಮೀಸಲಾತಿ ದೊರೆತಿಲ್ಲವೋ ಅಥವಾ ಮೀಸಲಾತಿಯಿಂದ ವಂಚಿತರಾಗಿದ್ದರೋ ಅವರಿಗೆ ಮೀಸಲಾತಿ ದೊರೆ ಯುವಂತಾಗುತ್ತದೆ.

ಶುಕ್ಲಾರಂಧರವರ ಹಿ.ಪಿ.ಎಲ್. ಪ್ರಸ್ತಾಪವು ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಮತ್ತು ಇಲ್ಲರನ್ನು ಒಂದಾಗಿ ಗುರುತಿಸುವಂತಹ ಜಾತಿ ಪದ್ಧತಿಯಲ್ಲಿ ಈ ತರಹದ ಮೀಸಲಾತಿಯನ್ನು ಜಾರಿಗೊಳಿಸಿದರೆ ಏನಾದರೂ ಸಮಸ್ಯೆಯಾಗಬಹುದೇ? ಸ್ವಲ್ಪ ಜಾಗರೂಕತೆಯಿಂದ ನೋಡಿದರೆ, ಹೀಗೆ ಮಾಡುವುದರಿಂದ ಜಾತಿಯನ್ನು ಮೀಸಲಾತಿಯಿಂದ ಹೊರ ಇಟ್ಟಂತೆ ಆಗುತ್ತದೆ ಮತ್ತು ಜಾತಿ ಮೀಸಲಾತಿಯನ್ನು ಬೇರೆಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮನ್ನಾಳುವವರಿಗೆ ಮತ್ತು ದಲಿತರಿಗೆ ಜಾತಿ ವ್ಯವಸ್ಥೆ ಬೇಕಾಗಿದೆ.

ಮೇಲೆ ಸೂಚಿಸಿದ ಪರಿಹಾರ ಸಂಪೂರ್ಣವಾಗಿ ನಿರ್ಜ್ಞಿಸಲಾಗುತ್ತಿದೆ. ಕಾರಣ ಆಳುವ ವರಗಳ ಮೀಸಲಾತಿಯನ್ನು ಒಂದು ಪ್ರಬುಲ ಅಸ್ತವನ್ನಾಗಿ ಬಳಸಿಕೊಂಡು ಜನರಿಗೆ ತಮ್ಮ ಮಾಹಿತಿ ನೀಡುತ್ತಿದ್ದಾರೆ. ದಲಿತ ಎಂಬ ಪದದ ಪರಿಕಲ್ಪನೆಗೆ “ಅಂಬೇಢರ್” ಚಳವಳಿಗಳಿಗೆ ಹೊಸ ಆಕಾರವನ್ನು ನೀಡಿದರು. ಜೊತೆಗೆ ರೈತರನ್ನು ಮತ್ತು ಪರಿಶ್ರಣೆ ಜಾತಿಗಳನ್ನು ಆಡಳಿತಾತ್ಮಕ ಸುಧಾರಣೆ ವಿಧಾನಗಳ ಮೂಲಕ ‘ದಲಿತ’ ಎಂಬ ಪದಕ್ಕೆ ಬಲಪಡಿಸಿದರು. ಆದರೆ ಇಂಟಿರ ವಿದ್ಯಮಾನಗಳು ಹಿಂದುಳಿದ ವರಗಳ ರಾಜಕೀಯ ಪ್ರವೇಶದಿಂದ ರಾಜಕೀಯ ಪ್ರದೇಶವೇ ಸ್ವಧಾರ್ತಕವಾಗಿ ಪರಿಣಮಿಸಿತು. ಆದ್ದರಿಂದ ಸರ್ಕಾರದ ಹಲವು ಆಯೋಗಗಳ ಸಹಾಯದಿಂದ ಸಮಾನ ಮೀಸಲಾತಿಯ ವ್ಯವಸ್ಥೆಯನ್ನು ಮತ್ತೆ ಕಲ್ಪಿಸಲಾಯಿತು.

೧೨೭

ಕಂಗಳಿಗೆ ನಿದ್ದೆ ಬಾರದು

ಶುಕ್ಕಾರವರು ಹೇಳುವಂತೆ ಲೋಕೂರ್ ಸಮಿತಿಯ ಪ್ರಕಾರ ಕಾಲಕಾಲಕ್ಕೆ ಪರಿಶೀಲಿಸಬಹುದಿನಿಂದ ಪರಿಷ್ಕಾರಗೊಳಿಸಬೇಕು ಮತ್ತು ಹೊಸ ಜಾತಿಗಳ ಸೇವೆದೆಯ ಬಗ್ಗೆ ಗಮನಹರಿಸಬೇಕು. ಆದರೆ ಉಪಚಾರಿಯನ್ನು ಮೀಸಲಾಗಿ ಪಟ್ಟಿಗೆ ಸೇರಿಸುವ ಕಾರ್ಯ ಇಂತಿರಲ್ಲಿ ಪಂಚಾಬ್ ರವಿದಾಸಿಯ್, ವಾಲ್ಯೇಚಿ ಮತ್ತು ಮುಜಾಬಿ ಸಿಖ್‌ರನ್ನು ಉಪವಿಭಾಗ ಮಾಡುವ ಮೂಲಕ ಆರಂಭವಾಯಿತು. ಇದೇ ರೀತಿ ಇನ್ನೊಂದು ಪ್ರಮುಖ ಫಟನೆ ಹೊಸ ಉದಾರೀಕರಣ ಪರಿಣಾಮದಿಂದ ಹರಿಯಾಣಾದಲ್ಲಿ ಸಂಭವಿಸಿತು. ಹೀಗಾಗಿ ಹರಿಯಾಣಾದಲ್ಲಿ ನ್ಯಾಯಮೂರ್ತಿ ಗುರುನಾವರ್ ಸಿಂಗ್ ಅಂರೋಗದ ಪ್ರಕಾರ ‘ಎ’ವುತ್ತು’ಬಿ’ಯಾಗಿ ವರ್ಗೀಕರಿಸಲಾಯಿತು.

ಆಂದ್ರ ಪ್ರದೇಶದಲ್ಲಿ (ನ್ಯಾಯಾರುಮಂದ್ರ ರಾಜು ಆಯೋಗದ ಶಿಥಾರಸ್ವಿನಂತೆ ಎ.ಬಿ.ಸಿ ಮತ್ತು ಇ ಎಂದು ವರ್ಗೀಕರಣ ಮಾಡಲಾಯಿತು) ಬಿಹಾರದಲ್ಲಿ (ಮಹಾದಲಿತ ಆಯೋಗದಂತೆ ಮುಂದುವರೆದ ಹಾಗೂ ಅಭಿವೃದ್ಧಿ ಹೊಂದಿದ ಉಜಾತಿಗಳನ್ನು ಕೈಬಿಡಲಾಯಿತು) ಈ ಪರಿಣಾಮವಾಗಿ ಆಂದ್ರಪ್ರದೇಶದಲ್ಲಿ ಮಾಲಾಸ್ ಮತ್ತು ಮಾದಿಗರ ನಡುವೆ ನಡೆದ ಕಲಹದಿಂದಾಗಿ ಬೇರೆ ಜಾತಿಗಳಿಗೆ ವರ್ಗೀಕರಣದ ಬಗ್ಗೆ ಪ್ರಶ್ನೆ ಮಾಡುವ ಒಂದು ಪರಿಸರವನ್ನು ನಿರ್ಮಾಣ ಮಾಡಿದಂತಾಯಿತು. ಈಗ ಮಹಾರಾಷ್ಟ್ರದ ಮಾಂಗಾಸ್ ಮತ್ತು ಮದಾರ್ ಜಾತಿಗಳ ನಡುವೆ ಕಿತ್ತಾಟಿ ಪ್ರಾರಂಭವಾಗಿದೆ. ಅಲ್ಲದೆ ತಮಿಳುನಾಡಿನಲ್ಲಿರುವ ಅರುಂಧತಿಯಾರ್, ಪಾರಾಯಾಸ್, ಮತ್ತು ಪಾಲಾರ್ ವರ್ಗೀಕರಣದ ಪ್ರಶ್ನೆಯನ್ನು ಎತ್ತಿದ್ದಾರೆ. ಹಾಗೂ ಉತ್ತರದ ಕೆಲವು ರಾಜ್ಯಗಳಲ್ಲಿ ಚರ್ಮಾರರ ವಿರುದ್ಧ ಇತರೆ ಅಲ್ಪಸಂಖ್ಯಾತ ಜಾತಿಗಳು ಈ ವರ್ಗೀಕರಣದ ಪ್ರಶ್ನೆಯನ್ನು ಎತ್ತಿದ್ದಾರೆ. ಹೀಗೆ ಇದು ಮುಂದುವರೆಯುತ್ತಿದೆ.

ಇದಲ್ಲದೆ ಹೊಸ ಉದಾರೀಕರಣ ಕಾಲದಲ್ಲಿ ಮೀಸಲಾಗಿ ಎನ್ನುವುದು ಮುಗಿಯದ ಕ್ರಂಟಾಗಿದೆ. ಹಾಗೂ ಈ ಪಿ.ಬಿ.ಎಲ್. ನಿಂದಾಗಿ ಮೀಸಲಾತಿಯ ವಿಷಯದಲ್ಲಿ ಜಾತಿ ಮಾಡುವುದಾದರೆ, ದಲಿತರ ವಿಷಯದಲ್ಲಿ ಯಾವುದೇ ತರಹದ ಮಹತ್ತರ ಬದಲಾವಣೆ ದೇಶದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ಅನುವಾದ : ತೆಳುಗುಷಟ್ ಪ್ರಕಾಶ



ಆಧ್ಯಾತ್ಮಿಕತೆ ಒಂದು ಪ್ರಭಾವಳಿಯೇ ಅಥವಾ ನಯವಂಚನೆಯೇ?

ಮೂಲ : ಜಾವೇದ್ ಅಖ್ತರ್

ಮೊದಲಿಗೆ ಒಂದೆರಡು ವಿಷಯಗಳನ್ನು ನಾನು ಸ್ಪಷ್ಟಪಡಿಸುತ್ತೇನೆ. ನನ್ನ ಹೆಸರು ಜಾವೇದ್ ಅಖ್ತರ್. ಈ ಹೆಸರು ನೋಡಿ ಮಾರುಹೋಗಬೇಡಿ. ವಾಸ್ತವದಲ್ಲಿ ನಾನು ಬಬ್ಬಿ ನಾಸ್ತಿಕ. ಹಾಗೆಂದ ಮಾತ್ರಕ್ಕೆ ನಾನೇನೂ ಇಲ್ಲಿಯವರೆಗೂ ಗೌಪ್ಯವಾಗಿದ್ದ ರಹಸ್ಯವನ್ನೇನೂ ಪ್ರಪ್ರಥಮವಾಗಿ ನಿಮ್ಮ ಮುಂದೆ ಬಹಿರಂಗಪಡಿಸುತ್ತಿಲ್ಲ. ಹಲವಾರು ಬಾರಿ ನನ್ನ ಬಿರವಣಿಗೆಯಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಇದನ್ನು ಹೇಳಿದ್ದೇನೆ. ನನಗೆ ಯಾವುದೇ ಮತ್ತಿಯ ನಂಬಿಕೆಗಳು ಇಲ್ಲ. ಅದೇ ಕಾರಣ ಯಾವುದೇ ರೀತಿಯ ಆಧ್ಯಾತ್ಮಿಕತೆಯಲ್ಲೂ ನನಗೆ ವಿಶ್ವಾಸವಿಲ್ಲ. ಅದನ್ನು ನಾನು ನಂಬುವುದಿಲ್ಲ. ನಾವು ಕೈಷ್ಟ್, ಗೌತಮ, ಕಬೀರ ಅಥವಾ ವಿವೇಕಾನಂದರ ಸಿದ್ಧಾಂತಗಳನ್ನು ಕುರಿತು ಭಾವಿಸುವುದಾದರೆ ಅದು ಬೇರೆಯೇ ವಿಷಯ. ಅವುಗಳ ಬಗ್ಗೆ ನಾನು ಏನೂ ಹೇಳಲಾರೆ. ನಾನು ಈಗಲೇ ವಿರಮಿಸಬಹುದು. ಪ್ರತಿಯೊಬ್ಬ ಭಾರತಿಯನೂ ನ್ಯಾಯವಾಗಿಯೇ ತನ್ನ ಗತಕಾಲದ ವ್ಯಘವ ಪರಂಪರೆಗಳ ಬಗ್ಗೆ ಹೆಚ್ಚು ಪಡೆಬಹುದು. ನಾನು ಅದನ್ನು ಇಲ್ಲಿ ಜಚಿಸಲಾರೆ. ನಾನು ಈಗ ನಿಮ್ಮ ಮುಂದೆ ನಿಂತಿರುವುದು ವರ್ತಮಾನದಲ್ಲಿ ಚಾಲ್ತಿಯಲ್ಲಿರುವ ಈ ಕುರಿತ ಸಂದೇಹಾಸ್ತದ ವಿಷಯಗಳಿಗೆ ಸಂಬಂಧಿಸಿ ಹೇಳಲು.

‘ಇಂಡಿಯಾ ಬಿಡೆ’ ನನ್ನನ್ನು ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡಲು ಆಹ್ವಾನಿಸಿದೆ. ಈ ‘ಆಧ್ಯಾತ್ಮಿಕ’ ಪದದ ಬಗ್ಗೆ ಯಾವುದೇ ಗೊಂದಲ ಬೇಡ. ಕಾರಣ ಇದು ಒಬ್ಬೊಳಿಗೆ ಒಂದೊಂದು ಅರ್ಥನೀಡುವ ಪದ. ಒಂದೇ ಹೆಸರಿನ ಇಭ್ರು ಸಂಪೂರ್ಣ ವಿಭಿನ್ನ ವ್ಯಕ್ತಿಗಳಾಗಿರಬಹುದು ಎಂಬಂತೆ. ತುಲಸಿದಾಸ ‘ರಾಮಚರಿತ ಮಾನಸ’ವನ್ನು ರಚಿಸಿದ. ನಮ್ಮ ಕಾಲದ ರಮಾನಂದ ಸಾಗರ ರಾಮಾಯಣದ ದೂರದರ್ಶನದ ಸೀರಿಯಲ್ ಮಾಡಿದರು. ಹಾಗೆಂದು ಅವರಿಭ್ರು ರಾಮಾಯಣವನ್ನು ಒಂದೇ ರೀತಿ ಕಾಣಲಾಗುವುದಿಲ್ಲ. ನಾನು ಓದಿದ ನೆನಪು : ತುಲಸಿ ‘ರಾಮಚರಿತ ಮಾನಸ’ ಬರೆದಾಗ ಒಂದು ರೀತಿಯ ಸಾಮಾಜಿಕ ಬಹಿಷ್ಕಾರವನ್ನೇ ಎದುರಿಸಬೇಕಾಯ್ತು. ‘ಅವಧಿ’ಯಂತ ಸಾಮಾನ್ಯ ಜನರ ಭಾಷೆಯಲ್ಲಿ ಪವಿತ್ರ ರಾಮಾಯಣವನ್ನು ರಚಿಸುವುದಂದರೆನು!? ಒಮ್ಮೊಮ್ಮೆ ನನಗೆ ಅಜ್ಞರಿ ಉಂಟಾಗುತ್ತದೆ: ಯಾವುದೇ ಬಣ್ಣದ, ಮತ್ತಾರ್ಥದ, ಕೋಮುಗಳೇ ಆಗಿರಲಿ, ಅಪ್ಯಾಗಳ ಒಳಗಿನ ಮೂಲಭೂತವಾದಿಗಳ್ಲ ಒಂದೇ ರೀತಿ ಕಂಡು ಬರುತ್ತಾರಲ್ಲ ಎಂದು. ಇಂತೆ ರಲ್ಲಿ ಷಾ ಅಬ್ಬುಲ್ ಖಾದಿರ್ ಎಂಬ ಸಚ್ಚ ಇದೇ ನಗರದಲ್ಲಿ, ಮೊಟ್ಟಮೊದಲಿಗೆ, ಖುರಾನನ್ನು ಉದ್ಯ ಭಾಷೆಗೆ ತರ್ತುಮೆ ಮಾಡಿದ. ಆ ಕಾಲದ ಎಲ್ಲ ಉಲ್ಲೇಖಾಗಳೂ “ಧರ್ಮಭಾಷಿರರ ಭಾಷೆಯೊಂದಕ್ಕೆ ಪವಿತ್ರ ಖುರಾನನ್ನು ಭಾಷಾತರಿಂದ ಪಾಪಕ್ಕೆ ಶಿಕ್ಷಿಸುತ್ತಾಗಿ” ಅವನ ಏರ್ಯಾದ್ವಾ ಏಧಿಂದ್ರಾದ್ರ. ತುಲಸಿದಾಸನೂ ಅದೇ ರೀತಿ ಬಹಿಷ್ಕಾರಕ್ಕೆ ಒಳಗಾದಾಗ,

ಧೂತ ಕಹೋ, ಅವಧೂತ ಕಹೋ,
ರಜಪೂತ ಕಹೋ ಜೊಲಾಹಾ ಕಹೋ ಕೋಲು
ಕಾಮ ಕೀ ಬೇಟಿ ಸೋ, ಬೇಟಾ ನ ಬ್ಯಾಹವ
ಕಾಮ ಕೀ ಜಾತಿ ಬಿಗಾರ ನ ಸೋಳು
ತುಲಸಿ ಸರನಾಮ ಗುಲಾಮು ಹೈ ರಾಮ
ಕೋ ಜಾಕೋ ರುಚೆ ಸೋ ಕಹೋ ಕಭು ಓಲು
ಮಾಂಗೋ ಕೇ ವೇಂಬೋ, ಮಸಿತ ಕೋ ಸೋಜಬೋ

“ನನ್ನನ್ನು ಧೂತನೆಂದೋ, ಪರಮಹಂಸನೆಂದೋ, ರಜಪೂತನೆಂದೋ, ಜುಲಾಹ ಅಂತಲೋ ಏನಾದರೂ ಹೇಳಿಕೊಳ್ಳಿ, ನನಗೆ ಅದರಿಂದ ಏನೂ ಆಗುವುದಿಲ್ಲ. ನನಗೆ ಒಬ್ಬ ಸೋಸೆಯೋ, ಅಳಿಯನೋ ಬೇಕಾಗಿಲ್ಲ. ನಾನು ಯಾರನ್ನೂ ಮುಟ್ಟಿ ಅವರ ಜಾತಿಯನ್ನು ಕೆಡಿಸಬೇಕಾಗೂ ಇಲ್ಲ. ತುಳಸಿ ಶ್ರೀರಾಮಚಂದ್ರನ ಗುಲಾಮ. ಅವನಿಗೆ ಭಿಕ್ಷದ ಉಟ, ಮಸಿದಿಯಲ್ಲಿ ನಿದ್ದೆ ಸಾಕು. ನಾನು ಯಾರಿಗೂ ಆಧ್ಯಾತ್ಮಿಕೆ ಒಂದು ಪ್ರಭಾವಳಿಯೇ ಅರ್ಥವಾ ನಯವಂಚನೆಯೇ?

ಏನೂ ಕೊಡಬೇಕಾಗಿಲ್ಲ. ಯಾರಿಂದಲೂ ಏನೂ ತಗೋಬೇಕಾಗಿಲ್ಲ” ಎಂದು ಉತ್ತರಿಸಿದನಂತೆ. (ಮೂಲ ಮತ್ತು ಭಾಷಾಂಶರ ಸಹಾಯ: ಡಾ.ನೀರಾ ನಾರಂಗ್)

ರಮಾನಂದ ಸಾಗರ ಅವರು ರಾಮಾಯಣ ಸೀರಿಯಲ್ ಮಾಡಿ ಕೋಟ್ಟಂತರ ಸಂಪಾದಿಸಿದರು. ಅವರ ಈ ಸಾಧನೆಯನ್ನೇನೂ ನಾನು ಅಲ್ಲಾಗಳೆಯುವುದಿಲ್ಲ. ಆದರೆ ಆತ ತುಲಸಿಗೆ ಸಮಾನ ಅಲ್ಲ ಎನ್ನುವುದು ಸ್ವಪ್ಷ. ಇನ್ನೂ ನೇರವಾಗಿಯೂ, ಸಮರ್ಪಕವಾಗಿಯೂ, ಅಂದಿಗೂ, ಇಂದಿಗೂ ಇರುವ ವ್ಯಾತ್ಯಾಸವನ್ನು ಸ್ವಪ್ಷಪಡಿಸುವ ಮತ್ತೊಂದು ಉದಾಹರಣೆಯನ್ನು ನೀಡುತ್ತೇನೆ. ಗೌತಮ ಅರಮನೆ ಬಿಟ್ಟು ಕಾಡಿಗೆ ಹೋದ, ಸತ್ಯವನ್ನು ಅರಸಿ. ಆದರೆ ಈ ಕಾಲದ ಗುರುಗಳು ವನದಿಂದ ಹೊರಬಿದ್ದ ಅರಮನೆಗೇ ಮುಗಿಬೀಳುತ್ತಿದ್ದಾರೆ. ಹಿಂದಿನವರು ಗಮಿಸಿದ ಮಾರ್ಗದ ವಿರುದ್ಧ ಗತಿಯಲ್ಲಿ ಇಂದಿನವರು ಚಲಿಸುತ್ತಿದ್ದಾರೆ. ಹೀಗಾಗಿ ಅಂದಿನ ಗುರುಗಳೂಡನೆ ಇಂದಿನ ಗುರುಗಳನ್ನು ಹೋಲಿಸಲಾಗದು. ಆದ್ದರಿಂದ ಭಾರತೀಯರು ತ್ರೇತಿಸುವ, ಗೌರಿಸಿವ ಹಿಂದಿನ ಹೆಸರುಗಳ ಹಿಂದೆ ಇಂದಿನ ಗುರುಗಳು ಅವಿಶೇಷವುದು ಸರ್ವಥಾ ಸಲ್ಲಿದ ವರ್ತನೆ.

ನನ್ನನ್ನು ಏಕೆ ಈ ಕಾರ್ಯಕ್ರಮದಲ್ಲಿ ಮಾತನಾಡಲು ಆಹ್ವಾನಿಸಿದರೆಂದು ಯೋಚಿಸಿದೆ. ನಾನು ಒಬ್ಬ ನಾಸಿಕನಾಗಿ, ಪ್ರತಿಯೊಂದೂ ಸಂದರ್ಭದಲ್ಲಿ ವಿಚಾರವಂತನಾಗಿರುವ ಪ್ರಯತ್ನ ನಡೆಸುತ್ತಲೇ ಇದ್ದೇನೆ. ಅದೇ ಕಾರಣವಿರಬಹುದೇ ಎಂದುಕೊಂಡಿದ್ದೆ. ಆದರೆ ಈಗ ದಿಂಬನೇ ಒಂದು ವಿಷಯ ಹೊಳೆಯಿತು. ನಾನೂ ಆಧುನಿಕ ಗುರುಪರಂಪರೆಯೊಂದಿಗೆ ಒಂದು ಸಾಮಾನ್ಯ ಸಂಗತಿಯನ್ನು ಹಂಚಿಕೊಂಡಿದ್ದೇನೆ. ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತೇನೆ. ನಮ್ಮಿಭ್ರು ನಡುವೆ ಈ ಕಾರಣದಿಂದ ಹಲವು ಸಾಮ್ಯಗಳಿವೆ. ನಾವಿಭ್ರು ಕನಸುಗಳನ್ನು ಮಾರಾಟ ಮಾಡುತ್ತೇವೆ. ಭಾರತೀಯನ್ನು ಸೃಷ್ಟಿಸುತ್ತೇವೆ. ಆದರೆ ಇದರಲ್ಲಿ ಒಂದು ಮುಖ್ಯ ವ್ಯಾತ್ಯಾಸವಿದೆ. ಮೂರು ಗಂಟೆಯ ಪ್ರದರ್ಶನದ ಕೊನೆಗೆ ‘ಕೋನೆ’ ‘ಸಮಾಪ್ತಿ’ ಎಂದು ಹೇಳಿಬಂತ್ತೇವೆ. ತದನಂತರ ಪ್ರೇಕ್ಷಕ ತನ್ನ ವಾಸ್ತವಕ್ಕೆ ಹಿಂದಿರುಗುತ್ತಾನೆ. ಆದರೆ ನಮ್ಮ ಆಧುನಿಕ ಗುರುಗಳು, ‘ಸಮಾಪ್ತಿ’ ಹೇಳುವುದೇ ಇಲ್ಲ! ಅವರು ನಿರಂತರ ಭ್ರಾಹುಕತೆಯನ್ನು ಉಳಿಸಿರುತ್ತಾರೆ.

ಆದ್ದರಿಂದ, ಮಹಿಳೆಯರೆ ಮತ್ತು ಮಹನೀಯರೆ! ನಾನು ಇಂದು ಮಾತನಾಡಲು ಬಂದಿರುವುದು ಈ ತಕ್ಷಿನ ಆಧ್ಯಾತ್ಮಿಕತೆಯ ಬಗ್ಗೆ; ಅದಕ್ಕೆ ಅದರದೇ ಸೂಪರ್ ಮಾರುಕಟ್ಟೆ ಇರುವುದರ ವಿಷಯ. ಆಯುಧಗಳು, ಮಾದಕ ವಸ್ತುಗಳು ಮತ್ತು ಆಧ್ಯಾತ್ಮಿಕತೆ-ಈ ಮೂರೂ ಇಂದು ಜಗದ್ವಾಪಕವಾದ ದೊಡ್ಡ ಉದ್ದೂಪಗಳು. ಆಯುಧ ಮತ್ತು ಮಾದಕ ವಸ್ತುಗಳಾದರೋ ಅವು ಒಂದು ಗುರುತಿಸಬಹುದಾದ,

ಉತ್ಪಾದನೆ ಮಾಡಬೇಕಾದ ಫನವಾದ ಸರಕುಗಳು. ಅದೇ ಮುಖ್ಯ ವ್ಯತ್ಯಾಸ. ಆಧ್ಯಾತ್ಮಿಕತೆಯು ಮಾರುಕಟ್ಟೆಯಲ್ಲಿ ಎನನ್ನೂ ನೀಡಬೇಕಾಗಿಲ್ಲ. ಈ ಸೂಪರ್ ಮಾರುಕಟ್ಟೆಯಲ್ಲಿ ಕ್ಷೇತ್ರ ಮಾತ್ರದಲ್ಲಿ ನಿವಾಳ, ಮೆಲ್ಲಿಲ್ಲ ಮೂಲಕ ಹೋಕ್ಕೆ. ಆತ್ಮದರ್ಶನಕ್ಕೆ ಕೆಲವೇ ಪಾಠಗಳಲ್ಲಿ ವಿಶ್ವಕೂಂತ ಅನುಭವ-ಇವೆಲ್ಲಾ ಲಭ್ಯವಿರುವ ಸರಕುಗಳು. ಈ ಸೂಪರ್ ಮಾರುಕಟ್ಟೆಯ ಅಂಗಸಂಸ್ಥೆಗಳು ಜಾಗತಿಕವಾಗಿ ಎಲ್ಲಿದೆ ಹರಡಿವೆ. ಅತ್ಯಪ್ರತ್ಯೂ, ಅಶಾಂತರೂ ಆದ ಅಸ್ವಸ್ಥ, ಉಳ್ಳವರ ವರ್ಗದವರೇ ಇಲ್ಲಿಯ ಗ್ರಾಹಕರು. ಇಲ್ಲಿ ಅವರಿಗೆ ಚಿಟಕೆ ಹಾಕುವಷ್ಟರಲ್ಲಿ ಸಿದ್ಧವಾದ ಆಧ್ಯಾತ್ಮಿಕ ತಿನಿಸುಗಳು ಕೊಳ್ಳಲು ಸಿಗುತ್ತವೆ. ನಾನು ಮಾತನಾಡಲಿರುವ ವಿಷಯ ಈ ವಿಶ್ವ ಆಧ್ಯಾತ್ಮಿಕತೆಗೆ ಸಂಬಂಧಪಟ್ಟದ್ದು.

ಫೇರೋ ಹಲವಾರು ಜಾಂಬುಡಿಗಳನ್ನು ಹೇಳಿದ್ದಾನೆ. ಯಾವುದೇ ಚರ್ಚೆಯನ್ನು ಪ್ರಾರಂಭಿಸುವುದಕ್ಕೆ ಮುಂಚೆ, ಅದರಲ್ಲಿ ಬಳಸುವ ಪದಗಳ ಅರ್ಥವನ್ನು ಸ್ವಷ್ಟಪಡಿಸುವುದು ಮುಖ್ಯ ಅನುತ್ತಾನೆ, ಅವನು. ನಮ್ಮ ಚರ್ಚೆಗೂ ಮುಂಚೆ ಇದೇನಷ್ಟು ಈ ಆಧ್ಯಾತ್ಮಿಕತೆ ಅಂದ್ರೆ ಎನು ಅಂತ ಮೊದಲು ಸ್ವಷ್ಟಪಡಿಸೋಣ. ಅದು ಎಲ್ಲ ಮತಧರ್ಮಗಳನ್ನೂ, ಜಾತಿ, ಪಂಗಡಗಳನ್ನೂ, ಜನಾಂಗಗಳನ್ನೂ ಮೀರಿದ ಮಾನವರನ್ನು ಕುರಿತ ಅಪಾರ ಶ್ರೀತಿ ಎಂದಾಗುವುದಾದರೆ ನನಗೆ ಆ ಪದದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕೇವಲ ಮಾನವಕುಲ ಮಾತ್ರವಲ್ಲದೆ ಗಿಡ ಮರ ಬಳ್ಳಿ, ಬೆಟ್ಟಿಗುಳ್ಳ ನದಿ ಸಮುದ್ರ ಸಾಗರ ಸಮಸ್ತ ಪ್ರಾಣಿವರ್ಗಗಳನ್ನು ಕುರಿತ ಶ್ರೀತಿ ಅದು ಎಂದಾದರೆ ನನಗೆ ಅದು ಸಮಸ್ಯೆ ಆಗುವುದಿಲ್ಲ. ಇಡೀ ಇದಕ್ಕೆ ಪರಿಸರ ಪ್ರಜ್ಞೆ ಎನ್ನುವ ಪದ ಬಳಸಲು ಇಚ್ಛಿಸುತ್ತೇನೆ. ಹಾಗೆಂದರೆ ಮದುವೆ, ಮಾತಾಪಿತೃತ್ವ, ಲಲಿತಕಲೆಗಳು, ನ್ಯಾಯವ್ಯವಸ್ಥೆ, ವಾಕ್ ಸ್ವಾತಂತ್ರ್ಯ ಮುಂತಾದ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೃತ್ಯುವರ್ವಕ ಗೌರವ ಭಾವನೆ ಎಂದೂ ಅರ್ಥವಾಗಬೇಕು. ಆಧ್ಯಾತ್ಮಿಕತೆ ಎಂದರೆ ಹಾಗೆ ಆದರೆ ಆಗಲೂ ನನಗೆ ಅದು ಒಟ್ಟಿಗೆ. ಇದನ್ನು ನಾಗರಿಕ ಹೊಣೆಗಾರಿಕೆ ಎನ್ನಬಹುದು. ನಿನ್ನನ್ನೇ ಒಳಹೊಕ್ಕು, ನಿನ್ನದೇ ಅಂತರಿಕ ಜಗತ್ತಿನ, ಜೀವನದ ರಹಸ್ಯಗಳನ್ನು ಕುರಿತ ತಡಕಾಟದ, ಜಿಂತನೆಯೇ? ಇದನ್ನು ಯಾರೂ ವಿರೋಧಿಸುವುದಿಲ್ಲ. ಅದನ್ನು ಆತ್ಮಾವಲೋಕನ ವೆನ್ನಬಹುದು. ಆಧ್ಯಾತ್ಮಿಕತೆ ಎಂದರೆ ಯೋಗವೇ? ಯಮ, ನಿಯಮ, ಆಸನ, ಪ್ರಾಣಾಯಾಮ ಮುಂತಾದ ಯೋಗದ ವಿವರಣೆಗಳನ್ನು ನೀಡಿ ಉಪಕರಿಸಿದ ಆ ಪತಂಜಲಿಯನ್ನು ಗೌರವಿಸಬೇಕು. ಪ್ರಾಣಾಯಾಮವನ್ನು ಬೇರೆ ಯಾವುದೇ ಹೆಸರಿನಲ್ಲಿ ಅಭ್ಯಾಸ ಮಾಡಿದರೂ ಅದು ನೀಡುವ ಅನುಭವ ಆಪ್ಯಾಯಮಾನವಾದುದು. ಅದು ಆರೋಗ್ಯ ಕಾಪಾಡಿಕೊಳ್ಳುವ, ಶಾರೀರಕ ಸಿದ್ಧತೆಯ ವಿಷಯ. ಆಧ್ಯಾತ್ಮಿಕತೆಯನ್ನು ಕುರಿತ ಈ ವಿವರಣೆ ಕೇವಲ ಆಧ್ಯಾತ್ಮಿಕತೆ ಬಂದು ಪ್ರಭಾವಳಿಯೇ ಅರ್ಥವಾ ನಿಯವಂಜನೆಯೇ?

ಭಾಷೆಯ ಬಳಕೆಯ ವಾಗ್ವಾದದ ವೈಶಿರಿಯಷ್ಟೆಯೇ? ಈ ಮೇಲೆ ಹೇಳಿದ್ದಲ್ಲಿ ಆಧ್ಯಾತ್ಮಿಕತೆಯಿಂದು ಒಪ್ಪುವುದಾದರೆ ಇನ್ನು ಚರ್ಚಿಸುವುದು ಏನಿದೆ? ಇವೆಲ್ಲ ಎಲ್ಲರೂ ಒಪ್ಪತಕ್ಕ ಪದಗಳು. ಈ ಯಾವುದೇ ಪದಗಳಲ್ಲಿ ಗ್ರಹಿಕೆಗೆ ಸಿಗದ ಯಾವುದೂ ಇಲ್ಲ. ಹಾಗಿರುವಾಗ 'ಆಧ್ಯಾತ್ಮಿಕತೆ' ಎನ್ನುವ ಪ್ರತ್ಯೇಕ ಪದ ಒಂದರ ಅಗತ್ಯವೇನು? ಇವೆಲ್ಲವುಗಳಲ್ಲಿ ಅಡಕವಾಗದ ಅಂಥದೇನಿದೆ ಆ ಪದದಲ್ಲಿ? ಹಾಗಿದ್ದರೆ ಅದೇನು?

ಆಯ್ದು ಸ್ವಾಮಿ, ಇಷ್ಟಕ್ಕೂ ಈ ಪದದ ಬಳಕೆಯ ಬಗ್ಗೆ ನಿಮಗೆ ತಾನೇ ಏನು ಸಮಸ್ಯೆ ಎಂದು ನೀವು ಕೇಳಿಹುದು. ನಾನು ಈ ಪದವನ್ನು ಬಳಸುವುದೇ ಬೇಡ, ಅದನ್ನು ಮರೆತೆ ಬಿಡೋಣ, ಕೈಬಿಡೋಣ ಎನ್ನುತ್ತೇನೆ. ಏಕೆ? ನನ್ನ ಸಮಸ್ಯೆ ಹೀಗೆ: ನಾನು ಪಟ್ಟಿ ಮಾಡಿದ್ದಲ್ಲಾ ಆಧ್ಯಾತ್ಮಿಕತೆ ಎಂದು ಒಪ್ಪುವಿರಾದರೆ ಅದರ ಬಗ್ಗೆ ಚರ್ಚೆ ಇಲ್ಲ. ನನಗೆ ಮುಜುಗರವಾಗುವುದು ಬೇರೆಯೇ ಕಾರಣದಿಂದ. ಶಿಬ್ಬಕೋಶದಲ್ಲಿ ಆಧ್ಯಾತ್ಮಿಕತೆಯ ಮೂಲ ಪದ 'ಆತ್ಮ' ಎಂದಿದೆ. ಭೂಮಿ ವ್ಯತ್ಸಾಕಾರಪೋಂ, ಚಪ್ಪಕೆಯೋಣ ಎಂದು ಇನ್ನೂ ಅರಿತಿರದ ಆ ಆದಿಮ ಕಾಲದಲ್ಲಿ ಮಾನವ, ಮನುಷ್ಯ ಅಂದರೆ ಶರೀರ ಮತ್ತು ಆತ್ಮಗಳ ಸೇರಿಕೆ ಎಂದು ಉಬಿಸಿದ್ದ. ಶರೀರ ಸಾಯುತ್ತದೆ. ಅಧ್ಯರಿಂದ ಅಶಾಶ್ವತವಾದುದು. ಬಹುಶಃ ಆತ್ಮವನ್ನುವುದು ಪ್ರಕೃತಿಯೋಂದಿಗೆ ವಿಲೀನವಾಗುವ ವಸ್ತುವಲ್ಲವೆಂದಿರಬಹುದೆ? ಈ ಶರೀರದಲ್ಲಿ ಕರುಳು, ಹಿತ್ತೊಳೆ, ಹೃದಯ ಮುಂತಾದುವೆಲ್ಲ ಅಡಕವಾಗಿವೆ. ಮೆದುಳು ಬುದ್ಧಿಯ ಕೇಂದ್ರವಾಗಿದ್ದರೂ ಅದೂ ಜೊನೆಗೆ ಶರೀರದೊಡನೆ ನಶಿಸುತ್ತದೆ. ಆದರೆ 'ನೀನು' ಮಾತ್ರ ಸಾಯುವುದಿಲ್ಲ; ನೀನು ಆತ್ಮ, ಅಮರ; ಅದಕ್ಕೆ ಅಸೀಮವಾದ, ಶರೀರಾತೀತವಾದ ಪ್ರಜ್ಞಾವಲಯವಿದೆ. ಅದಕ್ಕೆ ಅಳಿವಿಲ್ಲ. ನಿನ್ನ ಸಮಸ್ಯೆಗಳೆಲ್ಲ ಬುದ್ಧಿಯಿಂದ ಜಿನಿತವಾದುದು. ಅದರ ಆಜ್ಞಾಧಾರಕನಾಗುವುದು ಸರಿ, ಆದರೆ ಅದರ ಆಜ್ಞಾಧರ್ಮಿಯಾಗಬೇಡ. ನಿನ್ನ ಆತ್ಮ ಹೇಳುವಂತೆ ಕೇಳು. ಅದಕ್ಕೆ ವಿಶ್ವದ ರಹಸ್ಯ ಗೊತ್ತು. ಇದು ಈ ವಾದದ ವೈಶಿರಿ. ಪುಣೆಯಲ್ಲಿ ಒಂದು ಆಶ್ರಮವಿದೆ. ಅಲ್ಲಿಯ ಭಾಷಣಗಳ ಮೋಡಿ ಆಕರ್ಷಕವಾಗಿದ್ದು, ನಾನೂ ಅಲ್ಲಿಗೆ ಒಮ್ಮೊಮ್ಮೆ ಹೊಗುತ್ತಿದ್ದೆ. ಆಶ್ರಮದ ಪ್ರವೇಶ ದ್ವಾರದಲ್ಲಿ ಒಂದು ಪ್ರಕಟನೆ ಇತ್ತು. "ಇಲ್ಲಿ ನಿನ್ನ ಚಪ್ಪಲಿಯನ್ನೂ ಬುದ್ಧಿಯನ್ನೂ ಬಿಟ್ಟು ಒಳಗೆ ಬನ್ನಿ!" ಮತ್ತೆ ಕೆಲವು ಗುರುಗಳಿಗೆ ನೀವು ಚಪ್ಪಲಿ ಧರಿಸಿ ಬಂದರೆ ಪರವಾಗಿಲ್ಲ. ಆದೆ ಬುದ್ಧಿಯನ್ನು ಒಳಗೆ ಹೊಂಡೊಯ್ದಿರುವುದೇ?

ಬುದ್ಧಿಯನ್ನು ಬಿಟ್ಟು ಬಂದರೆ ನೀವೇನು ಮಾಡುತ್ತೀರಿ? ಮುಂದಿನ ಪ್ರಜ್ಞಾವಸ್ಥೆಯನ್ನು ತಲುಪಲು ಆಗ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಆ ಅದು ಆ ಆತ್ಮದಲ್ಲಿಲ್ಲೋ ಹುದುಗಿಕೊಂಡಿರುತ್ತದೆ. ಗುರುವಾದರೆ ಈಗಳೇ

ಪ್ರಜ್ಞೆಯ ಪರಾಕಾಷ್ಟೆಯನ್ನು ತಲುಪಿರುತ್ತಾನೆ. ಅವನಿಗೆ ಆತ್ಮಂತಿಕ ಸತ್ಯ ಗೊತ್ತು. ಆದರೂ ಅದನ್ನು ಅವನಿಂದ ಹೇಳಲಾಗುವುದಿಲ್ಲ. ನೀವಾಗೇ ಅದನ್ನು ತಿಳಿದುಕೊಳ್ಳಲ್ಲಿರೇ ಅಂದರೆ ಅದೂ ಇಲ್ಲ, ಅದಕ್ಕೆ ನಿಮಗೆ ಗುರು ಬೇಕು, ಆದರೆ ಅವನು ನೀವು ಪರಮ ಸತ್ಯವನ್ನು ತಿಳಿಯಬಲ್ಲಿರೆಂದು ಖಾತ್ರಿಯಾಗಿ ಹೇಳಲಾರ. ಇಷ್ಟಕ್ಕೂ ಅದೇನದು ಪರಮಸತ್ಯ? ವಿಶ್ವಾತ್ಮಕ ಸತ್ಯ? ಏಗೋಳಕ್ಕೆ ಸಂಬಂಧಿಸಿದ್ದು? ನನಗಂತೂ ಇದು ಇನ್ನೂ ತಿಳಿಯಲು ಸಾಧ್ಯವಾಗಿಲ್ಲ. ನಮ್ಮ ಸೂರ್ಯ ಮಂಡಲವನ್ನು ಬಿಟ್ಟು ಹೊರಹೋದ ಒಡನೆಯೇ ನಮಗೆ ಎದುರಾಗುವುದು ಆಲ್ಲ ಸೆಂಟಾರಿ ನಕ್ತಮಂಜ. ಅದು ನಮ್ಮಿಂದ ಕೇವಲ ಎಂಟು ಜ್ಯೋತಿರ್ವರ್ಣಗಳಪ್ಪು ದೂರದಲ್ಲಿದೆ. ನನಗೂ ಅದಕ್ಕೂ ಇರುವ ಸಂಬಂಧವೇನು? ಹೇಗೆ ಸಂಪರ್ಕಿಸಲಿ! ಆ ಕರೆಯಲ್ಲಿ ಬರುವಂತೆ ‘ರಾಜ ಧರಿಸಿರುವ ವಸ್ತು ಬೇರಾರಿಗೂ ಕಾಣಲವುದಿಲ್ಲ’ ಅದು ಕೇವಲ ಜ್ಯಾನಿಗಳಿಗೆ ಮಾತ್ರ ಕಾಣಿಸುತ್ತದೆ. ರಾಜ ಮಾತ್ರ ಬೃಹದಾಕಾರವಾಗಿ ಹಿಗ್ನಿತ್ತಲೇ ಇದ್ದಾನೆ. ದಿನ ದಿನವೂ ಆ ಕಾಣದ ವಸ್ತುವನ್ನು ‘ಕಂಡವರ’ ಸಂಖ್ಯೆ ಹೆಚ್ಚಿತ್ತಲೇ ಇದೆ!

ಆಧ್ಯಾತ್ಮಿಕತೆ ಎನ್ನುವುದು ಮತಧರ್ಮೀಯತೆಯ ಎರಡನೇ ಹಂತದ ರಕ್ಖಣಾ ಕೋಟಿಯೆಂದು ನಾನು ಭಾವಿಸಿದ್ದೆ. ಸಾಂಪ್ರದಾಯಕ ಮತಧರ್ಮೀಯತೆಯ ಬಗ್ಗೆ ಮುಜುಗರ ಹೆಚ್ಚಾದಂತೆ, ಅದು ನಗರ ಮಾರುಕ್ಷಣೆಯ ಕೇಂದ್ರದಲ್ಲಿ ಜಿಕರಿಯಾಗುವ ವಸ್ತುವಾಗುತ್ತಿದ್ದಂತೆಯೇ, ಆಧ್ಯಾತ್ಮಿಕತೆಯ ಪರವಾದವರು ವಿಶ್ವ ಮತ್ತು ಅಪ್ಯಾಜ್ಯಮಣ್ಣದ ಪ್ರಜ್ಞೆ ಮುಂತಾದ ಕಲ್ಪನೆಗಳ ತೆಳುಪರದೆಯ ಹಿಂದೆ ಅವಿಶುಕೊಳ್ಳುತ್ತಿದ್ದಾರೆ. ಆದರೆ ಇದಿಷ್ಟೇ ಅಲ್ಲ. ಸಾಂಪ್ರದಾಯಕ ಮತಧರ್ಮ ವಿಶರಕರೂ ಮತ್ತು ಆಧ್ಯಾತ್ಮಿಕತೆಯ ಗ್ರಾಹಕರೂ ಬೇರೆ ಬೇರೆ. ಜಗತ್ತಿನ ಭೂಪಟವನ್ನು ಗಮನಿಸಿ. ಅದರಲ್ಲಿ ತೀವ್ರವಾದ ಮತಧರ್ಮದ ಅನುಯಾಯಿಗಳು ಎಲ್ಲೆಲ್ಲಿ ಕೇಂದ್ರಿಕರಿಸಿದ್ದಾರೋ ಅವನ್ನು ಗುರುತಿಸುತ್ತಾರೆ. ಭಾರತದಲ್ಲಿ, ಭಾರತದ ಸುತ್ತಮುತ್ತೆ, ಏಷ್ಟಾಗಿಂದದಲ್ಲಿ, ದಕ್ಷಿಣ ಅಮೆರಿಕ ಮತ್ತು ಯುರೋಪಿನಲ್ಲಿ. ಎಲ್ಲೆಲ್ಲಿ ತೀವ್ರ ಮತ್ತೀಯತೆಯ ಕೇಂದ್ರಗಳಿವೆಯೋ ಅಲ್ಲೆಲ್ಲ ಮಾನವ ಹಕ್ಕಿಗಳ ಮೊಟಕಾಗಿರುವುದನ್ನು ಕಾಣಬಹುದು. ಅಲ್ಲಿ ದಿಬ್ಬಳಿಕೆ ಇರುತ್ತದೆ. ನನ್ನ ಮಾಕ್ಷಾವಾದಿ ಗಳಿಯರು ಮತ ಧರ್ಮವೆಂಬುದು ಶೋಷಿತರ, ದೀನ ದಲಿತರ ದಮನಿತರ ಮಾದಕದ್ವಾರೆ. ಅದು ಅವರ ನಿಟ್ಟಿಸಿರು ಎನ್ನುತ್ತಾರೆ. ಅದನ್ನು ನಾನು ಚರ್ಚಿಸ ಹೋಗುವುದಿಲ್ಲ. ಆದರೆ ಇಂದು ನಿಶ್ಚಯವಾಗಿ ಮತ ಧರ್ಮವೆಂಬುದು ಉಳಿವರಿಗೆ ನಿದ್ರೆ ಬರಿಸುವ ಮಾದಕ ದ್ರವ್ಯವಂತೂ ಹೌದು.

ಇಲ್ಲಿಯ ಗ್ರಾಹಕರು ಹೋಟೆ ತುಂಬಿದವರು. ಅತಿ ಶ್ರೀಮಂತರು. ಹೀಗಾಗಿ ಅವರ ಗುರುವಿಗೆ ಅಧಿಕಾರ, ಗೌರವ, ಮಾನ್ಯತೆ, ಸಂಪತ್ತು (ಅದೇನೂ ಅಪ್ಪು

ಮುಖ್ಯವಲ್ಲವೆನ್ನ ಬಹುದು), ಅವರ ರಾಜಕೀಯ ಶಕ್ತಿ ಇವೆಲ್ಲ ದಕ್ಷತ್ವದೆ. ಶಿಷ್ಯನಿಗೆ ಏನು ಸಿಗುತ್ತದೆ? ಈ ಶಿಷ್ಯರನ್ನೆಲ್ಲ ಗಮನಿಸಿದರೆ ಒಂದು ವಿಷಯ ತಿಳಿದುಬರುತ್ತದೆ. ಅವರೆಲ್ಲ ಒಂದೇ ರೀತಿಯವರಲ್ಲ. ಹಲವು ರೀತಿಯಲ್ಲಿ ವಿಭಿನ್ನವಾದ ವರ್ಗ ಅದು. ಒಬ್ಬನಿಗೆ ಜೀವನದಲ್ಲಿ ಬಯಸಿದ್ದೆಲ್ಲ ಸಿಕ್ಕಿದೆ. ಸಂಪತ್ತು, ಅಧಿಕಾರ ಇತ್ಯಾದಿ. ಈಗ ಅವನಿಗೆ ಪರಲೋಕದಲ್ಲಿ ಸದ್ಗಂಧಿ ಖಾತರಿಯಾಗಬೇಕಷ್ಟೆ ಇದೊಂದು ವರ್ಗ. ಗುರುವಿನ ಉಪದೇಶ ಅವನಿಗೆ ಸಮಾಧಾನ ತರುವಂಥದು; “ನೀನು ಮಾಡುತ್ತಿರುವ ಈ ಎಲ್ಲ ವ್ಯವಹಾರವೂ ನಿಷ್ಠಾಮಿಕಮ್ರ. ಈ ಮಾಯಾಲೋಕದಲ್ಲಿ ನಿನ್ನ ಪಾತ್ರವನ್ನು ನೀನು ವಹಿಸುತ್ತಿದ್ದೀರೆಯೆ. ಈ ಆಸ್ತಿಪಾಸ್ತಿ ಸಂಪತ್ತು ಸಂಗ್ರಹಣೆಯ ಕೇಲಸ ಆ ಪಾತ್ರದ ಮುಖಿವಷ್ಟೆ. ಭಾವುಕವಾಗಿ ನೀವು ಅದರೊಳಗಿಲ್ಲ. ನೀನೀಗ ನನ್ನಿಂದ ಶಾಶ್ವತ ಸತ್ಯಗಳನ್ನು ಅರಸಿ ಬಂದಿದ್ದೀರೆಯೆ. ನಿನ್ನ ತನು ಕಷ್ಟಳಗೊಂಡಿದ್ದರೂ ನಿನ್ನ ಆತ್ಮ ಶುದ್ಧವಾಗಿಯೇ ಇದೆ” ಗುರುವಿನ ಆ ಉಪದೇಶ ಅವನಿಗೆ ಎಲ್ಲಿಲ್ಲದ ಸಂತೋಷ ಉಂಟುಮಾಡುತ್ತದೆ. ತನ್ನ ಬಗ್ಗೆ ತನಗೇ ಮೆಚ್ಚಿಗೆ ಉಂಟಾಗುತ್ತದೆ. ವಾರದಲ್ಲಿ ಏಳು ದಿವಸವೂ ಶೋಷಣೆಯಲ್ಲಿ ತೊಡಗಿದ್ದರೂ, ವಾರಾಂತ್ಯದಲ್ಲಿ ಗುರುವಿನ ಪಾದ ಸಾಮೀಪ್ಯದಲ್ಲಿ ಅವನು ತಾನು ಒಬ್ಬ ಸಂವೇದನಾಶೀಲ ಎಂದು ಭಾವಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮತ್ತೊಂದು ಬಗೆಯ ಗ್ರಾಹಕ ಇದ್ದಾನೆ. ಈ ಆಧ್ಯಾತ್ಮಿಕತೆಯ ಮಾರುಕಟ್ಟೆಯಲ್ಲಿ ಅವನು ಆತ್ಮಂತ ಶ್ರೀಮಂತನೇ. ಯಾವುದೇ ಸಂದರ್ಭದಲ್ಲಿ ಒಬ್ಬ ಗೆದ್ದನೋ ಸೋತನೋ ಎಂಬುದು ಹೋಲಿಕೆಯ ವಿಷಯವಷ್ಟೆ? ಪಾದಚಾರಿ ರಸ್ಯೆಯಲ್ಲಿ ಕುಳಿತು ಜೂಜಾಡಿ ರಿಕ್ಷ ನಡೆಸುವವನೊಬ್ಬ ಇಂಂ ರೂಗಳನ್ನು ಗೆದ್ದಾಗ ಅವನಿಗೆ ಪರಮ ಶೈತ್ಯಿ; ಗೆದ್ದೇ! ಎಂದುಕೊಳ್ಳುತ್ತಾನೆ. ಅದೇ ವಾಣಿಜ್ಯಲೋಕದ ಹಿರಿಯ ಉದ್ಯಮಿಯೊಬ್ಬ ಕೇವಲ ಇಂಂ ಮಿಲಿಯನ್ ಡಾಲರ್ ಗಳಿಸಿದಾಗ, ಅದೂ ಅವನ ಸೋದರ ಉದ್ಯಮಿ ಬಿಲಿಯನ್ ಡಾಲರ್ ಗಳಿಸಿರುವಾಗ, ತಾನು ಸೋತನೆಂದು ಲಿನ್ನನಾಗುತ್ತಾನೆ. ಈ ಶ್ರೀಮಂತವಾದ ಅಪಜಯ ಪದೆದವ ಏನು ಮಾಡುತ್ತಾನೆ, ಆಗ? ಅವನಿಗೆ ಒಬ್ಬ ಗುರು ಬೇಕು. ಅವನನ್ನು ಆಶ್ರಯಿಸಿ ಉಪದೇಶ ಪಡೆಯುತ್ತಾನೆ. “ನೀನು ಸೋತೆ ಎಂದು ಹೇಳಿದವರ್ಯಾರಪ್ಪ? ನೀನು ಗೆಲ್ಲಬಹುದಾದ ಹಲವು ವಿಶ್ವಗಳಿವೆ. ಅದಕ್ಕೆ ಬೇಕಾದ ಮತ್ತೊಂದು ದರ್ಶನವಿದೆ ನಿನಗೆ. ನಿನಗೆ ವಿಶ್ವವಾದ ಸಂವೇದನೆ ಇದೆ. ಅದು ನಿನ್ನ ಸೋದರನಲ್ಲಿ ಇಲ್ಲ. ಅವನು ತಾನು ಜಯಶಾಲಿ ಎಂದುಕೊಂಡಿದ್ದಾನೆ. ಅದು ನಿಜವಲ್ಲ. ನಿನಗೆ ಈಗಾಗಲೆ ಅನುಭವವಾಗಿರುವಂತೆ ಜಗತ್ತು ತುಂಬ ಕೂರವಾದುದು. ಅದು ನಿಷ್ಪರ್ಣವೆಯಂದ ಹೇಳುತ್ತದೆ : ಸಾಮಿ ನಿಮಗೆ ಸಿಕ್ಕಿದ್ದ ಹತ್ತಕ್ಕೆ ಮೂರು ಅಂಕ ಅನ್ನತ್ತದೆ ಅದು. ಆ

ಆಧ್ಯಾತ್ಮಿಕತೆ ಒಂದು ಪ್ರಭಾವಳಿಯೇ ಆಧಿಕಾರ, ಗೌರವ, ಮಾನ್ಯತೆ, ಸಂಪತ್ತು (ಅದೇನೂ ಅಪ್ಪು

ರಿಜಿ

ಕಂಗಳಿಗೆ ನಿದ್ದೆ ಬಾರದು

ಇನ್ನೊಬ್ಬಿನಿಗೆ ಹತ್ತಕ್ಕೆ ಏಜು ಬಂತು ಎನ್ನುತ್ತದೆ. ಅದು ಹಾಗಿರಲಿ, ಅವರು ನಿನ್ನನ್ನು ಆ ಕಮ್ಮಿ-ಹೆಚ್ಚಿನ ಅಂಕಗಳ ಮಟ್ಟದಲ್ಲೀ ಅಳೆಯುತ್ತಾರೆ.” ಅಯೋ ಪಾಪ ಎನ್ನುವ ಈ ಅನುಕಂಪದ ಮಾತುಗಳು ಅವನಿಗೆ ಸಮಾಧಾನ ನೀಡುತ್ತವೆ. ಇದು ಅದೇ ಗುರುವಿನ ಮತ್ತೊಂದು ಮುಖ.

ಈ ಪೈಕಿ ಮತ್ತೊಂದು ಗುಂಪುಂಟು. ನಾನಿ ಇವರ ಬಗ್ಗೆ ಅಸದ್ದೆಯಿಂದಾಗಲೇ, ನಾನು ಅವರಿಗಿಂತ ಉತ್ತಮನೆಂದಾಗಲೇ ಎನ್ನುವ ಧೋರಣೆಯಿಂದ ಹೇಳುತ್ತಿಲ್ಲ. ಅವರ ಬಗ್ಗೆ ನನಗೆ ಯಾವುದೇ ಕೆಟ್ಟಿ ಭಾವನೆಯೂ ಇಲ್ಲ. ನನಗಿರುವುದು ಕೇವಲ ಪರಿಾಪತ್ವೇ. ಇದೇ ಆಧುನಿಕ ಗುರುಪರಂಪರೆಗೆ ಅಳಿಹೆಚ್ಚಿನ ಸಂಖ್ಯೆಯ ಶಿಫ್ಟೆಯರನ್ನು ಒದಗಿಸುವುದು. ಅದು ಶ್ರೀಮಂತಭಾದ ಅಸುಖಿ ಮಡದಿ. ಈ ಹೆಣ್ಣು ತನ್ನ ಎಲ್ಲ ವಿಶಿಷ್ಟ ವ್ಯಕ್ತಿತ್ವವನ್ನು, ಬಯಕೆಗಳನ್ನು, ಕನಸುಗಳನ್ನು, ಸ್ವಂತಿಕೆಯನ್ನು ಮದುವೆಯೆಂಬ ಬಿಲಹಿತಕ್ಕೆ ಧಾರೆ ಎರೆದಿದ್ದಾಳೆ. ಆದರೆ ಆಕೆಗೆ ದಕ್ಷಿಣ್ಣ ಅವಳ ಕಡೆ ತಿರುಗಿಯೂ ನೋಡದ ಪತ್ತಿದೇವ. ಆಕೆಗೆ ಒಂದರೆಡು ಮಕ್ಕಳನ್ನು ನೀಡಿದ್ದಾನೆ. ಆದರೆ ಪತ್ತಿಗೆ ಬಿಡುವಿಲ್ಲದ ವ್ಯವಹಾರ. ಹಾಗೆಯೇ ಬಿಡುವಿಲ್ಲದಪ್ಪು ಹೆಂಗಳೆಯರ ಸಹವಾಸ. ಈ ಅಸುಖಿ ಭಾರ್ಯೆಗೆ ಒರಗಿಕೊಳ್ಳಲು ಶ್ರೀತಿಯ ತೋಳಿನ ಆಸರೆ ಬೇಕು. ಅವಳಿಗೆ ತನ್ನ ಅಸ್ತಿತ್ವದ ದೊರ್ಬಲ್ಯಾದ ಅರಿವಾಗಿದೆ. ಮುಂದೆ ಎಂದೂ ಇದು ಒದಲಾಗುವ ಸಾಧ್ಯತೆಗಳೂ ಕಂಡುಬರುತ್ತಿಲ್ಲ. ಅವಳ ಒಳತೋಳಿ ಬರಿದೇರೇ ಬರಿದು. ಎಲ್ಲ ಸೌಖ್ಯಗಳಿಧರೂ ತೆರವಿನದು, ಗುರಿಯಲ್ಲಿದ್ದು. ಇದು ತುಂಬ ವಿಷಾದನೀಯ ಪರಿಸ್ಥಿತಿ ಆದರೆ ವಾಸ್ತವ ಸಂಗತಿ.

ಮತ್ತೆ ಕೆಲವು ಭಕ್ತರ ಪರಿಸ್ಥಿತಿ ಬೇರೆಯದೇ ಇರುತ್ತದೆ. ತಮ್ಮ ಶ್ರೀತಿಯ ಮಗು ಅಕಾಲದಲ್ಲಿ ಸಾಯುತ್ತದೆ, ಮಡದಿ ಗಿಸುತ್ತಾಳೆ; ಪತಿಯ ಮರಣ ಅಥವಾ ಅವರು ಆಸ್ತಿ ಕೆಳೆದುಕೊಳ್ಳತ್ತಾರೆ, ಉದ್ದಿಮೆ ಪರರ ಪಾಲಾಗುತ್ತದೆ. ಅಂಥ ಹಲವಾರು ಅನಿರೀಕ್ಷತ ಭಡಿ ಏಟುಗಳು. ಸಹಿಸಲಾರದ ಹಿಂಸೆ ದುಃಖ. ನನಗೆ ಏಕೆ ಹೀಗೆ! ಎಂದು ಆಶ್ಚರ್ಯಗೊಳ್ಳತ್ತಾರೆ. ಆ ಪ್ರಶ್ನೆ ಕೇಳಲು ಗುರುವಿನ ಬಳಿ ಧಾವಿಸುತ್ತಾರೆ. ಗುರು ಅದು ಕರ್ಮದ ಆಟ ಎಂದು ಸಮಾಧಾನ ಹೇಳುತ್ತಾನೆ. “ನನ್ನ ಮಾತು ಕೇಳುವಿಯಾದರೆ ನಿನಗೆ ಮತ್ತೊಂದು, ನೋವಿಲ್ಲದ, ಸಾವಿಲ್ಲದ ಲೋಕದರ್ಶನ ಮಾಡಿಸುತ್ತೇನೆ. ಅಲ್ಲಿ ಅಮರತ್ವ ಪಡೆಯಬಲ್ಲ. ಅದು ಸದಾ ಆನಂದಮಯ. ನನ್ನನ್ನು ಅನುಸರಿಸಿ, ನಿಮ್ಮನ್ನು ನಾನು ಅಲ್ಲಿಗೆ ತಲುಪಿಸುತ್ತೇನೆ, ಆ ಸ್ವರ್ಗಕ್ಕೆ” ಎನ್ನುತ್ತಾನೆ ಗುರು. ನಾನು ನಿಮಗೆ ನಿರಾಸೆ ಉಂಟುಮಾಡುತ್ತೇನೆ ಎಂದುಕೊಳ್ಳಬೇಡಿ, ಸತ್ಯವೆಂದರೆ ಅಂಥದೊಂದು ತಾಳ ಇಲ್ಲ. ಜೀವನದಲ್ಲಿ ಎಲ್ಲರಿಗೂ ಅವರವರ ಪಾಲಿನ ದುಃಖ ಒಂದಿಪ್ಪು ಇದ್ದೇ ಇರುತ್ತದೆ. ಅಪಜಂಗಗಳು, ನೋವು ಇವೆಲ್ಲ ಆಧ್ಯಾತ್ಮಿಕೆ ಒಂದು ಪ್ರಭಾವಳಿಯೇ ಅಥವಾ ನಯವಂಚನೆಯೇ?

ಜೀವನದ ಭಾಗ. ಆದರೆ ಗುರುವಿನ ಆ ಭರವಸೆ ಅವರಿಗೆ ಒಂದಿಪ್ಪು ಸದ್ಯದ ಸಮಾಧಾನ ಉಂಟುಮಾಡುತ್ತದೆ.

ಹೌದಪ್ಪು ಇದರಿಂದ ಅವರಿಗೆ ಒಂದಿಪ್ಪು ಸಮಾಧಾನ ಸಿಕ್ಕರೆ, ಮನೆಶಾಂತಿ ದಕ್ಷಿಧರೆ ನಿನಗೇನು ನಷ್ಟ ಇದರಿಂದ? ಹಾಗೆಂದೀರಿ ನಿಮ್ಮಲ್ಲಿ ಕೆಲವರಾದರೂ. ನಾನು ಓದಿದ ಕತೆಯೊಂದು ಜಾಳಪಕ್ಕಕ್ಕೆ ಬಂತು. ನಮ್ಮ ನಾಡಿನ ಹಳೆಯ ಕತೆ ಅದು. ಹಸಿದ ನಾಯಿಗೆ ಒಂದು ಎಲುಬು ಸಿಕ್ಕಿತು. ಅದನ್ನೇ ತಿನ್ನಲು ತವಕಿಸಿ ಕಚ್ಚಿದ ಅದರ ನಾಲಗೆ ಸೀಳಿ ರಕ್ತ ಬಂತು. ತನ್ನದೇ ರಕ್ತವನ್ನು ಸವಿಯುತ್ತ ತನಗೆ ಒಳ್ಳೆಯ ಪೋಷಣ ದೊರೆಯಿತು ಅಂತ ನಾಯಿ ತೃಪ್ತಿಪಟ್ಟಕೊಂಡಿತಂತೆ! ಹಾಗಿದೆ ಇಲ್ಲಿ ದೊರೆಯುವ ಸಮಾಧಾನ!

ನನಗೂ ಇದೆಲ್ಲಾ ವಿಷಾದ ಉಂಟುಮಾಡುತ್ತದೆ. ಈ ವಯಸ್ಸರು ಪಾಪ ಈ ರೀತಿ ವರ್ತಿಸುವುದು ನನಗೆ ಹಿಡಿಸುತ್ತಿಲ್ಲ. ಮಾದಕ ದ್ರವ್ಯಗಳು, ಮದಿರೆ ಇದೇ ರೀತಿ ತಾತ್ಕಾಲಿಕ ಸೌಖ್ಯ ನೀಡುತ್ತವೆ. ಆದರೆ ಈ ಶಾಂತಿ, ಈ ಸೌಖ್ಯವನ್ನೇ ನಾವು ಬಯಸುವುದು? ಅದು ಸರಿಯಿ? ವೈಚಾರಿಕತೆಯಿಂದ ಮೂಡಿಬರದ ಅಂಥ ಯಾವುದೇ ಸಮಾಧಾನ ಪರಿಸ್ಥಿತಿಯು ಆತ್ಮವಂಚನೆಯಷ್ಟೆ? ಸತ್ಯ ಪರಿಸ್ಥಿತಿಯಿಂದ ದೂರ ಒಯ್ಯಿವ ಯಾವುದೇ ಮಾರ್ಗವೂ ಭೂಮಾತ್ಕ, ಮರೀಚಿಕೆ, ಈ ಪರಿಸ್ಥಿತಿಯಲ್ಲಿ ಒಂದು ರೀತಿಯ ರಕ್ತ ಭಾವನೆ, ಜೋವಾನವಾಗಿರುವ ಅನುಭವ ಬರಬಹುದು. ಮೂಗಾಲಿ ಸೈಕಲ್ಲಿನಲ್ಲಿ ಬೀಳುವ ಭಯವಿಲ್ಲದ ನಿರಾತಂಕದಂತೆ. ಆದರೆ ಪ್ರಾಪ್ತ ವಯಸ್ಸರು ಮೂಗಾಲಿ ಸೈಕಲ್ ಬಿಡುವರೇ? ಇಗ್ನಾಲಿಯಲ್ಲಿ ಬೀಳಬಹುದು. ಆದರೆ ಅದು ಅದರ ಸಹಜಗುಂಬಾಗಿದ್ದು, ಯಾರೂ ಅದರಿಂದ ವಿಚಲಿತರಾಗುವದಿಲ್ಲ.

ಈ ಗ್ರಾಹಕರ ಪೈಕಿ ಮತ್ತೊಂದು ಗುಂಪು ಇದೆ. ಗಾಲ್ಫ್ ಕೆಬೊನ ಸದಸ್ಯರೆಲ್ಲ ಗಾಲ್ಫ್ ಬಲುವರಲ್ಲ! ಅದನ್ನು ಮೆಚ್ಚಿದವರೂ ಅಲ್ಲ. ಆಶ್ರಮದೊಳಕ್ಕೆ ಪ್ರಮೇಶಿಸಿದವರೆಲ್ಲ ಆಧ್ಯಾತ್ಮಿಕ ಆಕಾಂಕ್ಷೆಗಳೂ ಅಲ್ಲ. ದೇಹಲಿಯ ಸಮೀಪದಲ್ಲಿರುವ ಆಶ್ರಮ ಒಂದಕ್ಕೆ ಚಲನಚಿತ್ರ ತಯಾರಕರೊಬ್ಬರು ಹೋಗುತ್ತಿರುತ್ತಾರೆ. ನನ್ನನ್ನು ಒಮ್ಮೆಯಾದರೂ ಅವರ ಗುರುವನ್ನು ನೋಡಬೇಕು ಎಂದು ಒತ್ತಾಯಿಸಿದರು. ಅವರು ನೀಡಿದ ಕಾರಣ : ಅಲ್ಲಿ ದೇಹಲಿಯ ಸಮಾಜದ ಅತ್ಯಂತ ವರ್ಗದವರನ್ನೆಲ್ಲಾ ಒಂದಿದೆ ಸಂಧಿಸಬಹುದು. ನನ್ನ ಗುರು ಇನ್ನೇನು ಮತ್ತೊಬ್ಬ ಚಂದ್ರಸ್ವಾಮಿಯಾಗುವ ಹಂತದಲ್ಲಿದ್ದಾರೆ. ವ್ಯಾವಹಾರಿಕವಾಗಿ ಇದು ಮುಖ್ಯವಾದವರು ಪರಸ್ಪರ ಸಂಧಿಸಲು ಒಂದು ವೇದಿಕೆ, ಎಂದು!

ನನಗೆ ಆಧ್ಯಾತ್ಮಿಕತೆಯನ್ನು, ಮತ್ತಧರ್ಮೀಯತೆಯನ್ನು ತಾಜಾತನದಿಂದ ಹೊರಸೂಸುವರ ಬಗ್ಗೆ ಅಪಾರವಾದ ಗೌರವವಿದೆ. ಅಂಥವುಗಳಲ್ಲಿ ತೊಡಗಿಯೂ

ಅವರು ಸದ್ಗಣತಾಗಿರುವುದನ್ನು ನಾನು ಕಂಡಿದ್ದೇನೇ. ಪ್ರತಿಯೊಂದು ವೈಯಕ್ತಿಕ ಭಾವನೆಗೂ, ಭಾವುಕೆಗೂ ಒಂದು ಮಿತಿ ಇದೆಯಷ್ಟೆ ನನ್ನ ಮೆಚ್ಚಿಗೆ ಇದೇ ಕಾರಣ.

ನಮ್ಮ ದೃಷ್ಟಿ ಒಂದು ದೂರದವರೆಗೆ ನೋಡಬಲ್ಲದು. ಅದಕ್ಕೊಂದು ಮಿತಿಯಿದೆ. ಕೆವಿಯ ಕೇಳುವ ಶಕ್ತಿಗೆ, ಹಾಗೆಯೇ ದುಃಖವಾದಾಗ ಅಳುವುದಕ್ಕೆ ಇವಕ್ಕೆಲ್ಲ ಒಂದು ಮಿತಿಯಿದೆ, ಹೊನೆಯಿದೆ. ಸುಖಾನುಭವವೂ ಚಿರಕಾಲದ್ವಲ್ಲ. ಹಿರಿತನಕ್ಕೂ ಈ ಮಿತಿ ಇದೆ. ಸಾಧಾರಣ ಮನುಷ್ಯನಿಗೂ ಖಂಡಿತ ತನ್ನಲ್ಲಿರುವ ಹಿರಿತನವನ್ನು ಹೊರಗೆಡಮವ ಸಾಮರ್ಥ್ಯವಿದೆ. ಸಹಜ ಪ್ರಪ್ರತೀಯಿದೆ. ಅದು ಅವನಲ್ಲಿ ಹತ್ತು ಅಂಕಗಳಪ್ಪು ಎಂದು ಆದರೆ, ಅವನು ಮಸಿದಿಗೆ ಪ್ರಾರ್ಥನೆ ಮಾಡಲು ಹೋದಾಗ ಈ ಸಾಮರ್ಥ್ಯದ ಅರ್ಥವನ್ನು ವೆಚ್ಚುಮಾಡಿರುತ್ತಾನೆ. ದೇವಸ್ಥಾನದ ದೇವರ ಬಳಿ, ಮೆಚ್ಚಿದ ಗುರುವಿನ ಪಾದದ ಬಳಿ ಆಗುವುದೂ ಹೀಗೆಯೇ. ಅವನ ಒಳ್ಳೆಯತನದ ಬಹುಭಾಗ ಅಲ್ಲಿ ಪ್ರಕಟವಾಗಿರುತ್ತದೆ. ಈ ಸ್ಥಳಗಳಲ್ಲಿ ಅವನ ಒಳ್ಳೆಯತನವನ್ನು ವೆಚ್ಚುಮಾಡಿ ಪಡೆದದ್ದು ಲೆಕ್ಕಕ್ಕೆ ಸಿಗದಂಥದು. ನಾನು ಪ್ರಾರ್ಥನೆಗೆ ಮಸಿದಿಗೆ ಹೋಗುವುದಿಲ್ಲ. ನಾನು ಗುರುವಿನ ಬಳಿಯೂ ಹೋಗುವುದಿಲ್ಲ. ಚರ್ಚೆ, ಮಸಿದಿ, ದೇವಸ್ಥಾನ ಎಲ್ಲಾ ನಾನು ನನ್ನ ಒಳ್ಳೆತನವನ್ನು ವೆಚ್ಚುಮಾಡುವುದಿಲ್ಲ. ಹೀಗಾಗಿ ಅದನ್ನು ಯಾರಿಗೋ ಸಹಾಯವೆಸುವಾಗ, ಹಸಿದವರಿಗೆ ಉಟ ನೀಡಿದಾಗ, ನೆಲೆಯಿಲ್ಲದವನಿಗೆ ಒಂದು ನೆಲೆ ಕಲ್ಲಿಸಿಕೊಟ್ಟಿಗೆ ನನ್ನ ಒಳ್ಳೆಯತನದ ಹತ್ತನ್ನೂ ವೆಚ್ಚುಮಾಡಬಹುದು. ಮಂದಿರ ಮಸಿದಿಗಳಿಗೆ ಪ್ರಾರ್ಥನೆಗೆ ಹೋಗುವವರಲ್ಲಿ ಹಲವರು ಇಂಥ ಒಳ್ಳೆಯ ಕೆಲಸಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ನನ್ನ ಹೃತ್ಯೋವರ್ಕ ವಂದನೆಗಳು ಸಲ್ಲುತ್ತವೆ. ಅವರು ಮಹಾನುಭಾವರು.

ನಾನು ಸಾಮಾನ್ಯವಾಗಿ ಕೃಷ್ಣ, ಕಬೀರ, ಗೌತಮ ಬುದ್ಧರಿಗೆ ಗೌರವ ಸಲ್ಲಿಸುತ್ತೇನೆ. ಮತಧರ್ಮೀಯರ ಬಗೆ ಇಷ್ಟೆಲ್ಲಾ ಶುಂಹತಕ್ಕವಾಗಿ ಮಾತನಾಡುವ ನಾನು ಹಾಗೇಕೆ ಮಾಡುತ್ತೇನೆ ಎಂದು ಪ್ರಶ್ನಿಸುವುದು. ಅವರೆಲ್ಲಾ ಮಾನವನ ನಾಗರಿಕತೆಯನ್ನು ಬೆಳೆಸುವುದಕ್ಕೆ ಅಪಾರವಾದ ಕೊಡುಗೆ ನೀಡಿದವರು. ಅವರು ಬದುಕಿ ಬಾಳಿದ ಕಾಲ ಬೇರೆ ಬೇರೆಯದೇ ಆದರು ಅವರೆಲ್ಲರನ್ನೂ ಒಂದೇ ಸೂತ್ರದಲ್ಲಿ ಮೋಣಿಸುವ ಒಂದು ಗುಣವಿದೆ. ಅವರು ಅನ್ಯಾಯದ ವಿರುದ್ಧ ಸಿಡಿದ್ದವರು. ಕೆಳಗೆ ಬಿದ್ದವರ ಪರವಾಗಿ ಹೋರಾಡಿದರು. ರಾವಣನೋ, ಕಂಸನೋ, ಈಜಿಫಿನ ಘ್ರಾರೋವೋ, ಮೋಪನೋ, ಗಾಂಧಿ ವಿರೋಧಿಸಿದ ಬ್ರಹ್ಮಿಷ್ಟ ಸಾಮಾಜ್ಯದಂಧದೋ, ಕಬೀರ ಎದುರಿಸಿದ ಥಿರೋಜ್ ತೋಗಲಿನ ಅನ್ಯಮತ ದ್ವೇಷಿ ಆಡಳಿತವೋ ಅವುಗಳ ಆಧ್ಯಾತ್ಮಿಕತೆ ಒಂದು ಪ್ರಭಾವಳಿಯೇ ಅರ್ಥವಾ ನಯವಂಚನೆಯೇ?

ವಿರುದ್ಧ ಹೋರಾಡಿದ ಅವರು ಮಹನೀಯರು.

ಇಂದಿನ ಕಣು ಸತ್ಯವೇನು? ಇಂದು ಆಧ್ಯಾತ್ಮಿಕವಾಗಿ ವಿಕಸಿತರಾದ ಈ ಜನ ಏಕ ಅನ್ಯಾಯಗಳ ವಿರುದ್ಧ ಎದ್ದು ನಿಲ್ಲುತ್ತಿಲ್ಲ ಎನ್ನುವುದು ಆಶ್ಚರ್ಯಕರ ವಿಷಯ. ಆಳುವ ವರ್ಗದ ದಬ್ಬಾಳಕೆಯ ವಿರುದ್ಧ, ಸವಲತ್ತು ಪಡೆದವರು ಬೆರಳಿತ್ತುತ್ತಿಲ್ಲ. ಇವರು ಮಾಡುವ ದಾನಧರ್ಮಗಳೂ ಆಳುವವರ್ಗದ ಒಬ್ಬಿಗೆ ಪಡೆದೇ ನಡೆಯುವಂಥವು. ಕದ ಮುಚ್ಚಿದ ದೇವಸ್ಥಾನದೊಳಕ್ಕೆ ದಲಿತರನ್ನು ಕರೆದುಕೊಳ್ಳುವ ಗುಣಗಳು ಎಲ್ಲಾ ಕಂಡುಬರುತ್ತಿಲ್ಲವಲ್ಲ? ತೇಕೆದಾರರ, ಕಂಟಾಕ್ಕರುಗಳ ವಿರುದ್ಧ ಆದಿವಾಸಿಗಳ ಪರ ನಿಂತ ಗುರುಪೋಭ್ಯನನ್ನಾದರೂ ತೋರಿಸಿಕೊಡಿ. ಗುಜರಾತಿನ ಸಂತ್ಸುರ ಸೇವೆಗೆ ಧಾರ್ಮಿಕ ಗುರುಪೋಭ್ಯನನ್ನೂ ಕಾಣಲಿಲ್ಲವೇ! ಅವರೆಲ್ಲ ಮಾನವರಪ್ಪೇ!

ಸ್ವಾಮಿ! ಶ್ರೀಮಂತರಿಗೆ ಉಸಿರಾಡುವುದನ್ನು ಹೇಳಿಕೊಟ್ಟರೆ ಸಾಲದು. ಅದು ಅವರಿಗೆ ಕೇವಲ ವಿನೋದವಾಗಿದೆ ಅಷ್ಟೆ. ಆತ್ಮಸಾಕ್ಷಿ ಸತ್ತವರ ನಟನೆಗಳು ಅವು. ಅದು ನಯವಂಚನೆ. ಇದಕ್ಕೆ ಇಂಗ್ಲಿಷಿನಲ್ಲಿ ಬಳಸುವ ಪದ ‘ಹೋಕ್ಸ್’. ನಮಸ್ಕಾರ!

(ಇಂದಿಯಾ ಟುಡೆ /ಹೋಸತು)

ಅನುವಾದ : ಕೆ. ಎಸ್. ಪಾರ್ಥಸಾರಥಿ



ಅಂಧಶ್ರದ್ಧ

ಮೂಲ : ಅಣ್ಣ ಹಜಾರೆ

ಭೂತಲದ ಮೇಲೆ ಎಲ್ಲಕೂ ಹೆಚ್ಚು ದೇವರ ಸಂಖ್ಯೆ ಭಾರತದಲ್ಲಿಯೇ ಇದೆ ಎಂಬುದು ಆಗಾಗ ಅನುಭವಕ್ಕೆ ಬರುತ್ತದೆ. ಮಹಾರಾಷ್ಟ್ರದಲ್ಲಿಯೂ ದೇವರ ಸಂಖ್ಯೆ ಕಡಿಮೆಯೇನಿಲ್ಲ. ಮರಗಮ್ಮು, ಜಾಣಾಯಿ, ಜೋಗಮ್ಮು, ಮ್ಮಸೋಬಾ ಇಂತಹ ದೇವರುಗಳ ಇಂದಿನೀ ನಮ್ಮಲ್ಲಿದೆ. ದೇವರ ಅಸ್ತಿತ್ವವನ್ನು ನಂಬುವವರು ಅಥವಾ ದೇವರ ನಿಜವಾದ ಸ್ವರೂಪ ತಿಳಿದವರು ದೇವನೊಬ್ಬನೇ ಎಂಬುದನ್ನು ಒಪ್ಪುತ್ತಾರೆ. ಆದರೆ ಇಂದು ಜನರು ತಮಗೆ ತಿಳಿದಂತೆ ದೇವರಗಳನ್ನು ನಿರ್ಮಿಸಿಕೊಂಡಿದ್ದಾರೆ. ನಿಜವೆಂದರೆ ದೇವರು ಭಾವವಿಲ್ಲದೇ ತಿಳಿಯುವುದಿಲ್ಲ. ‘ಭಾವವೇ ದೇವ’ ಎಂದು ಸಂತರು ಹೇಳಿದ್ದಾರೆ. ‘ಭಾವದ ಬಲದಿಂದ ಎಲ್ಲವೂ ತಿಳಿಯುತ್ತದೆ. ಇಲ್ಲವಾದರೆ ಏನೂ ತಿಳಿಯುವುದಿಲ್ಲ. ಭಾವಗಳಿಲ್ಲದೇ ದೇವರು ಅರ್ಥವಾಗಲಾರೆ’ ಎಂಬುದು ನಿಃಸಂದೇಹ

‘ಮನಿ ನಾಹಿ ಭಾವ ದೇವಾ ಮಲಾ ಪಾವ
ದೇವ ಅಶಾನೆ ಪಾವಾಯಚಾ ನಾಹಿರೇ
ದೇವ ಬಾಚಾರಾಚಾ ಭಾಚಿಪಾಲಾ ನಾಹಿರೇ
‘ಮನಸ್ಸಿನಲ್ಲಿ ಭಾವವಿಲ್ಲದೇ ದೇವರನ್ನು ಸೃಂಗಿಸಿದರೆ ದೇವರು ಒಲಿಯುವುದಿಲ್ಲ.
ದೇವರು ಸಂತೆಯಲ್ಲಿರುವ ತರಕಾರಿಯಲ್ಲ’ ಎಂದು ಸಂತ ಗಾಡಗೆಬಾಬಾ ಹೇಳುತ್ತಾರೆ.

ಅಂಧಶ್ರದ್ಧ

೧೪೧

ಯಾರ ಮನಸ್ಸಿನಲ್ಲಿ ಭಾವನೆಗಳಿಲ್ಲ ಅಂಥವರಿಗೆ ದೇವರು ಅರ್ಥವಾಗುವುದಿಲ್ಲ. ಹೆರಿಗೆಯಾಗಿರುವ ಹೆಣ್ಣುಮಗಳೊಬ್ಬಕು ‘ಪದೇಶಿ’ಯ ಮೂರಿಗೆಂದು ತನ್ನ ಹಸುಗೂಸನ್ನು ತೆಗೆದುಕೊಂಡು ಉರಿನ ಹೋಗುತ್ತಾಳೆ. ಅವಳ ಜೊತೆಗೆ ಹಿರಿಯರು, ಕಿರಿಯರೂ ಇರುತ್ತಾರೆ. ಐದೇಶಿಯಂದು ಬಾಣಂತಿಯರು ‘ಪಳುಕಲ್ಲುಗಳನ್ನು ಮೂರಿಸುವುದು ಸಂಪ್ರದಾಯ. ಆ ತಾಯಿಯು ರಸ್ತೆಯಲ್ಲಿ ನಡೆಯುವಾಗ ಕಂಡಂತಹ ಕಲ್ಲುಗಳನ್ನು ಕಾಲಿನಲ್ಲಿ ಧರಿಸಿದ ಚಪ್ಪಲಿಯಿಂದ ಒದೆಯುತ್ತ ಹೋರಿಸಿ ‘ಇದೊಂದು ದೇವರನ್ನು ತೆಗೆದುಕೊ, ಇನ್ನೊಂದು ದೇವರನ್ನು ಎತ್ತಿಕೊ’ ಎಂದು ಹೇಳುತ್ತಾಳೆ. ಪಳುಕಲ್ಲುಗಳನ್ನು ಸಂಗ್ರಹಿಸಿ ಅವೆಲ್ಲವನ್ನು ಒಂದು ಸಾಲಿನಲ್ಲಿಟ್ಟು ಅವುಗಳ ಮೇಲೆ ನೀರು ಹಾಕಲಾಗುತ್ತದೆ. ಅರಿತಿಣ, ಕಂಂತು ಬಳಿದು ಉಂಡುಬತ್ತಿ ಹಜ್ಜಿ, ಕಾಯಿ ಒಡೆದು, ಅವುಗಳಿಗೆ ಸ್ವೇಚ್ಛವನ್ನು ಅರ್ಥಸಲಾಗುತ್ತದೆ. ಅವಳು ತನ್ನ ಹಸುಗೂಸನ್ನು ಆ ಕಲ್ಲುಗಳ ಮಧ್ಯ ಕುಳಿರಿಸಿ ‘ನನ್ನ ಮಗುವನ್ನು ಜೆನ್ನಾಗಿ ಇಟ್ಟಿರು’ ಎಂದು ಕೈಜೋಡಿಸಿ ಬೇಡಿಕೊಳ್ಳುತ್ತಾಳೆ. ಇದೆಲ್ಲ ಮಾಡಿದ ತಾವು ಒಂದು ಮಹಾನ್ ದೇವಮಾಜಿ ಮಾಡಿದವೆಂಬ ಸಮಾಧಾನದಿಂದ ಅವರೆಲ್ಲ ಮನಸೆ ಮರಳುತ್ತಾರೆ.

ಬಾಣಂತಿಯರು ನಿರ್ಮಿಸಿದ ಆ ದೇವರುಗಳಿಗೆ ಅವಳು ಮಾಡಿದ ಆ ಪ್ರಜೆಯೇ ಮೌದಲ ಮತ್ತು ಕೇನೆಯ ಪ್ರಜೆಯಾಗಿರುತ್ತದೆ. ದೇವರಿಗೆ ಅರ್ಥಸಿದ ಸ್ವೇಚ್ಛೆ ನಾಯಿ ತೆಗೆದುಕೊಂಡು ಹೋಗುತ್ತದೆ. ಮರುದಿನ ನೀರು ತಂಬಿಗೆ ತೆಗೆದುಕೊಳ್ಳಿದೆ ಶೋಚಕ್ಕೆ ಹೋದ ಮನುಷ್ಯ ಆ ದೇವರನ್ನೇ ಸ್ವಷ್ಟಿಗೆಂದು ಬಳಸುತ್ತಾನೆ. ನಾವು ಇಂತಹ ದೇವರುಗಳನ್ನು ನಿರ್ಮಿಸುವುದರಿಂದ ಆಗುವ ಸಾಧನೆಯೇನು? ಅಂಧಶ್ರದ್ಧಯಿಂದಾಗಿ ಇವೆಲ್ಲವೂ ಸಂಭವಿಸುತ್ತದೆ. ಕೆಲವು ದೇವರಿಗಂತೂ ಕೋಣಿ ಮೊಜ್ಜೆ, ಕುರಿಗಳು ಬೇಕಾಗುತ್ತವೆ. ದೇವರು ಒಂದು ವೇಳೆ ಎಲ್ಲಾ ಜೀವಿಗಳ ರಕ್ಷಕನಾಗಿದ್ದರೆ ಅದ್ದೇಗೆ ಆತ ಅವುಗಳ ಹಕ್ಕೆ ಮಾಡಿರೆಂದು ಹೇಳುತ್ತಾನೆ? ಪ್ರಾಣಿಗಳನ್ನು ಕೊಂಡು ಅವುಗಳನ್ನು ತನಗೆ ಅರ್ಥಸೆಂದು ಹೇಳುವವನು ದೇವರು ಹೇಗಾಗುತ್ತಾನೆ?

ಕೆಲವರು ‘ನನ್ನ ಮೈಯಲ್ಲಿ ದೇವರು ಸಂಚರಿಸುತ್ತಾನೆ ಹಾಗೂ ನನ್ನ ಮುಖಾಂತರ ಮಾತನಾಡುತ್ತಾನೆ’ ಎಂದು ಹೇಳುತ್ತಾರೆ. ಮುಗ್ಧ ಜನರು ಅಂಥವರ ಬೆನ್ನಹಿಂದೆ ಬಿಳಿತ್ತಾರೆ. ಯಾವ ಮನುಷ್ಯ ಶೋಚಕ್ಕೆ ಹೋಗುವಾಗ ನೀರನ್ನೂ ತೆಗೆದುಕೊಂಡು ಹೋಗುವುದಿಲ್ಲವೇ ಅಂಥವರ ಮೈಯಲ್ಲಿ ಅದ್ದೇಗೆ ದೇವರು ಬರುತ್ತಾನೆ? ಎಂಬುದು ಮುಖ್ಯ ಪ್ರಶ್ನೆಯಾಗಿದೆ. ‘ಇದು ನಮಗೆ ಮೋಸಮಾಡುವ ತಂತ್ರ’ ಎಂಬುದು ಜನಸಾಮಾನ್ಯರಿಗೆ ತಿಳಿಯುದಿಲ್ಲ.

ಇಡೀ ಜಗತ್ತು ಇಂದು ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಆಶ್ಚರ್ಯಕಾರಕ

೧೪೨

ಕಂಗಳಿಗೆ ನಿಡ್ದ ಭಾರದು

ಪ್ರಗತಿ ಸಾಧಿಸುತ್ತಿದೆ. ಪ್ರತಿದಿನ ನವನವೀನ ಸಂಶೋಧನೆಗಳಾಗುತ್ತಿವೆ. ಇಡೀ ವಿಶ್ವವೇ ವಿಜಾನ್ಯಾಸದಿಂದಾಗಿ ಸಂಕುಚಿತಗೊಳ್ಳುತ್ತಿದೆ. ಇಂಥ ಅವಸ್ಥೆಯಲ್ಲಿ ಸಿಕ್ಕಿಸಿಕ್ಕಂತಹ ಕಲ್ಲುಗಳಿಗೆ ಸಿಂಧೂರ ಬಳಿದು ಅವಗಳಿಗೆ ದೇವರೆಂದು ಮಾಡಿ ಕುರಿ, ಹೋಳಿಗಳನ್ನು ಕೊಯ್ದು ಅರ್ಥಸುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಇದರ ಮೇಲಿಂದ ನಮ್ಮ ಜನರಲ್ಲಿ ಇನ್ನೂ ಎಷ್ಟೊಂದು ಅಜಾನ್, ಅಂಧಶ್ರದ್ಧೆ ಇದೆ ಎಂಬುದು ತಿಳಿದುಬರುತ್ತದೆ.

‘ರಾಳಿಗಳಿಂದಿ’ಯಲ್ಲಿಯೂ ಅಂಧಶ್ರದ್ಧೆಯಿಂದ ಹಲವಾರು ಜನರಿದ್ದರು. ಉಂಟಾಗುವುದೆ ಪದ್ಧತಿ ದೇವಿಯ ಮಂದಿರವಿದೆ. ಪರಂಪರೆಯಂತೆ ಜ್ಯೇಷ್ಠಶ್ರದ್ಧೆ ಸಪ್ತಮಿಯಂದು ದೇವಿಯ ಜಾತ್ಯೆ ನಡೆಯುತ್ತದೆ. ಜನರು ಪದ್ಧತಿ ದೇವಿಯನ್ನು ಪಾರ್ವತಿಯ ಅವತಾರವೆಂದು ನಂಬುತ್ತಾರೆ. ದೇವಿಗೆ ಹೂರಣದ ಹೋಳಿಗೆ ನೈವೇದ್ಯ ಅರ್ಥಸಲಾಗುತ್ತದೆ. ಆದರೆ ಪುರಾತನ ದಿನಗಳಲ್ಲಿ ಕೆಲವರು ಜಾತ್ಯೆಯ ಪದ್ಧತಿಯಂದು ದೇವಿ ಮುಂದೆ ಕುರಿ ಕೊಯ್ದು ಎರಡರಿಂದ ದಿನಗಳವರೆಗೆ ತಮ್ಮ ಮನಗೆ ಬಂದ ನೆಂಟರಿಷ್ಟಿಗೆ ಮಾಂಸಾಹಾರದ ಆತಿಧ್ಯ ನೀಡುತ್ತಿದ್ದರು. ಅನೇಕ ವರ್ಷಗಳಿಂದಲೂ ಈ ಅನಿಷ್ಟ ರೂಪಿ-ಪರಂಪರೆಗಳು ನಡೆದುಕೊಂಡು ಬಂದಿದ್ದವು. ದೇವಿಗಂಡು ಹೋಳಿಗೆ ಹಾಗೂ ತಮಗಂಡು ಮಾಂಸಾಹಾರ ತಯಾರಿಸಲಾಗುತ್ತಿತ್ತು.

ರೆಂಂ ರಲ್ಲಿ ಉರಿನಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಜೊತೆಗೆ ಜನರ ಮಾನಸಿಕತೆಯಲ್ಲಿಯೂ ನಾವು ಬದಲಾವಣೆ ಮಾಡಿದ್ದೇವು. ಹಲವು ವಿಚಾರವಂತ ಜನರು ಒಂದೆಡೆಗೆ ಸೇರಿ ಗ್ರಾಮಸಭೆಯಲ್ಲಿ ‘ದೇವಿಯ ಮುಂದೆ ಕುರಿ ಕೊಯ್ದುವುದು ಹಾಗೂ ಅದನ್ನು ತಾವು ತಿನ್ನುವುದು ಎಷ್ಟುರಮಟ್ಟಿಗೆ ಯೋಗ್ಯವಿದೆ?’ ಎಂದು ಚಿಂತಿಸಿದರು. ‘ಭ್ರಾತ್ರೀನಿಂದ ಕ್ಯಾಯಿನ್ನು ಸ್ವಲ್ಪ ಕುಯ್ದುಕೊಂಡು ರಕ್ತವನ್ನು ಹರಿಸುವುದು ನಮ್ಮಿಂದ ಆಗದ ಕೆಲಸ. ಆದರೆ ಈ ಮೂಕಪೂರ್ವಿಗಳ ಕುತ್ತಿಗೆಯ ಮೇಲೆ ಕತ್ತಿ ಬೀಸುವಾಗ ಆ ಜೀವಕ್ಕೆ ಎಷ್ಟೊಂದು ವೇದನೆಯಾಗುತ್ತಿರಬಹುದು ಎಂಬುದು ಬಗ್ಗೆ ನಾವು ಸ್ವಲ್ಪವಾದರೂ ಚಿಂತಿಸಬೇಕಾಗಿದೆ’ ಎಂದು ಗ್ರಾಮಸಭೆಯಲ್ಲಿ ನಿಷಾಯ ಕ್ಯಾನೊಳ್ಳಲಾಯಿತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆಂಬುದೇ ಮುಖ್ಯ ಪ್ರಶ್ನೆಯಾಗಿತ್ತು. ಏಕೆಂದರೆ ಉರಲ್ಲಿ ಅಂಧಶ್ರದ್ಧೆಯ ಮೇಲೆ ವಿಶ್ವಾಸವಿಡುವ ಹಲವಾರು ಜನರಿದ್ದರು ಹಾಗೂ ಇದು ಅನೇಕ ವರ್ಷಗಳಿಂದ ನಡೆದು ಬಂದ ಪರಂಪರೆಯೂ ಆಗಿತ್ತು. ಇದೆಲ್ಲವೂ ಒಂದೇ ಸಭೆಯ ನಿಷಾಯದ ಮೂಲಕ ಕಾರ್ಯರೂಪಕ್ಕೆ ಇಳಿಯುವುದು ಹೇಗೆ ಸಾಧ್ಯ? ಅಂಧಶ್ರದ್ಧೆಯಿಂದವರ ಭಾವನೆಗಳು ಪ್ರಬಲವಾಗಿರುತ್ತವೆ. ಒಂದು ವೇಳೆ ಅವರಿಗೆ ನೋವಾದರೆ ಅವು ವಿವೇಕದಿಂದಲೂ ವರ್ತಿಸುವುದಿಲ್ಲ. ಅವರು ಸಿದಿದ್ದು ವಿರೋಧ ವ್ಯಕ್ತಪಡಿಸುತ್ತಾರೆ. ಅದಲ್ಲದೇ

ಸಮಾಜದಲ್ಲಿ ಹಲವಾರು ಸ್ವಾರ್ಥಿಗಳು, ಧರ್ಮಮಾತಾಂಡರು ಉರಿಯಲ್ಲಿ ಎಣ್ಣೆ ಸುರಿಯುವ ಕೆಲಸ ಮಾಡುತ್ತಾರೆ. ಇದರಿಂದಾಗಿ ಈ ವರದು ವಿರುದ್ಧ ಪ್ರಘಾಹಗಳಲ್ಲಿ ಸಮಸ್ಯೆಗಳ ದೊಡ್ಡ ಸುಳಿಗಳು ನಿರ್ಮಾಳಿಸಬಾಗುವ ಸಾಧ್ಯತೆ ಇರುತ್ತದೆ.

ಈ ವಿರುದ್ಧ ಮತಪ್ರಘಾಹಗಳ ನಡುವಿನ ಸುರಕ್ಷಿತ ಮಾರ್ಗವನ್ನು ಅನುಸರಿಸಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ಕುರಿಗಳನ್ನು ಕತ್ತರಿಸುವ ಅನಿಷ್ಟ ಪದ್ಧತಿಯನ್ನು ನಿಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಲಾಯಿತು.

ಒಂದು ಬಂಡಿಯ ತುಂಬ ಕಟ್ಟಿಗೆಗಳನ್ನು ತುಂಬಿ ತಂದು ದೇವಿ ಗುಡಿಯ ಮುಂದೆ ಹಾಕಿ ಅಲ್ಲಿ ಆ ಕಟ್ಟಿಗೆಗಳಿಂದ ‘ಹೋಮಕುಂಡ’ ಸಿದ್ಧಪಡಿಸಲಾಯಿತು. ಎಲ್ಲ ಗ್ರಾಮಸ್ಥರಿಗೆ ‘ಯಾರ್ಥಾರಿಗೆ ದೇವಿಯ ಹೆಸರಿನಲ್ಲಿ ಹರಿಕೆಯ ಕುರಿ ಕೊಯ್ದುಬೇಕಿದೆಯೋ ಅವರೆಲ್ಲ ಕುರಿ ಕೊಯ್ದಿಬಹುದು. ಆದರೆ ದೇವಿಯ ಹೆಸರಿನಲ್ಲಿ ಕತ್ತರಿಸಿದ ಕುರಿಯ ದೇಹವನ್ನು ಹೋಮದಲ್ಲಿ ಹಾಕಬೇಕು. ಯಾರೂ ಮಾಂಸವನ್ನು ಮನೆಗೆ ತೆಗದುಕೊಂಡು ಹೋಗಬಾರದು’ ಎಂದು ಸೂಚಿಸಲಾಯಿತು.

ಗ್ರಾಮಸಭೆಯ ಈ ನಿಷಾಯ ತಿಳಿದ ನಂತರ ‘ತಿನ್ನಲು ಮಾಂಸ ದೊರೆಯಿದಿದ್ದ ವೇಲೆ ಕುರಿ ಕೊಯ್ದುವುದು ಏತಕ್ಕೆ?’ ಎಂದುಕೊಂಡು ಯಾರೊಬ್ಬರೂ ಕುರಿಯ ಬಲಿ ಕೊಡಲಿಲ್ಲ. ಆದರೆ ಸ್ವಾರ್ಥಯಾಗಿದ್ದ ದೇವಿಯ ಭಕ್ತನೊಬ್ಬ ಸಿಟ್ಟಿಗೆದ್ದ ಹಾಗೂ ಪದ್ಧತಿ ದೇವಿ ಅವನ ಮೈಯಲ್ಲಿ ಸಂಕರಿಸಿದಳು. ಅವನ ತಲೆ ಹಾಗೂ ದೇಹ ಗಿರಿಕಿ ಹೊಡೆಯಲಾರಂಭಿಸಿತು. ಆತ ಜೋರಾಗಿ ಜೀರುತ್ತೆ ಕ್ಯಾಗಳನ್ನು ಗಾಳಿಯಲ್ಲಿ ತಿರುಗಿಸುತ್ತೇನೆ. ಅವರನ್ನು ಸುಟ್ಟು ಭಸ್ಯ ಮಾಡುತ್ತೇನೆ’ ಎಂದು ಕಿರುಚಿ ಹೇಳತೊಡಗಿದ. ದೇವಿಯೇ ಅವನ ಮುಖಾಂತರವಾಗಿ ಇದನ್ನು ಹೇಳಿಸುತ್ತಿರುವಳೆಂದು ತಿಳಿದು ಅಂಧಶ್ರದ್ಧೆಯಿಂದ ಜನರು ಬೆಂಜಿಬಿದ್ದರು. ದೇವಿಯ ಪ್ರಕೋಪದಿಂದ ಉರಿಗೆ ಏನಾದರೂ ಕೇಡಾಗುವುದೆಂದು ಜನರಲ್ಲಿ ಚರ್ಚಿ ಪ್ರಾರಂಭವಾಯಿತು. ಕೆಲವು ಕಾರ್ಯಕರ್ತರು ‘ಯಾರು ದೇವಿಯ ದಾರಿಗೆ ಅಡ್ಡ ಬಂದಿರುವರೋ ಅವರಿಗೆ ದೇವಿ ನೋಡಿಕೊಳ್ಳುತ್ತಾಳೆ ಹಾಗಿರುವಾಗ ನೀವೇಕೆ ಅಂಜುತ್ತೇರಿ? ನಾವು ದೇವಿ ನೀಡಬಹುದಾದ ತೀಕ್ಷೆಯನ್ನು ಅನುಭವಿಸಲು ಸಿದ್ಧರಾಗಿದ್ದೇವೆ’ ಎಂದು ಗ್ರಾಮಸ್ಥರಿಗೆ ತಿಳಿಸಿ ಹೇಳುವ ಪ್ರಯತ್ನಮಾಡಿದರು. ಆದರೆ ಜನರು ಕೇಳುವ ಮನಃಷಿತಿಯಲ್ಲಿ ಇರಲಿಲ್ಲ.

ಆಗ ಒಂದಿಬ್ಬರು ಕಾರ್ಯಕರ್ತರು ಅಲ್ಲಿಯೇ ಮಗ್ನಲಿನಲ್ಲಿದ್ದ ‘ಭಡಿ’ಯ ಗಿಡದಿಂದ ಒಂದೊಂದು ಹಸಿ ಭಡಿಗಳನ್ನು ತಂದರು ಹಾಗೂ ಮೈಯಲ್ಲಿ ದೇವಿಯ ಸಂಚಾರವಾಗಿದ್ದ ಭಕ್ತನನ್ನು ಚಿನ್ನಾಗಿ ಧಳಿಸಿದರು. ಮೊದಲಿನ ಎರಡು ಏಟುಗಳಲ್ಲಿಯೇ

ಅವನ ಮೇಯೋಳಗಿನ ದೇವಿಯ ಸಂಚಾರ ಹೊರಟು ಹೋಗಿತ್ತು ಹಾಗೂ ಈಗ ಮತ್ತೆನ್ನು ಏಟು ತಿನ್ನಬೇಕಾಗುವುದೆಂದು ಆತ ಅಲ್ಲಿಂದ ಓಡಿ ಹೋದ. ಎರಡು ವರ್ಷಗಳವರೆಗೆ ಅವನು ತಿರುಗಿ ಬರಲಿಲ್ಲ.

ರಾಳೆಗಣಸಿದ್ಧಿಯಲ್ಲಿ ಪಶುಬಲಿಯ ಪದ್ಧತಿ ನಿಂತುಹೋಗಿ ಹಲವಾರು ವರ್ಷಗಳಾಗಿವೆ. ಆದರೆ ದೇವಿ ಎಂದೂ ಉರಿನ ಮೇಲೆ ಕೋಪಗೊಂಡಿಲ್ಲ ಹಾಗೂ ಯಾರಿಗೂ ಕೆಡುಕನ್ನು ಮಾಡಿಲ್ಲ, ಬದಲಾಗಿ ಎಲ್ಲ ಗ್ರಾಮಸ್ಥರ ಕಲ್ಯಾಣವೇ ಆಗಿದೆ. ಅಂಥಶ್ರದ್ಧೆಯನ್ನು ಬೆಳೆಸುವ ಇಂತಹ ಅನಿಷ್ಟ ರೂಢಿ-ಪರಂಪರೆಗಳನ್ನು ಮಟ್ಟ ಹಾಕುವುದು ಅವಶ್ಯಾಗಿದೆ. ಅದಕ್ಕೆಂದೆ ಜನತಿಕ್ಕಣ ಹಾಗೂ ಜನರಜ್ಞತ್ವ ಕಾರ್ಯಗಳನ್ನು ಮಾಡುವುದು ಕಾಲದ ಬೇಡಿಕೆಯಾಗಿದೆ.

ರಾಳೆಗಣಸಿದ್ಧಿಯಲ್ಲಿಯೂ ಅನೇಕ ಪ್ರಕಾರದ ಅಂಥಶ್ರದ್ಧೆಗಳಿದ್ದವು. ಉರಿನ ಪ್ರವೇಶದ್ವಾರದ ರಸ್ತೆಯ ಮಧ್ಯದಲ್ಲಿ ಐದಡಿಯ ದೊಡ್ಡ ಕಲ್ಲೀಂದಿತ್ತು. ಜನರು ಅದನ್ನು 'ಬೇತಾಳಬಾಬಾ' ಕರೆಯುತ್ತಿದ್ದರು. ಅದಕ್ಕೆ ಯಾರೋ ಸಿಂಧಾರ ಬಳಿದಿದ್ದರು. ಹೀಗಾಗಿ ಹಬ್ಬ ಹರಿದಿನಗಳಲ್ಲಿ ಜನರು ಆ ಕಲ್ಲಿಗೂ ನೈವೇದ್ಯವನ್ನು ಅರ್ಪಿಸುತ್ತಿದ್ದರು. ಅದು ರಸ್ತೆ ಮಧ್ಯದಲ್ಲಿರುವುದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿತ್ತು. ಆದರೆ ಬೇತಾಳಬಾಬಾನನ್ನು ಅಲ್ಲಿಂದ ಕಿತ್ತಿದರೆ ಅದರ ಕೊಪಕ್ಕೆ ತುತ್ತಾಗಬೇಕಾಗುತ್ತದೆಂದು ಯಾರೂ ಅದನ್ನು ಸ್ಥಳಾಂತರಿಸಿರಲಿಲ್ಲ. ಒಂದು ರಾತ್ರಿ ಎಂಟ್ಟತ್ತು ಕಾರ್ಯಕರ್ತರು ಸಲಿಕೆ, ಗುದ್ದಲಿ ತೆಗೆಕೊಂಡು ಹೋಗಿ ರಸ್ತೆಯಲ್ಲಿರುವ ಬೇತಾಳಬಾಬಾನನ್ನು ಕಿತ್ತು ತೆಗೆದು ರಸ್ತೆಯ ಒಂದು ಬದಿಗೆ ಇರಿಸಿದರು ಹಾಗೂ ಸಂಚಾರ ಸುಗಮಗೊಳಿಸಿದರು. ಈ ಕಾರ್ಯದಿಂದಾಗಿ ಯಾರಿಗೂ ಏನೂ ಕೇಡಾಗಲಿಲ್ಲ.

ಮಂದಿರಕ್ಕೆ ಹೋಗುವ ರಸ್ತೆಯ ಮಧ್ಯಭಾಗದಲ್ಲಿಯೇ ಐದಡಿ ಉದ್ದ ಐದಡಿ ಅಗಲದ 'ಚೌಧರಾ' ಎಂಬ ನಾಲ್ಕು ಸ್ತರದ ಕಟ್ಟಡವಿತ್ತು. ಉರಿನಲ್ಲಿಯ ಹಿರಿಯರಿಗೆ ಈ ಚೌಧರಾ ಯಾವ ದೇವರೆಂದು ಕೇಳಿದಾಗ ಅವರಿಗೂ ಅದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಹಬ್ಬ ಹರಿದಿನಗಳಲ್ಲಿ ಮಂದಿರಕ್ಕೆ ಹೋಗುವ ಜನರು ಆ ಚೌಧರಾಕ್ಕೂ ಅರಿಷಿಣಿ, ಕುಂಕುಮ ಬಳಿದು, ನೈವೇದ್ಯವನ್ನು ಅರ್ಪಿಸುತ್ತಿದ್ದರು. ಆದರೆ ಜನರಿಗೆ ಅದು ಯಾವ ದೇವರು ಎಂಬುದೂ ತಿಳಿದಿರಲಿಲ್ಲ. ಮೇಲಾಗಿ ಅದು ರಸ್ತೆ ಮಧ್ಯಭಾಗದಲ್ಲಿ ಇರುವುದರಿಂದಾಗಿ ಸಂಚಾರಕ್ಕೂ ತೊಂದರೆಯಾಗುತ್ತಿತ್ತು. ಒಂದು ದಿನ ಮೂರ್ಕಾಲ್ಕು ಕಾರ್ಯಕರ್ತರು ಗುದ್ದಲಿ, ಸಲಿಕೆಯನ್ನು ತೆಗೆದುಕೊಂಡು ಹೋಗಿ ಆ ಚೌಧರಾವನ್ನು ಕೆಡವಿದರು. ಈ ಕಾರ್ಯದಿಂದಲೂ ಯಾರಿಗೂ ಏನೂ ಕೆಡುಕಾಗಲಿಲ್ಲ.

ಅಂಥಶ್ರದ್ಧೆ

ಒಳಿಖಿ

ಉರಿನ ಇಂಗುಗೆರೆಯ 'ಸಾಯಿಟ್' ಲಾಯಿಸೋನನ್ನು ಒಬ್ಬ ಇಂಜಿನೀಯರ್ ಹಾಕಿಕೊಟ್ಟಿದ್ದು. ಇಂಗುಗೆರೆಯ ಅಡಿಪರು ಅಗಿಯವಾಗ ಆ ರೇಖೆಯ ಮಧ್ಯದಲ್ಲಿಯೇ ಕಂಕುಮ ಬಳಿದ ದೇವಕಲ್ಲು ಸಿಕ್ಕಿತು. ಜನರು ಅದಕ್ಕೆ ಮ್ಲೊಬೆಂಬಾನ ಎಂದೆನ್ನುತ್ತಿದ್ದರು. ಆ ಕಲ್ಲನ್ನು ತೆಗೆಯದೆ ಅಡಿಪಾಯ ಅಗೆಯಲು ಬರುವಂತಿರಲ್ಲಿ ಹಾಗೂ ತೆಗೆದರೆ ಮ್ಲೊಬೆಂಬಾನ ಪ್ರಕ್ರೋಪವಾಗುತ್ತದೆ ಎಂದು ಜನ ಹೆದರಿದ್ದರು.

ಮರುದಿನ ಕಾರ್ಯಕರ್ತರು ಅಲ್ಲಿಗೆ ಹೋಗಿ ಮ್ಲೊಬೆಂಬಾನನ್ನು ಅಲ್ಲಿಂದ ಕಿತ್ತೆಸೆದು ಅಡಿಪಾಯ ಅಗಿದರು. ಇದರಿಂದಲೂ ಏನೂ ಕೆಡಕಾಗಲಿಲ್ಲ. ಬದಲಾಗಿ ಒಳ್ಳೆಯ ಇಂಗುಗೆರೆ ನಿಮೂರಣಾವಾಗಿ ಭೂಮಿಯೂ ನೀರಾವರಿಗೆ ಒಳಪಟ್ಟಿದೆ. ಇಂತಹ ಅನೇಕ ಅಂಥಶ್ರದ್ಧಾ ನಿಮೂರಣಾ ಕಾರ್ಯಗಳು ರಾಳೆಗಣಸಿದ್ಧಿಯಲ್ಲಿ ಆಗಿದೆ.

ಅನುವಾದ : ಗಿರೀಶ ಜಕಾಪುರೆ



೧೧೬

ಕಂಗಳಿಗೆ ನಿಡ್ಡ ಬಾರದು

ಜಾತಿಶಕ್ತಿಗಳು ಮುಗಿಸಿ ಹಾಕಿದ ಲೇಖ

ಮೂಲ : ಪಾವಣ್ಣನ್

“ಪೆರುಮಾಳ ಮುರುಗನ್ ಎಂಬ ಹೆಸರಿನ ಬರಹಗಾರ ತೀರಿಮೋದ. ಅವನು ದೇವರಲ್ಲವಾದ್ದರಿಂದ ಮತ್ತೆ ಅವಶರಿಸಿ ಬರಲಾರ. ಇಲ್ಲಿಂದಾಚಿಗೆ ನಿ. ಮುರುಗನ್ ಎಂಬ ಹೆಸರಿನ ಶಿಕ್ಷಕ ಬದುಕುತ್ತಾನಷ್ಟೆ”

ಕಳೆದ ವಾರ ಫೇಸ್‌ಬುಕ್‌ನಲ್ಲಿ ಈ ಅರ್ಥದ ಒಕ್ಕಣೆಯನ್ನು ತಮಿಳು ಲೇಖಕ ಪೆರುಮಾಳ ಮುರುಗನ್ ಬರೆದು, ತನ್ನಲ್ಲಾ ಸಾಹಿತ್ಯಕ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟರು. ಸೇಲಂ ಬಳಿಯ ಸಣ್ಣ ಪಟ್ಟಣ ತಿರುಚಂಗೋಡಿನಲ್ಲಿ ಎರಡು ವಾರ ಹೊತ್ತಿ ಉರಿದ ಏರೋಧದ ಕಿಷ್ಟೆ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸ್ಥಿರವಾದ ಕೊಡುಗೆಗಳನ್ನು ನೀಡಿದ ಬರಹಗಾರರನ್ನು ಮುಗಿಸಿಹಾಕಿತ್ತು.

ಪೆರುಮಾಳ ಮುರುಗನ್ ಗಂಭೀರವಾದ ಸಾಹಿತಿ. ಇಪ್ಪತ್ತೆದು ವರ್ಷಗಳ ಸಾಹಿತ್ಯಕ ಸೃಜನಶೀಲ ಕೆಲಸದಿಂದ ಸಣ್ಣಕಳೆ, ಕಾದಂಬರಿ ಹಾಗೂ ಸಂಶೋಧನಾ ಪ್ರಬಂಧಗಳ ಮೂಲಕ ಥಾಮು ಮೂಡಿಸಿದ ಅವರು ದೊಡ್ಡ ಹೆಸರು ಮಾಡಿದರು. ತಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಉತ್ತಮ ಮೇಸ್ಟರ್ಸೆನಿಸಿದ್ದ ಅವರನ್ನು ಎಲ್ಲಾ ವಿದ್ಯಾರ್ಥಿಗಳು ತ್ರೀತಿಸುತ್ತಿದ್ದರು. ಕಾಲೇಜು ಕ್ಯಾಂಪಸ್‌ನಲ್ಲಿ ಸದಾ ಅವರನ್ನು ಹತ್ತಿಪ್ಪತ್ತು ವಿದ್ಯಾರ್ಥಿಗಳು ಸುತ್ತುವರಿದು ನಿಲ್ಲುತ್ತಿದ್ದುದು ಸಾಮಾನ್ಯ ದೃಶ್ಯ. ಪದವಿ ಮುಗಿಸಿ, ಕೆಲಸ ಗಿಟ್ಟಿಸಿ ಬೇರೆ ಬೇರೆ ಸ್ಥಳಗಳಿಗೆ ಹೋದ ಹಳೆಯ ವಿದ್ಯಾರ್ಥಿಗಳು

ಈಗಲೂ ಅವರ ಜೊತೆ ಸಂಪರ್ಕ ಇಟ್ಟಿಕೊಂಡಿದ್ದಾರೆ. ‘ಕೂಡು’ ಎಂಬ ಹೆಸರಿನಲ್ಲಿ ಸಾಹಿತ್ಯಕ ಸಂವಾದ ನಡೆಸಲು ನಿಯಮಿತವಾಗಿ ಸಭೆ ಸೇರಿಸುತ್ತಿರುವವರು ಇದೇ ಪೆರುಮಾಳ. ಜಾತಿ ಹೇಗೆಲ್ಲಾ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ದಿನ ನಿತ್ಯದ ಅನುಭವ ಇಟ್ಟಿಕೊಂಡೇ ಹಲವರು ಬರೆದ ಲೇಖನಗಳ ಸಂಗ್ರಹವನ್ನು ಅವರು ಇತ್ತೀಚಿಗೆ ಹೊರತಂದಿದ್ದರು. ರಾಜ್ಯ ಸರಕಾರವು ವರ್ಗಾವಙ್ಕೆ ಮಾಡಿದ್ದರಿಂದ ಸಾಯಂ ಎಂಬ ಜಿಲ್ಲಾಧಿಕಾರಿ ಮಾನಸಿಕವಾಗಿ ತೊಂದರೆ ಅನುಭವಿಸಿದಾಗ, ‘ಸಾಯಂ ಸ್ಯಾದ ಸಾಯಂ’ (ಸಾಯಂ ಮಾಡಿದ ಸಹಾಯ) ಎಂಬ ಕರಪತೆವನ್ನು ಪೆರುಮಾಳ ಮುರುಗನ್ ಸಿದ್ಧಪಡಿಸಿ, ಆ ಜಿಲ್ಲಾಧಿಕಾರಿ ಬಡವರು ಹಾಗೂ ರೈತರ ಅಭಿವೃದ್ಧಿಗಾಗಿ ಪಟ್ಟ ಶ್ರಮದ ಮೇಲೆ ಬೆಳಕು ಜೆಲ್ಲಿದ್ದರು.

ಸೇಲಂ ನಗರದ ಬಳಿಯ ತಿರುಚಂಗೋಡು ಪಟ್ಟಣದವರು ಪೆರುಮಾಳ ಮುರುಗನ್. ಈ ಪ್ರದೇಶದ ಭೌಗೋಳಿಕ ಮಾಹಿತಿ ಹಾಗೂ ಆಚರಣೆಗಳ ಕುರಿತು ಅವರಿಗೆ ಆಳವಾದ ಜ್ಞಾನವಿದೆ. ಸೇಲಂ, ಈರೋಡ್, ತಿರುಮೂರಿ, ಕರೂರ್, ನಮಕ್ಕಾಲ್, ಕೋಯಿಮತ್ತೂರು, ಧರ್ಮಪುರಿ, ಕೃಷ್ಣಗಿರಿ ಹಾಗೂ ಪಳ್ಳನಿ ಜನರ ಕೊಂಗು ಆಡುಮಾತಿನ ಅರ್ಥವಿವರ ನೀಡುವಂಥ ಬ್ರಹ್ಮ ಪದಕೋಶವನ್ನು ಅವರು ಹೊರತಂದಿದ್ದಾರೆ. ಇತರ ಭಾರತೀಯ ಭಾಷೆಗಳಲ್ಲಿ ಬಹುತೇಕ ವಿಷ್ಣುವಿದ್ಯಾಲಯಗಳು ಮಾಡುವ ಇಂಥ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಅಗ್ನಿಜಿ ಅವರದು. ತಮ್ಮ ನೇಲದ ಬಗೆಗಿನ ತ್ವಿತಿ, ಸಾಹಿತ್ಯದ ಅದಮ್ಯ ಪುಡಿತದಿಂದಷ್ಟೇ ಅವರಿಗೆ ಇದು ಸಾಧ್ಯವಾದದ್ದು. ತನ್ನ ಸಣ್ಣಕಳೆಗಳು ಹಾಗೂ ‘ಪರುವೆಯಿಲ್’, ‘ಕೂಳಮಾದಾರಿ’, ‘ನಿಳಳೆಮುಟ್ಟು’, ‘ಕಂಗಣಂ’, ‘ಮಾದೊರುಬಾಗನ್’, ‘ಮಾಕ್ಕುಳ್ಳಿ’ ಇತ್ಯಾದಿ ಕಾದಂಬರಿಗಳಿಂದ ಅವರು ತಲುಪಿದ ಓದುಗರು ಅಸಂಖ್ಯ. ತನ್ನಲ್ಲಾ ಕೃತಿಗಳಲ್ಲಿ ಅವರು ದಮನಿತ ವರ್ಗಗಳ ಬಗೆಬಗೆಯ ಸಮಸ್ಯೆಗಳು ಹಾಗೂ ಬದುಕನ್ನು ಬಿಂಬಿಸಿದ್ದಾರೆ. ಕುಸುರಿತನ, ಕಲಾತ್ಮಕತೆಯ ದೃಷ್ಟಿಯಿಂದಲೂ ಅವು ಗಮನಾರ್ಹ. ಕಳೆದ ವರ್ಷ ಬಿಡುಗಡೆಯಾದ ಅವರ ಕಾದಂಬರಿ ‘ಮಾಕ್ಕುಳ್ಳಿ’ ಅಂತರ್ಜಾರ್ಂತಿಯ ವಿವಾಹದ ಸಮಸ್ಯೆಗಳನ್ನು ಒಳಗೊಂಡಿತ್ತು. ಬೇರೆ ಬೇರೆ ಜಾತಿಯ ಹುಡುಗ, ಹುಡುಗಿಯ ನಿಜವಾದ ಪ್ರೇಮವೇ ಕಾದಂಬರಿಯ ವಸ್ತು. ತಮ್ಮ ಜಾತಿಯತೆಯನ್ನು ಉಳಿಸಿಕೊಳ್ಳಲು ಹುಡುಗನ ತಾಯಿ ಹಾಗೂ ಹಳ್ಳಿಗರು ಹುಡುಗನಿಗೆ ಗೂತ್ತೇ ಆಗದಂತೆ ಹುಡುಗಿಯನ್ನು ಕೊಲ್ಲಲು ಮಾಡುವ ಕುತಂತ್ರಗಳನ್ನು ಕಾದಂಬರಿ ಮನೋಜ್ಞವಾಗಿ ಬಣ್ಣಿಸುತ್ತದೆ. ಕಲಾ ಸೌಂದರ್ಯವನ್ನು ಉಳಿಸಿಕೊಂಡೂ ಸಾವಾಜಿಕ ಸಮಸ್ಯೆಗಳನ್ನು ಬರಹದ ಮೂಲಕ ಹೇಗೆ ಸಮರ್ಪಿಸಿದ್ದರು ಅವರ ಕೃತಿಗಳು

ಉದಾಹರಣೆಯಾಗಬಲ್ಲವು.

‘ಮಾದೊರುಬಾಗನ್’ ನಾಲ್ಕು ವರ್ಷಗಳ ಹಿಂದೆ ಪೆರುಮಾಳ ಮುರುಗನ್ ಅವರು ಪ್ರಕಟಿಸಿದ ಕಾದಂಬರಿ. ವೈವಾಹಿಕ ಬದುಕಿನಲ್ಲಿ ತಾಯಿಯಾಗಲಾರದವರೆಗೆ ನೋವು, ತೊಳಿಲಾಟಗಳನ್ನು ಈ ಕಾದಂಬರಿ ಅನಾವರಣಗೊಳಿಸಿದೆ. ಮದುವೆಯಾಗಿ ತಿಂಗಳುಗಳಾದರೂ ತಾಯಿಯಾಗಲಾರದ ಕಾರಣಕ್ಕೆ ಗಂಡನ ಮನೆಯಲ್ಲಿ, ಹಳ್ಳಿಯಲ್ಲಿ ಕ್ಷಣಿ ಕ್ಷಣಿವೂ ಹೀಯಾಳಕೆಯ ಮಾತುಗಳನ್ನು ಅವಳು ಕೇಳಬೇಕಾಗುತ್ತದೆ. ಮನೆಯಲ್ಲಿನ ಎಲ್ಲರ ದೃಷ್ಟಿಯಲ್ಲಿಯೂ ಅವಳೇ ತಪ್ಪಿತಕ್ಕೆ. ಹೀಯಾಳಕೆಗೆ ಗುರಿಯಾದಗಲೆಲ್ಲಾ ಆದಮ್ಮೆ ಬೇಗ ತಾನು ತಾಯಿಯಾಗಬೇಕು ಎಂಬ ಹತ ಅವಳಲ್ಲಿ ಮೂಡುತ್ತದೆ. ಹಳ್ಳಿಯ ದೇವಸ್ಥಾನದಲ್ಲಿ ಆಯೋಜಿಸುವ ವಾರ್ಷಿಕ ರಥೋತ್ಸವದ ಸಂಭರ್ತ ಅವಳಿಗೆ ತಾಯಿಯಾಗುವ ಅವಕಾಶ ಕಲ್ಪಿಸುತ್ತದೆ. ‘ತಯಿಯಾಗದವರು’ ಆ ದಿನ ಉರಿನಲ್ಲಿ ಸೇರುವ ಜನರಲ್ಲಿ ತನಗಿಷ್ಟವಾದ ಮರುಷನನ್ನು ಆರಿಸಿಕೊಂಡು, ಅದೇ ರಾತ್ರಿ ಅವನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಮಗುವನ್ನು ಪಡೆಯಬಹುದು ಎನ್ನುವುದು ನಂಬಿಕೆ. ಅವಳ ಗಂಡ ಈ ಆಯ್ದುಯನ್ನು ಅವಳಲ್ಲಿ ಪ್ರಸ್ತಾಪಿಸುತ್ತಾನೆ. ಮುಂದಿನ ಹಬ್ಬದಲ್ಲಿ ಆ ಆಯ್ದುಯಿಂದ ತಾಯಿಯಾದರೆ ಎಲ್ಲಾ ಸಮಸ್ಯೆಗಳೂ ಬಗೆಹರಿದು ಮನೆಯಲ್ಲಿ ಶಾಂತಿ ಮೂಡುತ್ತದೆ ಎಂದು ಹೆಂಡತಿಗೆ ಅವನೇ ಸಲಹೆ ನೀಡುತ್ತಾನೆ. ಅದಕ್ಕೆ ಅವಳ ಮನಸ್ಸು ಒಮ್ಮುವುದಿಲ್ಲ. ಅದನ್ನು ಅವಳು ಕಟುವಾಗಿ ವಿರೋಧಿಸುತ್ತಾಳೆ. ಆದರೆ, ಮನೆಯಲ್ಲಿ ಕೇಳಿ ಬರುವ ನಿರಂತರ ಚುಚ್ಚು ಮಾತುಗಳಿಂದ ಅವಳಿಗೆ ಕ್ರಮೇಣ ಆ ಆಯ್ದು ಆಶಾಕಿರಣದಂತೆ ಕಂಡು, ಆ ಮಾರ್ಗದಲ್ಲಿ ತಾಯಿಯಾಗುವ ಧೈರ್ಯ ಮೂಡುತ್ತದೆ. ಒಂದು ದಿನ ತನ್ನ ಗಂಡನಿಗೆ ಆ ಆಯ್ದುಯ ಬಗೆಗೆ ತನಗೆ ಒಪ್ಪಿಗೆ ಇದೆಯೆಂದು ಅವಳು ಹೇಳಿದಾಗ, ಅವನು ಕುಸಿದು ಹೋಗುತ್ತಾನೆ. ಆ ಆಯ್ದುಯನ್ನು ಅವಳಿಗೆ ಸೂಚಿಸಿದ್ದ ಆತ ದಿಧಿರನೆ ತನ್ನ ನಿಲುವನ್ನು ಬದಲಿಸಿ, ಅವಳ ಒಪ್ಪಿಗೆಯನ್ನು ವಿರೋಧಿಸತ್ತಾನೆ. ಅನ್ಯಮಾರ್ಗವಿಲ್ಲದ ಕಾರಣ ಅವಳು ಆ ಹಾದಿಯಲ್ಲಿ ಮಗುವನ್ನು ಪಡದೇ ತೀರಬೇಕು ಎಂದು ಹತ ಮಾಡುತ್ತಾಳೆ. ರಥೋತ್ಸವದ ದಿನ ಸಂಚೆ ಅವಳ ಗಂಡ ಮದ್ದಾದ ಕೂಟ ನಡೆಯುವ ಕಡೆಗೆ ಹೋಗಿ ಕಂಠಮಟ ಕುಡಿದು, ನಿದ್ರೆಗೆ ಜಾರುತ್ತಾನೆ. ಅವಳು ತಾನೊಬ್ಬಳೇ ದೇವಸ್ಥಾನಕ್ಕೆ ಹೋಗಿ, ಒಂದು ಸುತ್ತು ಹಾಕುತ್ತಾಳೆ. ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅವಳು ಒಬ್ಬನನ್ನು ಆಯ್ದು ಮಾಡಿಕೊಂಡು, ಆ ರಾತ್ರಿ ನಾಪತ್ರೀಯಾಗುತ್ತಾಳೆ.

ಕಾದಂಬರಿಯ ಶೀರ್ಷಿಕೆ ‘ಮಾದೊರುಬಾಗನ್’ ಅರ್ಥನಾರೀಶ್ವರನ ತಮಿಳು

ಹಂಸರಿದು. ತಿರುಚಂಗೋಡಿನ ದೇವಾಲಯದ ದೇವ ಅರ್ಥನಾರೀಶ್ವರ. ಕೌಟಂಬಿಕ ಬದುಕಿನಲ್ಲಿ ಹೆಂಡತಿಯ ತನ್ನ ದೇಹ, ಮನಸ್ಸಿನ ಅರ್ಥ ಭಾಗವಿದ್ದಂತೆ ಎಂದು ಭಾವಿಸುವವನೇ ಗಂಡ ಎನ್ನುವುದರ ಸಂಕೇತರೂಪ ಈ ದೇವರು. ಗಂಡನಾದವನು ಮೊದಲಿಗೆ ಹೆಂಡತಿಯ ಭಾವನೆಗಳನ್ನು, ಅವಳ ಬೇಕು-ಬೇಡಗಳನ್ನು ಅರ್ಥ ಮಾಡಿಕೊಳ್ಳಬೇಕು. ದುರರ್ಘಷ್ಟವಾತ್ ಕಾದಂಬರಿಯ ನಾಯಕ ತನ್ನ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇನ್ನೊಂದು ಕಡೆ, ಅವಳನ್ನು ತನ್ನ ಸ್ಥಿರಾಸ್ತಿ ಎಂದು ಭಾವಿಸುತ್ತಾನೆ. ಮಾದೊರುಬಾಗನ್ ಎಂಬ ಹಳ್ಳಿಯನೇ ಆದ ಆ ಪುರುಷ ಮಾದೊರುಬಾಗ್ ನಂತರ ಜವಾಬ್ದಾರಿಯಿಂದ ವರ್ತಿಸುವುದಿಲ್ಲ. ಅವನು ಅತಿ ಸಾಮಾನ್ಯ ಪುರುಷನಂತೆ ವರ್ತಿಸುತ್ತಾನೆ. ಕಾದಂಬರಿಯ ಈ ಅಂಶವನ್ನು ತಣ್ಣಿಗೆ ಹೇಳುತ್ತದೆ.

ದೇವಸ್ಥಾನದಲ್ಲಿ ನಡೆಯುವ ರಥೋತ್ಸವದ ಆ ಒಂದು ದಿನ ಹೆಣ್ಣಿಗೆ ಕೊಡುವ ವಿಶೇಷ ಅವಕಾಶ ಹಿಂದೆ ಆಚರಣೆಯಲ್ಲಿದ್ದ ನಂಬಿಕೆಯೇ ಹೌದು. ಹಾಗೆಂದ ವಾತ್ರಕ್ಕೆ ಅದು ಕಾದಂಬರಿಯ ಕೇಂದ್ರವೇನೂ ಆಗಿಲ್ಲ. ಕಾದಂಬರಿಯ ಉತ್ತರಾರ್ಥದಲ್ಲಿಪ್ಪೇ ಆ ಆಯ್ದುಯ ಚಚೆಯ ರೂಪದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀರಿನಲ್ಲಿ ಮುಳುಗುತ್ತಿರುವ ಗಂಡನಿಗೆ ಹಿಡಿದುಕೊಂಡು ಮೇಲೆ ಬರುವ ಮರದ ತುಂಡಿನಂತೆ ಆ ಆಯ್ದು ಕಾಣುತ್ತದೆ. ಅದನ್ನು ಕಾದಂಬರಿಯಲ್ಲಿ ಎಲ್ಲಿಯೂ ವೈಭವಿಕರಿಸಿಲ್ಲ. ಕೆಳಕಿಯೂ ಇಲ್ಲ. ಸಮುದಾಯದ ಮೂದಲಿಕೆಯಿಂದ ಹೊರಬರಲು ಹೆಣ್ಣಿಗೆ ಅದು ಕೊನೆಯ ಆಯ್ದು ಎಂಬಂತೆ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ಈ ತಮಿಳು ಕಾದಂಬರಿ ಪ್ರಕಟವಾಗಿ ನಾಲ್ಕು ವರ್ಷಗಳು ಉರುಳಿದವು. ಕಳೆದ ವರ್ಷ ಇದನ್ನು ಒನ್ ಪಾಟ್ ವುಮೆನ್ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಲಾಯಿತು ಹಾಗೂ ಇಂಗ್ಲಿಷ್ ಓದುಗರು ಮೆಚ್ಚಿಕೊಂಡರು. ಡಿಸೆಂಬರ್ ೨೦೧೯ ರ ಹೋನೆಯಲ್ಲಿ ‘ಕೊಂಗು ವೇಲಾರ್’ ಸಮುದಾಯ ಒಕ್ಕೂಟದ ಕೆಲವರು ಪೆರುಮಾಳ ಮುರುಗನ್ ವಿರುದ್ಧ ಪ್ರತಿಭಟನೆ ಆಯೋಜಿಸಿದರು. ಹೊಂಗು ವೇಲಾರ್ ಸಮುದಾಯದ ಮಹಿಳೆಯನ್ನು ಹಾಗೂ ತಿರುಚಂಗೋಡು ದೇವರನ್ನು ಕಾದಂಬರಿಯಲ್ಲಿ ಅವಹೇಳಿಸಿದರೂ ಚಿತ್ರಿಸಲಾಗಿದ್ದು, ಅದರಿಂದ ಆ ದೇವರಲ್ಲಿ ಬಲವಾದ ನಂಬಿಕೆ ಇಟ್ಟಿ ಜನರ ಭಾವನೆಗೆ ಧಕ್ಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬೀದಿ ಬೀದಿಗಳಲ್ಲಿ ಸಭೆ ನಡೆಸಿದ್ದೇ ಅಲ್ಲದೆ, ಕಾದಂಬರಿಕಾರರ ವಿರುದ್ಧ ಕರಪತ್ರಗಳನ್ನು ಹಂಚಿದರು. ಕೆಲವು ಗುಂಪುಗಳು ಪೆರುಮಾಳ ಮುರುಗನ್ ಅವರು ಬೇಷರ್ತ್ತಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್ರೆ ಮಾಡಿದವು. ಜನರ ಹಾಗೂ ಸಮಾಜದ ಸೌಹಾದರತೆಗೆ

ಭಂಗ ಉಂಟುಮಾಡುವ ಬರಹ ಪೆರುಮಾಳ್ ಅವರದ್ದು ಎಂದು ಈ ಗುಂಪುಗಳು ವಾದ ಮುಂದಿಟ್ಟವು. ತಿರುಚಂಗೋಡಿನ ಪ್ರಸ್ತಾಪವಿರುವ ಕೃತಿಗಳನ್ನೆಲ್ಲಾ ವಾಪ್ಸೊ ಪಡೆಯುವಂತೆ ಪೆರುಮಾಳ್ ಮುರುಗನ್ ಅವರಿಗೆ ಒತ್ತಡ ಹೇರಿದವು. ಕಾದಂಬರಿಯಲ್ಲಿ ಇರುವ ಮಗುವನ್ನು ಪಡೆಯುವ ಮಾರ್ಗದ ಪ್ರಸ್ತಾಪದ ಕುರಿತು ಅಲ್ಲಲ್ಲಿ ಉದ್ದುದ್ದ ಚರ್ಚೆಗಳೂ ನಡೆದವು. ಕಾದಂಬರಿಯ ವಿವಿಧ ಪಾಠಗಳ ಮೋಷಣೆ ಹೇಗಿದೆ ಎಂಬ ಸಂಖಾದ ಕೂಡ ನಡೆಯಿತು. ಆ ಸಂಗತಿ ಇರುವ ಕಾದಂಬರಿಯ ಮಟಗಳನ್ನಷ್ಟೇ ಜೀರಾಕ್ಸ್ ಮಾಡಿಸಿ, ಸಾವಿರಾರು ಪ್ರತಿಗಳನ್ನು ಜಾತಿಯ ಬೆಂಬಲಿಗರು ಹಂಚಿ, ಅದು ಪೆರುಮಾಳ್ ಮುರುಗನ್ ಅವರ ಚಿಂತನೆ ಎಂದು ಹುಟ್ಟಿಬ್ಬಿಸಿದರು. ತೀವ್ರವಾದ ವಿರೋಧಿ ಚಟುವಟಿಕೆಗಳಿಂದ ಜನರನ್ನು ನಂಬಿಸಿ, ಕಾದಂಬರಿಕಾರರ ವಿರುದ್ಧ ಎತ್ತಿಕಟ್ಟುವಲ್ಲಿ ಜಾತಿಶಕ್ತಿಗಳು ಯಶಸ್ವಿಯಾದವರ್ಷೇ ಅಲ್ಲದೆ ಜನರ ಭಾವನೆಗಳನ್ನೂ ಕೇರಳಿಸಿದವು. ಜನರ ಮನವೂಲಿಸಿ ಮುಸ್ತಕವನ್ನು ನಿಷೇಧಸಚೇಕು ಎಂದು ಮನವಿಯನ್ನೂ ಸಲ್ಲಿಸಿದವು. ವಿರೋಧಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದದ್ದೇ, ಪೆರುಮಾಳ್ ಮುರುಗನ್ ನಿತ್ಯವೂ ಸಮಸ್ಯೆಗಳನ್ನು ಎದುರಿಸುವಂತಾಯಿತು. ಪಟ್ಟಣಕ್ಕೆ ಅವರ ಪ್ರವೇಶವನ್ನೇ ನಿಷೇಧಿಸುವ ಮಟ್ಟಕ್ಕೂ ವಿರೋಧಿಗಳು ಯೋಚಿಸಿದರು. ಪೆರುಮಾಳ್ ಮುರುಗನ್ ಅವರಿಗೆ ಕೆಲವು ಬರಹಗಾರರು ಹಾಗೂ ಎಡಪಂಥಿಂಯರು ಬೆಂಬಲ ಸೂಚಿಸಿದರಾದರೂ, ತಿರುಚಂಗೋಡಿನಲ್ಲಿ ಅದಕ್ಕೆ ನಿಜವಾದ ಬೇರೆ ಸಿಗಲಿಲ್ಲ.

ಇದ್ದತೆಯೇ ಸಿಗದ ಕಾರಣ ಪೆರುಮಾಳ್ ಮುರುಗನ್ ಬದುಕಿನ ಪ್ರತಿಕ್ಷಣವೂ ಆತಂಕದಲ್ಲಿ ಇರುವಂತಾಯಿತು. ಅಂತಿಮವಾಗಿ ಪೆರುಮಾಳ್ ಮುರುಗನ್ ಹಾಗೂ ಜಾತಿ ಗುಂಪುಗಳ ನಡುವೆ ಆರ್ಥಿಕ ಸಮೂಹಿದಲ್ಲಿ ಒಂದು ಸಂಧಾನ ಸಭೆಯನ್ನು ಆಯೋಜಿಸಲಾಯಿತು. ಮೂರು ಗಂಟೆಗಳಷ್ಟು ಸುದೀರ್ಘ ಅವಧಿ ಚರ್ಚೆಯ ನಂತರ ಪೆರುಮಾಳ್ ಮುರುಗನ್ ಈ ಕಾದಂಬರಿಯನ್ನು ವಾಪ್ಸೊ ಪಡೆಯುವುದಾಗಿ ಹೇಳಿದರು. ಜಾತಿ ಗುಂಪುಗಳು ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ಫೋಷಿಸಿದವು. ಈ ಫೋಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೆರುಮಾಳ್ ಮುರುಗನ್ ತನ್ನೊಳಗಿನ ಬರಹಗಾರನ ಮರಣ ಫೋಷಣೆಯನ್ನು ದಿಧಿರನೆ ಮಾಡಿದ್ದೇ ಅಲ್ಲದೆ ಮೊಬೈಲ್ ಫೋನನ್ನು ಸ್ವಿಚ್‌ಅಫ್ ಮಾಡಿಬಿಟ್ಟರು. ತನ್ನೆಲ್ಲಾ ಸಂಪರ್ಕಗಳನ್ನೂ ಕಡಿಮೆಕೊಂಡರು. ಚರ್ಚೆಗೆ ಗ್ರಾಸವಾದ ಆ ಕಾದಂಬರಿಯನ್ನಷ್ಟೇ ಅಲ್ಲದೆ ತನ್ನೆಲ್ಲಾ ಕೃತಿಗಳನ್ನೂ ವಾಪ್ಸೊ ಪಡೆಯುತ್ತಿರುವುದಾಗಿ ಫೋಷಿಸಿದರು.

ಇದು ದುರಂತದ ಸಂಗತಿ. ಬರಹಗಾರರು ಬರೆದ ಸಹಸ್ರರು ಪತ್ರಗಳು, ಫೋಷಣೆಗಳು ಸರ್ಕಾರದ ಸಂಬಂಧಪಟ್ಟವರನ್ನು ತಲುಪಲೇ ಇಲ್ಲ. ಅದೇ

ಜಾತಿಶಕ್ತಿಗಳ ಗುಂಪು ನಡೆಸಿದ ಮಾತುಕೆ, ಮನವಿಗಳು ಅತಿ ವೇಗವಾಗಿ ತಲುಪಿದವು. ಸರ್ಕಾರವು ಲೇಖಕರಿಗೆ ಗೌರವ ಕೊಡುವುದಿಲ್ಲ, ಜಾತಿ ಗುಂಪುಗಳನ್ನು ಗೌರವಿಸುತ್ತದೆ ಎನ್ನುವುದು ಇದರಿಂದ ಸ್ವಷ್ಟವಾಯಿತು. ತಮಿಳು ನಾಡಿನ ಶ್ರೇಷ್ಠ ಕೆವಿ ಭಾರತೀಯರ್ ಜಗತ್ತಿನಲ್ಲಿ ಜಾತಿ ಎನ್ನುವುದೇ ಇಲ್ಲ'ಎಂಬ ಹಾಡನ್ನು ಹಾಡಿದ್ದಾರೆ, ಪ್ರಾಚೀನ ತಮಿಳಿನ ಪ್ರಮುಖ ಕವಯಿತ್ತಿ ಅವ್ಯೇಷ್ಟ, 'ಯಾರು ದಾನ ಮಾಡುವರೋ ಅವರ ದೊಡ್ಡ ಮನವ್ಯಯ. ದಾನ ಮಾಡಿ ಇರುವವರು ಸಣ್ಣತನದವರು' ಎಂದಿದ್ದಾರೆ. 'ಭೂಮಿ ಮೇಲಿನ ಎಲ್ಲಾರೂ ಹುಟ್ಟು ಸಾಮಾನ್ಯ' ಎಂದು ತಿರುವುಳ್ಳವಾರ್ ಕೂಡ ಸ್ವಷ್ಟವಾಗಿ ಹೇಳಿದ್ದಾರೆ. ಸಾಹಿತ್ಯಕ ಪರಂಪರೆಯು ಸಾಂಪ್ರದಾಯಕ ದೃಷ್ಟಿಕೋನಗಳನ್ನು ರಕ್ಷಿಸುತ್ತದೆ, ನಮ್ಮ ಹೃದಯವಂತಿಕೆಯನ್ನು ರೂಪಿಸುತ್ತದೆ ಎಂದು ನಂಬಿದ್ದೇವೆ. ಸಾಂಪ್ರದಾಯಕ ದೃಷ್ಟಿಕೋನಗಳನ್ನು ರಕ್ಷಿಸುವ ಜವಾಬ್ದಾರಿ ಇವತ್ತು ಪ್ರಾಮಾಣಿಕ ಬರಹಗಾರರ ಮೇಲಿದೆ. ಬರಹಗಾರರ ಜೊತೆ ಸತತವಾಗಿ ಅನುಸಂಧಾನ ನಡೆಸುವ ಸಮಾಜ ಆರೋಗ್ಯಕರ ಬೆಳವಣಿಗೆ ಕಾಣುತ್ತದೆ. ಅದೇ ಜಾತಿಯ ಪ್ರಜ್ಞೆಯು ಬೇರೆ ಜಾತಿಯವನನ್ನು ಅನ್ಯ ಎನ್ನುವಂತೆ ನೋಡುವಂತೆ ಮಾಡುತ್ತದೆ. ಇದು ಆರೋಗ್ಯಕರ ಧೋರಣೆಯಲ್ಲ. ನಿಧಾನವಾಗಿ ಬೇರೆ ಜಾತಿಯವನನ್ನು ಅನಗ್ತ್ಯ ವಿರೋಧಿ ಎನ್ನುವಂತೆ ಭಾವಿಸಲು ಈ ಧೋರಣೆ ಕೊಷ್ಟಕ್ಕೆ ಕೊಡುತ್ತದೆ. ಬಹುಸಂಖ್ಯಾತರು ಯಾವ ಜಿಂತನೆಗಳನ್ನು ಬೆಂಬಲಿಸುವರೋ ಅದೇ ಸರಿ ಎಂಬ ತೀವ್ರಾನಕ್ಕೆ ಜಾತಿಯವಾದಿಗಳು ಬಂದು, ಕೊನೆಗೆ ಅದು ಅರಾಜಕತೆಗೆ ತಂದು ನಿಲ್ಲಿಸುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ, ಪ್ರತಿ ಜಾತಿ ಸಮುದಾಯವು ಸಮಾಜದಲ್ಲಿ ತಾನೇ ಶ್ರೇಷ್ಠ ಎಂಬ ಭಾವನೆ ಮೂಡಿಸಿಕೊಂಡಿದೆ. ತನ್ನ ಬಲವರ್ಧನೆಗಾಗಿ ಪದೆಪದೇ ಜೋರು ದನಿಯಲ್ಲಿ ಆಯಾ ಸಮುದಾಯ ಬೊಬ್ಬಿ ಹೊಡೆಯುತ್ತದೆ. ಜಾತಿಯ ಎಲ್ಲಾ ಗುಂಪುಗಳಿಗಂತ ತಾನೇ ಪರಮ ಸ್ತಂಭ, ಬಲಾಧ್ಯ ಎಂದು ಪ್ರದರ್ಶಿಸಲು ಅರಾಜಕತೆಯಿಂದ ವರ್ತಿಸುತ್ತದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿ, ದೇವರು, ಧರ್ಮ ಕುರಿತಂತೆ ಯಾವುದಾದರೂ ಅವಹೇಳನಕಾರಿ ಅಭಿಪ್ರಾಯವನ್ನು ನಿರ್ದಿಷ್ಟ ಜಾತಿ ಸಮುದಾಯ ಮೂಡಿಸಿದರೆ, ಅದಕ್ಕೆ ಬರಹಗಾರನನ್ನೇ ಹೊಣೆಯಾಗಿಸಿ, ಅವನನ್ನು ಸಮಾಜ ವಿರೋಧಿ ಎನ್ನುವಂತೆ ಬಿಂಬಿಸಿ ಬಿಡುತ್ತದೆ. ಬರಹಗಾರನ ಘನತೆಯನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಜಾತಿ ಸಮುದಾಯಗಳು ಅವನು ಸಮಸ್ಯೆಗಳನ್ನು ಸ್ವಿಷ್ಟಿಸುವ ಆಸಾಮಿ ಎಂಬ ತಪ್ಪುಕಲ್ಪನೆಯನ್ನು ಜನರಲ್ಲಿ ಮೂಡಿಸುತ್ತವೆ. ಈ ಹುನ್ನಾರದಿಂದಲೇ ದೊಡ್ಡ ಬದ್ಧತೆ ಇರುವ ಬರಹಗಾರ ಪೆರುಮಾಳ್ ಮುರುಗನ್ ಜಾತಿ ಸಮುದಾಯಗಳ ಧೋರಣೆಗೆ ಬಲಿಪಶುವಾದರು.

ಜಾತೀಯತೆ ಪರವಾಗಿ ನಿಲ್ಲುವ ಸಮಾಜದ ಜೊತೆಗೆ ಯಾವುದೇ ಚರ್ಚೆ ನಡೆಸುವುದು ತುಂಬ ಕಷ್ಟಕರ. ಜಾತೀಯತೆ ಅಗತ್ಯವೇ, ಲೇಖಕನ ಸ್ವಾತಂತ್ರ್ಯ ಅಗತ್ಯವೇ ಎಂಬ ಪ್ರಶ್ನೆ ಮುಂದಿಟ್ಟರೆ ನಮ್ಮ ಸಮಾಜವು ಮೌನವಾಗಿ ಜಾತೀಯತೆಯನ್ನು ಆಯ್ದು ಮಾಡಿಕೊಳ್ಳುತ್ತದೆ. ಇದು ಇಂದಿನ ಕಹಿ ಸತ್ಯವಾದರೂ, ಲೇಖಕನು ನಿಭಿರ್ದೇಶಿಸಿದ ನಿರಂತರವಾಗಿ ಸಮಾಜದ ಜೊತೆ ಚರ್ಚೆ ನಡೆಸುವುದು ತುಂಬಾ ಮುಖ್ಯ ಹೆರುಮಾಳ್ ಮುರುಗನ್ ಅವರ ಸ್ವಾತಂತ್ರ್ಯಕ್ಷಾಗಿಯಷ್ಟೇ ದನಿ ಎತ್ತುವುದಲ್ಲ. ನಮ್ಮ ಸ್ವಾತಂತ್ರ್ಯಕ್ಷಾ ದನಿ ಎತ್ತುವುದು ಸಾಧ್ಯವಿರುವುದು ಅಂಥ ಚರ್ಚೆಯ ಮೂಲಕವೇ.

ಅನುವಾದ : ವಿಶಾಖ ಎನ್



ಅನುಬಂಧ

ಲೇಖಕರ ಪರಿಚಯ

ಕರ್ಕಿನ್ಯಾಸ್ ಟೈಪ್

ಕೇನ್ಯಾದ ಹಳ್ಳಿಯೊಂದರ ಸಾಮಾನ್ಯ ಮಹಡಿಗಿ ತನ್ನ ತಾಯಿ ಮತ್ತು ತನ್ನಾರ್ಥಿನ ಹೆಲ್ಲಿಮುಕ್ಕಳ ಬದುಕಿನ ಬವಣಿಗಳನ್ನು ನೋಡುತ್ತೆ ಬೆಳೆದವಳು. ಇದನ್ನು ಬದಲಿಸಬೇಕೆಂಬ ಆಸೆ ಹೊತ್ತು ಟೀಚರ್ ಆಗುವ ಕನಸು ಕಂಡವಳು.. ತನ್ನ ಸಮುದಾಯದ ಸಂಪ್ರದಾಯದಂತೆ ಇವಿನೆಯ ವರ್ಯಸ್ಸಿನಲ್ಲಿ ‘ಶ್ರೀ ಸುನತಿ’(ಶ್ರೀ ಜನನಾಂಗವನ್ನು ಉನಗೊಳಿಸುವಿಕೆ) ಎನ್ನುವ ಆಚರಣೆಯನ್ನು ಮಾಡಿಸಿಕೊಳ್ಳಬೇಕಾಗಿ ಬಂದಾಗ ತನಗೆ ಶಾಲೆಗೆ ಹೋಗಲು ಅವಕಾಶ ನೀಡುವುದಾದರೆ ಮಾತ್ರ ತಾನು ಅದಕ್ಕೆ ಒಮ್ಮೆವುದಾಗಿ ತನ್ನ ತಂಡೆಗೆ ಹೇಳಿದವಳು.

ಕರ್ಕಿನ್ಯಾಸ್ ಟೈಪ್ ಈ ಆಚರಣೆಯ ವಿರುದ್ಧ ತನ್ನ ಸಮುದಾಯದಲ್ಲಿ ಜಾಗ್ರತ್ತಿ ಮೂಡಿಸುವ ಸಲುವಾಗಿಯೇ ತನ್ನ ವಿದ್ಯಾಭ್ಯಾಸ ಮುಗಿದ ನಂತರ ತನ್ನ ಹಳ್ಳಿಗೆ ಹಿಂತಿರುಗಿ, ಅಲ್ಲಿ ಹೆಲ್ಲಿಮುಕ್ಕಳಿಗಾಗಿಯೇ ಶಾಲೆಯನ್ನು ತೆರೆದ್ದಾಳೆ. ಹೆಲ್ಲಿಮುಕ್ಕಳ ವಿದ್ಯಾಭ್ಯಾಸ, ಶ್ರೀಸಬಲೀಕರಣ, ಹೆಲ್ಲಿಮುಕ್ಕಳಿಗೆ ಅವರ ಹಕ್ಕಿನ ಅರಿವು ಮೂಡಿಸುವುದರ ಮೂಲಕ ‘ಕರ್ಕಿನ್ಯಾಸ್ ಸೆಂಟರ್ ಫಾರ್ ಎಕೆಲೆನ್ಸ್’ ಎನ್ನುವ ಈ ಶಾಲೆ ೨೦೦೯ರಲ್ಲಿ ಆರಂಭವಾಗಿದೆ. ಅಂದಿನಿಂದ ಇಂದಿನವರೆಗೆ ತನ್ನಾರ್ಥಿನ ಎಲ್ಲ ಹೆಲ್ಲಿಮುಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎನ್ನುವ ಕರ್ಕಿನ್ಯಾಸ್ ಟೈಪ್ ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಿಕ್ಷಣ ತಜ್ಜ್ಞೆ ಜನರಲ್ಲಿ ಅರಿವು ಮೂಡಿಸುವಲ್ಲಿ ಸ್ತ್ರೀಯವಾಗಿ ತೊಡಗಿಸಿಕೊಂಡಿರುವ ಚಳುವಳಿಗಾಗಿ. ಈಕೆಯ ಕಾರ್ಯಕ್ರಮನ್ನು ಶ್ಲಾಘಿಸಿ ಹಲವು ಮರಸ್ಯಾರಗಳು ಬಂದಿವೆ. ೨೦೦೯ರಲ್ಲಿ ವೈಟಲ್ ವಾಯ್ಸ್ ಗ್ಲೋಬಲ್ ಲೀಡರ್ಶಿಪ್, ೨೦೧೦ರಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಎಮ್ಜಿಎಂಗ್ ಎಕ್ಸ್ಪ್ಲೋರರ್, ನ್ಯೂಸ್ ವೀಕ್ಸನವರು ‘ಜಗತ್ತನ್ನು ಬದಲಾಯಿಸಬಲ್ಲ ಮಹಿಳೆಯರು’ ಎಂದು ಆಯ್ದು ಮಾಡಿದ ೧೫೦ ಮಂದಿಯಲ್ಲಿ ಈಕೆ ಕೂಡ ಒಬ್ಬಳು. ೨೦೧೫ರಲ್ಲಿ ಸಿಎನ್‌ಎನ್ ಹೀರೊ ಎನ್ನುವ ಗೌರವಕ್ಕೆ ಪಾತ್ರಾಗಿದ್ದಾರೆ. ಈಕೆಯನ್ನು ಕುರಿತಾಗಿ ಬಿಬಿಸಿ ಒಂದು ಸಾಕ್ಷೆ ಜಿತ್ತವನ್ನು ಕೂಡ ಮಾಡಿದೆ.

ಅಮೃತಾ ಪ್ರೀತಂ (೧೯೯೯-೨೦೨೫)

ಪಂಜಾಬಿ ಭಾಷೆಯಲ್ಲಿ ಬರೆದ ಭಾರತದ ಶ್ರೇಷ್ಠ ಕವಯಿತ್ರಿ ಮತ್ತು ಲೇಖಕ. ಅವರು ೨೦ ಕವನ ಸಂಕಲನ, ೨೪ ಕಾದಂಬರಿ, ೧೫ ಕಥಾ ಸಂಕಲನ

ಹಾಗೂ ೨೨ ಸಂಪುಟಗಳ ಗದ್ದೆ ಸಾಹಿತ್ಯವನ್ನು ಪ್ರಕಟಿಸಿದ್ದಾರೆ. ಅವರ ಕಥೆ, ಕವಿತೆ, ಕಾದಂಬರಿಗಳು ಭಾರತೀಯ ಮತ್ತು ಪ್ರಪಂಚದ ಹಲವು ಭಾಷೆಗಳಿಗೂ ಅನುವಾದಗೊಂಡಿವೆ. ಅವರಿಗೆ ಪದ್ಮವಿಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಸಂದಿವೆ. ಸ್ವಾತಂತ್ರ್ಯ ನಂತರದ ದೇಶ ವಿಭಜನೆಯ ಕಾಲದ ಹಿಂಸೆಗೆ ಸಾಕ್ಷಿಯಾಗಿದ್ದ ಅಮೃತಾ ತಮ್ಮ ‘ಆನ್ ಎಲಿಜಿ ವಾರಿಸ್ ಷಾ’ ಕವಿತೆ ಮತ್ತು ‘ಪಿಂಜರ್’ ಕಾದಂಬರಿಗಳಿಂದ ಅಮರರಾಗಿದ್ದಾರೆ.

ಎನ್ ಸುಂದರಮೂರ್ತಿ

ಎಬಟಿಯುಸಿ ಕಾರ್ಮಿಕ ಸಂಘಟನೆಯ ನಾಯಕರಾಗಿದ್ದು ಪ್ರಚಲಿತ ವಿದ್ಯಮಾನಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಸಿದ್ಧಹಸ್ತರು. ಅವಿಲ ಭಾರತ ಎಲೆ. ಆಯ್. ಸಿ. ಎಂಪ್ಲಾಯ್ಯೆಸ್ ಫೆಡರೇಷನ್ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ಸುಂದರಮೂರ್ತಿ ಅವರು ಬೆಂಗಳೂರಿನ ಸೇಂಟ್ ಜೋಸ್ಪ್ಸ್ ಕಾಲೇಜಿನಿಂದ ಪದವಿ ಪಡೆದು ಭಾರತೀಯ ಜೀವ ವಿಮಾನಿಗೆದಲ್ಲಿ ಸುದೀರ್ಘ ಸೇವೆ ಮಾಡಿದವರು. ಅಂದಿನಿಂದ ಕಾರ್ಮಿಕ ಜಳುವಳಿಯಲ್ಲಿ ನಿರಂತರವಾಗಿ ಸ್ತ್ರೀಯವಾಗಿ ಪಾಲ್ಗೊಂಡು ನಾಯಕತ್ವವನ್ನು ನೀಡಿದವರಾಗಿದ್ದಾರೆ.

ರಾಂ ಪುನಿಯಾನಿ

ಇವರು ವೈದ್ಯ ವಿಜ್ಞಾನಿಗಳು. ಸಾಮಾಜಿಕ ಮತ್ತು ರಾಜಕೀಯ ಜಿಂತಕರೂ ಹೌದು. ಈಗ ಮುಂಬೈನಲ್ಲಿ ‘ಸಮಾಜ ಮತ್ತು ನಿರಪೇಕ್ಷತೆ’ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.

ನೇಹಾ ದೀಕ್ಷಿತ್

ಇನ್ನೂ ಕಿರಿಯ ವರ್ಯಸ್ಸಿನ ತನಿಖಾ ಪತ್ರಕರ್ತೆ. ತೆಹಲ್ಕಾದೊಂದಿಗೆ ತನ್ನ ವೃತ್ತಿ ಜೀವನ ಆರಂಭಿಸಿ ಅಲ್ಲಕಾಲದಲ್ಲೇ ಅಪಾರ ಸಾಧನೆ ಮಾಡಿ ಹಲವಾರು ಪತ್ರಿಕಾ ರಂಗದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ‘ಯುನೆಸ್ಕೋ’ದ ೨೦೧೧ ರ ತನಿಖಾ ಪತ್ರಿಕಾ ವರದಿಗಾಗಿ ತಮ್ಮ ಕೊಡುಗೆ ಸಲ್ಲಿಸಿರುತ್ತಾರೆ. ಅಭಿವೃದ್ಧಿ, ಮಾನವ ಹಕ್ಕು, ಆರೋಗ್ಯ ಮುಂತಾದವು ಅವರ ಆಸಕ್ತಿ ಕ್ಷೇತ್ರಗಳು. ಪ್ರಸ್ತುತ ಹೆಡ್ಲೆನ್ಸ್ ಟು ಡೆ ಟಿ. ಎ. ಚಾನೆಲ್ಸ್‌ನಲ್ಲಿ ಕಾರ್ಯನಿರ್ವಹಣಿಸುತ್ತಿದ್ದಾರೆ.

ಲವಣಂ

೧೯೭೦ರಲ್ಲಿ ಜನನ. ಖ್ಯಾತ ನಿರೀಶ್ವರವಾದಿ, ಗಾಂಧಿಜಿಯವರ ಅನುಯಾಯಿಗೋರಾ ಅವರ ಮತ್ತು ತಂದೆಯ ಮಾರ್ಗದರ್ಶನದಲ್ಲಿ ಸಮಾಜಸೇವೆ. ವಿನೋಭಾ ಅವರ ಭೂದಾನ ಚಳುವಳಿಯ ಕಾಲಕ್ಕೆ ಅಂಥಾ ಮತ್ತು ಒರಿಸ್ನಾಗಳಲ್ಲಿ ವಿನೋಭಾ ಅವರಿಗೆ ಭಾಷಾಂತರಕಾರರಾಗಿ ಕೆಲಸ. ‘ಸಂಸ್ಥಾ’ ಎಂಬ ತಮ್ಮ ಸೇವಾ ಸಂಸ್ಥೆಯ ಮೂಲಕ ಪತ್ತಿಯ ಜೊತೆಗೂಡಿ ಆಂಥ್ರದ ಜೋಗಿನ ವ್ಯವಸ್ಥೆಯ ಸುಧಾರಣೆಗಾಗಿ ಕೆಲಸ ಮಾಡಿದವರು.

ದೇವಸಹಾಯಂ

ನಿವೃತ್ತ ಐ. ಎ. ಎಸ್. ಅಧಿಕಾರಿ. ಜೆಪಿ ಅವರನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಂಡೀಗಡದಲ್ಲಿ ಬಂಧನದಲ್ಲಿದ್ದಾಗ ಚಂಡೀಗಡದ ಜಿಲ್ಲಾ ಮಾರ್ಜಿಸ್ಟ್ ಇತ್ತಾಗಿ ಜೆಪಿ ಅವರ ಯೋಗಕ್ಕೇಮುವನ್ನು ಜತನದಿಂದ ನೋಡಿಕೊಂಡವರು. ಈಗ ಪರಿಸರ ಸಂರಕ್ಷಣೆಗೆ ಬಧ್ಯವಾದ ಸ್ವಯಂಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.

ಅಮಿತ್ ಬಾಧುರಿ

ಇವರು ವೀರೇಷವಾಗಿ ಸ್ವೇಧಾಂತಿಕ ಆರ್ಥಿಕ ವಿಮರ್ಶಕರಾಗಿ ಮತ್ತು ವಿಶೇಷಿಕರಾಗಿ ಖ್ಯಾತರಾದವರು. ನವ್ಯಶಾಸ್ತೀಯ ಆರ್ಥಿಕ ಸಿದ್ಧಾಂತಗಳ ಬಗ್ಗೆ ವಸ್ತುನಿವ್ಯವಾಗಿ ಬರೆವ ಮುಖ್ಯವಾಹಿನಿಯ ಲೇಖಕರಾಗಿದ್ದಾರೆ. ಮಾರುಕಟ್ಟೆಯ ಆರ್ಥಿಕ ನೀತಿಗಳು ಅವುಗಳ ಸ್ಕ್ರಿಯ ಪಾತ್ರಗಳ ಕುರಿತ ಅವರ ಬರಹಗಳು ತಂಬಾ ಗಮನಾರ್ಹವೆನಿಸಿವೆ. ಇವರ ಆರಂಭದ ಬರವಣಿಗಳು ಆರ್ಥಿಕ ರಚನೆ, ಹಿಂದುಳಿದ ಕ್ಷಣಿ ಹಾಗೂ ಬಂಡವಾಳ ಹೂಡಿಕೆಯ ಮತ್ತು ಅವುಗಳ ಬೆಳವಣಿಗೆ ಬಗ್ಗೆ ಇರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಸ್ವೇಧಾಂತಿಕ ಮತ್ತು ಆರ್ಥಿಕ ಬದಲಾವಣೆಗಳು ಹಾಗೂ ಜಾಗತಿಕರಣದ ಕುರಿತಾಗಿ ಮಹತ್ವವನ್ನು ಪಡೆದಿವೆ. ಹೌ. ಬಾಧುರಿ ಅವರು ‘ಕಾರ್ಮೋರೇಚ್ ಲೆಡ್ ಗ್ರೋ ಸ್ವೇಚೇಜೆಸ್’ ಮತ್ತು ‘ಡೆವೆಲೋಪ್‌ಎಂಗ್ ಟೆರ್ರಿಸಂ’ ಜಾಗತಿಕರಣ ಭಾಗವಾಗಿ ಭಾರತ ಮತ್ತು ಇತರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೊರಮೊಮ್ಮೆತ್ತಿರುವ ಈ ಎರಡೂ ಕಲ್ಪನೆಗಳ ಬಗ್ಗೆ ತಮ್ಮ ವಿಮರ್ಶಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೆಂಬ್ರಿಜ್

ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಗಳಿಸಿರುವ ಇವರು ದೇಶ-ವಿದೇಶಗಳ ಅನೇಕ ಪ್ರತಿಸ್ಥಿತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಎಮೆರಿಟಸ್ ಮೌಲ್ಯಸೌರಾಗಿ ಜೆವ್ನೋಯು ದೆಹಲಿ, ಸಂದರ್ಶಕ ಪ್ರಾಧ್ಯಾಪಕರಾಗಿ ಮೊಬಿಯಾ ಯುನಿವರ್ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಮಸ್ತಕ ಮತ್ತು ೧೦ಕ್ಕೂ ಹೆಚ್ಚು ಜನರ್ಲೋಗಳನ್ನು ಪ್ರಕಟಿಸಿದ್ದಾರೆ. ಡೆವೆಲೊಪ್‌ಎಂಟ್ ವಿಫ್ ಡಿಗ್ರಿಟ್, ಗ್ರೋಥ್, ಡಿಸ್ಟ್ರಿಬ್ಯೂಶನ್ ಅಂಡ್ ಇನ್ವೋವೇಶನ್ ಕೃತಿಗಳು ಬಹಳ ಪ್ರಶಂಸನೋಳಗಾಗಿವೆ. ಮದದಿ ಮಾಧುರಿ ಬಾಧೂರಿ ಅವರೊಂದಿಗೆ ಅನೇಕ ಸಮುದಾಯ, ಹೋರಾಟಗಳಲ್ಲಿ ಕೂಡ ಸಕ್ರಿಯರಾಗಿದ್ದಾರೆ.

ದೇವದತ್ತ ಪಟ್ಟಾಯಕ್

ಮುಂಬಿಯಿಯಲ್ಲಿ ಜನಿಸಿ, ವಿದ್ಯಾಭ್ಯಾಸ ಮಾಡಿ ಅಲ್ಲಿಯೇ ವಾಸವಾಗಿರುವ ಇವರು ಪ್ರಶಿಖಾತ ಲೇಖಕರು. ಪೌರಾಣಿಕ ಸಾಹಿತ್ಯದಲ್ಲಿ ಪರಿಣತರು. ಮೂವತ್ತೆಕ್ಕೂ ಮಿಕ್ಕ ಮಸ್ತಕಗಳನ್ನು ರಚಿಸಿದ್ದಾರೆ. ಮಿಥ್ರ=ಮಿಥ್ರ, ಬಿಜನ್ಸ್ ಸೂತ್ರ, ದಿ ಪ್ರೇಗ್‌ಎಂಟ್ ಕಿಂಗ್, ಜಯಾ: ಅನ್ ಇಲ್ಲಸ್ಟ್ರೇಟ್ ರಿಟ್ಲಿಂಗ್ ಆಪ್ ದಿ ಮಹಾಭಾರತ ಮಸ್ತಕಗಳು ಮಾರಾಟದಲ್ಲಿ ದಾಖಿಲೆ ನಿರ್ಮಿಸಿವೆ. ವ್ಯಾದ್ಯಕೀಯ ತರಬೇತಿ ಹೊಂದಿರುವ ಇವರು ಹೆಲ್ತೆರ್ ಉದ್ಯಮದಲ್ಲಿ ತೊಡಗಿಸೊಂದಂದವರು. ಅಮೋಲ್ಯೆ ಹೆಲ್ತ್ ಸ್ಟ್ರೋ ಮತ್ತು ಸನೋಫಿ ಅವೆಂಟೆಸ್ ಕಂಪನಿಗಳ ಜತೆ ಕಾರ್ಯನಿರ್ವಹಿಸಿದ್ದಾರೆ. ಇವರ ಬರವಣಿಗಳು ಪೌರಾಣಿಕ ಸಾಹಿತ್ಯದಲ್ಲಿ ಬರುವಂತಹ ವ್ಯವಹಾರಕ್ಕೆ ಸಂಬಂಧಪಟ್ಟ ಸಂಕೇತಗಳು, ವ್ಯವಹಾರ ನಿರ್ವಹಣೆಗೆ ಬೇಕಾದ ನಾಯಕತ್ವದ ಗುಣಗಳು ಇವನ್ನೆಲ್ಲಾ ಆಧುನಿಕ ಜೀವನಕ್ಕೆ ಅಳವಡಿಸಿಕೊಳ್ಳುವಂತಹ ಒಳನೋಟಗಳನ್ನು ದರ್ಶಿಸುತ್ತಾರೆ. ವ್ಯವಹಾರ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಇವರ ಅಂಕಣ ಬರಹಗಳು ‘ಎಕನಾಮಿಕ್ ಟ್ರೇಮ್ಸ್’ ನಲ್ಲಿ ನಿರಂತರವಾಗಿ ಪ್ರಕಟವಾಗುತ್ತವೆ. ಮಿಥ್ ಡೇ, ಸ್ವೀಕಿಂಗ್ ಟ್ರೇ, ಡೇಲಿ ಓ ಪ್ರತಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಇವರು ಸಿಎನ್‌ಬಿಸಿ ಟಿ ಏ ಮತ್ತು ಸಿಎನ್‌ಬಿಸಿ ಆವಾಜ್‌ಗಳಲ್ಲಿ ಬರುವ ವಿಶೇಷ ಸಂಚಿಕೆಯಾದ ‘ಬಿಜನ್ಸ್ ಸೂತ್ರ’ ದಲ್ಲಿ ಕೂಡ ಕಾರ್ಷಿಸಿಕೊಂಡಿದ್ದಾರೆ. ಈ ಸಂಚಿಕೆಯಲ್ಲಿ ಇವರು ಪುರಾಣ ಸಾಹಿತ್ಯ ಮತ್ತು ವ್ಯವಹಾರವನ್ನು ಸಮನ್ವಯಿಸಿ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿದ್ದಾರೆ.

ವಿದ್ಯಾಭೂಷಣ ರಾವತ್

ಬರಹ ವುತ್ತು ಹೋರಾಟ ಎರಡನ್ನೂ ಸಮುದ್ರ ವಾಗಿ ಮೈಗಳಿಂದಿರುವ ವಿದ್ಯಾಭೂಷಣ ರಾವತ್ ಮಾನವ ಹಕ್ಕಿಗಳು ಮತ್ತು ಅಂಚಿನಲ್ಲಿರುವ ಸಮುದ್ರಾಯಗಳ ಸಮಸ್ಯೆಗಳ ಬಗ್ಗೆ ತೀವ್ರ ಕಾಳಜಿಯಳ್ಳವರು. ಉತ್ತರಪ್ರದೇಶ, ಉತ್ತರಕಾಂಡ ಹಾಗೂ ಇತರೆ ಪ್ರದೇಶಗಳ ಜನರೆಷನ ಮತ್ತು ಭೂಮಿಗೆ ಸಂಬಂಧಪಟ್ಟ ವಿವರಿಗಳಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವವರಾಗಿದ್ದಾರೆ. ಪ್ರಸ್ತುತ ವಿದ್ಯಾಮಾನಗಳ ಕುರಿತು ಪತ್ರಿಕೆಗಳಲ್ಲಿ ಅನೇಕ ಲೇಖನ ಹಾಗೂ ಹದಿನ್ಯೇಕ್ಕು ಹೆಚ್ಚಿನ ಪ್ರಸ್ತರಿಗಳನ್ನು ಪ್ರಕಟಿಸಿದ್ದಾರೆ. ಸಾಕ್ಷಾತ್ಕಾರಗಳನ್ನೂ ಹೊಡ ನಿರ್ಮಿಸಿದ್ದಾರೆ. ಈಗ ದೆಹಲಿಯಲ್ಲಿ ವಾಸವಾಗಿದ್ದ ಭಾರತದ ಅನೇಕ ಪ್ರದೇಶಗಳನ್ನು ಸಂಚರಿಸಿರುವ ಇವರ ಹಲವಾರು ವಿಚಾರ ಸಂಕರಣ ಮತ್ತು ಸಮ್ಮೇಲನಗಳಲ್ಲಿ ಪಾಲ್ಗೊಂಡಿದ್ದಾರೆ. ಮಾನವ ಹಕ್ಕು ಮತ್ತು ಮಾನವ ಮೌಲ್ಯಗಳ ಬಗ್ಗೆ ಅಪಾರ ಗೌರವ ಇರಿಸಿಕೊಂಡಿರುವ ರಾವತ್ ಆ ದೇಸೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಸತ್ಯ ಶಿವರಾಮನ್

ಇವರು ಮುದ್ರಣ ಮತ್ತು ಪ್ರಸಾರ ಪತ್ರಕರ್ತರಾಗಿದ್ದು ಇಂಥ ವರ್ಷಗಳಕ್ಕೂ ಅಧಿಕವಾಗಿ ದಢ್ಣಣ ಹಾಗೂ ಆಗ್ನೇಯ ಏಷ್ಟು ಪ್ರದೇಶಗಳಲ್ಲಿ ಕೆಲಸ ಮಾಡಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಇಂಡಿಯಾಸ್ ಇಂಡಿಝ್ ಲ್ಯಾಂಗ್ವೇಜ್ ಪ್ರೇಸ್‌ನಿಂದ ತಮ್ಮ ವ್ಯಕ್ತಿಯನ್ನು ಅರಂಭಿಸಿ ನಂತರ ಘೇಳಂಡಿಗೆ ರೋಡರಲ್ಲಿ ತರಳಿ, ಅಲ್ಲಿ ವಿಶೇಷ ವರದಿಗಾರರಾಗಿ ನ್ಯಾ ದೆಹಲಿ ಟೆಲಿವಿಷನ್ ಮತ್ತು ಸೀನಿಯರ್ ರೈಟರ್ ಎಫ್ ಎಶಿಯಾ ಟ್ರಿಮ್ಸ್ ಜೋತೆಗೆ ಕೆಲಸ ಮಾಡಿದ್ದಾರೆ. ರೋಡ್-೧೦೦೦ರಲ್ಲಿ ಯುವನ್ ಎಸ್ಪ್ರೋ ಇದರ ದೃಶ್ಯ-ಶ್ರವಣ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾದೇಶಿಕ ಸಂಚಿಕೆಗಳಾದ ಮ್ಯಾಟರ್ ಆಫ್ ರೈಟ್ಸ್ ಇದರ ಮೇಲ್ಮೈಕಾರಕರಾಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕ ನಿರ್ದೇಶಕರಾಗಿ ಲೈಟ್ಸ್ ಆಫ್ ಎಂಬ ಸಾಕ್ಷೀ ಚಿತ್ರ ನಿರ್ಮಿಸಿದ್ದಾರೆ. ಈ ಸಾಕ್ಷೀ ಚಿತ್ರವು ವಿದ್ಯುತ್ತಿನ ಖಾಸಗಿಕರಣದ ಪರಿಣಾಮಗಳ ಬಗ್ಗೆ ಹೇಳುತ್ತದೆ. ಪ್ರಸ್ತುತ ಇವರು ರಿಯಾಕ್ಸ್ ಜೋತೆಗೆ ಕೆಲಸ ಮಾಡುತ್ತಿದ್ದು ಇತ್ತೀಚಿನ ವಿಡಿಯೋ ‘ಅಂಟಿಬಾಟಿಕ್ ರೆಜಿಸ್ಟ್ರೇಷನ್ ಫಾರ್ ಇಡಿಯಿಟ್ಸ್’ ಗಮನ ಸೇಳಿದೆ. ಸದ್ಯಕ್ಕೆ ಇವರು ಸಾಕ್ಷೀ ಚಿತ್ರ ‘ಹೂ ಕಿಲ್ಲೆ ಅಂಟಿಬಾಟಿಕ್‌ದ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಹಸನ್ ಸುರೂರ್

ಇಸ್ಲಾಂನ ಓವ್ರ ಧಾರ್ಮಿಕ ಪಂಡಿತರು, ಬುದ್ಧಿಜೀವಿ ಬರಹಗಾರರೆನಿಸಿರುವ ಹಸನ್ ಸುರೂರ್ ಅವರು ಜಾಗತಿಕ ಇಸ್ಲಾಂ ಕುರಿತು, ನಿರ್ದಿಷ್ಟವಾಗಿ ಭಾರತದ ಇಸ್ಲಾಂ ಸಮಾಜ ಕುರಿತು ವಿಶೇಷ ಅಧ್ಯಯನ ಮಾಡಿದವರಾಗಿದ್ದಾರೆ. ‘ಭಾರತದ ಮುಸ್ಲಿಮರ ವಸಂತಕಾಲ’ ಎಂಬುದು ಅವರ ಗಮನಾರ್ಹವಾದ ಪ್ರಕಟಿತ ಪುಸ್ತಕವಾಗಿದೆ.

ತನು ಮೆಹತಾ

ಮುಂಬ್ಯೆ ಉಚ್ಚ ನ್ಯಾಯಾಲಯದಲ್ಲಿ ವರ್ಕೆಲೆಯಾಗಿದ್ದಾರೆ. ಪರ್ಯಾಯ ನ್ಯಾಯವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಕ್ರಿಯ ಕಾರ್ಯಕರ್ತೆ ಕೂಡ ಹೋದು. ಅಭಿವೃತ್ತಿಯ ಪ್ರಶ್ನೆ ನಾಗರಿಕ ಸಮಾಜಕ್ಕೆ ಸಂಬಂಧಿಸಿದ್ದ ನಾಗರಿಕ ಪ್ರಜ್ಞ ಮತ್ತು ನಡತೆಯ ಮುಖಾಂತರ ಅದನ್ನು ಕಾಪಾಡುವ ಮತ್ತು ಅಗತ್ಯಬಿದ್ಧಾಗ ನಿಯಂತ್ರಿಸುವ ಚಿಂತನೆ, ಮಾನವೀಯ ಕಾಳಜಿ ಇವರದ್ವಾಗಿದೆ. ಈ ದಿಸೆಯಲ್ಲಿ ತನು ಮೆಹತಾ ಅವರು ಸಾಮಾಜಿಕ ಸ್ವಾಸ್ಥ್ಯದ ಲೇಖನಗಳನ್ನು ಬರೆಯುವುದರಲ್ಲಿ ಅತ್ಯಂತ ಆಸಕ್ತರಾಗಿದ್ದಾರೆ.

ತ್ರೈಜ್ ಅಷ್ಟದ್

ಇವರು ಮಾಜಿ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದವರು. ಹಾಗೂ ಖ್ಯಾತ ಲೇಖಕರು. ವಿಶೇಷವಾಗಿ ಇಸ್ಲಾಂ ಧರ್ಮದ ಒಳ ವಿಮರ್ಶೆಯನ್ನು ವೈಚಾರಿಕ ನೆಲೆಯಲ್ಲಿ ವಿಶೇಷಿಸುವಲ್ಲಿ ಆಸಕ್ತರು.

ಜಾವೇದ್ ಅವ್ತಿರ್

ಕಳೆದ ನಾಲ್ಕು ದಶಕಗಳಿಂದ ಹಿಂದಿ ಸಿನ್ಮಾರಂಗದ ಅತ್ಯುತ್ತಮ ಲೇಖಕರೆಂದು (ಶೋಲೆ, ದೀವಾರ್, ಬೇತಾಬ್, ಸಾಗರ್ ಇತ್ಯಾದಿ) ಹಾಗೂ ಸುಪ್ರಸಿದ್ಧ ಚಿತ್ರಗೀತಕಾರರೆಂದು (ತೇಜಾಬ್, ರೋಡ್ ಲವ್ ಸ್ನೇಹಿರ್, ಲಗಾನ್, ದಿಲ್ ಚಾಹತಾ ಹ್ಯೆ) ಅದ್ವಿತೀಯ ಗಳಿಸಿರುವ ಜಾವೇದ್ ಅವ್ತಿರ್ ಮೂಲದಲ್ಲಿ ಒಬ್ಬ ಸೂಕ್ತ ಮನಸ್ಸಿನ, ಆಧುನಿಕ ಸಂವೇದನೆಯ ಕವಿ ಎಂಬುದನ್ನು ಅವರ ಪ್ರಥಮ ಕವಿತಾ ಸಂಗ್ರಹ ‘ತರ್ಕಾರ್’ ಸಾಕ್ಷೀಕರಿಸುತ್ತದೆ. ಅವ್ತಿರ್ ಇನ್ನೊಂದು ತೆರದಲ್ಲಿ ಸ್ವಜನತೀಲ ಚಿಂತಕ, ಚಳುವಳಿಗಾರ. ೨೦೧೯ರಲ್ಲಿ ಇವರು ಪದ್ಭಾಷಣ ಮರಸ್ಕ್ ತರು. ವಿಚಾರಶೀಲ, ಪ್ರಗತಿಪರವಾದ ಎಲ್ಲ ಚಳುವಳಿಗಳಲ್ಲಿ ಭಾಗವಹಿಸುವವರು.

ಡಾ. ಅನಂದ ತೇಲ್ಮುಂಬ್ರೆ

ದೇಶದ ಖ್ಯಾತ ಚಿಂತಕರು ಹಾಗೂ ಲೇಖಕರು. ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸ್ವಾತಕೋತ್ತರ ಪದ್ವೀಧರರು. ಜೈಂಲ್ಸ್, ತೆಹೆಲ್ಲಾ, ಮೇನೋಪ್ರೈಮ್, ಸೆಮಿನಾರ್ ಇತ್ಯಾದಿ ಇಂಗ್ಲಿಷ್ ಪತ್ರಿಕೆಗಳ ಅಂಕಣಕಾರರು. ಎಡಪಂಥಿಯ ಒಲವ್ಯಳ್ಳಿ ಅವರ ಚಿಂತನೆಗಳು ಜನಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಲ್ಸ್ವರ್ತಿಯಾದ ಮುನ್ಸೋಟ ಒದಗಿಸುತ್ತವೆ. ನೈಜೇರಿಯಾ, ಕೆನ್ಯಾ, ಟಾಂರ್ಯಾನಿಯಾ, ಜ್ಯೇನಾಗಳಲ್ಲಿ ವಿವಿಧ ಕಂಪನಿಗಳ ಎಂ.ಡಿ. ಮತ್ತು ಸಿಇಟ್ ಆಗಿ ಕಾರ್ಯನಿರ್ವಹಣೆ ಪ್ರಸ್ತುತ ಐವಟಿ ಖರಗೊಮರದಲ್ಲಿ ಬೋಧಿಸುತ್ತಿದ್ದಾರೆ. ‘ಕರ್ಮಿಟಿ ಫಾರ್ ಪ್ರೋಟೆಕ್ನೋಫ್ರೋ ಡೆಮಾಕ್ಟಿಂಗ್ ರ್ಯಾಂಟ್ಸ್’ ಎಂಬ ಸಂಸ್ಥೆಯ ಮೂಲಕ ನಾಗರಿಕ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ‘ಬೈಲಾರಂಜೆ’, ‘ಪರಸಿಸ್ಟೆನ್ಸ್ ಆಫ್ ಕ್ಯಾಸ್ಪ್ರ್ಸ್’, ‘ಹಿಂದುತ್ತ ಅಂಡ್ ದಲಿಲ್ಸ್’, ‘ಅಂಬೇಡ್ಕರ್ ಇನ್ ಅಂಡ್ ಫಾರ್ ದ ಮೋಸ್ಸ್’, ‘ಅಂಬೇಡ್ಕರ್ ದಲಿಲ್ ಮೂರ್ವಾಮೆಂಟ್ಸ್’, ‘ಅಂಬೇಡ್ಕರ್ ಅಂಡ್ ಮುಸಿಲ್ಪ್ಸ್’ ‘ಕ್ಯಾಪಿಟಾಲಿಸಂ ಅಂಡ್ ಕ್ಯಾಸ್ಪ್ ಕ್ರೆಟ್ಸ್’ ಇತ್ಯಾದಿ ಮಸ್ತಕಗಳಿಂದ ಇವರು ಪ್ರಸಿದ್ಧರಾಗಿದ್ದಾರೆ.

ರೇವತಿ

ಇವರು ತಮ್ಮ ಆತ್ಮಕಥನ ‘ಬದುಕು ಬಯಲು’(ಅನುವಾದ-ದು. ಸರಸ್ವತಿ) ಮೂಲಕವೇ ಚಿರಪರಿಚಿತರು. ಇವರ ಆತ್ಮಕಥನ ಇಂಗ್ಲಿಷ್, ತೆಲುಗು, ಹಿಂದಿ ಮೊದಲಾದ ಭಾಷೆಗಳ ಅನುವಾದಗೊಂಡಿದೆ. ತಮಿಳು ನಾಡಿನ ‘ನಾಮಕ್ಕಲ್’ ದಲ್ಲಿ ಗಂಡಾಗಿ ಹುಟ್ಟಿ ಹೆಣ್ಣಾಡವರು. ಜೀವನದಲ್ಲಿ ಅಪಾರ ನೋವುಂಡಿರುವ ರೇವತಿ, ಬೆಂಗಳೂರಿನ ‘ಸಂಗಮ’ ಎಂಬ ಲ್ಯಾಂಗಿಕ ಅಲ್ಪಸಂಖ್ಯಾತರ, ಲಿಂಗ ಪರಿವರ್ತನೆ ಸಂಘ ಸಂಸ್ಥೆಯಲ್ಲಿ ವಿವಿಧ ಮದ್ದಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಸಬಲೀಕರಣ, ಲ್ಯಾಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಂದ್ರಪ್ರದೇಶ, ತಮಿಳನಾಡು, ಕನಾಟಕ, ಕೇರಳ ರಾಜ್ಯವ್ಯಾಪಿ ಕಾರ್ಯನಿರ್ವಹಣೆಯಿಂದ ಮೂಲಕವೇ ಹೆಚ್ಚು ಪ್ರಚಲಿತರಾಗಿದ್ದಾರೆ. ಗಣೇಶರ ನಿರ್ದೇಶನದಲ್ಲಿ ಇವರ ಆತ್ಮಕಥೆ ಆಧಾರಿತ ನಾಟಕವು ಕನಾಟಕ ರಾಜ್ಯಾಧ್ಯಂತ ಲಿಖಿತವು ಅಧಿಕ ಪ್ರದರ್ಶನಗಳನ್ನು ಕಂಡಿದೆ. ದೇಶದ ಹಲವಾರು ವಿಶ್ವವಿದ್ಯಾಲಯಗಳು ಇವರ ಆತ್ಮಕಥೆಯನ್ನು ಬಿಡಿ ಬರವಣಿಗಳನ್ನು ಪರ್ಯಾಗಿಸಿವೆ.

ರಾಜನ್ ಬಾವಡೇಕರ್

ಭಾರತೀಯ ಜೀವ ನಿಗಮದ ಉದ್ಯೋಗಿಯಾಗಿದ್ದ ಇವರು ಅಖಿಲ ಭಾರತ ಜೀವ ನಿಗಮದ ಉದ್ಯೋಗಿಗಳ ಸಂಘದ ಜಂಟಿ ಕಾರ್ಯಕರ್ತಿಗಳಾಗಿಯೂ ಕೆಲಸ ಮಾಡಿದ್ದಾರೆ. ಭಾರತೀಯ ಕರ್ಮ್ಯವಿಷ್ಯು ಪ್ರಕ್ರದ ಕರೆಗೆ ಓಗೋಟ್ಟು ಎಲ್. ಆಯ್. ಸಿ. ಉದ್ಯೋಗ ತೆಜಿಸಿ, ಪ್ರಕ್ರದ ಸೇವೆಗೆ ಮಾರ್ಜಾವಧಿಯನ್ನು ಮೀಸಲಿಟ್ಟುಕೊಂಡವರು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುವ ಇವರು ಮುಂಬ್ಯೆಯ ‘ಲೋಕ ವಾಜ್ಯಾಯ’ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ನಿರ್ದೇಶಕರಾಗಿ ಈಗ ಕ್ರಿಯಾಶೀಲರಾಗಿದ್ದಾರೆ.

ಅಣ್ಣಾ ಹಜಾರೆ

ಮಹಾರಾಷ್ಟ್ರದ ಭಿಂಗಾರನಲ್ಲಿ ಇಂಜಿಲರಲ್ಲಿ ಜನನ. ಭಾರತೀಯ ಸ್ವಸ್ವದಲ್ಲಿ ಸೇವೆ. ಸಮಾಜ ಸುಧಾರಣೆಯ ಕಳಕಳಿ. ಉಳಿ ವರ್ಷಗಳ ಸುದೀರ್ಘ ಹೋರಾಟ ಮತ್ತು ಜ್ಯೇಲುವಾಸ. ಜನಲೋಕಪಾಲ ಆಂದೋಲನ ಹಾಗೂ ಭಾಷ್ಯಾಚಾರದ ವಿರುದ್ಧದ ಸಂಘರ್ಷದಿಂದ ರಾಷ್ಟ್ರಮಟ್ಟದ ಕೇರಿ. ‘ಆದಶ್ರಗ್ರಾಮ ಯೋಜನೆ’, ‘ಸಾಮಾಜಿಕ ವಿಕಾಸದಲ್ಲಿ ಸರಕಾರದ ಪಾತ್ರ’, ‘ಮಾರ್ಬುಗಾಂವ ಮಾರ್ಬು ತೀರ್ಥ’ ಆತ್ಮಕಥೆ, ‘ಸ್ವಾತಂತ್ರ್ಯಾಚಿ ದೂಸರಿ ಲಡಾಯಿ’, ‘ಮೃದಗಂಧಾ’ ಇತ್ಯಾದಿ ಕೃತಿಗಳ ರಚನೆ. ಬ್ರಿಯಂದರ್ಶನ, ವ್ಯಾಪಿತ ಮರಸ್ಯಾರ, ಮ್ಯಾನ್ ಆಫ್ ದ ಇಯರ್, ಕೃಷಿಭೂಪಣ, ಪದ್ಮಲ್ಲಿ, ಪದ್ಮಭೂಪಣ, ಬಸವತ್ತೀ, ವಿವೇಕಾನಂದ ಸೇವಾ ಮರಸ್ಯಾರ, ಇತ್ಯಾದಿ ಸಮಾಜನಗಳಿಗೆ ಭಾಜನರಾಗಿದ್ದಾರೆ.

ಪಾವಣ್ಣನ್

ಬಿ. ಭಾಸ್ಕರ್ ಎಂಬಿದು ಇವರ ಮೂಲ ಹೆಸರು. ತಮಿಳುನಾಡಿನ ವಿಲ್ಲುಮರಂ ಜಿಲ್ಲೆಯ ವಲವಾನೂರ ಗ್ರಾಮದಲ್ಲಿ ಇಂಜಿಲರಲ್ಲಿ ಜನಿಸಿದ್ದಾರೆ. ಖ್ಯಾತ ಕಥೆಗಾರರಾದ ಪಾವಣ್ಣನ್ ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇಂಡಿಯಾ ತಮ್ಮ ‘ಪಯಣಂ’ ಕೃತಿಗೆ ಕಥಾಪ್ರತ್ಸ್ವಿಯನ್ನು ಪಡೆದಿದ್ದಾರೆ. ‘ಪಾಯಂರಕ್ಕಪ್ಪಾಲ್’ ಇವರ ಕಾದಂಬರಿಯಾಗಿದ್ದು ‘ಲಕ್ಷ್ಮಿಯಾ ಜಿಂತಾಲೆ’ ಸಂಸ್ಥೆಯು ಕೊಡಮಾಡುವ ಅತ್ಯುತ್ತಮ ಕಾದಂಬರಿ ಬಹುಮಾನಕ್ಕೆ ಪಾತ್ರವಾಗಿದೆ. ‘ಪಚ್ಚಾಯಿ ಕೆಳಗ್ಲಾ’ ಇವರ ಇತ್ತಿಚಿನ ಕೃತಿಗೆ ಸುಜಾತಾ ಸ್ವರಣಾರ್ಥ ಬಹುಮಾನ ಲಭಿಸಿದೆ. ಮೂರು ಕಾದಂಬರಿ, ಹದಿನೇಳು

ಪ್ರಬಂಧ ಸಂಕಲನ, ಮೂರು ಕವನ ಸಂಕಲನ, ನಾಲ್ಕು ಮಕ್ಕಳ ಕವನ ಸಂಕಲನ ಪ್ರಕಟಿಸಿರುವ ಭಾಸ್ಕರ್ ಅವರು ಅನುವಾದ ಪ್ರಕ್ರಿಯೆಯಲ್ಲಿ ತಮ್ಮನ್ನು ಆಪ್ತವಾಗಿ ತೋಡಿಸಿಕೊಂಡಿದ್ದಾರೆ. ಗಿರೀಶ್ ಕಾನ್‌ಡರ್ ನಾಟಕ, ಎಂ. ಎಸ್. ಮಣ್ಣಣಿಯ್ ಅವರ ‘ಮಾಡಿದ್ದಷ್ಟೇ ಮಹಾರಾಯ’, ದೇವನೂರು ಮಹಾದೇವರ ‘ಒಡಲಾಳ’, ಯು.ಆರ್. ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಇತ್ಯಾದಿ ಕಾದಂಬರಿಗಳನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ. ಎಸ್. ಎಲ್. ಬೈರಪ್ಪನವರ ‘ಪರ್ವ’ ಕಾದಂಬರಿಯ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪರ್ಸನ್ ಪದೆಯಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಬಿಎಸ್‌ಎನ್‌ಎಲ್‌ನ ವಿಭಾಗೀಂಯ ಇಂಜನೀಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



ಅನುವಾದಕರ ಪರಿಚಯ

ಜಿ. ರಾಮಕೃಷ್ಣ ರವೀಂದ್ರ

ಜಿ. ಆರ್. ಎಂದೆ ಶ್ರೀತಿಯಿಂದ ಕರೆಯಿಸಿಕೊಳ್ಳುವ ಡಾ. ಜಿ. ರಾಮಕೃಷ್ಣರು ಹಾಲೇನಹಳ್ಳಿಯಲ್ಲಿ ಹುಟ್ಟಿದರು. ಎಂ. ಎ. ಲಿವಿಂಗ್‌ಡಿ. ಪದವೀಧರರು. ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಹೊಸತು ಪತ್ರಿಕೆಯ ಗೌರವ ಸಂಪಾದಕರಾಗಿ, ಪ್ರಸ್ತುತ ವಿದ್ಯಮಾನಗಳ ಕುರಿತು ಪ್ರಬುದ್ಧ ಲೇಖನ ಬರೆಯುತ್ತಿರುವ, ಜನಪರ ನಿಲುವಿಗೆ ಬಧಿರಾಗಿರುವ ಜೀವಪ್ರೀತಿಯವರು. ಮುನ್ನೋಟ, ಅಯುತನ ಇತ್ಯಾದಿಯಾಗಿ ವಿಮರ್ಶೆ ಕೃತಿಗಳನ್ನು, ಭಗತ್‌ಸಿಂಗ್, ಭಾರತೀಯ ವಿಚಾಳನದ ಹಾದಿ ಮುಂತಾಗಿ ಸಂಕೀರ್ಣ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಇಂಗ್ಲಿಷನಲ್ಲಿ ದಿಲಿವಿಂಗ್ ಮಾಕ್‌, ಫಿಲಾಸಿ ಇನ್ ಚೈನಾ, ಸ್ವಡೀಸ್ ಇನ್ ಇಂಡಿಯನ್ ಕಲ್ಪರ್ ಮುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನದ ಗೌರವ ಇವರಿಗೆ ಉಭಿಸಿದೆ.

ವಿಳಾಸ :

ಜಿ. ರಾಮಕೃಷ್ಣ.

೦೯-ಎಫ್, ಪವನ ಪರಂಜ್ಯೋತಿ ಅಪಾರ್ಕ್ ಮೆಂಟ್
೨೨/೧, ಇನ್ ಕ್ರಸ್ ಕಾರ್‌ರಿ ನಗರ.
ಬನಶಂಕರಿ ಇನ್ ಹಂತ.
ಬೆಂಗಳೂರು-೫೬೦೦೫೫

ಹಸನ್ ನಯೀಂ ಸುರಕ್ಷೋಡ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಸುರಕ್ಷೋಡರು ನಿರಂತರವಾಗಿ ತಮ್ಮನ್ನು ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರು. ಸೂಕ್ತ ಪ್ರಕ್ರಿಯೆಯವರಾದ ಇವರು ಅನುವಾದದ ದೃಷ್ಟಿಯಿಂದಲೂ ಮೌಲಿಕತೆಯನ್ನು ಅಭಿವೃದ್ಧಿಸುವವರಾಗಿದ್ದಾರೆ. ಇದಕ್ಕೆ ಸಾಕ್ಷಿಯಿಂದರೆ ಅವರು ಇದೂವರೆಗು ಅನುವಾದಿಸಿದ ಕೃತಿಗಳು. ಬಳಾರಿ ಲೋಹಿಯಾ ಪ್ರಕಾಶನದ ಒಂದು ಭಾಗವೇ ಆಗಿರುವ ಸುರಕ್ಷೋಡರು ಮನುಷ್ಯ ಸಂಬಂಧ, ಮಾನವೀಯತೆ, ಸಾಮರಸ್ಯದ ಬದುಕಿಗೆ ಜಿಂಟಿಸುವವರೇ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕಟವಾಗಿರುವ ಅವರ 'ಜಾತಿ ಪಥದಿ', 'ಹಿಂದೂ-ಮುಸಲ್ಮಾನ ಸಮಸ್ಯೆ', 'ಲೋಹಿಯಾ ಜೀವನ ಜರಿತೆ', 'ಅಯೋಧ್ಯೆ- ವಿನಾಶಕಾರಿ ವೋಟ್ ಬ್ಯಾಂಕ್', 'ಕೋಮು ಗಲಭೆಗಳು ಮತ್ತು ಭಾರತದ ಮೌಲೀಸರು', 'ಕರ್ಮಾರಿ ತಾಕೂರ ಹಾಗೂ ಸಮಾಜವಾದ', 'ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು' ಇತ್ಯಾದಿ ಕೃತಿಗಳನ್ನು ಅವರು ಬೇರೆ ಬೇರೆ ಭಾಷೆಗಳಿಂದ ಅನುವಾದಿಸಿ ಪ್ರಕಟಿಸಿದ್ದಾರೆ. 'ಪ್ರೇಮ ಲೋಕದ ಮಾಯಾವಿ', 'ಸದ್ಗುರು ಮಣಿಕ್ರಿಂದಿ ಸಾಹಿತ್ಯ ಮತ್ತು ಸಾಹಿತ್ಯ ಪ್ರಕಟಿಸಿದ್ದಾರೆ'.

ಅನುವಾದಕರ ಪರಿಚಯ

ಸಂತಿ', 'ಕರ್ಮಾರ್', 'ಗಾಂಧಿಗೆ ಸಾವಿಲ್' ಮುಂತಾಗಿ ಕಾವ್ಯ, ಕಥೆ, ಕಾದಂಬರಿ, ನಾಟಕಗಳನ್ನು ಅನುವಾದಿಸಿ ಕೊಟ್ಟಿದ್ದಾರೆ. ಅಮೃತಾ ಪ್ರೀತಂ ಅವರ 'ರಸೀದಿ ತಿಕೀಟು' ಅತ್ಯುತ್ತಮ ಅನುವಾದವೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸುರಕ್ಷೋಡರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಹಸನ್ ನಯೀಂ ಅವರು ತಮ್ಮ ಅನುವಾದ ಕೃತಿಗಳಿಗೆ ಕನಾರ್ಕಟಕ ಅನುವಾದ ಸಾಹಿತ್ಯ ಅಕಾಡೆಮಿ, ಕನಾರ್ಕಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು, ಶ್ರೀಮತಿ ಚಂದಮ್ಮ ನೀರಾವರಿ ಸ್ವಾರಕ ಪ್ರಶಸ್ತಿ, ಶ್ರೀ ಕಾಗೋಡು ತಿಮ್ಮಪ್ಪ ಪ್ರಶಸ್ತಿಗಳನ್ನು ಪಡೆದುಹೊಂಡಿದ್ದಾರೆ. ಇತ್ತೀಚಿಗೆ ಕುವೆಂಪು ಭಾಷಾ ಭಾರತಿ ಪಾಧಿಕಾರ ಸುರಕ್ಷೋಡರಿಗೆ ಗೌರವ ಪ್ರಶಸ್ತಿ ನೀಡಿ ಸಮಾನಿಸಿದೆ.

ವಿಳಾಸ :

ಹಸನ್ ನಯೀಂ ಸುರಕ್ಷೋಡ,
ಮನೆ ನ. ೧೪೯, ಮಡ್ಲಿಗ್ಲ್ಯಾಂ,
ರಾಮದುರ್ಗ-೫೬೦೧೭೫.

ಕೆ. ಎಸ್ ಪಾಧ್ರಾಸಾರಧಿ

ಇವರು ಕೇಂದ್ರ ಸರಕಾರದ ನಿವೃತ್ತ ಟೆಲಿಕಾಂ ಇಂಜಿನಿಯರ್. ಸಮಕಾಲೀನ ವಿಷಯದ ಬಗ್ಗೆ ಬರೆದಿರುವ ಇವರ ಬರಹಗಳು ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. 'ಹೊಸತು' ಪತ್ರಿಕೆಯಲ್ಲಿ ಆರ್ಥಿಕ ವಿಷಯದ ಬಗ್ಗೆ ಪ್ರಕಟವಾಗಿರುವ ವಿಶೇಷಣೆಗಳು ಜನಪ್ರಿಯವಾಗಿವೆ. ನವಕನಾರ್ಕಟಕ ಪ್ರಕಾಶನದಿಂದ ಹೊರತಂದಿರುವ 'ಭಾರತದ ಪ್ರಥಮ ಸ್ವಾತಂತ್ರ್ಯದ ಹೋರಾಟ-೧೦೯ ಚಾರಿತ್ರಿಕ ನೋಟ' ಇವರ ಪ್ರಸಿದ್ಧ ಕೃತಿ. ಈಗಷ್ಟೇ 'ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ' ಎನ್ನುವ ಕೆ. ಎನ್. ಪಂಕೀಕ್ರಾ ಅವರ ಲೇಖನಗಳ ಕನ್ನಡ ಅನುವಾದ ಪ್ರಕಟವಾಗಿದೆ. ಬಿ. ವಿ. ಕಕ್ಷಿಲಾಯರ ಕುರಿತ ಸಂಭಾವನ ಗ್ರಂಥ 'ನಿರಂತರ' ಹಾಗೂ ಎಂ. ಎಸ್. ಕೃಷ್ಣನ್ ಸ್ವರಜೆಯ 'ಜನಮುಖಿ' ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ್ದಾರೆ. ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿರುವ ಇವರು, ಸಧ್ಯಕ್ಕೆ ಜನಪರ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ.

ವಿಳಾಸ :

ಕೆ. ಎಸ್. ಪಾಧ್ರಾಸಾರಧಿ,
೨೪೪, 'ಬೆಳಕ್', ವನಸಿರಿ ಬಡಾವಣೆ,
ವಿದ್ಯಾನಗರ, ಬೆಂಗಳೂರು ಅಂಚೆ,
ಬೆಂಗಳೂರು-೫೬೦೦೫೬

ಟಿ. ಎಲ್. ರೇಖಾಂಚಾ

ಹುಟ್ಟಿ ಬೆಳೆದದ್ದು ಭದ್ರಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಎಂ. ಎಸ್. ಪದವಿ. ಸಾಹಿತ್ಯ, ಸಂಗೀತ ಮತ್ತು ಅನುವಾದದಲ್ಲಿ ಆಸಕ್ತಿ. ಸುಗಮ ಸಂಗೀತ ಗಾಯಕಿ. ಸದ್ಯ ವಿಶ್ರಾಂತ ಪ್ರಾಧ್ಯಾಪಕಿ.

ವಿಳಾಸ :

ಟಿ. ಎಲ್. ರೇಖಾಂಚಾ,
ನಂ. ೪೨, ‘ಬೆಳಕು’, ಲಿನೇ ಮುಖ್ಯ ರಸ್ತೆ.
ನಂಜಪ್ಪ ಬಡಾವಣೆ, ಬೃಷತ್ಪಾಸ್ ರಸ್ತೆ.
ಶಿವಮೊಗ್ಗ-೫೬೩೧೦೫

ಎಂ. ರಾಚು

ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ. ಭದ್ರಾವತಿ ವಿಖಾನಾಲೋನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಸೂಪರ್‌ವಾಯಿಸರ್ ಆಗಿ ಈಗ ನಿವೃತ್ತಿ. ಮ್ಯಾಸೋರು ಮುಕ್ತ ವಿಶ್ವ ವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ. ಸಾಹಿತ್ಯ, ಪರಿಸರ, ಚಾರಣಿಗಳಲ್ಲಿ ಆಸಕ್ತಿ. ಒಳ್ಳೆಯ ಅನುವಾದಕರು. ಹವ್ಯಾಸದಿಂದ ಉತ್ತಮ ಭಾಯಾಗ್ರಾಹಕರು ಕೂಡ.

ವಿಳಾಸ :

ಎಂ. ರಾಚು,
‘ಕ್ಷೀತಿಜ’ ನಂ. ೧೦೫೨, ೨ನೇ ಕ್ರಾಸ್.
ಸ್ನಾಪ್ ವಿವೇಕಾನಂದ ಬಡಾವಣೆ.
ಶಿವಮೊಗ್ಗ-೫೬೩೧೦೫

ವಿಜಯಭಾಸ್ಕರ್ ಡಿ. ಎ.

ರೆಕ್ಕೆರಲ್ಲಿ ಬೆಂಗಳೂರಲ್ಲಿ ಜನಿಸಿದ ಇವರು ಬಿ. ಎ., ಎಲ್. ಎಲ್. ಬಿ. ಪದವೀಧರರು. ಸಿಹಿಆಯ್ ಬೆಂಗಳೂರು ಜಿಲ್ಲಾ ಕೌನ್ಸಿಲ್‌ನ ಸದಸ್ಯರಾಗಿ, ಕನಾರಟಕ ರಾಜ್ಯದ ಕೌನ್ಸಿಲ್‌ನ ಶಿಕ್ಷಣ ಉಪಸಮಿತಿಯ ಸದಸ್ಯರಾಗಿ ಕ್ರಿಯಾಶೀಲರಾಗಿದ್ದಾರೆ. ರೆಕ್ಕೆರಲ್ಲಿ ಮ್ಯಾಕ್‌ಎ ಸಂಸ್ಥೆಯ ಟೂರ್ ಅಂಡ್ ಗ್ರಾಂಡ್ ವಿಭಾಗದಲ್ಲಿ ಕಾರ್ಯನಿರತರಾಗಿದ್ದ ಇವರು ರೆಕ್ಕೆ ಮತ್ತು ರೆಕ್ಕೆರಲ್ಲಿ ಮ್ಯಾಕ್‌ಎ ಸಂಸ್ಥೆಯ ಜನರಲ್ ಕೌನ್ಸಿಲ್ ಮತ್ತು ಎಗ್ಜೆಕ್ಯೂಟಿವ್ ಕಮಿಟಿಯ ಚುನಾಯಿತ ಪ್ರತಿನಿಧಿಯಾದರು. ರೆಕ್ಕೆರಲ್ಲಿ ಎಂ. ಇ. ಎ.ಡ ಸಂಪನ್ಕನಾ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ ಇವರು ಸದ್ಯ ಮ್ಯಾಕ್‌ಎ ಎಂಪ್ಲಾಯಿಸ್ ಅನೇಸಿಯೇಶನ್‌ದ ಜನರಲ್ ಸೆಕ್ರೆಟರಿಯಾಗಿ

ಅನುವಾದಕರ ಪರಿಚಯ

೧೧೧

ಜೊತೆಗೆ ಎಆರ್‌ಟಿಯುಸಿ ಕನಾರಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿಯೂ ಕಾರ್ಯತಥ್ವರಾಗಿದ್ದು ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿರುವ ಇವರು ಹಲವಾರು ಲೇಖನಗಳನ್ನು ಅನುವಾದಿಸಿದ್ದಾರೆ.

ವಿಳಾಸ :

ವಿಜಯಭಾಸ್ಕರ್ ಡಿ. ಎ.
ನಂ. ೧೦೪೧, ೧ನೇ ಅಡ್ಡರಸ್.
ಡನೇ ಹೇಸ್, ಜೆ. ಪಿ ನಗರ,
ಬೆಂಗಳೂರು-೫೬೦೦೧೮

ಹೇಮಾ ಎಸ್

ಕನ್ನಡ ಸ್ನಾತಕೋತ್ತರ, ಪಿಎಚ್.ಡಿ. ಪದವೀಧರಿ. ಉಪನ್ಯಾಸಕಿಯಾಗಿ ಸೇವೆ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ದೋಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಿಂದ ಲೇಖನ, ಕಥೆ ಮತ್ತು ಕವಿತೆಗಳನ್ನು ಅನುವಾದಿಸುತ್ತ ಬರುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ವಿಳಾಸ :

ಹೇಮಾ ಎಸ್,
ಡಿ/ಆ ಶ್ರೀನಿವಾಸಮೂರ್ತಿ,
ನಂ. ೧೯, ೫ನೇ ಅಡ್ಡ ರಸ್ತೆ,
ಅಂನ ಮುಖ್ಯರಸ್ತೆ, ೫ನೇ ಹಂತ,
ಜೆ. ಪಿ. ನಗರ, ಬೆಂಗಳೂರು-೫೬೦೦೧೮

ಚೋತೆ ಎ.

ಭಾರತೀಯ ಮಹಿಳಾ ಒಕ್ಕೂಟ (ಎನ್. ಎಫ್. ಎ. ಡಿಎಲ್)ದ ಕನಾರಟಕ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಇವರು ವಿದ್ಯಾರ್ಥಿದರ್ಸೆಯಿಂದಲೂ ಪ್ರಗತಿಪರ ಚಳುವಳಿಗಳಲ್ಲಿ ತೊಡಗಿಸಿಕೊಂಡವರು. ಜನಪರ ಕಾಳಜಿಯುಳ್ಳ ಲೇಖನಗಳನ್ನು ಬರೆದು ಆಂಗ್ಲ ಭಾಷೆಯ ಉತ್ತಮ ಲೇಖನಗಳನ್ನು, ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದುಕೊಂಡಿದ್ದಾರೆ.

ವಿಳಾಸ :

ಚೋತೆ ಎ,
ನಂ. ೩೨, ೧೯ನೇ ಮುಖ್ಯರಸ್ತೆ,
ಎಂ. ಸಿ. ಲೇಟಿಚ್, ವಿಜಯನಗರ,
ಬೆಂಗಳೂರು-೫೬೦೦೧೦

೧೧೨

ಕಂಗಳಿಗೆ ನಿದ್ದೆ ಭಾರದು

ವಸುಧೇಂದ್ರ

ಬಳಾರ್ಥಿಯ ಸಂಡೂರಿನವರು. ಸುರತ್ತಲ್ಲೊ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೆಣ್ಣಕತೆ, ಲಲಿತ ಪ್ರಬಂಧಕಾರರಾಗಿ ಜನಪ್ರಿಯರಾಗಿರುವ ಇವರು ಇದೂವರೆಗೆ ಇದು ಕಥಾ ಸಂಕಲನ, ಒಂದು ಕಾದಂಬರಿ, ನಾಲ್ಕು ಲಲಿತ ಪ್ರಬಂಧ, ಒಂದು ಅನುವಾದ, ವಿಜ್ಞಾನ ವಿಷಯ ಮತ್ತು ಬ್ರೈಲ್‌ನಲ್ಲಿ ಒಂದೊಂದು ಮುಸ್ತಕ ಪ್ರಕಟಿಸಿದ್ದಾರೆ. ‘ನಮ್ಮಮ್ಮೆ ಅಂದ್ರೆ ನಂಗಿಷ್ಟೆ’ ಮುಸ್ತಕವು ಇಂದ್ರಾಗಳನ್ನು ಕಂಡಿದೆ. ‘ಮೋಹನಸ್ವಾಮಿ’ ಎಂಬ ಸಲಿಂಗಿ ಸಮುದಾಯದ ಬದುಕಿನ ಒಳ ಹೊರಗನ್ನು ಚಿತ್ರಿಸುವ ಕಥಾ ಸಂಕಲನ ಎರಡು ವಾರದಲ್ಲಿ ಎರಡು ಮುದ್ರಣ ಕಂಡಿದೆ. ಭಂದ ಮುಸ್ತಕ ಪ್ರಕಾಶನ ಸಂಸ್ಥೆಯಿಂದ ಖಿಂಕ್ಲು ಹೆಚ್ಚು ಮುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ದ. ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಮರಣಾರ್ಥ, ಬೆಸಗರಹಳ್ಳಿ ರಾಮಣ್ಣ ಮರಣಾರ್ಥ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ವಸುಧೇಂದ್ರ ಹಷ್ಯಾಸದಿಂದ ಚಾರಣಾಪ್ರಿಯರೂ ಕೂಡ.

ವಿಳಾಸ :

ವಸುಧೇಂದ್ರ,
೧-೦೦೪, ಮಂತ್ರಿ ಪ್ರಾರ್ಥ್ಯೇಸ್.
ಬಸ್ನೇರುಫೆಟ್ ರಸ್ಟ್.
ಬೆಂಗಳೂರು-೫೬೦೦೬೬

ಡಾ. ಸಿರಾಜ್ ಅಹಮದ್

ಚಿತ್ರದುಗ್ರಾಹಕರಾಗಿ ಹಳ್ಳಿಯವರಾದ ಇವರು ಶಿವಮೌಗ್ನಿಯ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಥಮಿಕರಾಗಿದ್ದಾರೆ. ವಿಮರ್ಶಕರೂ ಕಾವ್ಯಪ್ರೇಮಿಗಳಾದ ಇವರು ಸಲ್ಲಾನ್ ರತ್ನಿ ಸಾಹಿತ್ಯ ಕುರಿತು ಹಿಂಬಾ.ಡಿ. ಮಾಡಿದ್ದಾರೆ. ಸಾಂಸ್ಕೃತಿಕ ಅಧ್ಯಯನ ಹಾಗೂ ಸೂಫೀ ತತ್ವಗಳ ಕುರಿತು ಆಸ್ತಿಯಳ್ಳವರು.

ವಿಳಾಸ :

ಡಾ. ಸಿರಾಜ್ ಅಹಮದ್,
ಸಹಾಯಕ ಪ್ರಾಥಮಿಕರು,
ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗ.
ಸಹ್ಯಾದ್ರಿ ಕಲಾ ಕಾಲೇಜು
ಶಿವಮೌಗ್-೫೬೦೬೫೫

ಡಾ. ಕೆ. ಶಿವಾರೆಡ್ಡಿ

ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿಯ ನಿರ್ದೇಶಕರಾಗಿರುವ ಇವರು ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಇತ್ತೀಚಿನ ಸಂಪಾದಿತ ಕೃತಿ ಕುವೆಂಪು ಕಾವ್ಯ-ಬೆಂತ್ರದ ಶ್ರೀಮಂತ ಸಂಪುಟ ಅನುರಕೆ.

ವಿಳಾಸ :

ಡಾ. ಕೆ. ಶಿವಾರೆಡ್ಡಿ,
ನಿರ್ದೇಶಕರು, ಕುವೆಂಪು ಅಧ್ಯಯನ ಕೇಂದ್ರ,
ಕುಪ್ಪಳ್ಳಿ, ಶೈಥಿಂದ್ರಿ ತಾಲೂಕು,
ಶಿವಮೌಗ್-೫೬೦೬೫೫

ಡಾ. ಟಿ. ಎಸ್. ವಿವೇಕಾನಂದ

ಇಪ್ಪತ್ತಾಲ್ಲು ವರ್ಷಗಳ ಕಾಲ ಪರಿಸರ ಶಿಕ್ಷಣ, ಜಾಗೃತಿ, ಸಂರಕ್ಷಣೆ, ಬುಡಕಟ್ಟು ಅಧ್ಯಯನ ಮತ್ತು ಬರವಣಿಗೆ, ಕ್ಷೇತ್ರಕಾರ್ಯಗಳಲ್ಲಿ ತೊಡಗಿಸಿಕೊಂಡು ಗಮನಾರ್ಹ ಸಾಧನೆ ಮಾಡಿರುವ ಇವರು ತುಮಕೂರು ಜಿಲ್ಲೆಯ ಕೊರಟಗೇರಿ ತಾಲೂಕಿನ ತೋವಿನಕೆರೆಯಲ್ಲಿ ಇಂಡಿರಲ್ಲಿ ಹುಟ್ಟಿರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಕನಾರಟಕದಲ್ಲಿ ಪರಿಸರ ಸಂರಕ್ಷಣಾ ಯೋಜನೆಗಳು ಹಾಗೂ ಜನ ಸಹಭಾಗಿತ್ವ’ ಎಂಬ ವಿಷಯದಲ್ಲಿ ಡಿ. ಲಿಟ್. ಪದವಿ ಪಡೆದಿದ್ದಾರೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ವಿಷಯತಜ್ಞರಾಗಿ, ಸಾಹಿತ್ಯ ಸಮೇಳನ, ವಿಚಾರ ಸಂಕರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ವಾತಾವರಣ ಭಾರತಿ ಪ್ರತಿಕೆಯ ವಿಶೇಷ ವರದಿಗಾರರಾಗಿ, ಲಂಕೇಶ್ ಪ್ರತಿಕೆಯ ವರದಿಗಾರರಾಗಿ ಕೆಲಸ ಮಾಡಿರುವ ಇವರ ಅನೇಕ ಲೇಖನಗಳು ನಾಡಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ಜೀವಪಲ್ಲಿಗಳ ಆಶ್ರಯನ, ಅಗ್ನಿ ಪರವತ, ಹಿಂಗಲಾರದ ಹನಿಗಳು, ಹುಲಿಯು ಪಂಜರದೊಳಿಲ್ಲ, ಹಿಮಾಲಯದ ನರಭಕ್ಷಕಗಳು, ಪರಿಸರ ಕಥನ, ಶಿಕಾರಿ ಕರೆಗಳು ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಂತರ್ಜಾಲ ಶೋಷಣೆ, ಪರಿಣಾಮ, ಸಂರಕ್ಷಣೆ ವಸ್ತುವನ್ನೊಳಗೊಂಡ ಇವರ ನಾಟಕ ‘ಣಿರ ನಿರಶನ’ ರಾಜ್ಯಾದ್ಯಂತ ೪೦೦ ಪ್ರಯೋಗಗಳನ್ನು ಕಂಡಿದೆ. ಭಾರತೀಯ ಪರಿಸರವಾದವನ್ನು ಮನವಿರುಮರ್ಶಗೆ ಒಳಪಡಿಸಿರುವ ಇವರ ‘ಭೂಮಿಗೀತೆ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ. ಶತತಮಾನಗಳಿಂದ ಆದಿವಾಸಿಗಳ ಸುತ್ತ ಹೆಚ್ಚೆಯಲೂದ

ಶಾಸನಗಳು ಮತ್ತು ಅದರ ಪರಿಣಾಮಗಳ ಕುರಿತೆ ‘ಬೇಲಿ’ ಎಂಬ ಸಾಹೀ ಜಿತೆವನ್ನು ಸದ್ಯ ಕಲಬುಗ್ರಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ತಮಿಳು ಇವರು ನಿರ್ಮಾಣ ಮಾಡಿದ್ದಾರೆ.

ದಲಿತ ಕರ್ತೆಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ನಾಡಿನ ಹಲವಾರು ಪ್ರತಿಕೆಗಳಲ್ಲಿ

ವಿಳಾಸ : ಇವರ ಕರ್ಮಿತೆ, ಕರ್ತೆ, ಅನುವಾದಿತ ಲೇಖನಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ

ಡಾ. ಟಿ. ಎಸ್. ವಿವೇಕಾನಂದ, ಅಕಾಡೆಮಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಬಹು ಭಾಷಾ

ನಂ. ೧೧೫ ಎ, ಕವಿಗೋಣಗಳಲ್ಲಿ ಕವನ ವಾಚಿಸಿ, ಬಹುಮಾನ ಪಡೆದುಕೊಂಡಿದ್ದಾರೆ. ರಾಷ್ಟ್ರ

ನಂ. ೧೧೬ ಎ, ಕವಿಗೋಣಗಳಲ್ಲಿ ಕವನ ವಾಚಿಸಿ, ಬಹುಮಾನ ಪಡೆದುಕೊಂಡಿದ್ದಾರೆ. ರಾಷ್ಟ್ರ

ಬನಶಂಕರಿ ಇನ್ ಹಂತ, ಮಟ್ಟದ ವಿಚಾರ ಗೋಣಿಯಲ್ಲಿ ತಮಿಳುನಾಡಿನ ದಲಿತ ಸಾಹಿತ್ಯ ಮತ್ತು ದಲಿತ

ಬೆಂಗಳೂರು-೫೬೦೦೯೧ ಜಳುವಳಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಪ್ರಯೋಗ ಹಾಗೂ ತಮಿಳು ಕನ್ನಡ

ವಿಷಯಗಳ ಅನುವಾದ ಕಾರ್ಯದಲ್ಲಿ ಶ್ರಿಯಾತೀಲರಾಗಿದ್ದಾರೆ.

ವಿಳಾಸ :

ಆರನಕಟ್ಟಿ ರಂಗನಾಥ ಎನ್,

ಸಂಶೋಧನಾರ್ಥಿ, ಕನ್ನಡ ವಿಭಾಗ,

ಕೇಂದ್ರೀಯ ವಿಶ್ವವಿದ್ಯಾಲಯ,

ಕಡಗಂಬಿ ಪೋಸ್ಟ್, ಆಳಂದ ರಸ್ತೆ,

ಕಲಬುಗ್ರಿ-ಶಿಲಿಖಿಡಿ

ಆರ್. ವಿಜಯರಾಘವನ್ (ರಂಜಿತ್)

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮರಿಯಪ್ಪನ ಹಳ್ಳಿಯವರಾದ ಇವರು ಪ್ರಸ್ತುತ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಚಿಕ್ಕಬಳ್ಳಾಪುರ ಶಾಖೆಯಲ್ಲಿ ಮುಖ್ಯ ವ್ಯವಸಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಂಕಲನಗಳಲ್ಲಿ ಕರ್ಮಿತೆ, ಎರಡು ಸಂಕಲನಗಳಲ್ಲಿ ಕಥೆ, ಮೂರು ಕಾದಂಬರಿ ಪ್ರಕಟಿಸಿರುವ ವಿಜಯರಾಘವನ್ ಇಂಗ್ಲಿಷಿನಿಂದ ಕನ್ನಡಕ್ಕೆ ಗುನ್ನಾರ್ ಏಕಲೋ, ರಿಲ್ಯೂ, ಬಿಲೀಲ್ ಗಿಬ್ರಾನ್, ನಜೀಂ ಹಿಕ್ಕ್ತ್, ವಾಸ್ಕೋ ಮೋಹ್, ಲೋಕ್ ಮುಂತಾದವರ ಕಾವ್ಯವನ್ನು, ದಾವ್ ದಿ ಜಿಂಗ್, ಸಾಂಗ್ ಆಫ್ ಸಾಲೋಮನ್ ಮುಂತಾದ ಕಾವ್ಯಗಳನ್ನು ಅನುವಾದ ಮಾಡಿದ್ದಾರೆ. ಕಾಶ್ಮೀರಿ ಅನುಭಾವ ಕವಯಿತ್ರಿ ಲಲ್ಲಾದೇವಿಯ ವಾಪ್ಸಿಗಳ ಅನುವಾದ, ನೋಟ ಕವನ ಸಂಕಲನ, ಸಾಂಸ್ಕೃತಿಕ ಲೇಖನಗಳ ಸಂಗ್ರಹ, ‘ಅವೆನ್ನ್ ರೋಡಿನಲ್ಲಿ ಮುಲ್ಲ್’ ಇವರ ಈಚಿನ ಕೃತಿಗಳಾಗಿವೆ. ‘ಮುದ್ದಣ ಕಾವ್ಯ ಪ್ರಶ್ನ್’ ಪದೆಡ ‘ಅನುಸಂಧಾನ’ ಕವನ ಸಂಕಲನ, ಮಾಲೂರಗನ್ನಡದ ಕಾದಂಬರಿ ‘ಅಪರಿಮಿತ ಕತ್ತಲೋಳಗ್’ ‘ಜಲಾಲುದ್ದೀನ್ ರಾಮಿ’ ಪ್ರಕಟನೆಗೆ ಸಿದ್ಧಾವಾಗಿವೆ. ಅಲ್ಲವು ಪ್ರಭುದೇವರ ನೂರು ಬೆಂಗಿನ ವಚನಗಳನ್ನು ವ್ಯಾಖ್ಯಾನಮೊಂದಿಗೆ ‘ಮೋಸೆಸ್‌ಡ್ ಬ್ರ್ಯಾಂಲ್ಲಮ್’ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ವಿಳಾಸ :

ಆರ್. ವಿಜಯರಾಘವನ್,

ಮುಖ್ಯ ವ್ಯವಸಾಯಕರು,

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್,

ಚಿಕ್ಕಬಳ್ಳಾಪುರ ಶಾಖೆ-೫೬೦೧೦೧.

ವಿಳಾಸ ಎನ್

ಹದಿನ್ಯೇಮು ವರ್ಷಗಳಿಂದ ಪ್ರತಿಕೋದ್ಯಮ ಕ್ಷೇತ್ರದಲ್ಲಿರುವ ಇವರು ‘ಧಾರ್ತ್ ಕನ್ನಡ.ಕಾಮ್’ ನಲ್ಲಿ ಕೆಲಸ ಮಾಡಿದ್ದಾರೆ. ಹನ್ನೆರಡು ವರ್ಷಗಳಿಂದ ಪ್ರಜಾವಾಸೀ

ಪ್ರತಿಕೆಯ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನೆಮಾ,

ಕಂಗಳಿಗೆ ನಿಡ್ದೆ ಬಾರದು

ಆರನಕಟ್ಟಿ ರಂಗನಾಥ (ರಂಜಿತ್)

ಅನುವಾದಕರ ಪರೀಕ್ಷೆಯುಗ್ರ ಜಿಲ್ಲೆ ಹಿರಿಯೂರು ತಾಲೂಕಿನ ಆರನಕಟ್ಟಿಯವರಾಜ್ ಇವರು

೧೬೬

ಕ್ರೀಡೆ, ಹಾಗೂ ಸಾಹಿತ್ಯ ಇವರ ಆಸ್ತಿಯ ಕ್ಷೇತ್ರಗಳು.

ವಿಳಾಸ :

ವಿಶಾಖ್ ಎನ್,

ನಂ. ೧೬೨, ಶ್ರೀಪನ್ನಾಗ,

ಅರಸಿನಕುಂಟೆ, ಸೆಲಮಂಗಲ ತಾಲೂಕು,
ಜಂಗಳೂರು ಗ್ರಾಮಾಂತರ ಜಿಲ್ಲೆ-ಶಿಫೆರಿ

ಗಿರೀಶ ಜಾಹೆರೆ

ಮಹಾರಾಷ್ಟ್ರದ ಮೃಂದಗಿರಿಯವರಾದ ಇವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಮುತ್ತು, ಹೆಣ್ಣಾಗದ ಭೂರ್ಣಾಗಳು (ಕಾವ್ಯ), ನೇಣು, ಬದುಕು ಮಾಯೆಯ ಆಟ(ಕಥೆ), ಬೆಳಕು ಬಂತು (ಕಾದಂಬರಿ), ವಿಶ್ವ ಕಂಡ ಗಾಂಧಿ: ಅಣ್ಣಾ ಹಜಾರೆ, ಮಲೆನಾಡ ಗಾಂಧಿ: ಎಚ್. ಜಿ. ಗೋವಿಂದಗೌಡ, ಕಲಿಯುಗದ ಭಗೀರಥ(ವ್ಯಕ್ತಿ ಚಿತ್ರ), ನನ್ನ ಸೈಕಲ್ ಸವಾರಿ (ಮಕ್ಕಳ ಪದ್ಯ), ಸಾಗರ್ ಜೀರ್ ಬಾರಿಶ್(ಹಿಂದಿ ಅನುವಾದ) ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿ ಕಾದಂಬರಿ ಪ್ರಶಸ್ತಿ, ಅತ್ಯಿಮಬ್ಜೆ ಕಾವ್ಯ ಪ್ರಶಸ್ತಿ, ಕಾದಂಬರಿ ಪ್ರಶಸ್ತಿ, ಪ್ರಜಾವಾಣಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಹೊಂಬಾಳೆ ಮಕ್ಕಳ ಸಾಹಿತ್ಯ, ಮುಂಬೆಳಕು ಸಾಹಿತ್ಯ, ಮೇವುಂಡಿ ಕಥಾ ಬಹುಮಾನ, ಮೊದಲಾದ ಹಲವಾರು ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನರಾದ ಗಿರೀಶ ಪ್ರತಿಭಾವಂತ ಬರಹಗಾರರಾಗಿದ್ದಾರೆ.

ವಿಳಾಸ :

ಗಿರೀಶ ಜಾಹೆರೆ,

೧೬೬೫, ಶಾರದಾ ನಿವಾಸ.

ಎ/ಪಿ ಮೃಂದಗಿರಿ ತಾ. ಅಕ್ಕಲಕ್ಕೋಟೆ

ಜಿ. ಸೊಲಾಳ್ಪುರ

ಮಹಾರಾಷ್ಟ್ರ ರಾಜ್ಯ-ಇಂಡಿಯಾ